

**DAMAGE BOOK**

brown  
book

**THE BOOK WAS  
DRENCHED**

UNIVERSAL  
LIBRARY

**OU\_200265**

UNIVERSAL  
LIBRARY



**OSMANIA UNIVERSITY LIBRARY**

**Call No.**

**Accession No**

**Author**

**Title**

This book should be returned on or before the date  
last marked below.

---



# ಪ್ರ ಕೆ ಸ್ವಿಕ್

ತ. ರಾ. ಸು.

ಪ್ರಸಾದ ಪಟ್ಟಿಕೆಯನ್ನು  
ಮೈ ಶಾ ರು

ಪ್ರಥಮ ಮುದ್ರಣ : ಮೇ ೧೯೫೨

ಎಲ್ಲಾ ಹಕ್ಕುಗಳು ಲೇಖಕರವು

ಮುಹೂರ್ತ:

ಜಿ. ಕೆ. ಮೂತ್ರಿ

ಒಂದೊವರೆ ರೂಪಾಯಿ

ಮುದ್ರಣ:

ಇಂಡಿಯಾ ಪ್ರೈಸ್, ಮೈಸೂರು

## ಮು ನ್ನೆ ಚಿ

ಇವನ ಜನಕಿ, ಅರ್ಧಾರ್ಥಾತ್ಮಿರೂನ ಆಧುನಿಕ ನಾಗರೀಕತೆ ಮಾನವನ ಜೀವನಕ್ಕೆ ಎನ್ನು ಸುಖಸಂಭಾರಕನ್ನು ಸೀಡಿದೆಯೋ, ಅಪ್ಪೇ ಮಟ್ಟಿಗೆ ಆ ಜೀವನವನನ್ನು ಸಮಸ್ಯಾಗ್ರಹಿಸಬೇಕು ಮಾಡಿದೆ. ಇದು ಕೇವಲ ಆರ್ಥಿಕ ಸ್ವರೂಪಕ್ಕೆ ಸಂಬಂಧಿಸಿದ ಪ್ರಶ್ನೆಯಾದ್ದೇ ಆಲ್ಲ, ಮನೋ ಮುಖಿನಾಗಿಯೂ ಆಧುನಿಕ ಮಾನವನ ಬಾಗು ಸಮಸ್ಯಾಗ್ರಹಿಸಬೇಕಿದೆ.

ಧರ್ಮದ ರಾಜ್ಯತಾದ ತತ್ವಕರ್ಯನ್ನು ಕಳೆದುಕೊಂಡು, ಕೇವಲ ಭೋಗನುಷ್ಠಾನನ್ನು ಮಾತ್ರ ಉಂಟುಕೊಂಡು ಜೀವಿಯತ್ತಿರುವ ಇಂದಿನ ನಾಗರಿಕರು, ತನ್ನ ಆರಾಧಕನಾದ ಮಾನವನಿಗೆ ಹುತಿಯಲ್ಲಿ ತೃಪ್ತಿಯನ್ನು ಒಂದು ಅಕ್ರಮ್ಯಯೇ ಪ್ರಗತಿಯ ಹಿನ್ನರೂಪ ಎಂಬ ಪಾಠವನ್ನು ಕಾಣಿ.

ಸ್ವಾಮಿಯೇಲವಾದ, ರಚನಾತ್ಮಕವಾದ ಅಕ್ರಮ ಪ್ರಗತಿ ಶ್ರೀಯಿಗೆ ನೋಯಕಃರೂಪಾಗಬುಷ್ಯಾವಾರರೂ, ಭೋಗವ ಬಂಧುಕೆಗಳ ಪಟ್ಟಿಯನ್ನು ಬೆಳೆಸಿಕೂಡ್ಯಾಪುದರಿಂದ ಯಾವ ಪ್ರಗತಿಯೂ ಸಾಧ್ಯವಾಗಲಾರದು. ಯಾಗಾದಾಗ, ಮಾನವ ಜೀವನ ಪ್ರಗತಿಪರವಾಗಿಪುದಕ್ಕೆ ಪ್ರತಿಯಾಗಿ, ಪತನೋನ್ನಾಯಾಗಿನುವುದು. ಇವನ ನಾಗರೀಕತೆ ಈ ಅವಮಾಗಿದಲ್ಲಿ ಮುಂದುವರಿಯುತ್ತಿದೆ ಎನ್ನುವ ಮಾತನ್ನು, ಪುರಾಣ ಕಾಲವ ನನೋಭಾವ, ಕಣ್ಣಿಕವಜ್ಞನ ಆಧಾರಾದ್ದೇಯ, ಅವನ್ನು ಎಂದು ಹಿಂದುವ ಬದಲು, ತಾತ್ಪರ್ಯದಿಂದ ತಾತ್ಪರ್ಯಕಾರುವ ಬದಲು, ನಮ್ಮ ವಿಚಾರದ ಕಣ್ಣನ್ನು ತೆರೆದು ನೋಡಿದಾಗ ಆ ವಾದವಲ್ಲಿಯೂ ಸತ್ಯದ ಬಿತ್ತು ಹುದುಗಿರುವುದು ನಮ್ಮ

ದೃಗ್ಗೋಚರವಾಗುತ್ತದೆ. ಭೋಗಪರಾಯಣವಾದ ನಾಗರೀಕತೆಯನ್ನೇ ಸಂಸ್ಕೃತಿ ಎಂದು ಭ್ರಮಿಸಿದುದರಿಂದ ಮಾನವನ ಬಾಳನಲ್ಲಿ ದಿನದಿನವೂ ಎಂಥ ದುರಂತ ನಡೆಯುತ್ತಿದೆ ಎಂಬುದು ಕಾಣಬರುತ್ತದೆ.

ಅತ್ಯಷ್ಟಿಯೇ ಪ್ರಗತಿಯ ಹೆಗ್ಗಿರುತ್ತು ಎಂದು ನಂಬಿದ ಮಾನವ ತನ್ನ ಬಾಳನಲ್ಲಿ ‘ಬೇಕು’ಗಳ ಪಟ್ಟಿಯನ್ನು ದಿನದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾನೆ. ವ್ಯವಸ್ಥಿತ ಸಿಯೋಜನೆ ಇಲ್ಲದೆ ನಡೆದ ಬೆಂಧೂಗೀಕರಣ (Industrialisation) ಮೂಡಿಸಿದ ಆರ್ಥಿಕ ಅಸಮತೆಯ ಕೃತಕ ವಾತಾವರಣದಲ್ಲಿ, ಕಲೆ, ರಾಜಕೀಯ, ವಿಜ್ಞಾನ – ಎಲ್ಲನೂ ಮಾನವನ ಬಾಳನಲ್ಲಿ ಬಗೆಬಗೆಯ ಬಯಕೆಗಳನ್ನು ಕೆರಳಿಸಿ, ಮಾನವನ್ನು ಬಯಕೆಯ ಒಂದಿಯಾಗಿ ಮಾಡಿದೆ.

ಅಷ್ಟೇ ಮಟ್ಟಿಗೆ, ಅದು ಮಾನವನಲ್ಲಿ, ಭೀತಿಯನ್ನು ಮೂಡಿಸಿದೆ. ಮಾನವನ ಬಾಳನ ತೃಪ್ತಿಯ ಬುನಾದಿಯನ್ನೇ ಹೊಯ್ದಾಗಿ ಸಿದ ನಾಗರೀಕತೆ, ಆ ತೃಪ್ತಿಯೊಂದಿಗೆ ಮಾನವನ ಆತ್ಮವಿಶ್ವಾಸವನ್ನು ಅನ್ವಯಿಸುತ್ತಿರುತ್ತಿದೆ. ಭೋಗತ್ವಪೇ ಎಮ್ಮೆ ಬೆಳೆದಿದೆಯೋ, ಬಾಳ ಭೀತಿಯೂ ಅಷ್ಟೇ ಪ್ರಮಾಣದಲ್ಲಿ – ಏಕೇ ಇನ್ನೂ ಸ್ವಲ್ಪ ಹೆಚ್ಚಾಗಿ ಬೆಳೆದಿದೆ. ಇದನ್ನು ಗಮನಿಸಿಯೇ ಮನೋವಿಜ್ಞಾನಿಗಳು ಆಧುನಿಕ ಮಾನವನನ್ನು ‘ಭೀತಿಯ ಶಿಶು’ ಎಂಬುದಾಗಿ ಕರೆದಿದಾರೆ.

ಒಂದು ಕಡೆ ಮೀರಿ ಬೆಳೆದ ಬಯಕೆ, ಮತ್ತೊಂದು ಕಡೆ ಶ್ರೀವಿಕ್ರಮನಂತೆ ಬಾಳನ್ನು ವ್ಯಾಪಿಸಿದ ಭೀತಿ – ಇವೆರಡೂ ಸರಕದ ಬೇರೆ ನಾಯಿಗಳಂತೆ ಜೊತೆಗೂಡಿ, ಆಧುನಿಕ ಮಾನವನ ಜೀವನವನ್ನು ದುರಂತ ದತ್ತ ಕೊಂಡೊಯ್ಯಿತ್ತಿನೆ.

ಹಾಗೆ ಬಯಕೆ – ಭೀತಿಗಳ ನಿವಚಕ್ರದಲ್ಲಿ ಸಿಲುಕೆ, ದುರಂತದತ್ತ ಧಾವಿಸುತ್ತಿರುವ ಯುವಕನೋರ್ವನ ಬಾಳಿನ ಚಿತ್ರಣ ಈ ಕಾದಂಬರಿ—  
‘ಅಕ್ಷಸ್ಮಿಕ’

ಆ ಚಿತ್ರಣ ‘ಅಕ್ಷಸ್ಮಿಕ’ ದಲ್ಲಿ ಅರ್ಥವಾಗಿದೆ. ಅದರ ಮುಂದಿನ ಭಾಗವಾದ ‘ಅಪರಾಧಿ’ ಯಲ್ಲಿ ಸಂಪೂರ್ಣವಾಗುತ್ತದೆ.

ಆಧುನಿಕ ಜೀವನದ ಬಗೆಬಗೆಯ ಮುಖಗಳನ್ನು ಚಿತ್ರಿಸಿ, ಜನರ ವಿಚಾರನೇತ್ರಗಳನ್ನು ಆ ಸಮಸ್ಯೆಗಳತ್ತ ಸೆಳೆಯಬೇಕು ಎನ್ನುವ ನನ್ನ ಪ್ರಯತ್ನದಲ್ಲಿ ಈ ಕಾದಂಬರಿಯೂ ಒಂದು ಹೆಚ್ಚೆ. ಈ ಕಾದಂಬರಿಯನ್ನು ರಚಿಸುವಲ್ಲಿ ಮನೋರಂಜನೆಯೊಂದೇ ಆಲ್, ವಿಚಾರ ವಿಕಾಸ ನಾನ್ಯಾ ನನ್ನ ಉದ್ದೇಶ.

ಈ ಉದ್ದೇಶ ಕೃತಿರಚನೆಯಲ್ಲಿ ಎಷ್ಟರನುಟ್ಟಿಗೆ ಸಫಲವಾಗಿದೆ, ಕ್ರಿಯೆಕರಣಿಗೆ ಎಂಬುದನ್ನು ವಾಚಕ ಮಿಶ್ರ ರೂಪ ಹೇಳಬೇಕು.

ಈ ಕಾದಂಬರಿಯನ್ನು ನನ್ನೊಂದ ಬರೆಯಿಸಿ, ಅಚ್ಚುಮಾಡಿ, ಕನ್ನಡಗಂಗೆ ನೀಡಿಕೊಂಡಿರ ಮೈಸೂರಿನ ‘ಪ್ರಸಾದ ಪಟ್ಟಿಕೇವನ್ನು’ ನ ಮಿಶ್ರರಿಗೂ, ಅಚ್ಚುಕೊಟ್ಟಿರ ಅಚ್ಚು ಮಾಡಿದ ಇಂಡಿಯಾ ಸ್ರೇಸಾನವರಿಗೂ, ಮುಖಚಿತ್ರವನ್ನು ರಚಿಸಿದ ಧಾರವಾಡದ ಕಲಾವಿದ ಜಿ. ಕೆ. ಮೂತ್ರಿಯವರಿಗೂ ನಾನು ಸ್ನೇಹಮುಣಿ.

ಗಿರಿಕನ್ಯಕಾ – ಯಾದವಗಂಗಿ }  
ಮೈಸೂರು – ಏ. }  
೧೦—೫—೧೮೫೫

ಡ. ರಾ. ಸು.



೨

ರೈಲ್‌ನಿಲ್ಲಾಣದ ಜನವಿಹೀನ ವಿಶಾಲತೆಯಲ್ಲಿ, ಫ್ಲಾಟ್‌ಫಾರಂನಲ್ಲಿ ತೂಗುಹಾಕಿದ ಸೀಮೆಯೆಣ್ಣೆಯ ದೀಪ ಮಂಕಾಗಿ ಉರಿಯುತ್ತಿತ್ತು. ಸುತ್ತು ಲೂ ಕವಿದ ಮಬ್ಬಿನಲ್ಲಿ ದೀಪದ ಕ್ಷೇಣ ಕಾಂತಿ ಬೆಳಕಿಗಿಂತ ಹೆಚ್ಚಾಗಿ ಕತ್ತಲೆಯನ್ನೇ ಕಾರುತ್ತಿರುವಂತಿತ್ತು. ನಿಲ್ಲಾಣದ ಹಿಂಬದಿಯಲ್ಲಿ ಸಾಕಮ್ಮ ದೂರದಲ್ಲಿದ್ದ ಉರಿನ ಅಂಗಡಿಗಳಲ್ಲಿ ಹೊತ್ತಿಸಿದ ದೀಪಗಳು, ದೂರದಿಂದ ಅಸ್ವಷ್ಟವಾಗಿ ಕೇಳಬರುತ್ತಿದ್ದ ಜನಗಳ ಮಾತಿನ ಸದ್ಯ, ಮಂಕು ಬೆಳಕಿನ ಎದುರಿಗೆ ಜನ ಸುಳಿವಾಗ, ಒಂದು ಕ್ಷೇತ್ರ ಕಂಡು ಮರುಗಳಿಗೆಯೇ ಮಬ್ಬಿನಲ್ಲಿ ಮರೆಯಾಗುತ್ತಿದ್ದ ಅವರ ಅಸ್ವಷ್ಟಾಕೃತಿ, ಇನ್ನೂ ನಿರ್ಜರತೆಯ ಭಾವನೆಯನ್ನು ತಗಿಸದೆ, ಅದಕ್ಕೆ ಪ್ರತಿಯಾಗಿ, ನಿಲ್ಲಾಣದ ಎದುರು ಬದಿಯಲ್ಲಿ, ಶ್ವಲೆಯಲ್ಲಿ, ಬಣ್ಣ, ಆಕಾರ ಕಳೆದುಕೊಡು, ಕತ್ತಲೆನ ಕಡಲೇ ಗಳಿಗೆ ಗಳಿಗೊ ಉಕ್ಕೆ, ಉರಿನ್ನೂ ನುಂಗಲು ನುಗ್ಗಿಬರುತ್ತಿರುವುದೇನೋ ಎಂಬಂತಿದ್ದ ಕಾಡುಗುಡ್ಡಗಳು ಮೂಡಿಸಿದ ಇಸಕಾಯಕ ಏಕಾಕಿಷ್ಮದ ಭಾವನೆಯನ್ನೇ ಮತ್ತಮ್ಮ ಬಲಿಸಿದ್ದವು.

ಜನವಿಹೀನ ನಿಲ್ಲಾಣದ ಪ್ರೇ, ನಿಲ್ಲಾಣದ ಬದಿಯ ಹಳೆಗಳ ಮೇಲೆ ನಿಂತ ರೈಲಿನ ಸಾಲು ಡಬ್ಬಿಗಳೂ ನಿಜೀವವಾಗಿದ್ದವು. ಡಬ್ಬಿಗಳಿಗೆ ಇನ್ನೂ ಎಂಜಿನ್‌ನ್ನೂ ಜೋಡಿಸಿರಲಿಲ್ಲವಾದುದರಿಂದ, ಅವುಗಳಲ್ಲಾ ಬೆಳಕಿರಲಿಲ್ಲ. ಡಬ್ಬಿಗಳ ತೆರೆದ ಕಟ್ಟಿಕಗಳಿಂದಲೂ ಕತ್ತಲೆ ತೂರಿ ಬಂದು ಹತ್ತಾರು ಜೋತೆ ಕುರುಡುಗಣ್ಣಿಗಳು, ಆ ಜನವಿಹೀನತೆಯನ್ನು ದಿಟ್ಟಿಸಿ ನೋಡುತ್ತಿರುವಂತಿತ್ತು. ದೂರದಲ್ಲಿಲ್ಲೋ ನಿಂತ ಎಂಜಿನ್‌ನ್ನು ಕಾರುತ್ತಿದ್ದ ಹೊಗೆ, ಅವರ ಸದ್ದು, ಆಗಾಗ ಅವರ ಅಗಿಷ್ಟಿಕೆ (Furnace) ಯ ಬಾಗಿಲನ್ನು ತೆಗೆದು ಇದ್ದಿಲ್ಲ ತುಂಬಿದಾಗ, ಚಕ್ಕನೆಚಿಮ್ಮುತ್ತಿದ್ದ ಉರಿನಾಲಗೆ, ಕಾಗ್ಗತ್ತಲಲ್ಲಿ, ವಿಶಾಲ ಮಸಣದಲ್ಲಿ ಉರಿವ ಒಂಟಿ ಚಿತೆಯನ್ನು ನೆನಸಿಗೆ ತರುತ್ತಿತ್ತು.

ಸೈಫನ್‌ನಲ್ಲಿ ಕುಳಿತ ಸೈಫನ್‌ಮಾಸ್ಟರ್, ಆಗಾಗ ಓಡಾಡುವ ಸೋರ್ಟರ್, ಯಾವಾಗಲೊ ಒಮ್ಮೊಮ್ಮೆ, ಅವರು ಆದುವ ತುಂಡು ಮಾತು,

ಅದೂ ಹತ್ತಿರದಲ್ಲಿ ನುನುಷ್ಯರಿರುವರೆಂಬ ಭಾವನೆಯನ್ನು ಮೂಡಿಸದೆ, ನಿಲ್ದಾಣದ ಕಂಭಕ್ಕೆ ಒರಗಿಕೊಂಡು, ಹಾಸಿಗೆಯು ಮೇಲೆ ಕುಳಿತಿದ್ದ ಮೂರ್ತಿಯ ಮನಸ್ಸಿನಲ್ಲಿ, ಪ್ರೀತಿಯೋಕದ ಕಲ್ಪನೆಯನ್ನೇ ಮೂಡಿಸಿತ್ತು.

ಹೊರಗೆ ಹಬ್ಬಿದ ಕತ್ತಲೆ ಮೂರ್ತಿಯ ಮನಸ್ಸಿನಲ್ಲಿ ಹಬ್ಬಿದಂತಾಗಿ, ಮನದಲ್ಲಿ ಮೂಡಿದ ಕವ್ವ ಭಾವನೆಗಳ ಬಂದಿಯಾಗಿದ್ದ ಮೂರ್ತಿ. ಬೇಸರ ವನ್ನೇ ಬಲಿಸುವ ಆ ಭಾವನೆಗಳನ್ನು ಮಿದುಳಿನಿಂದ ಕೊಡವಿ ಹಾಕಲು, ಮೂರ್ತಿ ದಾರಿಯಲ್ಲಿ ಓದಲೆಂದು ತಂದಿದ್ದ ಪ್ರಕ್ರಿಕವನ್ನು ಕೈಗೆತ್ತಿಕೊಂಡ.

ಆದರೆ, ಗಾಳಿ ಕೊಂಚ ಬಲವಾಗಿ ಬೀಸಿದಾಗ, ಸ್ಟೇಷನ್‌ನ ಅಗಲಕ್ಕೂ ತನ್ನ ನೆರಳನ್ನೇ ಹಬ್ಬಿಸಿ ತೂಗಾಡುತ್ತಿದ್ದ ದೀಪದ ಮಂಕು ಬೆಳಕಿನಲ್ಲಿ ಓದುವುದೂ ಸಾಧ್ಯವಾಗಲಿಲ್ಲ.

ಓದುವುದು ಸಾಧ್ಯವಿರಲಿಲ್ಲ; ಮಾತನಾಡಲು ಜೊತೆಯಿರಲಿಲ್ಲ. ಸುಮ್ಮನೆ ಕುಳಿತರೆ ತಲೆಯ ತುಂಬ ಏನೇನೋ, ಬೇಸರದ ಭಾರವನ್ನು ತಗ್ಗಿಸಲಾರದ ಕಾಡು ವಿಚಾರಗಳು.

ಇವೆಲ್ಲದರ ಜೊತೆಗೆ ಕಾಲವೂ ಸಿಧಾನವಾಗಿ ಚಲಿಸುತ್ತಾ ಆವನನ್ನು ಕಾಡುವಂತಿತ್ತು. ಗಳಿಗೆ ಗಳಿಗೊ ಮನಸ್ಸನ್ನು ಭಾರವಾಗಿಸುವ ಈ ವಾತಾವರಣದಲ್ಲಿ, ಮೂರ್ತಿಯ ಮನಸ್ಸನ್ನು ಕೊಂಚ ಹಗುರಾಗಿಸಲು ಇದ್ದ ಏಕೈಕ ಸಾಧನ-ಸಿಗರೀಟು. ಆದರೆ ಮೊದಮೊದಲು ಬೇಸರವನ್ನು ಕಳೆಯಲು ಅಲ್ಪಸ್ವಲ್ಪ ಸಹಕಾರಿಯಾಗಿದ್ದ ಸಿಗರೀಟು, ನಾಲ್ಕುರನ್ನು ಸೇದಿಯಾದ ಮೇಲೆ ಅದೂ ಬೇಸರವಾಗಿತ್ತು. ಹೊಗೆಸೊಸ್ಪಿನ ಹೊಗೆಯನ್ನು ಹೀರಿ ಹೀರಿ ಕಹಿಯಾದ ನಾಲಗೆ, ‘ಇನ್ನು ಬಲವಂತ ಮೂಡಿದರೆ ನನ್ನಿಂದ ಸಹಿಸುವುದು ಸಾಧ್ಯವಿಲ್ಲ’ ಎಂದು ಬಂಡಾಯ ಹೂಡುವ ಬೆದರಿಕೆ ಹಾಕಿತ್ತು. ಸಿಗರೀಟನ್ನು ಸುಟ್ಟು ಸುಟ್ಟು, ಮತ್ತೆ ಅದನ್ನು ಸುಡುವ ಆಸೆಯೂ ತೀರಿ ಹೋಗಿ, ಆ ನಿಲ್ದಾಣದಲ್ಲಿ ರೈಲನ್ನು ಹತ್ತುವ ಸಿಫಾರ ಮೂಡಿದ ತನ್ನ ಮೂರ್ಖತನವನ್ನೇ ಹಳಿದುಕೊಳ್ಳುತ್ತಾ ಕುಳಿತಿದ್ದ ಮೂರ್ತಿ.

ಬೇಸರ ಮನದಲ್ಲಿ ಮೊದಲು ಅಡಿಯಿಬ್ಬಾಗ, ಅದನ್ನು ನಿವಾರಿಸಿ ಕೊಳ್ಳಲು ಬೇರೇನೂ ದಾರಿ ಕಾಣದಿದ್ದಾಗ, ಮೂರ್ತಿ ಅಂಥ ಸಿಜನಾರಣ್ಯದಲ್ಲಿ ರೈಲ್‌ನ್ನೆ ನಿಲ್ದಾಣವನ್ನು ನಿರ್ವಹಿಸಿ ರೈಲ್‌ನ್ನೆ ಇಲಾಖೆಯವರನ್ನು,

ಜನರಿದ್ದೂ ನಿಲ್ಲಾಣವನ್ನು ಜನವಿಹೀನವನ್ನಾಗಿಸಿದ ಆ ಹಳ್ಳಿಯನ್ನು—  
ಎಲ್ಲವನ್ನು ಶಪಿಸಿದ್ದು.

‘ಫತ್ತಾ, ಈ ಹಾಳು ರೈಲನ್ನು ಬೇಗಾದ್ದೂ ಬಿಡಬಾರ್ದೀ?  
ಯಾರಿಗೊಸ್ಕುರ ಸುಮ್ಮನೆ ಕಾಯಿಸ್ತೂ ಇದಾರೋ?’

—ಎಂದು, ತಾನು ಬರುತ್ತಿದ್ದ ಹಾಗೇ ರೈಲನ್ನು ಓಡಿಸದ ಸೈನ್‌  
ಮಾಸ್ಟರನ್ನು ಮನಸ್ಸಿನಲ್ಲಿಯೇ ಹತ್ತಾರು ಬಾರಿ ಬೈದಿದ್ದು.

ಆನನು ನಿಲ್ಲಾಣದಲ್ಲಿ ಕಾಲೀಟ್ಟಾಗ, ಆಗಾಗ ತನ್ನ ಮುಂದೆ ಓಡಾಡಿದ  
ಸೈನ್‌ಮಾಸ್ಟರನ್ನು ಮಾತನಾಡಿಸಿ, ಆ ಮಾತುಕಥೆಯಲ್ಲಾದರೂ ಬೇಸರ  
ವನ್ನು ನೀರಿಗಿಸಿಕೊಳ್ಳೋಣ ಎಂದು ಪ್ರಯತ್ನಿಸಿದ್ದು. ಆದರೆ ಆವರಿಚಿತನಾದೆ  
ಸೈನ್‌ಮಾಸ್ಟರನ್ನು ಏನು ಮಾತನಾಡಿಸುವುದು? ಒಂದೆರಡು ಸಲ ಅವರು  
ತನ್ನ ಕಣ್ಣಿನುಂದೆ ಓಡಾಡಿದಾಗ, ಆತನೇ ತನ್ನನ್ನು ಏನಾದರೂ ಮಾತ  
ನಾಡಿಸಬಹುದು ಎಂದು ನಿರೀಕ್ಷಿಸಿದ ವಾತಿ.

ಆದರೆ ಆತ ಸುಮ್ಮನೆ ಮೂರ್ತಿಯೇ ಮುಖ ನೋಡಿಕೊಂಡು ತನ್ನ  
ಕೆಲಸಕ್ಕೆ ಹೊರಟಿನಾಗಲಿ, ‘ನೀನು ಯಾರು? ಎಲ್ಲಿಯೆವನು? ಯಾವ  
ಉಂಗಿ ಹೋಗಬೇಕು?’ ಎಂಬ ಕುರುಡು ಕುತ್ತಿತ್ತಲದ ಪ್ರಶ್ನೆಗಳನ್ನು  
ಕೂಡ ಕೇಳಿಲ್ಲ. ಆವರಿಚಯಸ್ಟರನ್ನು ಮಾತನಾಡಿಸಲೂ ಸಂಕೋಚಪಡುವ  
ಅತಿ-ಸಾಭ್ಯಸ್ಟರ ಗುಂಪಿಗೆ ಸೇರಿದವನೇನೋ ಕೂತ ಎಂದುಕೊಂಡು ಕೊನೆಗೆ  
ಮೂರ್ತಿಯೇ ಮೇಲೆ ಬಿದ್ದು ಹೀಗಾದರೂ ಮಾತುಕಥೆ ಆರಂಭವಾಗಲಿ  
ಎಂದು—

“ರೈಲು ಇಲ್ಲಿಂದ ಎಷ್ಟು ಹೊತ್ತಿಗೆ ಹೊರಡುತ್ತೆ ಸಾರ್?”

—ಎಂದು ಕೇಳಿದಾಗ, ಆತ—

“ಎಂಟು ಹತ್ತುಕ್ಕೆ”

—ಎಂದು ‘ಟೆಲಿಗ್ರಾಫಿಕ್ ಭಾಸೆ’ ಯಲ್ಲಿ ಉತ್ತರ ಕೊಟ್ಟು, ಅಷ್ಟು  
ಮಾತಾಡಿದುದೇ ದೆಚ್ಚಾಯಿತೇನೋ ಎಂಬಂತೆ, ಮುಖ ತಿರುಗಿಸಿಕೊಂಡು  
ಹೊರಟುಹೋಗಿದ್ದು.

ಮತ್ತೊಮ್ಮೆ ಸಂಭಾವಣೆಯನ್ನು ಆರಂಭಿಸಲು—

“ಈಗ ಟ್ರೈಂ ಎಷ್ಟು ಸಾರ್?”

— ಎಂದು ಪ್ರಶ್ನಿಸಿದಾಗ, ಆತ ಆ ಪ್ರಶ್ನೆಗೆ ಉತ್ತರ ಕೊಡದೆ, ಅದಕ್ಕೆ ಪ್ರತಿಯಾಗಿ, ಬುದ್ಧಿವಿಕಲರನ್ನು ನೋಡುವ ಬುದ್ಧಿವಂತನಂತೆ, ಮೂರೀರು ಮುಖವನ್ನೂ, ಅವನ ಕೈಯೊಳಗಿನ ಗಡಿಯಾರವನ್ನೂ ದರುದುರನೇ ನೋಡಿ—

“ ಏಳು-ಇಷ್ಟುತ್ತು ”

— ಎಂದು ಗುಟುರು ಹಾಕುವ ಹಾಗೆ ಹೇಳಿ ತನ್ನ ದಾರಿ ಹಿಡಿದು ಹೋಗಿದ್ದ.

ಹೀಗೆ ಎರಡು ಮೂರು ಚಾರಿ ಸಂಭಾಷಣಾಪ್ರಯತ್ನ ವಿಫಲವಾದ ಬಳಿಕ—

“ ಥತ್, ಇದ್ದಾವುದೊಂದು ಮಾತು ಬರದ ಮೂದೇನಿ, ಮಾತಾಡಿದರೆ ಮುತ್ತು ಉದುರಹೋಗುತ್ತೇನೋ ಆನ್ಮೋ ಹಾಗೆ ಆಡ್ತಾನೆ. ಅದಕ್ಕೆಂತಲೇ ಕಾಣತ್ತೆ ಅವನ್ನು ಇಂಥಾ ಜನ ಇಲ್ಲದ ಕೊಂಬೆಗೆ ತಂದು ಹಾಕಿದಾರೆ. ಈ ಸ್ವೀಫ್ಟ್‌ಗೆ ತಕ್ಕ ಸ್ವೀಫ್ಟ್‌ಮಾನರು ಇವರು.”

— ಎಂದು ಹೊರಡದ ರೈಲನ್ನು, ಸಿಜನ ನಿಲ್ದಾಣವನ್ನು, ಬಸವನ ಹುಳುವಿನಂತೆ ತೆರಳುವ ಕಾಲವನ್ನು ಶಿಷಿಸಿ, ಬೇಸರವನ್ನು ಸೀಗಿಸಲು ಒಂದು ಹಿಗರೀಟ್‌ ಹಚ್ಚಿ, ಸಿಲಾಣದ ಅರೆಗತ್ತುಲಿನಲ್ಲಿ ನಿಧಾನವಾಗಿ ಸೇಡುತ್ತಾ ನಿಲ್ದಾಣದ ಅರೆಗತ್ತುಲನಲ್ಲಿ ನಿಧಾನವಾಗಿ ತೇಜತ್ತು ಕರಾವ ಸಿಗರೀಟ್‌ ಹೊಗೆಯು ನೀಲಿಯ ಎಳಿಗಳನ್ನು ಅರೆಗಟ್ಟಿ ಸಿಂದ ದಿಟ್ಟಿಸುತ್ತಾ, ಸಿಲ್ದಾಣದ ಕಂಭಕ್ಕೆ ಮೈ ಬರಗಿಸಿದ.

## ೨

ಚಿಂತಿಸಲು ಯಾವ ನಿರ್ದಿಷ್ಟ ವಿಚಾರದ ಗುರಿಯೂ ಇಲ್ಲದ ಆವನ ಮನಸ್ಸು ಅಪ್ಪುಹೊತ್ತು ಅಶ್ರಿತ್ತ ಕುಪ್ಪುಳಿಸಿ, ಕೊನೆಗೆ ಕೆಲವೇ ಗಂಟೆಗಳ ಹಿಂದೆ ಸೋಡಿದ ಜೋಗದ ಜಲಪಾತದ ರುದ್ರರಮಣೀಯತೆಯನ್ನು, ಆ ದರ್ಶನದಿಂದ ಆವನ ಚಿತ್ತಕಾಸಾರದಲ್ಲಿ ಮೂಡಿದ ಭಾವತರಂಗಗಳನ್ನು ಮತ್ತೆ ಮೇಲಕು ಯಾಕತ್ತೊಡಗತು.

ಜೋಗದ ಜಲಪಾತ!

ಆ ಹೆಸರೇ ಸ್ವಾಸ್ಥ್ಯ ಸೌಂದರ್ಯದ ಪರಿಕ್ರಮೆ ತಿಗೆ ಸಾಮಾನಾಧಕವದವೆಂದು ಕೇಳು, ಎಷ್ಟೋ ದಿನದಿಂದ ಆದನ್ನೊಮ್ಮೆ ಸೋಡಬೇಕೆಂದು ಮೂತ್ತಿ ಲೈಕ್ ಯಾಕಿಕೊಂಡಿದೆ.

ಆವನ್ನು ಕಾಣವ ಮೇದಲೇ, ನಾಲ್ಕು ಧಾರೆಗಳಾಗಿ ಸೀಡಿ, ಕೆಳಗಿನ ಶಿಲಾಮಯ ಪಾಠಾಳಕ್ಕೆ ಘುವಿಕ್ಕುತ್ತವ ಶರಾವತಿಯ ಜಲಧಾರೆಯ ಫೋರ್ಗಾಫೀರ ಫೋರ್ನಿಂ ಆವನ ಕೆಪಿಗ್ಗಲ್ಲಿ ಮುಡಿದು, ಆವನಕ್ಕೆ ದರ್ಶನಾಕಾಂಕ್ಷೆಯನ್ನು ಮೂಡಿಸಿತ್ತು. ಆ ಜಲಪಾತವನ್ನು ಕಂಡು ಬಂದವರೆಲ್ಲಾ ಕಂಡು ಬಂದದ್ದು ಆದೇ ಜಲಪಾತವನ್ನಾದರೂ. ಒಬ್ಬಿಬ್ಬಿರೂ ಆವನ್ನು ಒಂದೊಂದು ಬಗರ್ಯಾಗಿ ಯಾಡಿ ಹೂಗಳಿದ್ದರು. ಆದನ್ನು ಕಾಣದೆ ಬರಿ ಆದರ ಕೀರ್ತಿಗೀರೆಯನ್ನು ಮಾತ್ರ ಕೇಳಿದ ಮೂತ್ತಿ ಎಷ್ಟೋ ಬಾರಿ ‘ಇಮ್ಮು ಹೊಗಳಕೆಗೆ ಪಾತ್ರವಾದ ವಸ್ತು. ಸಿಜವಾಗಿಯೂ ಆಮ್ಮ ಚೆನ್ನಾಗಿಲ್ಲದೆ, ಏನೇನೋ ಕಲ್ಪನಾಚಿತ್ರಗಳನ್ನು ಮನಸ್ಸಿನ ತುಂಬಮೂಡಿಸಿಕೊಂಡು ಆತಿ ಕುಶಾಹಲದಿಂದ ಸೋಡಹೋಡಾಗ, ಸಿರಾಶೆಯನ್ನೇ ಮೂಡಿಸಬಹುದು’ ಎಂದು ಅಂದುಕೊಂಡಿದ್ದು. ಜೀವನದಲ್ಲಿ ಅಂಥಾ ಆನುಭವವೂ ಆವನಿಗೆ ಅನೇಕ ಬಾರಿ ಆಗಿತ್ತು. ಬಹಳ ಜನ ಚೆನ್ನಾಗಿದೆ ಎಂದು ಹೇಳಿದ ಪುಸ್ತಕವನ್ನು ಓದಿದಾಗ, ಬಹು ಚೆಲುವೆ ಎಂದ ಹೆಣ್ಣನ್ನು ಸೋಡಿದಾಗ, ಅತಿ ಸುಂದರ ಎಂದ ಚಿತ್ರವನ್ನು ಸೋಡಿದಾಗ, ಆ ವಸ್ತುವಿಗಿಂತಲೂ ಆದರ ಹೊಗಳಕೆಯೇ ಚೆನ್ನಾಗಿತ್ತು. ಅಂಥ ಅನುಭವವಾದಾಗ

ಲೆಲ್ಲಾ ಅವನಿಗೆ ಪರೀಕ್ಯಾಯದ ಮಹಾಕವಿ ಸಾದಿ ತನ್ನ ‘ಗುಲಿಸ್ತಾನ್’ ನಲ್ಲಿ ಬರೆದ ಕಥೆಯೊಂದು ನೇನಪಾಗಿತ್ತು.

ತನ್ನ ರಾಜ್ಯದಲ್ಲಿ ಆತಿ ಸುಂದರ, ಆತಿ ಬುದ್ಧಿವಂತ ಎಂದು ಹೆಸರಾದ ಮಜನೂ ಎಂಬ ತರುಣ, ಲೈಲಾ ಎಂಬ ತರುಣೀಯ ಸೌಂದರ್ಯರ್ಕೆನುರುಳಾಗಿ ಆಕೆಗಾಗಿ ಹುಚ್ಚು ಹಿಡಿದು ಆಲೆಯುತ್ತಿದ್ದಾನೆ ಎಂಬುದನ್ನು ಕೇಳಿದಾಗ, ಆ ದೇಶದ ದೋರೆ ಆಕ್ಷಯರಚಕ್ತಿತನಾಗಿ, ‘ಮಜನೂನ ಕಣ್ಣನ್ನು ಇಷ್ಟು ಬಲ ವಾಗಿ ಕೊರ್ಕೆಸಿದ ಹೆಣ್ಣು ಎಂಥ ಆಪರೂಪ ಲಾವಣ್ಯವತಿ ಇರಬೇಕು. ಆಕೆಯ ಸ್ನೇಹಮೈ ಸೋಡಬೇಕು’ ಎಂದುಕೊಂಡು ಬಹು ಪ್ರಯತ್ನವಟ್ಟು ಒಮ್ಮೆ ಲೈಲಾಳನ್ನು ಸೋಡುವ ಭಾಗ್ಯ ಪಡೆದ. ಆಕೆಯನ್ನು ಸೋಡಿದಾಗ ಆ ದೋರೆ ಆಕೆಯ ಸೌಂದರ್ಯದ ಬಗ್ಗೆ ಕಟ್ಟಿಕೊಂಡ ಕನಸುಗಳೆಲ್ಲವೂ ಸುಖಾಗಿ ಅವನಿಗೆ ಅರಿವಾಯಿತು : ‘ಲೈಲಾ ಅಂಥ ಅಪ್ರಾವರ್ತ ಲಾವಣ್ಯವತಿಯಾದ ಅಪ್ಸರಯೇನಲ್ಲ; ಬೇಕೆಂದರೆ ತನ್ನ ರಾಜ್ಯದಲ್ಲಿ ಆವಳಿಗಂತ ಹೆಚ್ಚು ಸುಂದರಿಯರಾದವರು ಹತ್ತಾರು ಜನ ಸಿಗಬಹುದು’ ಎಂದು. ಆಗ ಆ ದೋರೆ ಮಜನೂನ ಬುದ್ಧಿಗೇಡಿತನಕ್ಕೆ ಮರುಗಿ, ಅವನನ್ನು ತನ್ನ ಬಳಿಗೆ ಕರೆಸಿ ಕೊಂಡು ‘ಅಯ್ಯೋ ನೂರಿರು, ಆ ಸಾಮಾನ್ಯ ಹೆಂಗಸಿಗೆ ನೀನು ಇಷ್ಟು ಮರುಳಾಗಿ ಹುಚ್ಚುನಂತೆ ಆಲೆಯುವುದೇ? ಬೇರೆ ಯಾವ ಹೆಣ್ಣಿನಲ್ಲಿ ಇರಂಥಾ ಸೌಂದರ್ಯವನ್ನು ಅವಳಲ್ಲಿ ಏನು ಕಂಡೇ?’ ಎಂದು ಕೇಳಿದ ನಂತೆ. ಆಗ ಮಜನೂ ಹೇಳಿದನಂತೆ ‘ಸಿನ್ನ ಕಣ್ಣಿಗೆ ಆವಳ ರೂಪಕಾಂತಿ ಕಾಣದೆ ಹೋಗಿರಬಹುದು. ಆದರೆ ಮಜನೂನ ಕಣ್ಣಿ ಸಿಂದ ಸೋಡು, ಕಾಣಿಸುತ್ತದೆ’ ಎಂದನಂತೆ.

ಸಾದಿ ಬರೆದ ಈ ಕಥೆಯನ್ನು ಓದಿದ ಮೂರತಿ ‘ಜೋಗಿದ ಜಲಪಾತದ ಸೌಂದರ್ಯವು, ಮೋಹಾಪಿಷ್ಟವಾದ ಕಣ್ಣಿಗೇ ಮಾತ್ರ ಅಪ್ರಾವರ್ತವೆಂದು ಕಾಣಿಸಿರುವ ಲೈಲಾಳ ಸೌಂದರ್ಯದಂಥ ವಸ್ತುವೇ ಇರಬೇಕು. ಅಂಥ ಭೃಮೆ ಯಾವುದೂ ಇಲ್ಲದ ಕಣ್ಣಿಗೇಗೆ ಆದರಲ್ಲಿ ವಿಶೇಷ ವೇನೂ ಕಾಣದೆ ಹೋಗಬಹುದು. ಅಪ್ಪಿಲ್ಲದೆ, ಗುಡ್ಡೆದ ತುದಿಯಿಂದ ಕೆಳಗೆ ಬಿಳಿವ ಸೀರಿನಿಂಥ ಅಂಥ ಸೌಂದರ್ಯವೇನು ಇದ್ದೀತು’ ಎಂದುಕೊಂಡೇ ಜೋಗಿವನ್ನು ಸೋಡಲು ಹೋಗಿದ್ದ.

ಅದರೆ ಅದನ್ನು ಕಂಡ ಬಳಿಕ ಅವನಿಗೆ ಅನ್ನಿಸಿತ್ತು—

ಅದರ ಸೌಂದರ್ಯವನ್ನು ಬಣ್ಣಿಸಿ ಹಾಡಿದವರ ಮಾತು ಅತಿಶಯೋಕ್ತಿ ತುಂಬಿದ ಕಗ್ಗವಲ್ಲ. ಅವರಿಗೆ ಆ ಸೌಂದರ್ಯವನ್ನು ಸಂಪೂರ್ಣವಾಗಿ ವರ್ಣಿಸಲು ರಟ್ಟಗಳೇ ಸಾಲದಿ, ತೀವ್ರವಷ್ಟು ಹೇಳಿದ ಅಲ್ಲಿಗ್ಗೇ ಎಂದು. ವರ್ಣನಿಗೆ ಮೀರಿದ ಸೌಂದರ್ಯ ರರಾವತಿಯ ಜಲವಾತದ್ದು.

ಆ ಜಲವಾತ ಇನ್ನು ಅಷಟ್ಟುಂದರ ಇಡೆ ಎನ್ನುವಾಗಲೇ, ಸುತ್ತು ಹಬ್ಬಿದ ಭೀಮ ವಸರಾಜಿಯ ಗಂಭೀರ ಮೌನವನ್ನು ಭೀದಿಸಿ ಕೇಳಬಂದ ಜಲವಾತದ ಶ್ವರವನೇ, ಯಾವುದೋ ದಿವ್ಯ ಸರ್ವಸಾರಂಭದ ಮೊದಲ ಸಹಸ್ರ ವೃಂದಾಗತಾಡಸದುತ್ತಿ ಕೇಳಿಬಂದು ಮೂರ್ತಿಯ ಜಿತ್ತುದಲ್ಲಿದ್ದ ಎಲ್ಲ ಯೋಚನೆ, ಪಿಡಾರಗಳನ್ನು ಮುಳುಗಿಸಿ. ಅವನ ಮನದಲ್ಲಿ ಭವ್ಯ ಸಿರಿಷ್ಯೇ ಯೋಂದನ್ನೇ ಮಾಡಿಸಿ, ಬಸ್ಸಿನಲ್ಲಿ ಕುಳಿತ ಮೂರ್ತಿಗೆ, ಬಸ್ಸಿನಲ್ಲಿದ್ದ ಸಾಮಾನು ಗಳನ್ನು ಕೆಳಗೇಸಿಕೊಳ್ಳಬೇಕೆಂಬುದನ್ನೂ ಮರಲಿಸಿ, ಆ ಮಹಾಘೋಷ ಕೇಳಬಂದತ್ತು ಓಡುವುತ್ತಿ ಮಾಡಿತ್ತು.

ಉಂದೆಲ್ಲ ಯೋಚನೆಗಳನ್ನೂ ಮರತು, ಮೂರ್ತಿ, ಜಲವಾತದ ಬಳಿ ಓಡಿ, ಪ್ರವಾಸಿ ಮಂದಿರದ ಕ್ಷೇತ್ರದಲ್ಲಿ ಮುಂದಿನ ಕ್ಷೇತ್ರದಿಗೆ ಜೋತುಬಿದ್ದು, ಕಣ್ಣಿದುರಿಗೆ ಹಬ್ಬಿದ ಮಹಾಜಲವಾತವನ್ನು ನೋಡಿದ.

ನೋಡಿದ—

ನೋಡುತ್ತಿದ್ದ ಹಾಗೇ ಒಂದು ಗಳಿಗೆ ಅವನ ಬುದ್ಧಿ ಸ್ತಂಭಿತವಾಗಿ ಹೋಯತು.

ಸುಂದರ ಎನ್ನಿಸಿಕೊಂಡ ಎಷ್ಟೋ ವಸ್ತುಗಳನ್ನು ಮೂರ್ತಿ ನೋಡಿದ್ದು. ಅವುಗಳನ್ನು ನೋಡಿ ಮಾರುಹೊಡಾಗ, ಅವನ ಮನಸ್ಸಿನಲ್ಲಿ ಮೆಚ್ಚಿಕೆಯ ಸೂರಾರು ಭಾವನೆಗಳ ತೆರೆ ಹೋಯ್ಯು, ಅವನ ಜಿತ್ತು ಅಲ್ಲಕಲ್ಲೊಲ ವಾಗಿತ್ತು. ಏನೋ ಒಂದು ಬಗೆಯ ಉದ್ದಿಗ್ನಿತೆ ಅವನ ಬುದ್ಧಿಯನ್ನು ತುಂಬಿತ್ತು. ಹತ್ತಾರು ಇಟ್ಟುಗಳನ್ನು ಕಂಡ ಮುಗುವಿನ ಮನಸ್ಸಿನಂತಾಗಿತ್ತು.

ಅದರೆ ರರಾವತಿ ಮಾಡಿಸಿದ ಪರಿಣಾಮವೇ ಬೇರೆ—

. ಶರಾವತಿಯ ಸಿಫೋಽವವನ್ನು ಕೇಳಿದಾಗ ಅವನ ವೃದ್ಧಯದಲ್ಲೇ ನೇನೋ ನೂರೆಂಟು ಭಾವನೆಗಳು ಹರಿದಿದ್ದವು.

ನೋಡಿದಾಗ—

ಆ ಎಲ್ಲ ಭಾವನೆಗಳೂ, ಉದ್ದೇಶಗಳೂ ತಪಕ್ಕನೆ ಅಡಗಿಹೊಗಿ ಅವನ ಹೃದಯ ಸಿಸ್ತರಂಗ ಕಾಸಾರದಂತಾಗಿತ್ತು. ಅವಾರನೇಗದಿಂದ ಉರುಳುತ್ತಿದ್ದರೂ, ಬಹು ಸಿಧಾನವಾಗಿ ಜಾರುತ್ತಿರುವಂತೆ ಕಾಣುವ ಹಿಂಜಿದ ಹಕ್ಕಿಯ ಉಂಡಿಗಳಂತೆ, ಅರ್ಥಬರ್ಥ ಹೆಪ್ಪುಗಟ್ಟಿದ ಹೊಗೆ ಇಬ್ಬನೀಯಂತಿರುವ ಜಲರಾಶಿಯನ್ನು ನೋಡಿದ ಮೂರಿ, ಪವಾಡದರ್ಕನದಿಂದ ಸಮೂಳ ಚಿತ್ರನಾದವನಂತೆ, ಸುಮ್ಮನೆ ನೋಡುತ್ತಾ ಸಿಂತ.

ನೋಡ ನೋಡುತ್ತಾ—

ಮಾನವನ ಹೃದಯದಲ್ಲಿಯ ಸುಪ್ರದಿವ್ಯತೆಯನ್ನು ಪ್ರಚೋದಿಸುವ ಮಂತ್ರಫೋರ್ಪದಂತೆ, ಜಲಪಾತದ ಫೋರ್ಪ ಮೂರಿಯ ಹೃದಯದಲ್ಲಿ ಗಂಭೀರ ವಿಚಾರತರಂಗಗಳನ್ನು ಮೂಡಿಸಿತು.

ಆಗ್ರದಲ್ಲಿ ಶಾಂತವಾದ ಹೊಳೆ, ಕೊನೆಗೆ ಹರಿಯುವುದೂ ಶಾಂತವಾದ ಹೊಳೆ—ಕೂಗಾಟ, ನೆಗೆದಾಟ, ನಲಿದಾಟ ಎಲ್ಲವೂ ನಡುವೆ ನಾಲ್ಕು ಸೀಳಾಗಿ ಧುಮ್ಮಿಕ್ಕುವಾಗ ಮಾತ್ರ.

ಒಂದೇ ಹೊಳೆಯ ಸೀರು. ಬ್ಲ್ಯಾಕ್, ರಚಿ ಗುಣ ಯಾವುದರಲ್ಲಿ ವ್ಯತ್ಯಾಸವಿಲ್ಲ—ಒಂದಾಗಿ ಹರಿಯುವಾಗ. ಆದರೆ ಕವಲು ಒಡೆದಾಗ ಒಂದೊಂದರದೂ ಒಂದೊಂದು ರೀತಿ. ಒಂದು ಪತನದಲ್ಲೂ ತನ್ನ ಗಾಂಭೀರ್ಯವನನ್ನು ಕಳೆದುಕೊಳ್ಳಿದೆ ಜಾರುತ್ತಿದ್ದರೆ, ಮತ್ತೊಂದು ಬಯಲು ನಾಟಕದ ಖಳನಂತೆ ಕುಪ್ಪಳಿ, ಕುಣಿದು ಕಿರುಚಾಡುತ್ತದೆ; ಒಂದು ಸತ್ಯಸುತ್ತಾ ತೊನೆಯತ್ತಾ ನಡೆದರೆ ಮತ್ತೊಂದು ಮೃತ್ಯುದರ್ಕನವಾದ ಹೇಡಿಯಂತೆ ಹುಯ್ಯಲಿಡುತ್ತದೆ.

ಆದರೆ ಕೊನೆಯಲ್ಲಿ, ಎಲ್ಲವೂ ಕಲೆತು, ತಮ್ಮ ನಡುಗಾಲದ ಗುಣಗಳನ್ನು ಕಳೆದುಕೊಂಡು ಒಂದಾಗಿ, ಯಾವುದೋ ಗುರಿಯತ್ತ ಹರಿಯುತ್ತವೆ.

ರಾಜಾ, ರೋರ್ರಾ, ರಾಕೆಟ್, ಲೇಡಿ—

ಆ ನಾಲ್ಕು ಸೀಳನ್ನು ನೋಡಿದಾಗ, ನೋಡನೋಡುತ್ತಾ ಮೂರಿಗೆ ವಿಶ್ವರಹಸ್ಯವೇ ತನ್ನ ಕಣ್ಣಿ ದುರು ಬಯಲಾದಂತೆ ಕಂಡಿತು.

ಮಾನವ ಲೋಕವೇ ಆ ಜಲಪಾತದಂತೆ—

ಹುಟ್ಟು ಎಲ್ಲರದೂ ಒಂದೆ; ಯಾರ ಹುಟ್ಟಿನಲ್ಲಿ ವ್ಯತ್ಯಾಸವಿಲ್ಲ. ಎಲ್ಲ ಭಾಳಿನ ಕೊನೆಯೂ ಒಂದೆ; ಆದರಲ್ಲಿವ ಭಿನ್ನತೆಯೂ ಇಲ್ಲ. ಆದರೆ ಹುಟ್ಟು ಸಾವುಗಳ ನಡುವಣ ಭಾಳು ಮಾತ್ರ ಒಬ್ಬಿಬ್ಬರದೂ ಒಂದೊಂದು ರೀತಿ; ಒಂದೂ ಇನ್ನೊಂದರ ಹಾಗಿಲ್ಲ.

ಈ ಭಾವನೆ ಮೂರ್ತಿಯ ಮನದಲ್ಲಿ ಮೂಡಿದಾಗ, ಮನುಕುಲಕ್ಕೆ ಈ ಚಿರಂತನ ಸತ್ಯವನ್ನು ಬೋಧಿಸುವ ಸಲುವಾಗಿಯೇ, ಸಿಸರ್‌ಮಾತ್ರೆ ಈ ಮಹಾಜಲಪಾತೆ ಗುರುವನ್ನು ಸ್ವಷ್ಟಿಸಿದುವಕೇನೋ ಎಂದು ತೋರಿತು. ಯಾವುದೋ ದಿವ್ಯತೆಯ ದರ್ಶನವಾದಂತೆ ಅವನ ಮೈ ಪುಲಿಕಿತವಾಗಿ, ದೈವಿ ರಹಸ್ಯ ಆರಿವಾದ ಉಪನಿಷತ್ತಿನ ಮಹಾಮಣಿಯಂತೆ ‘ಶೃಷ್ಟಿಂತು ವಿಶ್ವೇ ಅವೃತಸ್ಯ ಪುತ್ರಃ ಅಯೇ ಧಾಮಾಸಿ ದಿವ್ಯಾನಿ ತಸ್ಯುಃ’ ಎಂದು ಕಾಗಿ ಸಾರಬೇಕು ಎಂಬಪ್ಪು ಉತ್ಪಾದ ಮೂಡಿತು.

ಆ ಜಲಪಾತವನ್ನು ನೋಡುವ ಮೋದಲು ಮೂರ್ತಿ, ಎಂದೂ ಆ ಬಗೆಯ ಭಾವನೆಗಳಿಗೆ ಪಶನಾಗಿರಲಿಲ್ಲ. ಕೇವಲ ವಾಚನ ಕುಶಾಕಲ ದಿಂದ ಕಾದಂಬರಿಗಳನ್ನು ಓದಿದುತೆಯೇ ಭಾರತೀಯ ತತ್ವ ಶಾಸ್ತ್ರದ ಗ್ರಂಥಗಳನ್ನೂ ಓದಿದ್ದು. ಆದರೆ ಶಾದಂಬರಿಗೆ ಕೊಟ್ಟಪ್ಪ ಬೆಲೆಂಂನನ್ನು ತತ್ವ ಶಾಸ್ತ್ರಕ್ಕೆ ಕೊಟ್ಟಿರಲ್ಲಿ. ಅಪ್ಪೇಕೆ ‘ತತ್ವಾರಾಸ್ತ್ರ ಮುಪ್ಪಿನ ಕಾಲದ ಉರಗೋರೇ ಯೋರತು, ಯೋಪ್ಪನಕ್ಕೆ ಬೇಕಾದುದಲ್ಲಿ: ಯೋವುನದಲ್ಲಿದು ಯೋಧಿಸುವುದೂ ಇಲ್ಲ’ ಎಂದೇ ಮೂಗು ಮುರಿದಿದ್ದು.

ಆದರೆ ಇಂದು, ಎಂದೋ ಏನೋ ಓದಿದ ತತ್ವದ ಮಾತು ಅವನಿಗೆ ಸಾಕ್ಷಾತ್ ಜೀವನದರ್ಶನದಂತೆ ಕುಡು, ಅವನಿಗಿರಿವಾಗಂತೆಲೇ ಅವನ ಮೈ ಪುಲಿಕಿತವಾಗಿತ್ತು. ಆ ಮೋಮಾಂಚದಲ್ಲಿ ಅವನ ಮೈಯ ಎತ್ತರ ಏಕೋ ಹೆಚ್ಚಿದುತೆ ತೋರಿ, ಜಗತ್ತಿನ ಸಾಮಾನ್ಯ ಜನತೆಗಿಂತ ತಾನು ಅವು ಹೆಚ್ಚು ಎತ್ತರ ಎನಿಸಿತ್ತು.

ಆ ನೂತನವಾದ ಅನಿಸುವಿಕೆಯಲ್ಲಿ ಜಲಪಾತವನ್ನು ನೋಡುತ್ತು ಕುಳಿತ್ತಿದ್ದಾಗ ಮೂರ್ತಿಯ ಕಣ್ಣಿಗೆ ಜಲಪಾತದ ಅಡಿಯಲ್ಲಿ ನಿಂತ ಲಿಂಗಾ ಕಾರದ ಕಷ್ಟ ಶಿಲಾಖಂಡವೊಂದು ಕಾಣಿತು.

ಆ ಶಿಲೆಯ ಮೇಲೆ, ಮೇಲಿನಿಂದ ನೀರು ಮೋರೆಮೋರೆದು ಧುಮ್ಮಕ್ಕು

ತ್ತಿತ್ತು. ಕೆಳಕ್ಕೆ ಬಿಡ್ಡ ನೀರು ಮೋರೆಯುತ್ತಾ, ಕುದಿಯುತ್ತಾ, ನೋರೆ ಗಾರುತ್ತಾ, ಆ ಕಲ್ಲಿನ ಸುತ್ತಲೂ ಸುಳಿ ಸುತ್ತಿ ಸಾಗುತ್ತಿತ್ತು. ಆದರೆ ಆ ಕಲ್ಲು ಮಾತ್ರ ಅಚಲವಾಗಿತ್ತು. ಮೇಲಿನಿಂದ ಬೀಳುವ ನೀರಾಗಲಿ, ಸುತ್ತ ಸುತ್ತುವ ನೀರಾಗಲಿ, ಆ ಶಿಲೆಯ ಮೇಲೆ ಏನೊಂದೂ ಪರಿಣಾಮ ಮಾಡದೆ, ಜಗತ್ತಿನ ರಾಗ ಭಾವಗಳಿಗೆ, ಉದ್ದೇಂಗ ಆಕ್ರೋಶಗಳಿಗೆ ವರ್ಶ ನಾಗದೆ, ಧಿರಚಿತ್ತನಾಗಿ ಸಿಂತ ವೇದಾಂತಿಯಂತೇ ತೋರಿತು ಆ ಕಲ್ಲು ಬಂಡೆ. ಆದನ್ನು ನೋಡಿ ಮೂರಿಗೆ ಅನ್ನಿ ಸಿತು—

ಈ ಜೀವನದಲ್ಲಿ ತಾನೂ ಹಾಗೆ ಇರಬೇಕು.

ಹಾಗೇ ಇರಬೇಕು. ಇಲ್ಲವಾದರೆ—

ನೀರಿನಂತೆ ಆ ಬಂಡೆಯೂ ಕುಣಿಮು ಕುಪ್ಪಳಿಸಲೆತ್ತಿಸಿದರೆ, ಆ ಮಹಾ ಪ್ರವಾಹದಲ್ಲಿ ಅದು ಒಂದು ಗಳಿಗೆಯೂ ಉಳಿಯಲಾರದು.

ಸುತ್ತಲ ಜಗತ್ತಿನ ರಾಗದ್ವೈಷಗಳ ವಿಕಾರಕ್ಕೆ ಮನಸ್ಸನ್ನು ಮಾಡಿದ ಮನುಷ್ಯನೂ ಅಷ್ಟೇ: ಅವನ್ನು ಮೀರಿ ಸಿಂತರೆ ಉಳಿವು, ಇಲ್ಲವಾದರೆ ಅಳಿವು.

ನಿಜ, ಜಗತ್ತಿನಲ್ಲಿ ಉಳಿಯಬೇಕೆಂದರೆ, ಸುತ್ತಲ ಸುಳಿಗೆ ಸೋಲದ ಆ ಶಿಲಾಖಂಡದಂತೆ ಇರಬೇಕು.

ಎಲ್ಲದರ ಆರಂಭ, ಅಂತ್ಯಗಳೂ ಒಂದೇ ಎಂದು ಅರಿವಾದ ಮೇಲೆ, ನಡುಗಾಲದ ಕ್ಷೇತ್ರ ವಿಭಿನ್ನತೆಗೆ ವರ್ಶನಾಗಿ ಚಂಚಲನಾಗಬೇಕೇಕೇ? ಅದರಿಂದ ಏನು ಸಾರ್ಥಕ? ಬೀಳುವ ನೀರಿನೊಂದಿಗೆ ಸಿದಿದ ನೂರು ಹನಿಗಳು ಬದುಕುತ್ತವೆಯೇ? ಉಮ್ಮೆ—ಉಳಿಯುವುದು ಯಾವುದಕ್ಕೂ ಅಳುಕದ ಶಿಲೆಯೊಂದೆ.

ಆ ಮಾತು ಅನ್ನಿ, ಮೂರಿಗೆ ಏಕೋ ಹಿಂದಾರೂ ಕಾಣಿದ ಮಹಾ ಸತ್ಯವೊಂದು ಮನವರಿಕೆಯಾದಂತಾಗಿ, ಅಂದು ಕಂಡ ಸತ್ಯದ ಜಾಡಿನಲ್ಲಿ ನಡೆಯುತ್ತಾ, ಅವಿಚಲಿತಚಿತ್ತನಾಗಿ ಬಾಳಬೇಕು ಎಂದುಕೊಂಡ. ಹಾಗೆ ಅಂದುಕೊಂಡಪ್ಪಕ್ಕೇ ಅವನಿಗೆ, ಜೀವನದಲ್ಲಿ ತಾನೇನೋ ಬಹು ಹಿಂದಾದು ದನ್ನು ಸಾಧಿಸಿದಷ್ಟು ಹೆನ್ನೆಯಾಗಿ, ಕೃಸಾಲೆಯಲ್ಲಿದ್ದ ಬೆತ್ತದ ಕುಂಫಿಗೆ

ಬೆನ್ನು ಚಾಚಿ, ಸಿಗರೇಟ್‌ನು ಹೊತ್ತಿಸಿ, ತೃಪ್ತಿಯ ಹೂಗೆಯೂದುತ್ತಾ ಕುಳಿತ್ತಿದ್ದ —

ಕುಚೀರು ಮೇಲೆ ಕುಳಿತ ತಾನು, ಜಲವಾತದಡಿಯಲ್ಲಿ ಕುಳಿತ ಶಿಲಾಖಂಡವೇ ಎಂಬಂತೆ.

ಸೀರು ಜಾರುತ್ತಿತ್ತು ; ಜಾರುವ ಸೀರು ಮೋರೆಯುತ್ತಿತ್ತು.

ಮೂರ್ತಿ ಕುಳಿತ್ತಿದ್ದ — ನಿರ್ಲಿಪ್ತ ವಿರಾಗಿಯಂತೆ.

\* \* \* \*

ಅವನು ಕೈಸಾಲೆಗೆ ಬಂದಾಗ, ಕೈಸಾಲೆಯಲ್ಲಿಯ ಕೋಣೆಗಳ ಬಾಗಿಲು ಗಳಿಗೆ ದಪ್ಪವಾದ ತೆರೆಯನ್ನು ಹಾಕಿತ್ತು. ಅಮ್ಮೆ ಮೂರದಿಂದ ದಲೇ ಜಲವಾತದ ಸದ್ಗನ್ನು ಕೇಳಿ, ಅದನ್ನು ನೋಡುವ ಉತ್ತಾರದಿಂದ ಪ್ರಿಡಿಬಂದು ನೋಡು ವುದರಲ್ಲಿ ತಲ್ಲಿನನಾದ ಮೂರ್ತಿಗೆ, ಆ ಕೋಣೆಗಳಲ್ಲಿ ಬೇರೆ ಯಾರಾದರೂ ಪ್ರವಾಸಿಗರು ಇರಬಹುದು ಎಂಬ ಅರಿವು ಇರಲಿಲ್ಲ. ಅದನ್ನು ತಿಳಿದು ಕೊಳ್ಳಬೇಕೆಂಬ ಕುಶೂಹಲಪೂ ಇರಲಿಲ್ಲ. ಆ ಜಗತ್ತಿನಲ್ಲಿ ಲ್ಲಾ ತಾನೊಬ್ಬಿನೇ ಒಬ್ಬ, ತನೆಷ್ಟಿಬ್ಬಿಸಿಗೆ ಮಾತ್ರ ಪ್ರಕೃತಿ ತನ್ನ ರಹಸ್ಯಗಳನ್ನು ದರ್ಶನ ಮಾಡಿಸುತ್ತಿದ್ದಾ ಕೆ ಎಂಬಂತೆ ಸುತ್ತಲ ಜಗತ್ತಿನ್ನು ಮರಿತು ಕುಳಿತ್ತಿದ್ದ.

ಹಾಗೆ ಕುಳಿತ್ತಿದ್ದಾಗ, ಇದ್ದಕ್ಕಿದ್ದ ಹಾಗೇ ಅವನ ಹಿಂದೆ ಹೆಣ್ಣಿನ ಕ್ರಿಬಳೆಗಳ ಸದ್ಗಾರಿ, ಬುದ್ಧಿಗಿಂತ ಮುಂಚಿತವಾಗಿ ವಯಸ್ಸು ಎಚ್ಚರವಾಗಿ ಮೂರ್ತಿ ಚಕ್ಕನೇ ತಲೆಯನ್ನು ತಿರುಗಿಸಿ, ಸದ್ಗುಂದ ಕಡೆ ನೋಡಿದ.

ಎಕೋ ಹಾಗೆ ನೋಡಿದ ಕಣ್ಣಿಗಳನ್ನು ಬೇರೆ ಕಡೆ ತಿರುಗಿಸುವುದು ಅವಸಿಗೆ ಅಸಾಧ್ಯವಾಯಿತು.

‘ ಓ ! ಎಂಥ ಚೆಲುವೆ ! ’

— ಮೂರ್ತಿಗೆ ಅರಿವಿಲ್ಲದಂತೆಯೇ ಅವನ ಮನಸ್ಸು ನುಡಿಯಿತು.

ನಿಜ. ಆ ಹೆಣ್ಣಿ ಚೆಲುವೆ —

ಯಾರೋ ಬೊಂಬಾಯಿ ಕಡೆಯ ಹೆಣ್ಣಿರಬೇಕು. ಅಥವಾ ಬೊಂಬಾಯಿನ ಗಾಳಿಯಲ್ಲಿ ಬೆಳೆದ ವುಂಗಳೂದು ಕಡೆಯ ಹೆಂಗಸಿದ್ದರೂ ಇರಬಹುದು. ಇಳ್ಳವಾದರೆ ಬೇರೆ ಯಾರಿಗುಂಟ್ನು ಆ ಸೊಬಗು ಸೂಸುವ,

ಗುಲಾಬಿಯ ವರ್ಣದ ಅಂಗಕಾಂತಿ. ಮೈಬಣ್ಣ ಎಂಥ ಮನಸ್ಸನ್ನೂ ಮೋಹಿಸಿದರೆ, ಆ ಮೈಯ ಒಂದೊಂದೂ ಅವಯವದ ಸೌಂದರ್ಯ, ಕಂಡ ಕಣ್ಣನ್ನು ಅಲ್ಲೇ ಸೇರಿ ಹಿಡಿದು ಸಿಲ್ಲಿಸುವಂಥದು. ಬಹು ತೆಳುವಾದ ತೆಳು ಹಸಿರು ಬಣ್ಣದ ರೀತಿಮೆಯ ಕುಬುಸವನ್ನು ತೊಟ್ಟುದನ್ನೂ ವಿಫಲಗೊಳಿಸುವ ಆಕೆಯ ವಕ್ಕಸೌಭಾಗ್ಯ, ಅಮ್ಮ ದೂರಕ್ಕೂ ತಮ್ಮ ವೃದ್ಧತೆ, ನಯಗಳನ್ನು ಅನುಭವಮಾಡಿಸುವ ದುಂಡು ತೋಳಿಗಳು, ಚಿತ್ತದಲ್ಲಿ ಬಂಯಕೆಯ ಉರಿ ಹೊತ್ತಿಸುವ ಕೆಂಪು ತುಂಬು ತುಟಿಗಳು, ಉದ್ದೇಶವನ್ನು ಉದ್ದೇಶಿಸುವ ನೀಲ ನಯನಗಳು, ಚಂಚಲವಾದ ಆ ಕಣ್ಣ ಬೆಳಕಿಸೊಂದಿಗೆ ಆಟವಾಡುವ ಕೆಪ್ಪು ಮುಂಗುರುಳ ಮರುಳಗಳು—

ಆ ರೂಪು, ಆ ರೂಪಿಗೆ ಮೇರುಗಿಟ್ಟು ಪ್ರಾಯ, ಆ ಪ್ರಾಯಕ್ಕೆ ಪರಿಮಳವಿತ್ತ ಉಡಿಗಿತ್ತೊಡಿಗೆಯ ಮೈವಿರಿ—

ಅದನ್ನು ನೋಡನೋಡುತ್ತಾ, ಏಕೋ ಸರಾಗವಾಗಿ ಆಡುತ್ತಿದ್ದ ಉಸಿರನ್ನು ಬಿಗಿಹಿಡಿದಂತಾಯಿತು ಮೂರ್ತಿಗೆ, ನರಗಳಲ್ಲಿ ಸಿಧಾನವಾಗಿ ಹರಿಯತ್ತಿದ್ದ ರಕ್ತ, ಇದ್ದ ಕ್ಷೇತ್ರದ ಹಾಗೇ ಭೋಗರ್ರಂಪ ಪ್ರವಾಹವಾಗಿ ತನ್ನ ಮೈಯ ನರಗಳು ಸಿಡಿದೊಡೆಯುವವೇ ಏಕೋ ಆಸಿತು ಮೂರ್ತಿಗೆ.

ಹಾಗೆ ನೋಡುತ್ತಿದ್ದ.

ಕೊರಡಿಯಿಂದ ಕೈಸಾಲೆಗೆ ಬರಲೆಂದು ಬಂದ ಹಣ್ಣು, ಕೈಸಾಲೆಯಲ್ಲಿ ಕುಳಿತ ಅಪರಿಚಿತನಾದ ಮೂರ್ತಿಯನ್ನು ಕಂಡು ಹಾಗೇ ತಡೆದು ಸಿಂತಳು.

ಹಾಗೆ ಸಿಂತ ಆಕೆಯ ಹಿಂದಿಸಿಂದ ಬಂದ ಯಾರೋ ಒಬ್ಬಾತ, ಆಕೆ ಬಾಗಿಲಿಗೆ ಸಿಂತಿದ್ದ ದರಿಂದ ಕೈಸಾಲೆಯಲ್ಲಿ ಪರಕೀಯರು ಇರುವರೆಂಬುದನ್ನು ಕಾಣದೆ, ಆಕೆಯ ಹೆಗಲ ಮೇಲೆ ಕೈಹಾಕಿ,—

“You look more Exiting than the falls this evening (ಆ ಜಲಪಾತಕ್ಕಿಂತ ಸೀನೇ ಹೆಚ್ಚು ಉದ್ದೇಶಕರಳಾಗಿ ಕಾಣಿಸುತ್ತೀರು ಈ ಸಂಜೀ) ”

—ಎಂದ ನಗುತ್ತಾ.

ಆ ಮಾತು, ಅವನು ಆ ಹೆಣ್ಣಿನ ಹೆಗಲ ಮೇಲೆ ಕೈಹಾಕಿದುದನ್ನು ಮೂರ್ತಿ ನೋಡಿದ. ಮೂರ್ತಿ ನೋಡಿದುದನ್ನು ಆಕೆಯೂ ನೋಡಿದಳು.

ನೋಡುತ್ತಿದ್ದ ಹಾಗೇ ಗುಲಾಬಿ ದಾಸವಾಳವಾಯಿತು !

ತನ್ನ ಎದೆಯನ್ನು ನೇವರಿಸುತ್ತಿದ್ದ ಗಂಡಿನ ಕೈಯನ್ನು ಜಕ್ಕನೇ ಕಿತ್ತಿಗೆದು ಪಿಸುಧನಿಯಲ್ಲಿ ಏನೋ ಹೇಳಿದಳು ಆಕೆ. ಆಕೆ ಆ ಮಾತು ಹೇಳುತ್ತಿದ್ದೆಂತೆಯೇ ಗಂಡುಮೊಗವೈಂದು ಆಕೆಯ ಬೆಸ್ಸಿನ ಹಿಂದಿನಿಂದ ಹೊರಗೆ ಶಣಕಿ ನೋಡಿ, ಆ ಮುಖವು ಕೆಂಪೇರಿತು.

ಅದು ನಾಚಿಕೆಯ ಕೆಂಪಷ್ಟೇ ಅಲ್ಲ, ಬೇಸರ, ಸಿಟ್ಟಿನ ಕೆಂಪೂ ಅಹುದು.

ಆತನೂ ಏನೋ ಒಟ್ಟಿಗೆಟ್ಟಿಕೊಳ್ಳುತ್ತಾ ಹೊರಗೆ ಬಂದು, ಕೈಸಾಲೀ ಯಲ್ಲಿ ಕುಳಿತ ಮೂರ್ತಿಯನ್ನು ದುರುಗುಟ್ಟ ನೋಡಿದ. ಆತ ಏನೂ ಹೇಳಲಿಲ್ಲವಾದರೂ ಮೂರ್ತಿಯನ್ನು ನೋಡಿದ ಅವನ ನೋಟವೇ ಹೇಳತು—

‘ಭಿ ! ನೀಂ. ನೀನೆಂಥ ರಸಭಂಗ ಮಾಡಿದ ಪಾಪಿ’

ಆತನ ನೋಟ ಉರಿಯಾಗಿದ್ದು, ಮೂರ್ತಿ ಮೇಣವಾಗಿದ್ದಿದ್ದರೆ, ಅವನು ಉಳಿಯುತ್ತಿರಲಿಲ್ಲ.

ಅವನನ್ನು ಹಾಗೇ ದುರುಗುಟ್ಟ ನೋಡುತ್ತುಲೇ, ಆತ ಕೈಸಾಲೀ ಯಲ್ಲಿದ್ದ ಎರಡು ಕುಚೀಗಳನ್ನು ಕೈಪಿಡಿಯ ಬಳಿಗೆ ಎಳೆಮುಕೊಂಡು ಬಂದರ ಮೇಲೆ ತಾನು ಕುಳಿತ. ಆ ಹೆಂಗಸೂ ನಿಧಾನವಾಗಿ ನಡೆದು ಬಂದು, ಆತ ತನಗಾಗಿ ಹಾಕಿದ ಕುಚೀಯಲ್ಲಿ ಕುಳಿತಳು—ಆದರೆ ಆ ಕುಚೀಯನ್ನು ಅಮೃದೂರ ಜರುಗಿಸಿಕೊಂಡು.

ಆಕೆ ಆ ಕುಚೀಯನ್ನು ಎಳೆದ ರೀತಿಯೇ ಮೂರ್ತಿಗೆ ಹೇಳತು—

‘ನೀನು ಇಲ್ಲಿರುವುದು ಅನುಚಿತ.’

ಮೂರ್ತಿಗೂ ಹಾಗೇ ಅನಿಸಿತು. ಆದರೂ ಏಕೋ ಆವನಿಗೆ ಅಲ್ಲಿಂದ ಎದ್ದು ಹೋಗುವುದಾಗಲಿಲ್ಲ. ಅವರ ಕಡೆ ನೋಡದೆ, ಸುಮ್ಮನೆ ಜಲಪಾತದ ಕಡೆಯೇ ನೋಡುತ್ತಾ ಕುಳಿತದ್ದು.

ಜಲಪಾತ ಮೊರೆಯುತ್ತಿತ್ತು.

ಆ ಮೊರೆತದಲ್ಲೂ ಅವನಿಗೆ ಆ ಹೆಣ್ಣು ತನ್ನ ಗಂಡನಿಗೆ-ನಿಜ, ಗಂಡನೇ ಇರಬೇಕು. ಆತ ಅವಳ ಎದೆಯ ಮೇಲೆ ಕೈಹಾಕಿದಾಗ, ಅತ್ತು

ಕಣ್ಣ ಹೊರಳಿಸಿದ ಮೂರ್ತಿಗೆ ಆಕೆಯ ವಕ್ಕದ ಮೇಲಿದ್ದ ಮಂಗಳಸೂತ್ರ ಹಾಗೆಂದು ಹೇಳಿತ್ತು—ಸಿಸುಧನಿಯಲ್ಲಿ—

‘ ಇಲ್ಲೇಕೆ, ಬೇರೆಲ್ಲಿಯಾದರೂ ಹೋಗಿ ಹಾಯಾಗಿ ಶುಳತು ಕೊಳ್ಳಿಂಣ ’

—ಎಂದೆದ್ದು ಹೇಳಿತು.

ಆ ಮೂರ್ತಿಗೆ ಗಂಡು ತಲೆಹಾಕಿ, ಮೂರ್ತಿಯನ್ನು ಸುಂಗುವಂತೆ ಸೋಡಿ ಮೇಲಕ್ಕೆದ್ದು ಹೊರಟಿ. ಆಕೆಯೂ ಆತನನ್ನು ಹಿಂಬಾಲಿಸಿದಳು.

ಅಧಿಭಾಗ ಹಸಿರು ಕುಪ್ಪಸದಿಂದಾಭಾದಿತವಾದ ಆಕೆಯ ದುಂಡು ಹೊಳಿಜಂಗಳು, ತಲೆಯ ದಪ್ಪ ತುರುಬು, ಉಟ್ಟರೇಶಿಮೆಯ ಸದ್ದಮಾಡುತ್ತಾ, ನಡೆವ ದೇಹ—

ಅದನ್ನು ಸೋಡಿ ಮೂರ್ತಿ ನಿಟ್ಟಿಸಿರುಬಿಟ್ಟಿ. ಅಪ್ಪುಮಾರ ಕಂಡ ಆಕೆಯ ಮೈಯನ್ನು, ಬಂಗಲೆಯ ಬದಿಯಲ್ಲಿ ಬೆಳೆದ ಹೆಮ್ಮೆರಗಳು ಕಣ್ಣ ಮರಿಮಾಡಿದವು.

ಅತ್ತಲೇ ಸೋಡುತ್ತಿದ್ದ ಕಣ್ಣಗಳನ್ನು, ಮೂರ್ತಿ ಆಕೆ ಕಾಣದಾದ ಬಳಿಕ ಪ್ರಯತ್ನಪಟ್ಟು ಕಿತ್ತು ಜಲವಾತದತ್ತ ತಿರುಗಿಸಿದ.

ಜಲವಾತ ಮೋರೆಯುತ್ತಿತ್ತು, ಸೀರು ಬೀಳುತ್ತಿತ್ತು—

ಆದರೆ ಏಕೋ ಆದರ ಸೊಂದಯು ಬೀಳಕು ಸತ್ತ ಹಗಲಿನಂತಾಗಿತ್ತು ಮೂರ್ತಿಯ ವಾಲಿಗೆ. ಏಕೋ ಬೇಸರದಿಂದೆಂಬಂತೆ ಸಿಧಾನವಾಗಿ ಬೀಳು ತ್ತಿದ್ದ ರಾಜಾಸೀಳಿನ ತುಂಬುಸೀರನ್ನು ಸೋಡಿದ.

ಎಲ್ಲಿಂದಲೋ ಮಾಡಕವಾದ ಹೆಣ್ಣು ಕಂಠದ ನಗುವಿನ ಸದ್ದ ಕೇಳಿ, ಮೂರ್ತಿಯ ಮೈಯಲ್ಲಿ ಏಂಚು ಚಿಮ್ಮಿದಂತಾಯಿತು.

‘ ಭಾಗ್ಯವಂತ ! ಇಲ್ಲಿಗೆ ಬಂದರೆ ಅಂಥ ಹೆಣ್ಣನ ಜೊತೆಯಲ್ಲಿ ಬರಬೇಕು—ಇಲ್ಲವಾದಲ್ಲಿ ಏನೂ ಸೋಗಿಸಲಿ. ಇಂಥ ನಂದನಕ್ಕೆ ಒಂಟಿಯಾಗಿ ಬರುವುದಕ್ಕಿಂತ ಹೆಚ್ಚಿನ ಪಾಪ ಬೇರೊಂದಿಲ್ಲ.’

—ತನಗೆ ತಾನೇ ಹೇಳಿಕೊಂಡ ಮೂರ್ತಿ.

ಇಂದ ಮಧ್ಯಾಹ್ನದ ಹೊಂಬಿಸಿಲು, ನೀರುಬೀಳನ ಮೇಲೆ ಬಿಡ್ಡ ಕಾಮನಬಿಲ್ಲನ್ನು ಮಾಡಿಸಿತ್ತು. ಅದರೆ ಏಕೋರೆ ಮೂರ್ತಿಗೆ ಅದರಲ್ಲಿ ಏನೂ ಸೊಬಗು ಕಾಣಲಿಲ್ಲ. ಸಿಟ್ಟುಸಿರು ಬಿಟ್ಟು ಮೇಲೆದ್ದು, ಸಿಕ್ಕಬ್ಬವಾದ ಕೈಸಾಲೆ ಯಲ್ಲಿ ಅತ್ಯಂದಿತ್ತ ಅಲೆದಾಡಿದ. ಅವನ ಸರನಾಡಿಗಳಲ್ಲಿ ಯಾವುದೋ ನಗು ಮಾರ್ಪಡಿಸಿ, ಅವನನ್ನು ಕೌರಳಿಸುತ್ತಿತ್ತು.

ಅವನು ಹಾಗೆ ಅಡ್ಡಾಡುತ್ತಿರುವಾಗಲೇ ಹೊರಬಂದ ಬಂಗಲೆಯ ಜವಾನ, ಕೈಸಾಲೆಯ ಮೇಲಿರುದ ಅವನ ಸಾಮಾನನ್ನು ಕಂಡು—

“ರಾತ್ರಿ ಇಲ್ಲಿರ್ತಿರಾ ಸಾರ್ ? ”

—ಎಂದು ಕೇಳಿದ.

“ಆಗ ವಾವನು ಹೋಗುವುದಕ್ಕೆ ಬಾ ಯಾವುದಾದರೂ ಇದೆಯೇ ? ”

“ತಾಳಗುಷ್ಟಕ್ಕೆ ಹೋಗೋ ಕೊನೇ ಬಸ್ಸು ಇನ್ನೇನು ಬರುತ್ತೆ,”

“ಸರಿ ಹಾಗಾದ್ದೆ ! ನಾನು ಇಲ್ಲಿರೋಣಿಲ್ಲ.”

—ಎಂದ ಮೂರ್ತಿ ಇದ್ದಕ್ಕಿದ್ದ ಹಾಗೇ ಅಲ್ಲಿಂದ ಹೊರಡುವ ನಿರ್ಧಾರವನಾಡಿ.

ಆ ರಾತ್ರಿ ಅಲ್ಲಿ ತಂಗಿದ್ದು, ಮರುಬೆಳಗ್ಗೆ ಅಲ್ಲಿಂದ ವಾವನು ಹೋಗುವುದು ಎಂದುಕೊಂಡು ಮಧ್ಯಾಹ್ನದ ಬಸ್ಸಿನಲ್ಲಿ ಜೋಗಕ್ಕೆ ಬಂದಿದ್ದ ಮೂರ್ತಿ. ಅದರೆ ಇಡೀ ರಾತ್ರಿ ಇರಲಿ, ಏಕೋರೆ ಒಂದು ಗಳಿಗೆಯೂ ಅವನಿಗೆ ನಿಲ್ಲಲು ಮನಸ್ಸಾಗಲಿಲ್ಲ.

‘ಬರಬೇಕು, ಇನ್ನೊಮ್ಮೆ ಬರಬೇಕು. ಬಂದರೆ ‘ಹಾಗೆ’ ಬರಬೇಕು.

—ಎಂದು ತನಗೆ ತಾನೇ ಹೇಳಿಕೊಳ್ಳುತ್ತಾ, ಏನೇನೋ ಉಹಿಸಿ ಕೊಳ್ಳುತ್ತಾ, ಬಸ್ಸು ಬರುವುದನ್ನೇ ಕಾಯುತ್ತಾ ಕೈಸಾಲೆಯಲ್ಲಿ ಅತ್ಯಂದಿತ್ತ ಶತವರ್ಧ ಹಾಕುತ್ತಾ ಕಾಲ ಕೇದ ಮೂರ್ತಿ.

ಗೊರಗುಟ್ಟುತ್ತಾ ಬಂದ ಬಸ್ಸು, ಅವನಿಗೆ, ಆ ಬೇಸರದ ನರಕದಿಂದ ಅವನನ್ನು ಉದ್ದಾರವಾಡಲು ಬಂದ ದೇವದೂತನಂತೇ ತೋರಿತು. ಬಂಗಲೆಯ ಆಳಗೆ ತನ್ನ ಸಾಮಾನನ್ನು ಬಸ್ಸಿನ ಮೇಲಿಡಲು ಹೇಳಿ, ಹೊರಡುವ ಮುನ್ನ ಕಡೆಯ ಬಾರಿಗೆಯ ಜಲಪಾತದತ್ತ ನೋಡಿದ.

ರಾಜ್ಯಾ, ರಾಕೆಟ್‌, ಹೋರರ್, ಲೇಡಿ—

ಗಂಭೀರವಾಗಿ, ಕುಣಿಯುತ್ತಾ, ಕೊಗುತ್ತಾ, ಕುಲುಕುತ್ತಾ ನೀರು  
ಬೀಳುತ್ತಿತ್ತು.

ಸಿದಿಲಬ್ಜರದಿಂದ ಉರುಳಿದ ನೀರು ಮೊರಿಮೊರಿದು, ಹನಿತೂರಿ,  
ಸುಳಸುತ್ತಿ ಕಡೆದ ಹೊಗೆಯಂತೆ ವೇಗವಾಗಿ ಚಿಮ್ಮತ್ತಿತ್ತು.

ಆದರೆ ಲಿಂಗಾಕಾರದ ಕಪ್ಪು ಶಿಲಾಖಂಡ ಮಾತ್ರ ಅಚಲವಾಗಿ  
ಕುಳಿತ್ತಿತ್ತು.

ಆದನ್ನು ಸೋಡುತ್ತಿದ್ದ ಹಾಗೇ ಮೂರಿಗೆ, ಆದನ್ನು ಮೊದಲು  
ಸೋಡಿದಾಗ ತನ್ನ ಮನದಲ್ಲಿ ಮೂಡಿದ ಭಾವಗಳ ನೆನಪು ಮರುಕಳಿಸಿತು—  
‘ಅಚಲನಾಗಿ ನಿಂತರೆ ಉಳಿವು.’

‘ಫತ್ತಾ, ಹಾಗಿರೋಧು ಕಲ್ಲಿಗೆ ಮಾತ್ರ ಸಾಧ್ಯ. ಉಪ್ಪು ಹುಳಿ ತಿಂದ  
ಮನುಷ್ಯನಿಗಲ್ಲ.’

—ಎಂದು ಆ ಶಿಲೆಯನ್ನು ಹಿಂಯಾಳಿಸಿ ಬಸ್ತಿನ ಕಡೆ ಕಾಲು  
ಹಾಕಿದ.

ಅವನ ಬೆನ್ನಹಿಂದೆ ಜಲಪಾತದ ಸಹಸ್ರ ವೃದಂಗ ಫೋನ  
ಕೇಳುತ್ತಿತ್ತು. ಆ ಫೋನದ ಅಲೆಯ ಮೇಲೆ ಯಾವುದೋ ಮಾದಕವಾದ  
ನಗುವಿನ ನರ್ತನ ನಡೆದಿತ್ತು.

ಕಿವಿ ಕೇಳುತ್ತಿತ್ತು, ಕಣ್ಣ ಕಾಣುತ್ತಿತ್ತು—

ಇದ್ದಕ್ಕಿದ್ದ ಹಾಗೆ ಕೆಂಪು ದಾಸವಾಳವಾದ ಗುಲಾಬಿ!

ಕಿವಿ ಕೇಳುತ್ತಿತ್ತು—

‘ You look more Exiting than the falls this  
evening.’

ವೇಗವಾಗಿ, ಜಲಪಾತದ ಭೋಗರೆತನೇ ಬೆನ್ನ ಟೈದವನಂತೆ ಹೋಗಿ  
ಬಸ್ತಿನಲ್ಲಿ ಕುಳಿತ್ತಿದ್ದ ಮೂರಿ.

## ೨

ನಿರ್ಜನ, ನೀರವ ನಿಲಾಣಿದಲ್ಲಿ, ಗಾಳಿಗೆ ತೊಗುವ ಮಂಕು ದೀಪದ  
ಅರಗತ್ತಲೇಯಲ್ಲಿ, ಮೂರ್ತಿ, ಕತ್ತಲೇಯಲ್ಲಿ ಕರಗುವ ಸಿಗರೀಟಿನ ಹೊಗೆಯ,  
ಸಿಕ್ಕುಸಿಕ್ಕಾಡ ನೀಲಿಯ ಎಳಿಗಳನ್ನು ಅರೆಗಳ್ಳಿನಿಂದ ದಿಟ್ಟಿಸುತ್ತಾ,  
ಹಾಸಿಗೆಯ ಮೇಲೆ ನಿಲಾಣದ ಕಂಭಕ್ಕೆ ಒರಗಿಕೊಂಡು ಕುಳಿತ್ತಿದ್ದ —

ಜೋಗಿನಲ್ಲಿ ಕಂಡುದರ ಸೆನಪನ್ನು ಮತ್ತೆ ಮೆಲುಕು ಹಾಕುತ್ತಾ.

ದಾಸನಾಳವಾದ ಗುಲಾಬಿಯ ಹೂವು ! ಓ ! ಎಂಥ ಚೆಲುವೆ !

ಆ ಚೆಲುವೆಯನ್ನು ಮಡದಿಯಾಗಿ ಪಡೆದ ಅವನೆಂಥ ಭಾಗ್ಯವಂತ !  
(ಕುಬುಸ ತೊಟ್ಟುದನ್ನು ವಿಶಲಗೊಳಿಸುವ ವಕ್ಕಸೌಭಾಗ್ಯ, ಅದರ ಮೇಲಿನ  
ಆತನ ಕೈ) ಎಂಥ ಭಾಗ್ಯವಂತ !!

‘ಅಂಥ ರತ್ನಯೋಂದಿಗಲ್ಲವಾದರೆ, ಆ ನಂದನಕ್ಕೆ ಹೋಗಬಾರದು.’

ಚಿತ್ತದಲ್ಲಿ ಬಯಕೆಯ ಉರಿ ಹೊತ್ತಿಸುವ ಕೆಂಪು ತುಂಬು ತುಟಿಗಳು,  
ಎದೆಯಲ್ಲಿ ಉದ್ದೀಗವನ್ನು ಉದ್ದೀಕಿಸುವ ವಿಶಾಲ ನೀಲ ನಯನಗಳು—

‘ಅಂಥ ರತ್ನಯನ್ನು ಪಡೆಯುವ ಭಾಗ್ಯ ನನಗೇಕೆ ಬರಬಾರದು ?’

—ಬಯಕೆಯಲ್ಲಿ ಬಳಲಿದ ಹೃದಯ ಮಾಡಲು ಕೆಲಸ, ಆಡಲು  
ಮಾತು ಇಲ್ಲದೆ ಕುಳಿತ ಮೂರ್ತಿಯನ್ನು ಕೇಳಿದವು.

ಏಕೆ ಬರಬಾರದು ? ಅಂಥ ಚೆಲುವೆ ತನ್ನವರೇಕೆ ಆಗಬಾರದು ?

ಆಕೆಯೇ ಎನ್ನುವುದೇನು, ಆಕೆಯಂಥ ಚೆಲುವೆ ಯಾರಾದರೂ  
ಸರಿಯೆ.

ಅಂದೇ ಏನು ರೂಪವತ್ತಿಯಾದ ಹೆಣ್ಣುಗಳನ್ನು ಕಂಡಾಗಲೆಲ್ಲಾ  
ಮೂರ್ತಿಗೆ ಅಸಿಸಿತ್ತು — ಆ ರೂಪವತ್ತಿ ತನ್ನವರೇಕೆ ಆಗಬಾರದು ?

ನಗರದ ಬೀದಿಗಳಲ್ಲಿ, ಕಾಲೇಜಿನಲ್ಲಿ, ಕಾದಂಬರಿಯ ಪುಟಗಳಲ್ಲಿ,  
ನೃತ್ಯಪತ್ರಿಕೆಯ ಹಾಳೆಗಳಲ್ಲಿ, ಸಿನಿಮಾದ ತೆರೆಯ ಮೇಲೆ — ಎಲ್ಲಿ, ಯಾವ  
ರೂಪವತ್ತಿ ಕಂಡರೂ, ಅವನ ಮನಸ್ಸು ಅವನನ್ನೇ ಕೇಳುತ್ತಿತ್ತು—

‘ಆ ರೂಪವತ್ತಿ ನನ್ನವಳಾಗಬಾರದೇಕೆ ?’

ವಿಕಾಗಭಾರದು? ಅದಕ್ಕೆ ಏನು ಅಭ್ಯಂತರ? ಆ ರೂಪವನ್ನು ಪಡೆಯಲು ಬೇಕಾದ ಯಾವ ಅರ್ಹತೆ ತನಗಿಲ್ಲ? ಏಕಿಲ್ಲ— ಎಲ್ಲವೂ ಇದೆ.

ಕಣ್ಣ ಮೋಹಿಸಿದ ಹೆಣ್ಣಿನ ಜೊತೆಗಿಡ್ದ ಗಂಡಿನಂತೆಯೇ ಉದುವು ಧರಿಸಿ, ಕಾಪು ತಿದ್ದಿ, ಕಣ್ಣ ತಿರುಗಿಸಿ, ತುಪೆಯಲುಗಿಸಿ ತನ್ನನ್ನೇ ತಾನು ಕೇಳಿಕೊಂಡಿದ್ದ ಮೂರ್ತಿ—

‘ನನ್ನಲ್ಲಿ ಇಲ್ಲದಿರುವುದು ಅವನಲ್ಲಿ ಏನಿದೆ? ಆ ಹೆಣ್ಣ ಅವನವೇ ವಿಕಾಗಬೇಕು? ನನ್ನ ವಳಾಗಭಾರದೇಕೆ?’

ಹಾಗನಿಸಿ ಹೊಟ್ಟೆಯಲ್ಲಿ ಕೆಂಡ ಕಲಕಿದ ಹಾಗಾದಾಗಲೆಲ್ಲಾ ಮೂರ್ತಿಗೆ ಒಂದು ಸಮಾಧಾನ ತೋರಿತ್ತು—

‘ನಾನು ಯಾರಿಗೂ ಕಡಿಮೆಯಿಲ್ಲ. ಸ್ವೀಗಾಲ್ನ ಹಾಗೇ ಹಾಡಬಲ್ಲೇ. ಷರ್ವಾನಿ, ಸುರ್ವಾಲ್ ಧರಿಸಿ, ಖಾದಿ ಬೋಸಿ ತಲೆಗಟ್ಟರೆ ನೆಹರೂ ಕಂಡ ಹಾಗೇ ಕಾಣುತ್ತೇನೆ. ಮೀಸೆಯ ‘ಕಟ್ಟಾ’ ಧೇರ್ಟ್ ರೇನಾಲ್ ಕೊಲ್ಲುನಾ ಹಾಗೇ— ಏನೂ ವ್ಯತ್ಯಾಸವಿಲ್ಲ. ಆದ್ದರಿಂದ ಅವರನ್ನು ಮೋಹಿಸಿದ ಹೆಂಗಸರು ನನ್ನನ್ನು ಮೋಹಿಸಲು ಏನಡ್ಡಿ? ಏನೂ ಇಲ್ಲ. ಮೊದಲು ಅವರು ಕಣ್ಣಿಗೆ ಬಿದ್ದು, ಆ ಲಾವಣ್ಯ ಅವರ ಪಾಲಾಯಿತು. ನಾನೇ ಮೊದಲು ಕಣ್ಣಿಗೆ ಬಿದ್ದಿದ್ದರೆ, ‘ಆಕೆ’ ಖಂಡಿತ ನನ್ನ ವಳ್ಳೇ ಆಗುತ್ತಿದ್ದಳು.’

ನಾನೇ ಮೊದಲು ಕಣ್ಣಿಗೆ ಬಿದ್ದಿದ್ದರೆ—

ಎಷ್ಟೋ ದಿನದಂತೆ ಅಂದೂ ಮೂರ್ತಿ, ಜೋಗಾನಲ್ಲಿ ಕಂಡ ಹೆಣ್ಣಿನ ಮುಖವನ್ನು ಮನದಿದಿರು ತಂದುಕೊಂಡು ತನಗೆ ತಾನೇ ಹೇಳಿಕೊಂಡ—

‘ಆ ಹೆಣ್ಣ, ಮುದುವೇ ಯಾಗದೆ, ಒಂಟೆಯಾಗಿ ನನ್ನನ್ನು ಕಂಡಿದ್ದರೆ—’

ಆಕೆ, ಉಹೂ, ಆಕೆಯಿಲ್ಲವಾದರೆ ಹೋಗಲಿ ಆಕೆಯಂಥ ಮತ್ತೊಂಬ್ಬ ಹೆಣ್ಣಿ, ಈ ನಿರ್ಜನ ನಿಲಾಳಣದಲ್ಲಿ ತನ್ನ ಕಣ್ಣಿಗೆ ಬಿದ್ದಿದ್ದರೆ.....

ಬೀ....ದ್ದಿ....ದ್ದ....ರೆ....

.....  
[ಜನಪಿಹಿನವಾದ ರೈಲ್ವೆ ನಿಲಾಳಣ. ಮಂಕಾಗಿ ಹಳದಿಯ ಬಣಿ ನನ್ನ ಚೆಲ್ಲುತ್ತಾ, ಕತ್ತಲೆಯನ್ನು ಕಳೆಯುವುದಕ್ಕೂ ತಹೆಚ್ಚಾಗಿ ಬೆಳೆಸುವಂಥ]

ದೀಪವೈಂದು ಕಬಿಣದ ಜಂತೆಯಿಂದ ತೂಗಾಡುತ್ತದೆ. ದೀಪ ಉರಿಯುತ್ತಿರುವ ಕೋಣೆಯಲ್ಲಿ ಸ್ವೇಷವಾಸ್ತವ್ರ ಕಡೆದ ವಿಗ್ರಹದ ಹಾಗೆ ಕುಳಿತಿದಾನೆ. ಆ ಕೋಣೆಯ ಬಾಗಿಲಿನಲ್ಲಿ ಅರೆಗತ್ತಲಿನಲ್ಲಿ ದೊಡ್ಡ ಹದ್ದಿನಂತೆ, ನೀಲಿಯ ಅಂಗಿ, ರುಮಾಲು ಧರಿಸಿದ ಪೋಟ್‌ರ್‌, ತಲೆಯ ಮೇಲೆ ಕೈ ಕಟ್ಟಿಕೊಂಡು, ಮೊಳಕಾಲಿನಲ್ಲಿ ಮುಖ ಮರಸಿಕೊಂಡು ಕುಳಿತಿದಾನೆ. ನಿಲಾಣದ ಇದುರಿನಲ್ಲಿ ಖಾಲಿ ರೈತ್ಯೆ ಬಂಡಿಗಳ ಸಾಲು. ಮಾರದಲ್ಲಿ ರೈತ್ಯೆ ಎಂಜಿನ್ ಬುಸ್‌ಗುಟ್ಟುವ ಸದ್ಗು ಕೇಳುತ್ತದೆ.

ನಿಲಾಣದ ಮುಂಭಾಗದಲ್ಲಿ, ಕಂಭಕ್ಕೆ ಒರಗಿಕೊಂಡು ‘ಆ’ ಯುವತಿ ಕುಳಿತಿದಾಳೆ. ಮಾತನಾಡುವುದಕ್ಕೆ ಜೊತೆಯಲ್ಲದೆ, ಆಕೆ ಒಂಟಿತನದ ಬೇಸರದಿಂದ ಆಗಾಗ ಆಕಳಿಸುತ್ತಾಳೆ.

ಅನತಿ ಕಾಲದಲ್ಲೇ ಮೂತ್ರಿ ನಿಲಾಣದಲ್ಲಿ ಪ್ರವೇಶಿಸಿ, ಸುತ್ತಲೂ ಕಣ್ಣ ಹೊರಳಿಸಿ, ಕಂಭಕ್ಕೆ ಒರಗಿ ಕುಳಿತ ತರುಣೆಯನ್ನು ಸೋಡುತ್ತಾನೆ. ಅಷ್ಟು ಮಾರಕ್ಕೂ, ಆ ಅರೆಗತ್ತಲಿನಲ್ಲೂ ಆಕೆಯನ್ನು ಸೋಡುತ್ತಿದ್ದ ಹಾಗೇ ಮೂತ್ರಿಗೆ ಆಕೆ ಅತ್ಯಂತ ರೂಪವತಿ ಎಂದು ಅರಿವಾಗುತ್ತದೆ. ಆಕೆಯನ್ನು ಮಾತನಾಡಿಸಬೇಕು ಎನಿಸುತ್ತದೆ. ಆದರೂ ಆ ದೌಃಸಲ್ಯವನ್ನು ಹೋರಿಗೊಂಡದೆ, ಆಕೆಯನ್ನು ಸೋಡಿಯೂ ಸೋಡದವನಂತೆ, ಅತ್ಯಂದಿತ್ತ ಶತಪಥ ಹಾಕುತ್ತೂ ಇರುತ್ತಾನೆ.

ಅವನು ಹಾಗೆ ಸುತ್ತುತ್ತಿರುವಾಗ ಆ ತರುಣೆಯ ಕಣ್ಣ ಅವನತ್ತೆ ತಿರುಗುತ್ತದೆ. ಮೂತ್ರಿಯನ್ನು ಕಂಡು, ಆಕೆಯ ಸುಂದರ ನಯನಗಳಲ್ಲಿ ಮೆಚ್ಚುಗೆ ಮೂಡಿದುದು, ಆ ಕತ್ತಲಿನಲ್ಲೂ, ಸೋಡದಿದ್ದರೂ ಮೂತ್ರಿಗೆ ಅರಿವಾಗುತ್ತದೆ. ಹಾಗೇ ಆ ತರುಣೆ ತನಗೆ ತಾನೇ ಸಿಸುಧನಿಯಲ್ಲಿ ‘ಷಿ! ಎಂಥ ಸುಂದರ ಪುರುಷ’ ಎಂದುಕೊಂಡುದೂ ಮೂತ್ರಿಗೆ ಕೇಳಿಸಿ, ಅವನ ಷ್ಯಾದಯ ಹೆಮ್ಮೆಯಿಂದ ಉಬ್ಬಿ, ಹಾಗೇ ಆಕೆಯ ಬಳಿ ಹಾರಿ ಹೋಗಬೇಕು ಎನ್ನಿಸುತ್ತದೆ. ಆದರೆ ಆ ಭಾವನೆಯನ್ನು ತಡೆಹಿಡಿದು, ಅಷ್ಟು ಮಾರಹೋಗಿ ‘ಶುಕ-ರಂಭಾ’ ಜಿತ್ತುದಲ್ಲಿನ ಶುಕ ಮಷಿಯ ಹಾಗೆ ತಾನೂ ಒಂದು ಕಂಭಕ್ಕೆ ಒರಗಿಕೊಂಡು ಕುಳಿತುಕೊಳ್ಳುತ್ತಾನೆ.

ಒಳಕ ಆ ಯುವತಿಯೇ ಕುಳಿತ ಕಡೆಯಿಂದ ಮೇಲಕ್ಕೆದ್ದು

ಮೂರ್ತಿಯ ಸಮಾಪದಲ್ಲೇ ಸುಳಯುತ್ತಾ ನಾಲ್ಕಾರು ಬಾರಿ ಅತ್ಯಂದಿತ್ತ, ಇತ್ತಂದತ್ತ ಓಡಾಡುತ್ತಾಳೆ. ಒನ್ನೊಮೈ ಅನನ ಬಳಿ ಸುಳಿದಾಗಲೂ ಬಯಕೆಯ ಕಾಂತಿಯಿಂದ ಹೊಳೆಯುವ ಆಕೆಯ ಕಣ್ಣಿಗಳು ಅವನತ್ತ ತಿರುಗಿ, ಅರಿಗತ್ತಲು ಕವಿದ ನಿಲ್ದಾಣದಲ್ಲಿ ದೀಪದ ಬೆಳಕು ಬಿದ್ದಂತಾಗುವುದು.

ಆದರೂ ಮೂರ್ತಿ ಅಚಲನಾಗಿ ಕುಳಿತಿರುತ್ತಾನೆ. ಕೊನೆಗೆ, ಆ ತರುಣೀಯೇ ಸೋತು, ವೃದುಪದಗತಿಯಿಂದ ಅವನ ಬಳಿ ಸಾರುತ್ತಾಳೆ. ಹತ್ತಿರ ಬಂದು ಮೂರ್ತಿಯ ಗಮನವನ್ನು ತನ್ನತ್ತ ಸಿಳೆಯುವ ಉದ್ದೇಶದಿಂದ ವೃದುವಾಗಿ ಕೆಮೈ—

ತರುಣ :—ಕ್ವಮಿಸಿ....ತಾವು....ತಾವು....

ಮೂರ್ತಿ :—(ಸ್ವಗತ) ಆಹಾ ! ಈಕೆಯ ಧ್ವನಿಯೂ ದೇಹದಪ್ಪೇ ಮನೋಹರವಾಗಿದೆ. ಈಕೆಯ ತನು ವಸಂತದ ಉದ್ಯಾನವಾದರೆ, ಈಕೆಯ ಮಥುರ ಕಂಠಧ್ವನಿ, ಆ ಉದ್ಯಾನದಲ್ಲಿ ಕುಕೆ ಎತ್ತಿರುವ ಕೋಕಿಲೆ.

ತರುಣ :—(ಮೂರ್ತಿ ಸುಮೃದ್ಧಿರುವುದನ್ನು ಕಂಡು ತಾನೇ) ತಾವು....ತಾವು....ಜಗತ್ತು ಸಿಧ್ಧ ಸಿನಿಮಾ ನಟ ದಿಲೀಪ್ ಕುಮಾರ ಅಲ್ಲವೇ ?

ಮೂರ್ತಿ :—ಅಲ್ಲ, ನಾನು ಮೂರ್ತಿ.

ತರುಣ :—(ಅಷ್ಟರಿಯಿಂದ) ಹಾಗೇ ! ಅಪ್ಪು ದೂರದಿಂದ ನೋಡಿ ನನಗೆ ಖಂಡಿತವಾಗಿಯೂ ನೀವೇ ದಿಲೀಪ್ ಕುಮಾರ ಎನಿಸಿತ್ತು. ನೂರಾರು ಚಿತ್ರಗಳಲ್ಲಿ ನೋಡಿದ್ದೇನಲ್ಲ—ನಿಮಗೂ ಆತನಿಗೂ ಕೊಂಚ ವೂ ವ್ಯತ್ಯಾಸವಿಲ್ಲ.

ಮೂರ್ತಿ :—(ಗಂಭೀರವಾಗಿ) ನಿಜ, ನಿಜ, ನಿಷ್ಟು ಹಾಗೆ ಎಷ್ಟೇ ಮಂದಿ ಬ್ರಮಿಸಿದ್ದಾರೆ.

ತರುಣ :—ಹಾಗಾದರೆ ನನ್ನನ್ನು ಕ್ವಮಿಸಿ. ಅಪ್ಪು ದೂರದಿಂದ ನಿಮ್ಮನ್ನು ನೋಡಿ, ಅವರೇ ನೀವು ಎಂದುಕೊಂಡು ಮಾತನಾಡಿಸಬೇಕು ಎಂದು ಬಂದೆ. ತಾವು ಏನೋ ಯೋಚಿಸುತ್ತಿದ್ದೀರೆಂದು ಕಾಣುತ್ತದೆ. ತಮ್ಮ ಚಿಂತನೆಗೆ ಭಂಗ ತಂದ ನನ್ನ ಅಪರಾಧವನ್ನು ಮನ್ನಿಸಿ....

ಮೂರ್ತಿ :—(ಆತುರನಾಗಿ) ಭೇ ! ಭೇ ! ಅಪರಾಧವೇನೂ ಇಲ್ಲ.

ಸೌಂದರ್ಯವೆಂದೂ ಆಪರಾಧ ಮಾಡಲಾರದು. ಬನ್ನಿ, ಕುಳಿತುಕೊಳ್ಳಿ. ನನ್ನಿಂದ ಏನಾಗಬೇಕಾಗಿತ್ತು ಹೇಳಿ.

[ತರುಣಿ, ಮೂತ್ರಿ ಅಪ್ಪು ಹೇಳಬ್ಬದನ್ನೇ ಕಾದಿದ್ದವಳಂತೆ, ಆಶಿಗೆ ಅತ್ಯಂತ ಸಮೀವವತ್ತಿರೂಗಿ, ವಾರ್ತಿ ಕುಳಿತೆ ‘ಹೋಲ್ಲಾಲ್’ ನ ಮೇಲೆಯೇ ಕುಳಿತುಕೊಳ್ಳುತ್ತಾಳೆ.]

ತರುಣಿ :—ತಮ್ಮದು ಬಹು ಉದಾರ ಹೃದಯ.

ಮೂತ್ರಿ :—ವಿಕೆ?

ತರುಣಿ :—ಈ ನಿರ್ಜನ ಸಿಲ್ಲಾಣದಲ್ಲಿ ಒಂಟಿರೂಗಿ ಕುಳಿತು ತುಂಬಾ ಬೇಸರವಾಗಿತ್ತು.

ಮೂತ್ರಿ :—ಎನ್ನ — ಚೆಲುವಿಕೆಗೂ ಬೇಕಿ ಸರದ ಭಾಷೆಯೇ? ಹಾಗೆಂದೂ ಆಗಲಾರದು.

ತರುಣಿ :—ಆದನ್ನೇ ನಾನು ತಮ್ಮ ಉದಾರ ಹೃದಯ ಎಂದದ್ದು!.... ಆ ಬೇಸರದ ಹೊತ್ತಿನಲ್ಲಿ ತಮ್ಮನ್ನು ಕಂಡೆ—ಹತ್ತಿರ ಬಂದು ಮಾತನಾಡಿಸಬೇಕು ಎಂದು ಬಯಕೆಯಾಯಿತು. ಆದರಾಗಿಯೇ ಬಂದು ಮಾತನಾಡಿಸಿದೆ. ಮಾತನಾಡಿಸಿದಾಗಲೂ ತಾವು ನನ್ನ ಮಾತಿಗೆ ಉತ್ತರ ಕೊಡುತ್ತಿರೋ ಇಲ್ಲವೇ ಎಂಬ ಭಯವಿತ್ತು....

ಮೂತ್ರಿ :—ವಿಕೆ?

ತರುಣಿ :—ತಮ್ಮಂಥ.... ತಮ್ಮಂಥ.... ತಮ್ಮಂಥ....

ಮೂತ್ರಿ :—ಸಂಕೊಚವೇಕೆ? ಸಿಕ್ಕಿಂತೆಯಿಂದ ಹೇಳಿ.

ತರುಣಿ :—ತಮ್ಮಂಥ ಸುಂದರಪುರುಷರು ನನ್ನಂಥವಳನ್ನು ಮಾತನಾಡಿಸುತ್ತಿರೋ ಇಲ್ಲವೇ ಎಂದು ಅಳಕುತ್ತಿದ್ದೆ.... .

ಮೂತ್ರಿ :—ನಾನು ಸುಂದರಪುರುಷ ಅಹುದೋ ಅಲ್ಲವೇ, ಅದನ್ನು ಸಿಮ್ಮು ಕಣ್ಣಿಗಳೇ ಹೇಳಬೇಕು. ಆದರೆ ಸಿಮ್ಮು ಸೌಂದರ್ಯವೂ ಕಡಮೆಯ ದೇನಲ್ಲ.

ತರುಣಿ :—ಹಾಗಾದರೆ ನಾನು ಧನ್ಯಾಳಾದೆ.

ಮೂತ್ರಿ :—ವಿಕೆ?

ತರುಣಿ :—ಪುಷ್ಟಕ್ಕೆ ಬೇಕಾದುದು ಪತಂಗ ಪ್ರಶಂಸೆಯೇ ಅಲ್ಲವೇ?

ತಮ್ಮ ಮೆಚ್ಚುಗೆಗೆ ಪಾತ್ರವಾಗಿ ನನ್ನ ಆಲ್ಯ ಸೌಂದರ್ಯ ಧನ್ಯವಾಯಿತು. ನನ್ನ ಭಾಗ್ಯವಿಶೇಷದಿಂದ ತಮ್ಮಂಥವರ ದರ್ಶನವಾಯಿತು....ಮತ್ತೀನು ತಾನೇ ಬಯಸಲಿ....

ಕೃಂಜ

[ಮಾತನಾಡುತ್ತ ಆಡುತ್ತ, ಹೋಲ್ಲಾಲಾನ ಮೇಲೆ ಸರ್ಗಿ, ತಷ್ಣ ದೇಹವನ್ನು ಮೂರ್ತಿಯ ಮೈಗೆ ತಗಲಿಸಿ, ಏನೋ ಬಯಕೆ ತುಂಬಿದ ನೋಟಿದಿಂದ ಅವನತ್ತ ನೋಡುತ್ತಾಳೆ.]

ಮೂರ್ತಿ :—(ಕೊಡುಚ ಉದ್ದಿಗ್ನಾಗಿ) ಏಕೋ ಮಾತನ್ನು ಅರ್ಥಕ್ಕೇ ನಿಲ್ಲಿಸಬಿಟ್ಟರಲ್ಲ. ನನ್ನೊಂದ ಏನಾಗಬೇಕಿತ್ತು ಹೇಳ.

ತರುಣಿ :—ಹೇಳಲೇ?

ಮೂರ್ತಿ :—ಹೇಳಿ....

ತರುಣಿ :—ಹೇಳಿದರೆ....ಹೇಳಿದರೆ....ಅತಿ ಆಸೆಯವಳು ಎಂದು ಬೇಸರಮಾಡಿಕೊಳ್ಳುತ್ತಿರ್ದೇ ಏನೋ.....

ಮೂರ್ತಿ :—ಖಂಡಿತವಾಗಿಯೂ ಇಲ್ಲ.

ತರುಣಿ :—ಹಾಗಾದರೆ....ಹಾಗಾದರೆ.....

[ಮಾತನಾಡುತ್ತ ಆಡುತ್ತ ಆಕೆಯ ಸುಂದರ ಮುಖ, ಅವನ ಮುಖದ ಒಳ ಸಾರಿ, ಆಕೆಯ ಶೋಳಿಗಳು ಅವನ ಮೈಯನ್ನು ಮೃದುವಾಗಿ, ಅಪ್ಪೇ ಬಿಗಿಯಾಗಿ ಬಳಸಿ, ಆಕೆಯ ತುಂಬಿಗಳು ಅರಳುವವು. ಮೂರ್ತಿಯ ಶೋಳಿಗಳೂ ಆಕೆಯನ್ನು ಬಳಸಿ ಬಿಗಿಯುವವು. ಉದ್ದಿಕ್ತ ತರುಣಿ ಅವನನ್ನು ಚಕ್ಕನೇ ಚುಂಬಿಸುವಳು. ಬಳಿಕ—]

ತರುಣಿ :—(ಮೃದುಸ್ವರದಲ್ಲಿ) ಬೇಸರವಾಯಿತೇ?

ಮೂರ್ತಿ :—ಏಕೆ?

ತರುಣಿ :—ಸಭ್ಯತೆಯನ್ನು ಅತಿಕ್ರಮಿಸಿದೆಂದು. ನನ್ನನ್ನು ಕ್ಷಮಿಸಿ. ಸಿಮ್ಮ ಮುಧುಸಾಮೀಪ್ಯದಲ್ಲಿ ಸಂಯಮ ನನ್ನೊಂದ ಸಾಧ್ಯವಾಗಲಿಲ್ಲ. ಬೇಸರಮಾಡಿಕೊಳ್ಳಬೇಡಿ.

ಮೂರ್ತಿ :—ಖಂಡಿತವಾಗಿಯೂ ಬೇಸರವಿಲ್ಲ.

ತರುಣಿ :—ಇಲ್ಲವೇ?

ಮೂತ್ರ!—ಇಲ್ಲ, ಇಗೋ ಆ ಮೂತ್ರಿಗೆ ಸಾಹ್ಯ—

(ತಾನು ತರುಣಿಯನ್ನು ಬಿಗಿದಪ್ಪಿ ಚುಂಬಿಸುವನು. ತುಟಿಗೆ ತುಟಿ ಹೋಕಿದಾಗ ಬೆಂಕಿ ಮುಟ್ಟಿದಂತಾಗುವುದು.) ]

\*

\*

\*

\*

‘ಹ್ಯಾ! ’ ಎಂದು ಕಣ್ಣಿಬಿಟ್ಟ ಮೂತ್ರ. ಅವನ ಕೈಯಲ್ಲಿ ಹಿಡಿದ ಹೊತ್ತಿಸಿದ ಸೀಗರೀಟು, ತುದಿಯವರೆವಿಗೂ ಉರಿದು ತನ್ನನ್ನು ಮರಿತ ಅವನ ವೇಗಮರೆಪುತನವನ್ನು ಶಿಕ್ಷಿಸಲೆಂಬಂತೆ ಅವನ ಕೈಯನ್ನು ಸುಟ್ಟಿತ್ತು.

ಜನಪಿಂಬಿನ ಸಿಲ್ಲಾಳಿದಲ್ಲಿ ಬೇಸರದ ಗಾಳಿ ಸುಯ್ಯಿತ್ತಿತ್ತು.

ಒಂದು ಗಳಿಗೆ ಮೂತ್ರಿಗೆ ತನ್ನ ಕನೆಸಿಗಾಗಿ ತನಗೇ ನಾಚಿಕೆಯಾಯಿತು. ಅದರ ಮರುಗಳಿಗೆಯೇ ಆ ನಾಚಿಕೆಯೇ ಎಲ್ಲೋ ನಾಚಿ ಮುಖ ಮರೆಸಿಕೊಂಡು, ಅವನ ಹೃದಯದ ಒಳಗಿನ ಒಳದನಿ ನುಡಿಯಿತು—

‘ಹಾಗಾಗಭಾರದೇಕ? ಆದರೆ ಎಷ್ಟು ಸೋಗಸು.’

ಕನಸು ಮುರಿದ ಅರೆ ಎಚ್ಚರವಲ್ಲ, ಸಿಲ್ಲಾಳಿದಲ್ಲಿ ತುಂಬಿದ ಬೇಸರವಲ್ಲಿ ಮತ್ತೆ ಬಂದುಕೆ ಸುಳಿದಾಡಿತು. ವಾಸ್ತವ ಪರಿಸ್ಥಿತಿಯ ಬೇಸರದ ಜಡತೆಯನ್ನು ಸೀಗಿಕೊಳ್ಳಲು ಮನಸ್ಸು ಯೋವುದೋ ಅವಾಸ್ತವ, ಸ್ವಷ್ಟಿ ಜಗತ್ತಿನಲ್ಲಿ ಸಂಭವಿಸಬಹುದಾದ ಫುಟನೆಗಳಿಗೆ ರರಣ ಹೋಯಿತು.

ವಾಸ್ತವ ಜಗತ್ತಿನಲ್ಲಿ ನಡೆಯಬಹುದಾದಕ್ಕೆ ಒಂದು ಗತಿ ಇದೆ, ಒಂದು ಮುತ್ತಿ ಇದೆ. ವ್ಯವಹಾರಜ್ಞನ ಆಷ್ಟು ಆಗಬಹುದು, ಇದು ಅಸಾಧ್ಯ ಎಂಬ ಪರಿಮಿತಿಯನ್ನು ಕಂಡುಕೊಂಡಿರುತ್ತದೆ. ಕತ್ತಿಗೆ ಕಟ್ಟಿದ ಸರಪಳಿ, ಬಂಧಿತ ರ್ಹಾನಕ್ಕೆ ಇಷ್ಟೇ ದೂರ ಚಲನಬಹುದು ಎಂಬ ಪರಿಮಿತಿಯನ್ನು ಕಲ್ಪಿಸಿರುವಂತೆ, ಮಾನವನ ಮನಸ್ಸಿಗೂ, ವಾಸ್ತವಿಕತೆ ಅಂಥ ಒಂದು ಅರಿವನ್ನು ಮೂಡಿಸಿರುತ್ತದೆ. ಒಮ್ಮೆ ಆ ಪರಿಮಿತಿಯ ಆರಿವಿನ ಕೊಂಡಿ ಕಳಚಿ, ಬುದ್ಧಿ ಆವಾಸ್ತವ ಉಂಹಾರಾಜ್ಯದ ಯಾತ್ರಿಕನಾಯಿತೆಂದರೆ, ಆಗ ಅಸಂಭವನೀಯವೂ ಸಂಭವನೀಯ ಎಂದೇ ತೋರುತ್ತದೆ. ಈ ಕಲ್ಪನಾ ರಾಜ್ಯ ವಿಹಾರದಿಂದ ಜೀವನಕ್ಕೆ ಯಾವ ಬಗೆಯ ಲಾಭವೂ ಇಲ್ಲವೆಂಬುದು ಎಲ್ಲರಿಗೂ ಗೋತ್ತಿರುವುದೇ. ಆದರೆ ವಾಸ್ತವಿಕತೆ ದುರ್ಭರವನೀಸಿದಾಗ,

ಮಾನವನ ಮನಸ್ಸು ಸ್ವಪ್ನಲೋಕದ ವಿಹಂಗಮನಾಗಿ, ಹೃದಯವನ್ನು ಹಗುರಾಗಿಸಿಕೊಳ್ಳಲು ಎಳೆಸುತ್ತದೆ.

ಮೂರ್ತಿಯ ಮನಸ್ಸು ಈಗ ಅದೇ ದಾರಿ ಹಿಡಿದಿತ್ತು.

ಬೀರಾವ ರೀತಿಯಲ್ಲಾ ನಿಗಿಕೊಳ್ಳಲಾಗದ ಬೇಸರವನ್ನು ಬಾಳನಲ್ಲಿ ಮತ್ತೆಂದೂ ಕಾಣಲಾಗದ ಹೆಚ್ಚಿನ ಮೂಲಕ ನಿಗಿ ಸಿಕೊ ಳ್ಳಲು ಯತ್ತಿಸುತ್ತಿದ್ದು.

ಸ್ವಪ್ನಲೋಕದಲ್ಲಿ ಆಗಬಾರದ ಫೆಟನೆ ಯಾವುದು? ನಮ್ಮ ಉಹೆಯ ಪರಿಮಿತಿಯೇ ಸ್ವಪ್ನಲೋಕದ ಸೀಮೆ.

ನಿಲ್ಲಾಣದ ನಿರ್ಜನ ನೀರವತೆಯಲ್ಲಿ ಕುಳಿತ ಮೂರ್ತಿಯೂ ತನ್ನ ಉಹೆಯ ಕುದುರೆಯನ್ನು, ಬಯಕೆಯ ಕಡಿವಾಣವನ್ನು ಸಡಿಲ ಬಿಟ್ಟು ಸ್ವಪ್ನಲೋಕದಲ್ಲಿ ಹಿಡಿಸುತ್ತಿದ್ದು.

ಆ ‘ರೆ’ ರಾಜ್ಯದಲ್ಲಿ—

ಹೀಗಾಗಬಾರದೇಕೆ?

\*

\*

\*

\*

‘ ಜೋಗದ ಜಲಪಾತದ ಬಳಿಯ ಮಹಾಕಾನನ. ಸಂಚಯ ಮಬ್ಬಿಗತ್ತಲಿನಲ್ಲಿ ವನದ ಹಸಿರು ಮರೆಯಾಗಿ, ಅಸ್ವಪ್ನ್ಯ, ಅವ್ಯಕ್ತ ಭೀತಿಯೇ ಮಬ್ಬಿದಂತೆ ಹಬಿದೆ ಕಾಡಿನಲ್ಲಿ. ದೂರದ ಜಲಪಾತದ ನಿಘೋರೆ, ವನದ ಮಾನವನ್ನು ಕಡೆಕಡೆದು ಹೆಪ್ಪುಗಟ್ಟಿಸಿದೆ. ಅಪರಿಚಿತ ವನದಲ್ಲಿ ಮೂರ್ತಿ ಒಂಟಿಯಾಗಿ ಯಾವುದೋ ಕಾಲುಜಾಡನ್ನು ಹಿಡಿದು ನಡೆಯುತ್ತಿದ್ದಾನೆ. ಅಕ್ಕಪಕ್ಕದ ಬನಗತ್ತಲೆಯಲ್ಲಿ ಯಾವು ಯಾವೋ ಫೋರವನವಶಗಳು ಹೊಂಚು ಹಾಕುತ್ತ ಸಂಚರಿಸುತ್ತಿರುವಂತೆ ಭಾಸವಾಗುತ್ತದೆ ಅವನಿಗೆ. ಆದರೂ ತನ್ನನ್ನು ಮಾತ್ರ ಯಾವುದೂ ಏನೂ ಮಾಡಲಾಗದು ಎಂಬಪ್ಪ ನಿಭರಿಯವಾಗಿ ನಡೆಯುತ್ತಿದ್ದಾನೆ. ಗಳಿಗೆ ಗಳಿಗೆಗೂ ಕತ್ತಲು ಬಲಿಯುತ್ತದೆ.

‘ ಕತ್ತಲಿನಲ್ಲಿ ಅನಂತವಾಗಿ ಚಾಣುವ ಕಾಡಿನಲ್ಲಿ ನಾನು ಒಬ್ಬನೇ ಎಂದುಕೊಂಡು ಮೂರ್ತಿ ನಡೆಯುತ್ತಿರುವಾಗ, ಅಪ್ಪ ದೂರದಿಂದ ಎಲ್ಲೋ ಹೆಚ್ಚಿಬ್ಬಳು ಭೀತಿಖಾಗಿ ಚೆರಿದ ಸದ್ಗು ಕೇಳ, ಮೂರ್ತಿ, ಇದಿರಾದ ಕಲ್ಲು,

ಮುಳ್ಳ, ಪ್ರೋಡೆ, ಗಡಮರಗಳನ್ನೂ ವುದನ್ನು ಲೆಕ್ಕಿಸದೆ, ಮುಳ್ಳ ಪ್ರೋಡೆಗಳಿಗೆ ಸಿಲುಕಿ, ತೊಟ್ಟ ಬಟ್ಟೆ ಹರಿದು ಚಿಂದಿಯಾದುದನ್ನೂ ಲೆಕ್ಕಿಸದೆ, ಸದ್ಗು ಕೇಳಿ ಬಂದ ಕಡೆಗೆ ನುಗ್ಗುತ್ತಾನೆ. ಅವನು ನುಗ್ಗಿದ ವೇಗಕ್ಕೆ ಹೆದರಿ ಮೊಲ, ಪಾವ, ಹುಳು ಹುಪ್ಪಟಿಗಳು ದಿಕ್ಕುವಾಲಾಗಿ ಓಡುತ್ತವೆ.

‘ ಓಡಿಬಂದ ಮೂರ್ತಿ ನೋಡುತ್ತಾನೆ – ಹೆಣ್ಣು ಬ್ಬಳು ಹೆದರಿ, ಆತ್ಮಭಾಗಿ ಚೀರುತ್ತಾ ನಿಂತಿದ್ದಾಳೆ. ಆಕೆಗೆ ಸ್ವಲ್ಪ ದೂರದಲ್ಲಿ, ಕತ್ತಲಿನಲ್ಲಿ ತನ್ನ ರಂಜಕ ನೇತ್ರಗಳನ್ನು ಹೊಳೆಯಿಸಿ, ಎದೆ ಬಿರಿಯುವಂತೆ ಮೊರಿಯತ್ತು ಹೆಬು ಲಿಯೊಂದು, ಆಕೆಯ ಮೇಲೆ ಲಂಘಿಸಲು ಸಿದ್ಧವಾಗಿ ನಿಂತಿದೆ. ‘ ಅಯ್ಯೋ ಈ ಹುಲಿಯಿಂದ ನನ್ನನ್ನು ರಕ್ಷಿಸುವವರಾದೂ ಇಲ್ಲವೇ? ’ ಎಂದು ಗೋಳಿದುತ್ತಿದ್ದಾಳೆ ಹೆಣ್ಣು. ‘ ಈ ’ ಹೆಣ್ಣು – ಜೋಗದ ಪ್ರವಾಸಿ ಮಂದಿರದ ಕ್ಷೇಸಾಲೆಯಲ್ಲಿ ಕಂಡ ಹೆಣ್ಣು. ಬರಿ ಹೆಣ್ಣೇ ಅಲ್ಲ ಚೆಲುವೆ – ಭೀತಭಾಗಿ, ಆತ್ಮಭಾಗಿ ಹುಬಲಿಸಿ ಹುಯ್ಯೆ ಲಿಡುತ್ತಿದ್ದಾಳೆ, (ಆಹಾ! ಭೀತಿಯಲ್ಲೂ ಎಷ್ಟು ಚೆಲುವೆಯಾಗಿ ಶಾಂತಿದ್ದಾಳೆ ಆ ಬಾಲೆ!)

‘ ಅದನ್ನು ಕಂಡವನೇ ಮೂರ್ತಿ – ಚೆಲುವೆ! ಭೀತಭಾಗಬೇಡ, ನಾನಿದ್ದೀನೇ.’ ಎಂದು ಭೀತಭಾಲೆಗೆ ಅಭಯವನ್ನು ಸುಡಿದು, ಬರಿಗ್ರೇಯಲ್ಲೇ ಹುಲಿಯ ಮೇಲೆ ಲಂಘಿಸುತ್ತಾನೆ. ಈ ಆನಿರ್ದಿಕ್ಕಿತ ಧಾರೆಯಿಂದ ಚಕ್ಕಿತವಾದ ಹುಲಿ ಒಂದು ಗಳಿಗೆ ಹೆದರಿ ಹಿಂಬರಿದು, ನುರುಗೇಗಿಯೇ ತನ್ನ ಆಹಾರಕ್ಕೆ ಅಡ್ಡವಾಗಿ ಬಂದ ಮೂರ್ತಿಯ ಮೇಲೆ ಹಾಡುತ್ತದೆ. ‘ ಮೂರ್ತಿ ಹುಲಿಯೇ, ನಿನ್ನ ಆಹಾರಕ್ಕೆ ಈ ಚೆಲುವೆಯೇ ಆಗಬೇಕಾಗಿತ್ತೆ? ಬೇರೆ ಲಕ್ಷಾಂತರ ಮಂದಿ ಕುರುಪಿಗಳಾದ ಸ್ತ್ರೀಯರಲ್ಲಿ ಯಾರನ್ನಾದರೂ ಸೀನು ಆರಿಸಿದ್ದರೆ ನಿನ್ನನ್ನು ಕೈಮಿಸಬಹುದಾಗಿತ್ತು. ಆದರೆ ಇಂಥ ಸುಂದರಿಯನ್ನು ಆಹಾರವಾಗಿ ಮಾಡಿಕೊಂಡು ನಿನ್ನ ಹೊಲಸು ಹೊಟ್ಟಿಯನ್ನು ತುಂಬಿಸಿಕೊಳ್ಳಲ್ಲಿತ್ತಿಸಿದುದು ನಿನ್ನ ಆಕ್ಷಮ್ಯ ಅವರಾಧ. ಈ ಆವರಾಧಕ್ಕೆ ನಿನ್ನ ಹೊಟ್ಟಿಯನ್ನು ಬಗೆದು, ಮತ್ತೀಂದೂ, ಯಾರನ್ನೂ ತಿನ್ನಲಾಗದಂತೆ ಮಾಡುವುದೇ ತಕ್ಕ ಶಿಕ್ಕೆ’ ಎಂದು, ತನ್ನನ್ನು ಹೆದರಿಸಲೆತ್ತಿಸಿದ ಹುಲಿಯನ್ನು ಏಯಾಳಿಸಿ ನಗುತ್ತಾ, ಆದರ ಮೇಲೆ ಬಿದ್ದು, ಮೂರ್ತಿ ಅದರ ತೀರದ ಬಾಯನ್ನು ಎರಡೂ ಕೈಗಳಿಂದ ಹಿಡಿದು ಸೀಳುತ್ತಾನೆ – ಬಟ್ಟಿಯನ್ನು ಹರಿಯುವಂತೆ. ಶಾದು ಮಾಮೋಳಿಗು

ವಂತೆ ಮೊರೆದು ಹುಲಿ, ರಕ್ತ ಕಾರಿ ಸಾಯುತ್ತದೆ. ಆ ಹುಲಿಯ ಸೀಜು ಗಳನ್ನು ದಿಗ್ಬಿಲಿ ಚೆಲ್ಲಿವಂತೆ ಒಗೆದು, ರಕ್ತಸಿಕ್ತಗಾತ್ರನಾಡ ಮೂರ್ತಿ, ಭೀತಿಯಿಂದ ನಡುಗುತ್ತಾ ನಿಂತಿರುವ ಚೆಲುವೆಯ ಬಳಿ ಸಾರಿ—

“ ಇಗೋ— ನಿಮ್ಮ ಭೀತಿಕಾರಣ ನಿವಾರಣೆಯಾಯಿತು, ಇನ್ನು ಹೆದರಬೇಡಿ ”

‘—ಎನ್ನುತ್ತಾನೆ.

“ ನನ್ನ ಪಾಲಿನ ದೇವರಾಗಿ ಬಂದು, ಈ ದಿನ ನನ್ನ ಪ್ರಾಣವನ್ನು ರಕ್ಷಿಸಿದಿರಿ. ಈ ನಿಮ್ಮ ಉಪಕಾರವನ್ನು ನಾನು ಹೇಗೆ ತೀರಿಸಬಲ್ಲೆ.”

“ ಭೀ! ಭೀ! ಇದೇನು ಮಹಾಕೆಲಸ ಎಂದು ಹೀಗಾಡುತ್ತೀರ. ನಾನು ಮಾಡಿದುದು ಹೆಚ್ಚೆನೂ ಅಲ್ಲ.”

“ ಈ ಹುಲಿಯನ್ನು ಬರಿಗೈಯಲ್ಲೇ ಕೊಂಡು ನನ್ನ ಜೀವವನ್ನು ಉಳಿಸಿದುದು ಹೆಚ್ಚಲ್ಲಿನೇ? ಅಂಥೂ ನಿಮ್ಮದು ಮಹಾಘೈಯ್ರ.”

“ ನಿಮ್ಮ ಸೌಂದರ್ಯವೇ ನನ್ನ ತೋಳಲ್ಲಿ ಧೈರ್ಯವನ್ನು, ಭೀಮ ಬಲವನ್ನು ತುಂಬಿತು. ನಿಮ್ಮ ಜೀವ ಆಪತ್ತಿನಲ್ಲಿ ಸಿಲುಕೆದಾಗ, ಬಂದು ಹುಲಿಯೇನು, ಕಾಡಿನಲ್ಲಿರುವ ಹುಲಿಗಳೆಲ್ಲಾ ಮಂದಿಯಾಗಿ ಬಂದು ವೇಲೆ ಬಿದಿದ್ದರೂ, ಅವೆಲ್ಲವನ್ನೂ ಹೀಗೇ ಸೀಳಿ ಬಿಸುಡುತ್ತಿದ್ದೆ. ಅದಿರಲಿ— ನಿಮ್ಮ ನೈಂದು ಪ್ರಶ್ನೆ ಕೇಳಬಹುದೇ ? ”

“ ಏನು ಕೇಳಿ ? ”

“ ಇಂಥ ಭಯಂಕರ ಕಾಡಿನಲ್ಲಿ, ಇಂಥ ಸಂಜೆಗತ್ತಲ ಅವೇಳೆಯಲ್ಲಿ ಬಂಟಿಯಾಗಿ ಬಂದಿರೀಕೆ ? ”

‘ ಮೂರ್ತಿಯ ಪ್ರಶ್ನೆಯನ್ನು ಕೇಳಿ ಆಕೆಯ ಮುಖ ಏಕೋ ಉಜ್ಜೀಗಿಂಪಾಗುತ್ತದೆ. ಕಾಡಲೇ ಉತ್ತರ ಕೊಡದೆ, ಸುಮ್ಮನೆ ಕಾಲ ಬೆರಳಿಸಿಂದ ನೆಲ ಕೆರಿಯುತ್ತಾ ನಿಲ್ಲಿತ್ತಾಳೆ. ಆಕೆ ತನ್ನ ಪ್ರಶ್ನೆಗೆ ಉತ್ತರ ಕೊಡದೆ ಸುಮ್ಮನೆ ನಿಂತುದನ್ನು ಕಂಡ ಮೂರ್ತಿ ತಾನೇ ಪುನಃ ಪ್ರಶ್ನೆಸುತ್ತಾನೆ—

“ ಅದೇಕೆ ಸುಮ್ಮನೆ ನಿಂತಿರಿ? ಆ ಪ್ರಶ್ನೆಯನ್ನು ನಾನು ಕೇಳಬಾರದಾಗಿತ್ತೇ ? ”

“ ಭೀ, ಭೀ! ಹಾಗೇನೂ ಇಲ್ಲ.”

“ ಮತ್ತಿ.....”

“ ನಿಮ್ಮ ಪ್ರಶ್ನೆಗೆ.....ಹೇಗೆ ಉತ್ತರ ಹೇಳುವುದೆಂದು.....ಯೋಚಿಸುತ್ತಿದ್ದೆ.....”

“ ಏಕೆ ನನ್ನ ಪ್ರಶ್ನೆಗೆ ಉತ್ತರ ಹೇಳುವುದು ಅಪ್ಪು ಕಷ್ಟವೇ ? ”

“ ಹಾಗೇನೂ ಅಲ್ಲ.....”

“ ಮತ್ತಿ.....”

“ ಹೇಳಿದರೆ ನೀವು ಏನು ತಿಳಿದುಕೊಳ್ಳುತ್ತಿರೋ.....ಎಲ್ಲಿ ನಿರ್ಣಜ್ಞ ಎನ್ನುತ್ತಿರೋ.....ಎನೋ.....”

“ ಅಂಥ ಅನುಮಾನ ಬೇಡಿ. ನಿಮ್ಮ ಮನಸ್ಸಿನಲ್ಲಿರುವ ಮಾತನ್ನು ಹೇಳಿ.”

“ ಈ ದಿನ....ಈ ದಿನ....ಮಧ್ಯಾಹ್ನ ಟಿ.ಬಿ. ಮುಂದಿನ ಕ್ಯೊಸಾಲೆ ಯಲ್ಲಿ....ಸೀವು....ಜಲಪಾತವನ್ನು ಸೋಡುತ್ತಾ ಕುಳಿತರಲ್ಲಿನೇ ?....”

“ ಹೋದು.”

“ ಆಗ ನಾನೂ ನಿಮ್ಮನ್ನು ಸೋಡಿದೆ....”

“ ಹಾಗೇ....”

“ ನಾನು ನಿಮ್ಮನ್ನು ಸೋಡಿದುದು ನಿಮಗೆ ತಿಳಿಯಿತೋ ಇಲ್ಲವೋ. ನಾನಂತರ ನಿಮ್ಮನ್ನು ಸೋಡಿದೆ.....”

—ಆಪ್ಪ ಹೇಳಿ ಆಕೆ ಮತ್ತಿ ಅವನತಿರಿಯಾಗಿ ಮಾತನ್ನು ಸಿಲ್ಲಿಸಿದಳು.

“ ಮುಂದ ಹೇಳಿ, ಅದೇಕೆ ಮಾತು ಸಿಲ್ಲಿಸಿದರಲ್ಲಾ ? ”

—ಮೂರ್ತಿಯೇ ಒತ್ತಾಯ ಮಾಡಿ ಕೇಳಿದ.

“ ಆಗ.....ಆಗ.....ನಿಮ್ಮನ್ನು ಸೋಡುತ್ತಿದ್ದ ಹಾಗೆ.....ನನಗೆ....ಎನೋ ಆಗಿಹೋಯಿತು....”

“ ಏನಾಯಿತು ? ”

“ ಏನೋ ನನ್ನ ಬಾಳಿನ ಬಯಕೆ ಸಫಲವಾದಂತಾಯಿತು....ಅಲ್ಲೇ ನಿಮ್ಮನ್ನು ಮಾತನಾಡಿಸಬೇಕು ಎಂದುಕೊಂಡೆ. ಆದರೆ ಆಗಲಿಲ್ಲ.....”

ಅದಕ್ಕಾಗಿ....ಅದಕ್ಕಾಗಿ....ನೀವು ಸಂಜೆ ವಾಕೆಂಗ್ ಹೊರಟಾಗ ನಿಮ್ಮನ್ನು ಹಿಂಬಾಲಿಸಿದೆ....ಅದರೆ ಸಂಜೆಗತ್ತಲಿನಲ್ಲಿ ದಾರಿ ತಪ್ಪಿತು.....”

“ ನನಗಾಗಿ, ಈ ಮಹಾಕಾನನದ ಕಾಗೆತ್ತಲಲ್ಲಿ ಬಂದಿರಾ ನೀವು....”

“ ಹೂ. ಅದರೆ ನನ್ನ ಮೇಲೆ ನಿಮಗೆ ವಿಶ್ವಾಸವಿದೆಯೋ ಇಲ್ಲವೇ ನಾನು ಕಾಣಿ.....”

“ ಖಂಡಿತವಾಗಿಯೂ ಇದೆ.”

“ ಇದ್ದರೆ....”

“ ರೀ....?”

“ ನೀವು ಎನ್ನು ಬೇಡಿ.....”

“ ಏನು ಎನ್ನು ಬೇಕು ? ”

“ ನಿಮಗೆ ನನ್ನಲ್ಲಿರುವ ವಿಶ್ವಾಸವನ್ನೇ ಕೇಳಿ ಸೋಡಿ. ಅದು ಏನೆಂದು ಕರೆಯಬೇಕೆನ್ನುತ್ತದೋ ಹಾಗೆ ಕರೆಯಿರಿ. ಅದೇ ನನಗೆ ಒಪ್ಪಿಗೆ.”

—ಎನ್ನುತ್ತಾಳೆ ಆಕೆ, ಆ ಮಾತನ್ನು ಆಡುತ್ತಲೇ ನೇಲದತ್ತ ಬಾಗಿಸಿದ ತಲೆಯನ್ನು ಮೇಲೆತ್ತಿ ಸೋಡಿ. ಹಾಗೆ ಸೋಡಿದಾಗ ಆಕೆಯ ಕಣ್ಣಗಳು ಮಸೆದ ಏಂಬಿನ ಕಾಂತಿಯಿಂದ ಧಳಧಳಿಸುತ್ತವೆ.

ಆಕೆಯ ಮಾತನ್ನು ಕೇಳಿದ ಮೂರಿಯ ಹೃದಯ ಒಲೆಯ ಮೇಲಿನ ಹಾಲಿಸಂತೆ ಉಕ್ಕೆ, ಆ ಭಾವೋತ್ಸಂಖವನ್ನು ಸಹಿಸಲಾಗದೆ ಆಲಂಬನವನ್ನು ಬಯಸಿದಂತೆ, ಆಕೆಯನ್ನು ಬಿಗಿದಪ್ಪಿ—

“ ಪ್ರಯತನೆ ”

—ಎನ್ನುತ್ತಾನೆ.

ಆಕೆಯೂ—

“ ಪ್ರಾಣೇಶ್ವರ ”

—ಎಂದು ಅವನ ತುಟಿಗೆ ತನ್ನ ಕೆಂದುಟಿಗಳನ್ನು ಸೋಕಿಸುತ್ತಾಳೆ. ತುಟಿ ಸೋಕಿದ ಮೂರಿಗೆ ಮತ್ತು ಬಂದಹಾಗಾಗಿ, ತನ್ನನ್ನು ಅಪ್ಪಿದ ಹೆಣ್ಣಿನ್ನು ಮತ್ತಮ್ಮೆ ಬಿಗಿಯಾಗಿ ಆಲಂಗಿಸುತ್ತಾನೆ.

ಅಕೆಯ ತೋಳುಗಳೂ ಅವನ ನೈಯನ್ನು ಬಿಗಿಯುತ್ತವೆ.

ಆ ಆಲಿಂಗನದ ಆನಂದದಲ್ಲಿ ಸುತ್ತಲ ಜಗತ್ತಿನ ಪ್ರಜ್ಞೆಯೇ ಮರಿತು  
ಹೋಗುತ್ತದೆ ಅವರಿಗೆ.

ಎಲ್ಲಿ.....ಎಲ್ಲಿ.....ಕನಗಿನಾಳದಲ್ಲಿ.....

‘ರಣ’ ಎಂದು ಎಲ್ಲೋ ಗಂಟೆ ಹೊಡಿದ ಸದ್ಗೃ ಕೇಳಿ, ಮೂರ್ತಿ ತನ್ನನ್ನು ಕವಿದ ಅರೆಸಿದ್ದೆಯಿಂದ ಮೇಲೆದ್ದ. ನಿದ್ರೆಯಲ್ಲಿ ಕಂಡ ಕನಸಿನ ಸೆವ ಇನ್ನೂ ನಾಲಿಗೆಯ ಮೇಲಿದ್ದು, ‘ಥೂ. ಏಕೆ ಎಚ್ಚರವಾಯಿತೋ’ ಎಂದು ತನ್ನನ್ನು ತಾನೇ ಶಿಷಿಕೊಂಡು, ಇನ್ನೂ ನಿದ್ರೆಯ ಮಂಪರ ಕವಿದ ಕಣ್ಣಿನ್ನು ಉಜ್ಜ್ವಲೆಹ್ಲಿತ್ವಾಗಿ ಸುತ್ತಲೂ ಸೋಡಿದ.

ಆಗ ಅವನಿಗೆ ತಾನು ರೈಲ್‌ಸ್ಟ್ರೀ ನಿಖಾಳಿಣದಲ್ಲಿರುವುದು ಅರಿವಾಯಿತು.

ಅದುವರೆಗೂ ಮೂರ್ತಿಯನ್ನು ಮಾತನಾಡಿಸದಿದ್ದ ಸ್ವೋರ್ಚರ್, ಆಗ ಅವನ ಹತ್ತಿರ ಬಂದು—

“ಟಿಕೆಟ್ ತೆಗೆದುಕೊಂಡಿದೀರಾ ನಾರಾ ? ”

—ಎಂದು ಕೇಳಿದ.

“ಇನ್ನೂ ಇಲ್ಲ.”

“ಫಸ್ಟ್ ಬೆಲ್ಲಾಯಿತು. ಈಗ ಟಿಕೆಟ್ ಕೊಡುತ್ತಾರೆ. ಹೋಗಿ ತೆಗೆದುಕೊಳ್ಳಿ.”

—ಎಂದು ಹೇಳಿ, ಕ್ಯೇಲಿ ಹಿಡಿದಿದ್ದ ಲಾಂಡರವನ್ನು ತೂಗಾಡಿಸುತ್ತಾ ಯಾವುದೋ ಕೆಲಸದ ಮೇಲೆ ಹೋದ.

ಆತನ ಮಾತಿನಂತೆ, ಮೂರ್ತಿ ಮೇಲಿದ್ದು, ಮೈಯ ನರನರವನ್ನೂ ಆವರಿಸಿದ ನಿದ್ರೆಯ ಜಡತೆಯನ್ನು ಮುರಿಯುವನಂತೆ ವ್ಯು ಮುರಿದು, ಟಿಕೆಟ್‌ನ್ನು ತರಲು ಹೋದ.

ಮೂರ್ತಿ ಟಿಕೆಟ್‌ನ್ನು ತೆಗೆದುಕೊಳ್ಳುತ್ತಿರುವಾಗಲೇ, ಸ್ವೇಷನ್ನಿನ ಹಿಂಭಾಗದಲ್ಲಿ ಅದುವರೆಗೂ ಹರಡಿದ ಕತ್ತಲನ್ನು, ಮೊನವನ್ನು, ಕತ್ತಂಸಿ, ಬಸ್ಸಿಂದು ಬಂದು ನಿಂತಿತು.

ಬಸ್ಸಿನಲ್ಲಾ ಹೆಚ್ಚು ಜನರಿದ್ದಂತಿರಲ್ಲ. ಬಸ್ಸು ನಿಲ್ಲುತ್ತಿದ್ದ ಹಾಗೇ ಇಬ್ಬರು ಬಸ್ಸಿನಿಂದ ಅವಸರವಾಗಿ ಕೆಳಗಿಳಿದರು. ಆ ಇಬ್ಬರ ಸ್ವೇಕಿ

ಒಬ್ಬ ಗಂಡಸು, ಇನ್ನೊಂದು ವ್ಯಕ್ತಿ ಹೆಂಗಸು ಎಂಬುದು ಬಸ್ತಿನ ಒಳಗಿನ ದೀಪದ ಶೈಲಾ ಕಾಂತಿಯಿಂದ ಮೂರ್ತಿಗೆ ತಿಳಿಯಿತು.

ಬಸ್ತಿನಿಂದ ಇಳಿದ ಹೆಂಗಸು ಹಾಗೇ ಬಸ್ತಿನ ಬದಿಯಲ್ಲಿ ನಿಂತು ಕೊಂಡಳು. ಗಂಡಸು, ಬಸ್ತಿನ ಹಿಂಭಾಗದಲ್ಲಿ ನಿಂತು, ಒಳಗಿನ ಕಂಡಕ್ಕರಿಗೆ—

“ ಟಾವ್ ಮೇಲೆ ಸಾಮಾನಿದೆ. ಬೇಗ ಇಳಿಸಿಕೊಡಿ. ರೈಲಿಗೆ ಹೊತ್ತಾಯ್ತು.”

—ಎಂದು ಕೂಗಿ ಹೇಳಿದ.

“ ಇನ್ನೂ ರೈಲು ಹೊರಡೋಕೆ ಇಪ್ಪತ್ತಿಮಿಷ ಟ್ರೀಂ ಇದೆ. ಅವಸರ ಮಾಡುತ್ತೇಬಾಡಿ.”

—ಎಂದು ಆ ಪ್ರಯಾಣಿಕರಿಗೆ ಅಭಯ ನೀಡುತ್ತಲೇ ಕಂಡಕ್ಕರ್, ಯಥಾಸಾವಕಾಶವಾಗಿ, ಬಸ್ತಿನ ಹಿಂಭಾಗದ ನಿಚ್ಚಣಿಕೆಯನ್ನು ಹತ್ತಿ, ‘ಟಾವ್’ ನ ಮೇಲಿದ್ದ ಸಾಮಾನುಗಳನ್ನು ಇಳಿಸಿಕೊಟ್ಟೆ.

ಟಾವಾನ ಮೇಲಿದ್ದ ಸಾಮಾನುಗಳು ಎರಡೇ. ಒಂದು ಟ್ರೀಂಕು, ಒಂದು ಹಾಸಿಗೆಯ ಸುರುಳಿ – ಆದರೂ ಆವು ಸಾಕಷ್ಟು ಭಾರವಾದವು ಎಂಬುದು, ಅದನ್ನು ಇಳಿಸಿಕೊಳ್ಳಲು, ಆ ಗಂಡು ಪ್ರಯಾಣಿಕ ಪದುತ್ತಿದ್ದ ಶ್ರಮದಿಂದಲೇ ಕಾಣುತ್ತಿತ್ತು. ಹಾಸಿಗೆಯನ್ನೇನೋ ಆತ ಶ್ರಮಪಟ್ಟಿ ತಾನೊಬ್ಬನೇ ಇಳಿಸಿಕೊಂಡ. ಆದರೆ ಟ್ರೀಂಕನ್ನು ಇಳಿಸಿಕೊಳ್ಳಲುವುದು ಆಮ್ಮು ಸುಲಭವಾಗಲಿಲ್ಲ. ಇಳಿಸಿಕೊಳ್ಳಲು ಎತ್ತಿದ ತೋಳಿನ ಮೇಲೆ ಬಿದ್ದ ಟ್ರೀಂಕನ ಭಾರವನ್ನು ಹೊರಲಾಗದೆ, ಆದೆಲ್ಲವನ್ನು ನೋಡುತ್ತು ನಿಂತಿದ್ದ ಹೆಣ್ಣೆನ ಕಡೆಗೆ ತಿರುಗಿ—

“ ಅದೇನಾಟ ನೋಡ್ತಾ ಇದೀಯ ನಿಂತ್ತೊಂಡು, ಅಯ್ಯೋ – ಮೂದೇವಿ. ಇದನ್ನು ಹಿಡುಕೋಬಾ.”

—ಎಂದು ಕೂಗಿದ ಆಯಾಸ, ಸಿಟ್ಟು, ಅಧಿಕಾರ ಎಲ್ಲವೂ ಬೆರೆತ ಧ್ವನಿಯಲ್ಲಿ.

ಆ ಮಾತು ಕೇಳಿದ ಹೆಣ್ಣು, ಯಾಂತ್ರಿಕವಾಗಿ ಅವನ ಬಳ ನಾರಿ ಟ್ರೀಂಕನ್ನು ಇಳಿಸಿಕೊಳ್ಳಲು ನೆರವಾದಳು.

ಅವರ ಸಾಮಾನನ್ನು ಇಲಿಸಿಕೊಟ್ಟಿ ಬಳಿಕ, ಕಂಡಕ್ಕೆರು ಒಳಗೆ ಕುಳಿತು ‘ದೈಟ್‌’ ಎಂದು ಸೂಚನೆ ಕೊಟ್ಟಿ ಕೊಡಲೇ ಬಸ್ಸು ಗೊರ್ತಿಯಂದು ಸದ್ದುಮಾಡುತ್ತಾ ಹೊರಟ್ಟಿಹೋಯಿತು.

ಬಸ್ಸಿನಿಂದ ಪ್ರಯಾಣಿಕರಿಬಬ್ಬರು ಇಳಿದುದನ್ನು, ಅವರ ಬೇ ಭಾರವಾದ ಸಾಮಾನು ಇದ್ದುದನ್ನು ಮೂಲತ್ವಯಂತೆಯೇ, ಆ ಸಿಲಾಪ್ಪಣದ ಪ್ರೋಟ್ರೆರೂ ನೋಡಿರಬೇಕು. ಆತ, ಸಾಮಾನನ್ನು ಇಲಿಸಿ, ಆ ಆಯಾಸದಿಂದ ಮುಖದ ಮೇಲೆ ಮೂಡಿದ ಜಿವರನ್ನು, ಹೆಗಲ ಮೇಲಿನ ಉತ್ತರಿಯಿದ ತುದಿಯಿಂದ ಒರಿಸಿಕೊಳ್ಳುತ್ತಿದ್ದ ಪ್ರಯಾಣಿಕನ ಬಳಿ ಹೋಗಿ—

“ಸಾಮಾನು ಗಾಡಿಗೆ ಇಟ್ಟುಕೊಡ್ಡೆ ಬುದ್ಧಿ”

—ಎಂದು ಕೇಳಿದ.

“ಏನು ಕೊಡಬೇಕು ? ”

—ಆತ ಕೇಳಿದ.

“ಎಲ್ಲಿಗೆ ಹೋಗಬೇಕು ನಿವ್ವ ? ”

—ಪ್ರೋಟ್ರೆರ್ ಪ್ರಶ್ನೆಮಾಡಿದ.

“ಕಡೂರಿಗೆ.”

“ಹಂಗಾದೈ ಬೆಂಗಳೂರಿಗೆ ಹೋಗೋ ‘ಘೂ’ ಗಾಡಿಲೇ ಹೋಗಿ. ಬೀರೂರಿನಲ್ಲಿ ಬದಲಾಯಿಸೋದು ಇರೋಕೆಲ್ಲ. ಆ ಗಾಡಿಗೆ ಮಡಗಿ ಕೊಡ್ಡಿನಿ – ಎಂಬಾಣ ಕೊಡಿ.”

“ಎರಡಾಣ ಕೊಡ್ಡಿನಿ. ಬೇಕಾದೈ ತಗೊಂಡುಹೋಗಿ ಇಡು.”

“ಉಂಟೂ. ರ್ಯಾಲಿಗೆ ಹೊತ್ತಾಯ್ತು. ಸುವ್ಯ್ಯ ಚೌಕಾಶಿ ಯಾಕೆ, ಆರಾಣ ಕೊಟ್ಟಿದಿ. ಹೆಗಲು ಮುರಿಯೋ ಅಷ್ಟು ಭಾರ ವತೆ ಸಾಮಾನು”

—ಎಂದ ಪ್ರೋಟ್ರೆರ್, ಒಮ್ಮೆ ಹಾಸಿಗೆಯನ್ನು ಒಂದೇ ಕೈತೆತ್ತಲು ಯಶ್ವಿಸಿ, ಆಗದೆ.

“ಅದೆಲ್ಲಾ ಅಗೋಡಿಲ್ಲ. ಮೂರಾಣ ಕೊಡ್ಡಿನಿ. ಅಷ್ಟೇ. ಇಷ್ಟ ಇದೈ ಸಾಮಾನು ಎತ್ತು, ಇಲ್ಲಿಹೋದೈ ನಿನ್ನ ಪಾಡಿಗೆ ನಿನ್ನ ಹೋಗು.”

—ಎಂದ ಪ್ರಯಾಣಿಕ ಗಡುಸಾಗಿ.

“ ಸರ್ವಾರಿ ರೀಟ್ ನಾಲ್ಕುಣಿ ಇತ್ತೆ. ಅಪ್ಪು ಕೊಟ್ಟಿ ಕೊಡಿ, ಬಿಟ್ಟಿ ಬಿಡಿ.”

—ಎಂದು ತನಗೆ ಆ ಕೂಲಿಯೇ ಬೇಕಾಗದವನಂತೆ ಸೈವನ್ನಿನ ಕಡೆ ಹೆಚ್ಚೆ ಹಾಕಿದ.

ಆ ಮಾತಿಗೆ ಉತ್ತರವಾಗಿ ಹೆಂಗಸು, ಪ್ರಯಾಣಿಕನಿಗೆ ಪಿಸುಧನಿಯಲ್ಲಿ ಏನು ಹೇಳಿದಳೋ ಏನೋ ಆತ ಒರಬಾಗಿ—

“ ನಿಮ್ಮಪ್ಪನ ಮನೆ ಗಂಟೀನು ಹೋಗಬೇಕು ಹೇಳು. ನಾಲ್ಕುಣಿ ಅಂದ್ರೆ ಸಸಾರ ಆಗಿಹೋರಿಯ್ತು. ದುಡಿಯೋರಿಗಾದ್ರೆ ಆ ದುಃಖ ಗೊತ್ತು. ಹ್ಯು— ಹೆಂಗಸರಿಗೆನು ಗೊತ್ತು ಹೇಳು. ದುಡಿಯೋನೋಬ್ಬನಿದ್ರೆ ಖಚು ಮಾಡಿಸೋಂದು ಸುಲಭ.”

—ಎಂದು ಗೊಣಗುಟ್ಟಿತ್ತಲೇ—

“ ಹೂ, ಹೂ, ಇವತ್ತು ಬೆಳಿಗ್ಗೆ ನರಿ ಮುಖ ನೋಡಿ ಎದ್ದಿದ್ದೇ ಹಿಂತಾಣತ್ತಾಣತ್ತೆ. ಹತ್ತು ನಿಮಿಷದ ಕೆಲಸಕ್ಕೆ ನಾಲ್ಕುಣಿ ದುಡಿದೆ. ತಗೋ....”

—ಎಂದು ಪ್ರೋಟ್ರೆರಾಗೆ ಅಪ್ಪಣಿಮಾಡಿ—

“ ನೀನು ಹೋಗಿ ಗಾಡಿಲ್ಲ ಕೂತುಕೋ. ನಾನು ಪಿಕೆಟ್ ತಗೋಂಡು ಬರ್ತಿಸಿ.”

—ಎಂದು ಹೆಂಗಸಿಗೆ ಅಪ್ಪಣಿ ಮಾಡಿ, ಅಲ್ಲಿ ನಿಲ್ಲದೆ ಪಿಕೆಟ್ ತೆಗೆದು ಕೊಳ್ಳಲು ನಿಲ್ಲಾಣಿದ ಕಡೆ ಬಂದ.

ಆ ವೇಳೆಗಾಗಲೇ ತಾನು ಪಿಕೆಟ್‌ನ್ನು ತೆಗೆದುಕೊಂಡ ಮೂತ್ತಿ, ‘ಬುಕ್‌ಂಗ್ ವಿಂಡೊ’ (Booking Window) ದ ಬಳಿ ಬಂದ ಆ ಪ್ರಯಾಣಿಕನಿಗೆ ಪಿಕೆಟ್ ಕೊಳ್ಳಲು ಜಾಗ ಬಿಟ್ಟು, ಒಂದು ಪಕ್ಕಕ್ಕೆ ನಿಂತು, ಯಾವ ಉದ್ದೇಶವೂ ಇಲ್ಲದ ಕುರುದು ಕುತೂಹಲದಿಂದ ಆ ಪ್ರಯಾಣಿಕನನ್ನು ನೋಡಿದ.

ಆತ ನೋಡುವುದಕ್ಕೆ ಅಪ್ಪೇನೂ ದಷ್ಟಪ್ರಪಂಚವಾಗಿರಲಿಲ್ಲ. ಆಳು ಅಪ್ಪು ಎತ್ತರವೂ ಆಗಿರಲಿಲ್ಲ. ತೆಳ್ಳನೆಯ ಪಂಚಯುಟ್ಟು, ಮೇಲೆ ಮುಚ್ಚು ಎದೆಯ ಕೋಟಿನ್ನು ಧರಿಸಿ, ಅದರ ಮೇಲೆ ಉತ್ತರೀಯವನ್ನು ಹೊಡ್ದಿ ಕೊಂಡಿದ್ದು. ಆತನ ಮುಖ ಪಿಕೆಟ್ ದೂಂನ ಕಡೆ ತಿರುಗಿದ್ದ ದರಿಂದ, ಆತನ

ಮುಖ ಮೂರ್ತಿಗೆ ಕಾಣಲಿಲ್ಲ. ಅವನತ್ತು ತಿರುಗಿದ ಬೀಸ್ಕಿನ ಮೇಲೆ, ಭುಜದ ವರೆಗೂ ಇಳಿಬಿದ್ದ, ನಾಟಕದವರ ತರಹ ಕತ್ತರಿಸಿದ ಕೂದಲು ಕಾಣಿಸಿತು.

‘ಪರವಾಯಿಲ್ಲ, ನೋಡೋಽಕೆ ಹಿಗಿದ್ದೂ ಒಳ್ಳೆ ಜೋರಿನ ಆಸಾಮಿ’

—ಎಂದುಕೊಳ್ಳುತ್ತೆಲೇ ಮೂರ್ತಿ, ಸಿಗರೀಟು ಹೊತ್ತಿಸಿ, ಆ ವೇಳೆಗೆ ಸಾಮಾನು ಹೊತ್ತು ಪೋರ್ಟ್‌ರಾನನ್ನು ಹಿಂಬಾಲಿಸಿ ಬಂದ ಆ ಪ್ರಯಾಣಿಕನ ಜೊತೆಯ ಹೆಂಗಸನ್ನು ನೋಡಿದ.

ಭಾರವಾದ ಸಾಮಾನನ್ನು ಹೊತ್ತು ತೂಗಾಡುತ್ತಾ ನಡೆಯುತ್ತಿದ್ದ ಪೋರ್ಟ್‌ರನ ಹಿಂದೆ ಬರುತ್ತಿದ್ದ ಆ ಹೆಂಗಸು ತಲೆತಗ್ಗಿ ನಡೆಯುತ್ತಿದ್ದುದ ರಿಂದ ಮೂರ್ತಿಗೆ ಆಕೆಯ ಮುಖ ಪ್ರಷ್ಟವಾಗಿ ಕಾಣಲಿಲ್ಲವಾದರೂ, ಆಕೆ ಅವನ ಮುಂದೆ ಹಾದುಹೋಗುವಾಗ ಒಮ್ಮೆ, ಒಂದು ಕ್ರಾಂಕಾಲ ಮುಖವೆತ್ತಿ, ಅವನ ಕಡೆ ಕಣ್ಣ ಹಾಯಿಸಿದಾಗ, ‘ಬುಕಿಂಗ್’ ಕಿಟಿಕಿ ಯೋಳಗಿನಿಂದ ತೂರಿಬಂದ ದೀಪದ ಅಲ್ಪ ಬೆಳಕಿನಲ್ಲೂ ಆ ಮುಖ ಸುಂದರ ವೆಂದೇ ತೋರಿತ. ಅವನತ್ತು ಒಂದು ಗಳಿಗೆ ಸುಳಿದು ಮಾಯವಾದ ಆ ಕಣ್ಣಗಳ ಬೆಳಕು, ತನ್ನ ಸುಮಧುರ ಸೌರಭದಿಂದ ದೂರವಿರುವ ಕಣ್ಣನ್ನು ತನ್ನತ್ತ ಎಳೆದುಕೊಳ್ಳುವ ಹೂವಿನಂತೆ, ಮೂರ್ತಿಯ ನೋಟವನ್ನು ತನ್ನತ್ತ ಸೇಳೆದುಕೊಂಡಿತು. ನುತ್ತೊಮ್ಮೆ ಆ ಮುಖ ಕಾಣುವುದೇನೋ ಎಂಬ ಆಶಯಿಂದ ಮೂರ್ತಿ ಆ ಕಡೆ ನೋಡಿದ. ಆದರೆ ಆಕೆಯ ಮುಖ ಕಾಣಲಿಲ್ಲ. ಆ ಹೆಣ್ಣ ಮೂರ್ತಿಯ ದೃಷ್ಟಿಪಥವನ್ನು ದಾಟಿ ಮುಂದೆ ನಡೆಯುತ್ತಿದ್ದಳು. ಅವನಿಗೆ ಕಂಡುದು ಆಕೆಯ ಹಿಂಭಾಗ ಮಾತ್ರ.

ಆಗ ಕಾಣಿದ ಆಕೆಯ ನೀಳ್ಳಾದಲ ದಪ್ಪ ಜಡೆ, ಜಡೆಯ ಅಗ್ರದಲ್ಲಿ ಮುದಿದ ಹೆಂಡ ಹೂವು, ದಟ್ಟ ಕೆಂಪು ಅಂಚಿನ ತೆಳು ಕೇಸರಿಯ ಬಣ್ಣದ ಸೀರೆಯಡಿಯಲ್ಲೂ ಧೃಡವಾಗಿ ಕಾಣುವ ತೊಡಿಗಳ ನಡೆತಕ್ಕೆ ಏನೋ ಒಂದು ವಿಲಾಸವನ್ನೊಂದಿಗೆಸುವ ತುಂಬು ನಿತಂಬ - ಅವು ಆಕೆಯ ಅಂಗ ಲಾವಣ್ಯದ ಖಚಿತ ಸ್ವರೂಪವನ್ನು ನಿರ್ದಿಷ್ಟಪಡಿಸಿದ್ದರೂ, ಕಾದಂಬರಿ ಯಲ್ಲಿ ಆಕ್ಸೈಕವಾಗಿ ಓದಿದ ಯಾವುದೋ ಒಂದು ರಸವತ್ತಾದ ಭಾಗ, ಪೂರ್ಣವಾಗಿ ಪುಸ್ತಕವನ್ನು ಓದದಿದ್ದರೂ, ವಾಚಕನ ಮನಸ್ಸಿನಲ್ಲಿ ಕಾದಂಬರಿ

ಸುಂದರವಾಗಿರಬೇಕು ಎಂಬ ನಿರೀಕ್ಷೆಯನ್ನು ಮೂಡಿಸಿ, ಪೂರ್ಣ ಗ್ರಂಥಾವ ಲೋಕನದ ಅವೇಕ್ಷೆಯನ್ನು ಮೂಡಿಸುವಂತೆ, ಮೂರ್ತಿಯ ಮನಸ್ಸಿನಲ್ಲಿ ‘ಆಕೆ ಅತಿ ಸೌಂದರ್ಯವತಿ ಅಹಮೊರ್ ಅಲ್ಲಪೊರ್ ಅಂತೂ ಸಾಮಾನ್ಯವಾದ’ ಚಿಲ್ಲರೆ ವರ್ಗದ ಹೆಚ್ಚಿಲ್ಲ’ ಎಂಬ ಭಾವನೆಯನ್ನು ಮೂಡಿಸಿ, ಆ ‘ಅಂದಾಜ’ನ್ನು ಖಚಿತಪಡಿಸಿಕೊಳ್ಳಲು ಆಕೆಯ ಮುಖವನ್ನು ಮತ್ತೊಮ್ಮೆ ಸೋಡಬೇಕು ಎಂಬ ಅಭಿಲಾಷೆಯನ್ನು ಕೆರಳಿಸಿತು.

ಆ ಬಯಕೆಯನ್ನೇ ಹೀಂಬಾಲಿಸುವಂತೆ ಮೂರ್ತಿ, ತಾನೂ ಆ ಹೇಣು ನಡೆದ, ರೈಲ್ಸ್ ಬಂಡಿಗಳತ್ತ ನಡೆದ.

ಗಾಡಿಗಳಿಗೆ ಇನ್ನೂ ಎಂಜನ್ನನ್ನು ತಗಲಿಸಿರಲಿಲ್ಲವಾದುದರಿಂದ, ಇನ್ನೂ ಗಾಡಿಗಳಲ್ಲಿಯ ದೀಪ ಹೊತ್ತಿರದೆ ಕತ್ತಲೇ ತುಂಬಿತ್ತು. ಆದರೆ ಅಭ್ಯಾಸ ದಿಂದ ಪ್ರೋಟ್ರೆರ್ ಗೆ ಎಲ್ಲಿ ನಿಂತಿರುವುದು ಎಲ್ಲಿಗೆ ಹೊಗುವ ಕ್ಷಾರೇಜ್ ಎಂದು ಗೊತ್ತಿದ್ದುದರಿಂದ, ಆ ಪ್ರಯಾಣಿಕರ ಸಾಮಾನನ್ನು ಬೆಂಗಳೂರಿಗೆ ಹೊಗುವ ಕ್ಷಾರೇಜ್ ನಲ್ಲಿಟ್ಟು, ಹೊರಗೇ ನೀತಿದ್ದ ಹಂಗಸಿಗೆ—

“ನೀವು ಗಾಡೀಲೆ ಕೂತೊಳ್ಳಿ ಅವ್ಯಾಖ್ಯಾ”

—ಎಂದು ಹೇಳಿದ.

ಪ್ರೋಟ್ರೆರ್ ಗಾಡಿಯಲ್ಲಿ ಕುಳಿತುಕೊಳ್ಳ ಎಂದು ಹೇಳಿದರೂ ಆಕೆಗೇಕೊ ಗಾಡಿಯಲ್ಲಿ ಕುಳಿತುಕೊಳ್ಳುವ ಮನಸ್ಸಾಗಲಿಲ್ಲ.

“ಗಾಡೀಲಿ ದೀಪಾನೇ ಇಲ್ಲ”

—ಎಂದಳು ಮೆತುವಾದ ಧ್ವನಿಯಲ್ಲಿ.

“ಇನ್ನೇನು ಎಂಜನ್ ತಗುಲಿಸುತ್ತಿದ್ದ ಹಾಗೆ ದೀಪ ಬರ್ತದೆ. ಗಾಡೀಲಿ ಬ್ಯಾರೆ ಯಾರೂ ಇಲ್ಲ. ನೀವು ಕೂತೊಳ್ಳಿದಿರಿ. ನಾನು ನಿಮ್ಮ ಹಾಸ್ನೆ ತಗೊಂಡ್ವಿಂದಿದ್ದಿತ್ತೀನಿ.”

—ಎಂದು ಹೇಳಿ ಪ್ರೋಟ್ರೆರ್ ಹಾಸಿಗೆಯನ್ನು ತೆಗೆದುಕೊಂಡುಬರಲು ಹೊದ. ಆದರೆ ಆಕೆ ಮಾತ್ರ ಗಾಡಿಯ ಒಳಗೆ ಹೊಗಿ ಕುಳಿತುಕೊಳ್ಳದೆ ಪ್ರೋಟ್ರೆರ್ ತಮ್ಮ ಸಾಮಾನಿಟ್ಟು ಗಾಡಿಯ ಬಳಿಯಲ್ಲೇ, ಗಾಡಿಗೆ ಬರಿ ಕೊಂಡು ನಿಂತಿದ್ದ ಳು.

ಪ್ರೋಟ್ರೆರ್ ಹಾಸಿಗೆಯನ್ನು ತರುವುದರೊಳಗಾಗೇ, ಆಕೆಯ ಜೊತೆಗೆ

ಬಂದ ಗಂಡಸು ಛಿಕೆಟ್‌ ತೀಗಿದುಕೊಂಡುಬಂದು, ಗಾಡಿಯ ಪಕ್ಕದಲ್ಲಿ ಸುಮೃನೆ ನಿಂತ ಹೆಂಗಸನ್ನು ನೋಡಿ—

“ ಇದ್ದಾರ್ಕ ಇಲ್ಲಿ ನಿಂತಿದಿಯಾ, ಗಾಡಿಲೇ ಕೂತುಕೊಽಬಾರ ದಾಗತ್ತಿ ? ”

—ಎಂದು ಕೇಳಿದ.

“ ಗಾಡಿಲಿ ದೀಪ ಇಲ್ಲ.”

—ಆಕ ಸ್ವೇಚ್ಚರ್‌ಗೆ ಕೊಟ್ಟ ಉತ್ತರವನ್ನೇ ಶತನಿಗೂ ಕೊಟ್ಟಳು.

“ ಇಲ್ಲಿ ಹೊದ್ದೇನಾಯ್ತು ? ಅಲ್ಲಿ ನು ಮುತ್ತು ಪೋಣಿಸೋದಿ ತೈನು ? ”

—ಎಂದು ಒರಟಾಗಿ ಕೇಳಿದ.

“ ಕತ್ತಲ್ಲಿ ಒಬ್ಬ ಲೇ ಕೂತುಕೊಳ್ಳಲಿಕ್ಕೆ ಅಗಲಿಲ್ಲ.”

“ ಇಲ್ಲಿ ಮಾತ್ರ ದೀಪ, ಜೊತೆ ಎಲ್ಲಾ ಇದೆ ಅಲ್ಲೇ ? ”

—ಎಂದು ಕಹಿಯಾದ ಧ್ವನಿಯಲ್ಲಿ ಕೇಳಿ, ತಟಕ್ಕನೆ ಅನತಿ ದೂರದಲ್ಲಿ ನಿಲ್ಲಾಣದ ಕಂಭಕ್ಕೆ ಒರಗಿಕೊಂಡು ಸಿಗರೆಟ್‌ ಸೇದುತ್ತಾ ನಿಂತಿದ್ದ ಮೂತ್ತಿ ಯತ್ತ ನೋಡಿದ.

ಅದುವರೆಗೂ ಅವರಿಬ್ಬರ ಮಾತು ಕೇಳಿತ್ತ ಅವರತ್ತ ಲೇ, ನೋಡುತ್ತ ನಿಂತಿದ್ದ ಮೂತ್ತಿ ತಟಕ್ಕನೆ ಬೇರೆ ಕಡೆ ನೋಡುತ್ತಾ ನಿಂತುಕೊಂಡ. ಅದನ್ನು ಕಂಡು ಅತನಿಗೆ ಏನು ಅನಿಸಿತ್ತೂ ಏನೋ—

“ ಈ ಆಟ ಎಲ್ಲಾ ಬಿಟ್ಟು ಸುಮೃನೆ ಗಾಡಿಲಿ ಕೂತೊಳ್ಳಿಹೊಗು. ನಾನಿಲ್ಲೇ ಇರ್ತೇನಿ. ದೀಪ ಇಲ್ಲಿ ಹೊದ್ದೇ ಯಾವ ದೈಯಾವಾ ಬರೊದಿಲ್ಲ.”

—ಎಂದು ಗದರಿಸಿಕೊಂಡ.

ಆ ಮಾತನ್ನು ಕೇಳಿದ ಆಕ ಮರುಮಾತಾಡದೆ, ಚಾವಟಿಯ ವೇನೆ ಕೊರಿಸಿದ ದಾರಿಯಲ್ಲಿ ನಡೆಯುವ ಪಶುವಿನಂತೆ, ಸುಮೃನೆ ಗಾಡಿಯಲ್ಲಿ ಹೊಗಿ ಕುಳಿತುಕೊಂಡಳು.

ತಾನು ಆಕೆಯನೇಲೆ ಅಧಿಕಾರ ಚಲಾಯಿಸುವ ಒರಟಾದ ರೀವಿ ಯನ್ನು ಕಂಡು ಯಾರಾದರೂ ಬೇಸಂಸಿಕೊಳ್ಳಬಹುದು, ಅಥವಾ ಬೇರೆ

ಯವರಿಗೆ ಕೇಳಬಹುದಾದಂಥ ಸನ್ನಿಹೀತದಲ್ಲಿ ಅಪ್ಪು ಅಸಭ್ಯವಾಗಿ ಮಾತ್ರ ನಾಡಿಸಿದರೆ ಎಂತಹ ಹೆಣ್ಣಿನ ಮನಸ್ಸಾದರೂ ಸೋಯಬಹುದು ಎಂಬ ವಿಚಾರ, ವಿನೇಚನೆ, ಅಳುಕು ಯಾವುದೂ ಇಲ್ಲವೇ, ನಿಲ್ಲಾಣ ತನ್ನ ಮನೆ ಎಂಬ ರೀತಿಯಲ್ಲಿ ವ್ಯವಹರಿಸುತ್ತಿದ್ದ ಆತನ ಸೀಲಿಂಗ್‌ಜ್ಞತವನನ್ನು ಕಂಡು ಮೂರ್ತಿಗೇ ಬೇಸರವಾಯಿತು. ಬೇಸರವೇ ಏನು— ತಾನೇ ಆ ಹಂಗಸಾಗಿದ್ದು, ತನ್ನನ್ನೇ ಅವನು ಹಾಗೆ ಮಾತನಾಡಿಸಿದ್ದರೆ, ಆಕೆಯ ಹಾಗೆ ವಾಕ ಪಶುವಿನಂತೆ, ಅವನ ಹೇಳಿದ ಹಾಗೆ ನಡೆಯಿತ್ತೇ ‘ಕವಾಳಕೈ ಬಿಗಿದು ಬುದ್ಧಿ ಕಲಿಸುತ್ತಿದೆ’ ಎನಿಸಿತು. ಆ ಅನಿಸಿವಿಕೆಯೊಂದಿಗೆ ಅವನ ಸಹಾನುಭೂತಿ ಎಲ್ಲವೂ ಸಾಧು ಪ್ರಾಣಿ ಕುರಿಯಂತೆ, ಅವನು ಹೇಳಿದಹಾಗೆ ಮಾಡುತ್ತಿದ್ದ ಆ ಹೆಣ್ಣಿನತ್ತೆ ಶಿರಗಿತು. ಅಸಹಾಯಕಳಾದ ಹೆಣ್ಣಿನಮೇಲೆ ಈ ಬಗೆಯ ಸೀಲಿಂಗ್‌ಜ್ಞದಬ್ಬಾಳಕೆ ನಡೆಸುವವರ ಪರಿಧಿ ತಾನು ಕತ್ತಿ ಎತ್ತಿ ನಿಲ್ಲಬೇಕು, ಹಾಗೇ ಹೋಗಿ ಆತನಿಗೆ ಒಂದೇಟು ಕೊಟ್ಟು ‘ನೀಚ, ಆ ಹೆಣ್ಣಿ ಸಿನ್ನ ಹಂಡತಿಯೇ ಇರಬಹುದು. ಆದರೆ ಇಪ್ಪು ಹಗುರವಾಗಿ, ಆಪಮಾನಕರವಾದ ರೀತಿಯಲ್ಲಿ ನಡೆಸಿಕೊಳ್ಳುವುದು ನಿನಗಾಗಲಿ, ನೀನು ಪ್ರತಿಸಿದ್ಧಿಸುವ ಪುರುಷ ಜಾತಿಗಾಗಲಿ ಮರ್ಯಾದೆಯಲ್ಲ. ಮುಂದೆ ಸರಿಯಾಗಿರು. ಇಲ್ಲವಾದರೆ ಸಿನ್ನ ಗತಿ ಸಂಪೂರ್ಣಗಾಗಲಿಕ್ಕಿಲ್ಲ.’ ಎಂದು ಹೇಳಬೇಕು ಎನಿಸಿತು.

ಅವನ ತಲೆಮಲ್ಲಿ ಆ ವಿಚಾರಗಳು ಸುತ್ತುತ್ತಿರುವಾಗಲೇ, ನಿಲ್ಲಾಣದಲ್ಲಿ ಚಟುವಟಿಕೆ ಹೆಚ್ಚಾಗಿ, ಆ ವೇಳೆಗೇ ಆ ಪ್ರಯಾಣಿಕರವುತ್ತೊಂದು ಸಾಮಾನನ್ನು ಗಾಡಿಯಲ್ಲಿ ತಂದಿಟ್ಟಿಪ್ಪೋಣಿರ್ಬಾ, ಅವಸರವಾಗಿ ಸ್ವೇಷನ್ ರೂಪಿನ ಬಳಹೋಗಿ, ಗಂಟಿ ಹೊಡೆದು, ಬಾವುಟವನ್ನು ಕಂಕುಳಲ್ಲಿ ಸಿಕ್ಕಿಸಿಕೊಂಡು, ಹಸಿರು ಕೆಂಪು ಬೆಳಕಿನ ದೀಪವನ್ನು ಕೈಯಲ್ಲಿ ತೂಗಾಡಿಸುತ್ತೇ, ನಿಂತ ಕಡೆಯಿಂದ, ಘಾಳ್ಟ್ ಘಾರಂಗೆ ಬರಲು ಸಿದ್ಧನಾಗಿ ಬುಸುಗುಡುತ್ತಿದ್ದ ಎಂಜಿನ್‌ಗೆ ದಾರಿ ತೋರಿಸಲು ಓಡಿದೆ.

‘ರುಕ್‌ – ಜುಕ್‌, ರುಕ್‌ – ಜುಕ್‌’ ಎಂದು ನಿಧಾನವಾಗಿ ಹೋಗೆ ಯುಗುಳುತ್ತಾ ಬಂದ ಎಂಜನ್, ಘಾಳ್ಟ್ ಘಾರಂನಲ್ಲಿ ಸಿಂತಿದ್ದ ಗಾಡಿಗಳನ್ನು ತನ್ನ ಬಾಲಕೈ ತಗುಲಿಸಿಕೊಂಡಿತು. ಗಾಡಿಗಳಿಗೆ ಎಂಜಿನ್ ಸೇರಿಕೊಳ್ಳುತ್ತಿದ್ದ ಹಾಗೇ, ವಿರಹದ ಕತ್ತಲಿಂದ ತುಂಬಿದ ಏಕಾಕಿನಿಯ ಬಾಳನಲ್ಲಿ, ನಲ್ಲನೆ

ಅಗನವನವಾಗುತ್ತಿದ್ದ ಹಾಗೇ ಹನ್ರದ ಕಾಂತಿ ಮೂಡುವಂತೆ, ಅದುವರೆಗೂ ಕತ್ತಲು ತುಂಬಿ, ಕುರುಡುಗಣ್ಣಿಗಳನ್ನು ವಿಟ್ಟುಕೊಂಡು ಗಾಡಿಗಳಲ್ಲಿ ಬೆಳಕು ಬಂದಿತು.

ಆ ಬೆಳಕಿನಲ್ಲಿ ಮೂರ್ತಿ. ಆ ಹೆಣ್ಣು ಕುಳಿತ ಗಾಡಿಯತ್ತ ನೋಡಿದ.

ಗಾಡಿಯ ವಕ್ಕದಲ್ಲಿ ನೀತ ಪ್ರಯಾಣಿಕನೂ ಮೂರ್ತಿಯತ್ತ ನೋಡಿದ.

ಅವನ ಬೆನ್ನ ಮರೆಯಿಂದ ಆಕೆಯ ಕಣ್ಣಿಗಳೂ ಅವನತ್ತಲೇ ನೋಡುತ್ತದ್ದವು.

## ಝಿ

ತನ್ನತ್ತ ನೋಡುವ ಆ ಕಣ್ಣಗಳು—

ಆ ಕಣ್ಣ ನೋಟ—

ಅದುವರೆಗೂ, ಯಾವ ಗಾಡಿಯಲ್ಲೂ ತನ್ನ ಸಾಮಾನನ್ನು ಹಾಕಡೆ, ‘ಬೆಳೆಹು ಒರಲಿ. ಎಲ್ಲಾ ಗಾಡಿಗಳೂ ಖಾಲಿ ಇವೆ. ಎಲ್ಲಾದೂ ಒಂದು ಕಡೆ ಕುಳಿತರಾಯಿತು’ ಎಂದುಕೊಂಡು, ಆ ವಿಷಯದಲ್ಲಿ ಯಾವ ನಿಧಾರ ವಸ್ತು ಮಾಡಿದ್ದ ಮೂರ್ತಿ, ತಟಕ್ಕನೆ ತಾನೂ ಅದೇ ಗಾಡಿಯಲ್ಲೇ ಹೋಗಿ ಕುಳಿತುಕೊಳ್ಳಲು ನಿರ್ಧರಿಸಿದ.

ತನ್ನ ಕೆಲಸ ಮುಗಿಸಿ ನಿಲ್ಲಾಣದ ಮೇಲೆ ಟೆಲಾಯಿಸುತ್ತಿದ್ದ ಪೋಟ್ಟರನ್ನು ಕರೆದು,—

“ನನ್ನ ಹೋಲ್ಲಾಲ್ ತಗೊಂಡು ಹೋಗಿ ಬೆಂಗಳೂರು ಗಾಡಿಲಿ ಇಡು.”

—ಎಂದು ಅಪ್ಪಣಿ ಮಾಡಿದ.

ಅವನ ಅಪ್ಪಣಿಯಂತೆ ಪೋಟ್ಟರ್, ಅವನ ಹೋಲ್ಲಾಲನ್ನು ತಿಗೆದು ಕೊಂಡು ಹೋಗಿ, ಆ ಪ್ರಯಾಟಿಕರಿದ್ದ ‘ಘ್ರೂ’ ಶ್ವಾರೇಜಿನಲ್ಲಿಟ್ಟು. ತನ್ನ ಸಾಮಾನನ್ನು ಹಿಂಬಾಲಿಸಿ, ಮೂರ್ತಿಯೂ ಹೋಗಿ ಗಾಡಿಯಲ್ಲಿ ಕುಳಿತ.

ಗಾಡಿಯ ಹೋರಗೆ, ಹಕ್ಕೆದಲ್ಲೇ ನಿಂತ ಆತನಿಗೂ ಮೂರ್ತಿ – ರೈಲು ಹೋರದುವ ವೇಳೆಯಲ್ಲಿ ಮೂರ್ತಿ ಪೋಟ್ಟರ್‌ಗೆ ಹೇಳಿದ ಮಾತುಗಳು ಕೇಳಿಸಿರ ಬೀಕು. ಎಂತಲೇ ಆವನ ಕಣ್ಣಗಳು ಮೂರ್ತಿಯನ್ನೇ ದುರುಗುಟ್ಟಿ ನೋಡು ತ್ವಿದ್ದವು. ತನ್ನತ್ತ ನೋಡುವ ಆತನ ಕಣ್ಣಗಳಲ್ಲಿ ಏನೋ ಅಸಮಾಧಾನ, ಏನೋ ಸಂಶಯಗಳು ತುಂಬಿರುವಂತೆ, ಆತನ ಇದುರಿಗೇ ಹಾದು ಹೋದಾಗ ಮೂರ್ತಿಗೆ ಭಾಸವಾಯಿತು.

ಆದರೆ ಅದಾವುದೂ ಅರಿವಾಗದವನಂತೆ, ಮೂರ್ತಿ ತನ್ನ ಪಾಡಿಗೆ ತಾನು ಹೋಗಿ ಗಾಡಿಯಲ್ಲಿ ಕುಳಿತ.

ಆತನೂ ತಪ್ಪಿಕ್ಕನೇ ಮೂರ್ತಿಯನ್ನು ಹಿಂಬಾಲಿಸಿ, ಗಾಡಿಯೊಳಗೆ ಪ್ರವೇಶಿಸಿ, ಆ ನೊದಲೇ ಅವನ ಜೊತೆಯಲ್ಲಿ ಬಂದ ಹೆಂಗಸು ಕುಳಿತಿದ್ದೀ ಸೀಟಿನ ಮೇಲಿ ಹೋಗಿ, ಆ ಸೀಟಿನ ಮೇಲಿ ಮತ್ತಾರೂ ಕುಳಿತುಕೊಳ್ಳಲು ಅವಕಾಶವಿರದಂತೆ, ಪದ್ಮಾಸನ ಹಾಕಿಕೊಂಡು, ಮೂರ್ತಿಯನ್ನೇ ದುರುಗುಟ್ಟ ನೋಡುತ್ತ ಕುಳಿತ್ತ.

ಆತ ಮೂರ್ತಿಯನ್ನು ಏನೋಂದೂ ವಾತನಾಡಿಸಿರಲಿಲ್ಲ.

ಆದರೂ ಏಕೋ ಅವನಿಗೆ, ಮೂರ್ತಿ ಅದೇ ಗಾಡಿಯಲ್ಲಿ ಬಂದು ಕುಳಿತುಕೊಂಡುದು ಸಮಾಧಾನವಿದ್ದುಂತಿರಲಿಲ್ಲ. ಮೂರ್ತಿಯತ್ತ ನೋಡುತ್ತಿದ್ದ ಅವನೆ ಕಣ್ಣ ನೋಟದಲ್ಲಿ, ಸಹಸ್ರಯಾಣಿಕರನ್ನು ನೋಡುವ ನಿರಾಸಕ್ಕಿಂತಾಗಲಿ, ಕುರುಡು ಕುತೂಹಲವಾಗಲಿ ಇರದೆ, ತನ್ನ ಹಕ್ಕುಭಾಷ್ಯತೆಯ ಸ್ಥಾನವನ್ನು ಅಕ್ರಮಿಸಿ ಅಕ್ರಮಿಸಿಕೊಂಡ ಅಕ್ರಮಣಕಾರನನ್ನು ಅಟ್ಟಿಲಾಗದೆ, ಅಸಹಾಯಕ ಅಸಮಾಧಾನದಿಂದ ನೋಡುವ ಭಾವ ದುಮುದನಿ ಸುತ್ತಿತ್ತು. ಶತ್ರು ಸಮೀಪಗತನಾದ ವಾಸನೆ ಒಂದಿದು, ತನ್ನ ಮೈಯ ಮುಳ್ಳಗಳನ್ನೆಲ್ಲಾ ಕೆದರಿಕೊಂಡು, ಮೇಲೆ ಬೀಳಲು ಸಿಂಹವಾದ ಮುಳ್ಳ ಹಂಡಿಯಂತೇ ಕಂಡುಬಂದ ಆತ.

ರೆಸ್ಪೇ ಹೊಡೆಯದೆ, ನೋಟ ಚಲಿಸದೆ ತನ್ನತ್ತಲೇ ನೋಡುತ್ತಾ ಕುಳಿತ ಅವನನ್ನು ಕಂಡು ಮೂರ್ತಿಗೆ ನಗರೀಕೆಸ್ವಿಸಿದರೂ, ಆ ನೋಟ ಎದೆಯಲ್ಲಿ ಮೂರ್ತಿಸಿದ ಯಾವುದೋ ವಿಚಿತ್ರ ಭೀತಿಯ ಭಾವನೆಯಲ್ಲಿ ಸದ್ಗಾಗದ ಕೆರುನಗೆ ನಗುವುದೂ ಸಾಧ್ಯವಾಗದೆ, ತಾನು ಅವರನ್ನು ನೋಡಿದ್ದೆನಂತೆ, ಪೋರ್ಟರ್ ಇಟ್ಟು ಹೋದ ಹಾಸಿಗೆಯನ್ನು, ಸೀಟಿನ ಮೇಲೆ ಬಂದು ಮೂಲೆಗೆ, ಜಾರದಂತೆ ಇಟ್ಟುಕೊಂಡು, ಸೀಟಿನ ಮೇಲೆ ಮೈಚಾಚಿ, ಓದುವುದರಲ್ಲಿ ಅಸಕ್ತನಾದವನಂತೆ ಪುಸ್ತಕವನ್ನು ಮುಖಕ್ಕೆ ಅಡ್ಡ ಹಂಡಿದು ಕೊಂಡೆ.

ತನ್ನ ನೋಟಕ್ಕೆ ಪುಸ್ತಕ ಅಡ್ಡವಾಗಿದ್ದರೂ, ತಾನು ಅವನ ಕಡೆ ನೋಡಿದ್ದೂ, ಆತನ ಕಣ್ಣಗಳು ಮಾತ್ರ ಸುಡುನೋಟದಿಂದ ತನ್ನತ್ತಲೇ ನೋಡುತ್ತಿರುವಂತೆ ಭಾಸವಾಯಿತು ಮೂರ್ತಿಗೆ.

ಏನಾದರಾಗಲಿ ತಾನು, ಮಾತ್ರ ಮತ್ತೆ ಅವನ ಮುಖ ನೋಡಬಾರದು

ಎಂದು ನಿಶ್ಚಯಿಸಿ, ಮೂರ್ತಿ ಕಣ್ಣ ಎದುರಿಗಿದ್ದ ಪುಸ್ತಕವನ್ನು ಓದಲು ಯಶ್ವಿ ಸಿದ್.

ಆದರೆ ಅವನ ಕಣ್ಣಗಳಿಗೆ ಓದುತ್ತಿದ್ದ ಪುಟದಲ್ಲಿಯ ವಿಚಾರವಾಗಲಿ, ಅಕ್ಷರವಾಗಲಿ ಕಾಣದೆ, ಆ ಪುಸ್ತಕದ ಹಿಂದೆ, ಆ ಮುಖ್ಯಹಂಡಿಯ ಉರಿಗಣ್ಣ ಗಳ ಬೇಲಿಯ ಕುಳಿತ ಆವರಿಚಿತೆಯೇ ಕಾಣತ್ತಿದ್ದಳು—ಆ ಗಳಿಗೆಯಲ್ಲಿ, ಅವನ ಕಣ್ಣಗಳಿಗೆ ಕಾಣಬುದನ್ನೂ ಕಾಣವ ಶಕ್ತಿ ಬಂದಂತೆ.

ಪ್ರಾಂತ್ಯಾರಂನಲ್ಲಿ, ಶೋಟರು ಹೊಡಿದ ಗಂಟೆಯ ಸದ್ದಿನೊಂದಿಗೆ, ಗಾಡ್ರ್‌ನ ‘ವೀವಲ್’ ನ ಸೀಳುಧ್ವನಿಯೂ ಕೇಳಿ ಬಂದು, ಸುಮೃನೆ ಕುಳಿತ ಬೇಸರವನ್ನು ಆಕಳಿಸಿ ತೀರಿಸಿಕೊಳ್ಳುವ ಸೋಫಾರಿಯಂತೆ, ನಿಂತು ನಿಂತು ಸಾಕಾದ ಬಳಲಿಕೆಯನ್ನು, ದೀಘ್ರ್‌ವಾಗಿ, ಬುಸುಗುಟ್ಟಿ, ಮೈಮುರಿದು ತೀರಿಸಿ ಕೊಂಡು, ರೈಲು ಜಲಿಸಲಾರಂಭಿಸಿತು.

ಚಕ್ರ . . . ಚಕ್ರ, ಜಗ್ . . . ಜಗ್ . . .

ಮೊದಲು ನಿಥಾನವಾಗಿ ಹೆಚ್ಚೆ ಹಾಕಲಾರಂಭಿಸಿದ ರೈಲು, ಬರಬರುತ್ತು ವೇಗಗಳಿ, ರೈಲ್ವೈಯ ನಿಲಾಣ, ನಿಲಾಣದ ಕಟ್ಟಿಯ ಮೇಲೆ ನಿಂತ ಪ್ರೋಟರು, ಸ್ಪೇಷ್‌ಮಾಸ್ಟರು, ನಿಲಾಣದಲ್ಲಿ ತ್ವಾಣತ್ತಿದ್ದ ದೀಪ - ಎಲ್ಲ ವನ್ನೂ ಹಿಂದೆ ಹಾಕಿ, ಕತ್ತಲೆಯಲ್ಲಿ ಕೇಕೆ ಹಾಕುತ್ತಾ ಹೊರಟಿತು.

ರೈಲು ಹೊರಡುವವರಿಗೂ, ಒಳಗೆ ಹೊಗಿ ಕುಳಿತುಕೊಳ್ಳಬೇಕೆಂಬ ಎಚ್ಚರಿಕೆಯೇ ಇಲ್ಲದೆ, ಏನೂ ಕೆಲಸವಿಲ್ಲದಿದ್ದರೂ, ಸುಮೃನೆ, ಅಕ್ಷಪಕ್ಷದ ಗಾಡಿಯಲ್ಲಿ ಕುಳಿತ ಆವರಿವರನ್ನು ನೋಡುತ್ತಾ ‘ತಲಾಯಿಸು’ ತ್ತಿದ್ದು, ರೈಲು ಹೊರಟ ಮೇಲೆ ಆವಸರವಸರವಾಗಿ ನುಗ್ಗುವ ಹೊಳೆಗೇಡಿ ಪ್ರಯಾಣಿಕ ನಂತೆ, ರೈಲು ನಿಲಾಣದಲ್ಲಿ ನಿಂತಾಗ ಗಾಡಿಯ ಹೊರಗೆ ಮಾತ್ರ ಸುಳಿಯುತ್ತಿದ್ದ ಇರುಳಗಾಳಿ, ರೈಲು ವೇಗವಾಗಿ ಓಡಲಾರಂಭಿಸಿದ ಕೂಡಲೇ, ತಾನೂ ವೇಗವಾಗಿ, ತೆರೆದ ಕಿಟಕಿಗಳಿಂದ ಗಾಡಿಯ ಒಳಗೆ ನುಗ್ಗಿತು.

ಕೈಯಲ್ಲಿ ಒಡಿದ ಪುಸ್ತಕದ ಪುಟಗಳು ಗಾಳಿಗೆ ಪಟಪಟಿ ಬಡಿದು ಸದ್ದಿ ಮಾಡುತ್ತಿದ್ದ ರಿಂದ, ತನ್ನ ವಾಚನಕ್ಕೆ ಭಂಗಬಂದವನಂತೆ, ಮೂರ್ತಿ ಪುಸ್ತಕವನ್ನು ಬದಿಗಿರಿಸಿ, ಕಿಟಕಿಯಿಂದಾಚೆಗೆ ಮುಖ ಹಾಕಿ ಹೊರಗೆ ನೋಡಿದೆ.

ಹೊರಗೆ ಕತ್ತಲೆ, ಏನೇನೂ ಕಾಣದಷ್ಟು ಕತ್ತಲೆ.

ಆ ಕತ್ತಲೆಯಲ್ಲಿ, ಎಂಜಿನ್‌ನ್ನು ಉಗುಳಿದ ಹೋಗೆಯಲ್ಲಿ ಕಿಡಿಗಳು ಉಲ್ಲೇಖಗಳಂತೆ ಹಾರುತ್ತಿದ್ದವು.

ಗಾಡಿಗಳ ಕಿಟಕಿಗಳಿಂದ ಬಿದ್ದ ಚೋಕಾಕಾರವಾದ ಬೆಳಕು ಮಾತ್ರ, ಗಾಡಿಯ ಪಕ್ಕದಲ್ಲಿ, ಗಾಡಿಯಷ್ಟೇ ವೇಗದಿಂದ ಓಡುತ್ತಿತ್ತು.

ಅಷ್ಟು ಹೊತ್ತು ಕಿಟಕಿಯ ಹೊರಗೆ ಮುಖ ಚಾಚಿ ನೋಡುತ್ತಿದ್ದ ಮೂರ್ತಿ, ಗಾಳಿಯ ಸುಯ್ಯಿರಿತವನ್ನು ತಾಳಲಾರದೆ, ಮುಖವನ್ನು ಒಳಗೆಳೆದು ಕೊಂಡು, ಗಾಳಿಗೆ ಅಡ್ಡವಾಗಿ ‘ಫಟರ್’ ಅನ್ನು ಎಳೆದು, ಹಾಗೇ ಒಮ್ಮೆ ಗಾಡಿಯಲ್ಲೆಲ್ಲಾ ಕಣ್ಣು ಹಾಯಿಸಿದ.

ಅವರು ಕುಳಿತಿದ್ದುದು ಮೂರನೇಯ ತರಗತಿಯ ಡಬ್ಲಿಯಾದರೂ ‘ಕೂಪೆ’ (Coupe) ಮಾದರಿಯ ಸಣ್ಣ ಗಾಡಿ. ಇದಿರುಬದಿರಾದ ಎರಡು ಸೀಟಿನ, ಗಾಡಿಯಲ್ಲಿ ಹಾಕಿದ ಬೋಡು ಹೇಳುವಂತೆ ‘ಎಂಟು ಜನ ಕೂಡುವ’ ಗಾಡಿ.

ಮೂರ್ತಿ ಒಂದುಕಡೆಯ ಸೀಟಿನಲ್ಲಿ ಕುಳಿತಿದ್ದ. ಆತನಿಗೆ ಇದಿರಾಗಿ ಆತ – ಆಕೆ.

ಆತ—

ಮೂರ್ತಿಯನ್ನು ಏನೋ ಅನುಮಾನ, ಏನೋ ಅಸಮಾಧಾನ ಬೆರೆತ ನೋಟದಿಂದ ನೋಡುತ್ತ ಸೀಟಿನ ಮೇಲೆ ಪದ್ಧತಿಸನ ಹಾಕಿಕೊಂಡು ಕುಳಿತಿದ್ದ.

ಆಕೆ....

ಇದುರಿಗೆ ಕುಳಿತ ಪರಪುರುವ ತನ್ನ ಮುಖವನ್ನು ನೋಡಬಾರ ದೆಂದೋ, ಅಥವಾ ಮತ್ತಾವ ಕಾರಣಕ್ಕಾಗಿಯೋ – ಅಂಶೂ ಕಿಟಕಿಯತ್ತ ಮುಖ ಮಾಡಿಕೊಂಡು ಕುಳಿತಿದ್ದಳು. ಹಾಗಾಗಿ ಮೂರ್ತಿಗೆ ಕಂಡದ್ದು ಆಕೆಯ ‘ಅರೆ-ಮೋಗ’ (Profile) ಮಾತ್ರ.

ಅದನ್ನು ನೋಡಿದುದೂ ಕೇವಲ ಒಂದು ಕ್ಷೇತ್ರಕಾಲ ಮಾತ್ರ.

ಆ ಕ್ಷೇತ್ರಕಾಲದ ಕಿಂಚಿತ್ತಾ – ದಶನ—

ನೋಡುತ್ತಿದ್ದ ಹಾಗೆ ಮೂರ್ತಿಗೆ ಏಕೋ, ಗಾಡಿಯೊಳಗೆ ಸುಳಯು

ತ್ವಿದ್ದ ಗಾಳಿಯಲ್ಲಿ, ಬಹು ನವಿರಾದ, ಮಧುರವಾದ ಪರಿಮಳದ ಎಳಿ ಸುಳಿದು  
ಮಾಯವಾಗಿ ಹೋದಂತಾಯಿತು.

ಒಂದು ಘಳಿಗೆ ಸೋಡಿ ಮತ್ತೆ, ಬದಿಯಲ್ಲಿರಿಸಿದ ಪುಸ್ತಕವನ್ನು  
ಕೈಯಲ್ಲಿ ಹಿಡಿದ.

ಆದರೆ, ಕಟ್ಟಿದುರಿಗೆ ತೆರೆದ ಪುಟದ ಆಕ್ಷರಗಳು ಕಾಣಲಿಲ್ಲ. ಆದಕ್ಕೆ  
ಪ್ರತಿಯಾಗಿ—

ದೀರ್ಘವಾದ ಕಟ್ಟಿವೆಗಳು ಆದುವ ಕಟ್ಟಿಕೊನೆಯಲ್ಲಿ ಹುಟ್ಟಿ,  
ತುಂಬು ಗಲ್ಲಿದತ್ತ ಮೃದುವಾಗಿ ಬಾಗಿದ, ಬಿಳುಪು ಹೆಚ್ಚಾದ ಗುಲಾಬಿಯ  
ಬಣ್ಣಿದ ಕೆನ್ನೆ. (ನಿಜ- ಅದು ಸ್ವರ್ಕನಕ್ಕೆ ಆ ಹೊವಿನ ದಳದಪ್ಪೇ  
ಕೊಮುಲವಾಗಿರಬೇಕೆಂದು, ಆ ಕೆನ್ನೆಯ ಮೃದುವಾದ ಹೊಳಪು ಹೇಳು  
ತ್ತಿತ್ತು.) ಆ ಕೆನ್ನೆಯ ಒಂದು ಕೊನೆಯಲ್ಲಿ ತುಟಿಯ ಮೃದುಗೆಂಪು—  
ಮತ್ತೊಂದು ಬದಿಯಲ್ಲಿ, ಕೂಡಲ ಕಮಾನಿನ ಆಡಿಯಲ್ಲಿ ಮಾಟವಾದ ಕೀವಿ.  
ಗಾಳಿಗೆ, ಆ ಕೀವಿ, ಕೆನ್ನೆಗಳ ಮೇಲಾಡುತ್ತಿರುವ ಕಷ್ಟ ಕುರುಳಿಗಳು—

ಸೀರೆಯ ಸೆರಗನ್ನು, ಗಾಳಿಗೆ ಹೆದರಿಯೋ ಮತ್ತೀತಕೊಂಡು, ಬಿಗಿಯಾಗಿ  
ಮೈಗೆ ಸುತ್ತಿದ್ದುದರಿಂದ, ಮುದುರಿ ಕುಳಿತ ಆಕೆಯ ಮೈಯ ಯಾವ  
ಭಾಗವೂ ಮೂರ್ತಿಗೆ ಕಾಣುತ್ತಿರಲಿಲ್ಲ.

ಆದರೆ, ತೆಳುವಾದ ಹತ್ತಿಯ ಸೀರೆ, ಆ ದೇಹವನ್ನು ಮರೆಮಾಡಿದರೂ,  
ಆ ಮೈಯ ಉಬ್ಬ ತಗ್ಗಿಗಳ ರೇಖಾವಿನ್ಯಾಸವನ್ನು ಸಂಪೂರ್ಣವಾಗಿ ಮರೆ  
ಮಾಡುವ ಶಾಯ್ದದಲ್ಲಿ ವಿಫಲವಾಗಿತ್ತು.

ಕಾಣದ ಶಾಯವನ್ನೇ ಚೆಂತಿಸುತ್ತ ಮೂರ್ತಿಗೆ, ಶಾಲೇಜಿನಲ್ಲಿ ಓದಿದ  
ಕೀಟ್ಸು ಕವಿಯ ಕವನದ ಸಾಲೊಂದು ನೆನಪಾಯಿತು—

‘Heard melodies are sweet, but those un-heard are sweeter still (ಶ್ರುತಗಾನಮಭಿರಾಮಮಾದೋಡ  
ಶ್ರುತಗಾನಮಭಿರಾಮತರಂ !)’

ಎನ್ನು ನಿಜ ಆ ಕವಿಯ ಮಾತು!

ಮೂರ್ತಿ ಆಕೆಯ ದೇಹವನ್ನು ಕಂಡಿದ್ದರೆ, ಚಿನ್ನವನ್ನು ಒರೆಗಟ್ಟ  
ಚಿನಿವಾರನಂತೆ, ಇದರ ಬೆಲೆ ಇಷ್ಟೇ ಎನ್ನಬಹುದಾಗಿತ್ತು.

ಈಗ—

ಆರೆ ಬರೆ ಕಾಣುವ ಆ ಅಂಗಲಾವಣ್ಯಕ್ಕೆ, ಆವನ ಕಲ್ಪನೆಯ ಪರಿವೀತಿಯೇ ಮಿತಿ.

ಆವನ ಕಣ್ಣ ತೆರೆದ ಪುಟಪನ್ನು ನೋಡುತ್ತಿತ್ತು.

ಮನಸ್ಸು— ಕೆನ್ನರ ಕಥೆಯ ಸವಾರನಾಗಿ, ಕಾಣದ ವ್ಯೇಯ ಅಂಗಲಾವಣ್ಯದ ಶೋಧ ನಡೆಸಿತ್ತು.

ಆ ಕೆಲಸವೇನೋ ಮೂರ್ತಿಗೆ ಬಹು ಹಿತವಾಗಿತ್ತು. ಆದರೆ ಚಿರೊಟಿಯನ್ನಾದರೂ, ಎಷ್ಟು, ಎಷ್ಟು ದಿನ ತಿನ್ನನ್ನುದು ಸಾಧ್ಯ? ಆದೂ ಕೊನೆಗೊಮ್ಮೆ ಬೇಸರ ಬರುವಂತೆ, ಮೂರ್ತಿಗೂ, ಅಷ್ಟು ಹೊತ್ತಾದ ಬಳಿಕ ಆ ಸವಿ ಚಿಂತೆ ಬೇಸರವಾಯಿತು.

ಚಿಂತೆ— ಬರಿ ಉಹೆ—

ಆ ಉಹೆಗೆ ಕಾರಣವಾದ ಮೂಲವನ್ನು ಎದುರಿಗೇ ಕುಳಿತಿರುವಾಗ— ಎಷ್ಟು ಹೊತ್ತು ಬರಿ ಉಹೆ?

ಉಹೆಯಲ್ಲಿ ಮೈಮುರೆತ ಬುದ್ಧಿಯನ್ನು ಆ ಯೋಚನೆ ಮುಳ್ಳಿಸಂತೆ ಇರಿಯಿತು. ಕಳ್ಳಿದುರಿಗೆ ತೆರೆದ ಪುಟದ ಅಜ್ಞಾದ ಆಕ್ಷರಗಳು, ಆವನ ಕಣ್ಣನ್ನು ಇರಿದಂತಾಗಿ, ಮುಂದೆ ಓದುವುದನ್ನು ನಟಿಸುವುದೂ ಸಾಧ್ಯವಾಗದೆ, ನಿಟ್ಟಿಸಿರು ಬಿಟ್ಟು, ಪ್ರಸ್ತುತವನ್ನು ಬದಿಗಿರಿಸಿ, ಮೂಲೆಯ ಹಲಗೆಗೆ ಬೆನ್ನು ಅನಿಸಿ, ಉದ್ದ್ವಾದ ಸೀಟಿನ ಮೇಲೆ ಮೈ ಚಾಚಿದ.

‘ಆತ’ ಮಾತ್ರ ಏನೊಂದೂ ಮಾತಾಡದೆ, ಅನುಮಾನ, ಅಸಮಾಧಾನ ಬೆರೆತ ಉರಿಗಣ್ಣಿಗಳಿಂದ ಮೂರ್ತಿಯನ್ನು ನುಂಗುವಂತೆ ನೋಡುತ್ತಿಲೇ ಇದ್ದು.

ಮೂರ್ತಿ ಕಾಣಬಯಸುತ್ತಿದ್ದುದು, ಆರೆಬರೆ ಕಾಣಿಸುತ್ತಿದ್ದ ಆ ಮುಖದ ಪೂರ್ಣದರ್ಶನವನ್ನು. ಆದರೆ ಅವನ ಕಣ್ಣ ಅತ್ಯ ಹೊರಳಿದಾಗ, ಅನಿವಾರ್ಯವಾಗಿ ಅವನಿಗೆ ಕಾಣತ್ತಿದ್ದುದು ಕಾಣಬಾರದು ಎಂದು ಹಾರ್ಯಸುತ್ತಿದ್ದ ಆತನ ಉರಿಮುಖ.

ಆತ ಕುರೂಸಿಯೋ, ಸುರೂಸಿಯೋ ಎಂದು ಹೇಳುವುದು ಮೂರ್ತಿಗೆ ಸಾಧ್ಯವಿರಲಿಲ್ಲ. ಅವನಿಗೆ ಅರ್ಥವಾಗಿದ್ದು ದಿಷ್ಟೇ— ಆ ಬೇಡವಾದ ಮುಖ,

ತಾನು ಕಾಣಬಯಸುವ ಮತ್ತೊಂದು ಮುಖವನ್ನು, ನಿಭರಯವಾಗಿ, ನಿಸ್ಪಂಕೋಚವಾಗಿ ಸೋಡಲು ಅಡ್ಡಿಯಾಗಿದೆ.

ಎಂತಲೇ—ಅದು, ಹೇಗಿದ್ದರೂ ಶಸಿಮುಖ.

ಮೂರ್ತಿಗೆ ಆಕೆಯ ಮುಖವನ್ನು ಸೋಡಲು ಎಷ್ಟು ಆಸೆಯಿತ್ತೂ, ಆಕೆಗೂ ಮೂರ್ತಿಯನ್ನು ಸೋಡಲು ಅವ್ಯೇ ಆಸೆ—ಇರಬೇಕು. (ಇರಬೇಕು, ಇರಲೇಬೇಕು ಎಂದೇ ಹೇಳಿತು ಮೂರ್ತಿಯ ಮನಸ್ಸು) ಅದರೆ ಆಕೆಯ ಇದ್ದಿರಬಹುದಾದ ಬಯಕೆಗೂ, ಈ ಮುಖ ಅಡ್ಡಿಯಾಗಿ, ಆಕೆ ಮುಖದಿರುಹಿ ಕೂಡುವಂತೆ ಮಾಡಿದೆ.

ಆತ ಮೂರ್ತಿಯೋಂದಿಗೆ ಒಂದೂ ಮಾತಾಡಿರಲಿಲ್ಲ. ಅವನ ಬಗ್ಗೆ ಸ್ನೇಹವನ್ನಾಗಲಿ, ಅಸ್ನೇಹವನ್ನಾಗಲಿ ವ್ಯಕ್ತಪಡಿಸಿರಲಿಲ್ಲ.

ಅದರೂ ಮೂರ್ತಿಗೆ ಆ ಮುಖದ ಬಗ್ಗೆ ಕೈರ್ಥಿಕ, ದೈತ್ಯ ಹುಟ್ಟಿತ್ತು.

‘ಥತ್ತಾ—ನನ್ನ ಹಾಳು ಅದ್ದುವ್ಯಾನೇ ಇನ್ನು. ಯಾವತ್ತು, ಒಂದು ಲಕ್ಷ್ಯಣವಾದ ‘ಹಕ್ಕೀ’ ಕಂಡರೂ, ಅದರ ಜೊತೆಯಲ್ಲಿ ಇಂಥಿಂದು ಗ್ರಹಚಾರ—ಪಂಜರ ಇದ್ದೇ ಇರುತ್ತದೆ’

—ಎಂದು ತನ್ನ ಅದ್ದುವ್ಯಾನನ್ನು ಹಳಿದುಕೊಂಡ.

ಆ ಜೊತ್ತಿನಲ್ಲಿ, ಜಗತ್ತಿನಲ್ಲಿ, ತಾನೊಬ್ಬನು ಉಳಿದು, ಉಳಿದ ಗಂಡು ಹಿಂಳಿಗೆಯಿಲ್ಲ ನಾಶವಾಗಿ ಹೋಗಿದ್ದರೂ, ಮೂರ್ತಿಗೆ ಕೊಂಬಚವೂ ವ್ಯಾಸನ ವಾಗುತ್ತಿರಲಿಲ್ಲ. ಅದಕ್ಕೆ ಪ್ರತಿಯಾಗಿ ಸಂತೋಷವನ್ನೇ ಪಡುತ್ತಿದ್ದ. ‘ನನಗಿದ್ದ ಸ್ವಧೀರ, ಅತಂಕಗಳೆಲ್ಲವನ್ನು ತೊಲಗಿಸಿಬಿಟ್ಟಿಯಲ್ಲಾ, ದಯಾಮಯ’ ಎಂದು ಭಗವಂತನಿಗೆ ಅಭಿನಂದನೆಗಳನ್ನು ಅರ್ಪಿಸುತ್ತಿದ್ದ.

‘ರೆ’—ಅದೆಲ್ಲಾ ‘ರೆ’ ರಾಜ್ಯದ ಮಾತು.

ಎಷ್ಟು, ಏನು ಕನಸು ಕಂಡು ಏನು ಉಪಯೋಗ; ಏನು ಬಯಸಿ ಏನು ಸಾಧಕ—ಕನಸುಗಳ ಹಕ್ಕಿಗಳನ್ನು ಮುರಿದು ಇಚ್ಛಿಸಿರಿಸುವ ನಿರ್ದಯ ವಾಸ್ತವಿಕತೆಯ ವ್ಯಾಧನಂತೆ, ಆ ಮುಖ ತನ್ನನ್ನೇ ಸೋಡುತ್ತಾ ಕುಳಿತಿರುವಾಗ.

‘ಹಾಳಾದೊನು, ಇನ್ನೂ ಹಾಗೇ ಎಷ್ಟು ಹೊತ್ತು ನನ್ನನ್ನೇ

ನೋಡ್ತೂ ಇರ್ತಾನೋ ಏನೋ. ದಬಾಯಿಸಿ ಕೇಳಿ ಬಿಡಬೇಕು – ನನ್ನ  
ಮುಖ ಏನು, ದೊಂಬನ ಕೋತಿಯ ಅವಾಡಾನೋ ಎಂದು '

—ಎಂದು ತನಗೆ ತಾನೇ ಹೇಳಿಕೊಂಡ ಮೂರ್ತಿ, ಮನಸ್ಸಿನ  
ದುಗುಡವನ್ನು ತಡೆಯಲಾರದೆ.

ಹಾಗೆಂದುಕೊಂಡು, ಕೈಯ ಗಡಿಯಾರವನ್ನು ನೋಡಿಕೊಂಡ—

ಹೊತ್ತು – ಎಂಟು ಇಪ್ಪತ್ತೀಕ್ಕಾಗಿತ್ತು.

ರೈಲು ಓಡಲಾರಂಭಿಸಿ ಹದಿನ್ಯೇದು ಸಿಮಿವಾಗಿತ್ತು.

ಹದಿನ್ಯೇದು ಸಿಮಿವ – ಕೇವಲ ಹದಿನ್ಯೇದು ಸಿಮಿವ-ಆದರೆ ಮೂರ್ತಿಯ  
ಪಾಲಿಗೆ ಆ ಅಲ್ಲ ಕಾಲ, ಹದಿನ್ಯೇದು ವರ್ವಗಳಷ್ಟು ದೀರ್ಘವಾದಂತಾ  
ಗಿತ್ತು – ಬೇಡವಾದ ಹೊರಿಯನ್ನು ಹೊತ್ತುವರಿಗೆ, ಅಲ್ಲ ಭಾರವೂ  
ಹಿಮಾಲಯದಪ್ಪು ಭಯಂಕರ ಭಾರವಾದಂತೆ.

ಆಕೆಯ ಕಣ್ಣು ಸೆಳೆಯಲೆತ್ತಿಸಿದಂತೆ, ಒಮ್ಮೆ ಹಾಗೇ ತನ್ನ ತಲೆ  
ಗೂಡಲುಗಳ ಮೇಲೆ ಕೈಯಾಡಿಸಿ, ಭಾರವಾದ ಸಿಟ್ಟುಸಿರು ಬಿಟ್ಟು, ಕಣ್ಣು  
ಮುಚ್ಚಿಕೊಂಡೆ.

ಆದರೆ ಒತ್ತಾಯಕ್ಕೆ ಮುಚ್ಚಿಕೊಂಡ ಕಣ್ಣು—

ಮಲಗಿಸಿದ ಕೂಡಲೇ, ಧಡಕ್ಕನೆ ಎದ್ದು ಕುಟುಕೊಳ್ಳುವ ಚೇನಿಗೆ  
ಗೊಂಬೆಯಂತೆ, ಮುಚ್ಚಿದಪ್ಪೇ ವೇಗವಾಗಿ ತೆರೆಯಿತು.

ಆತನ ಕಣ್ಣುಗಳು ಆವನನ್ನೇ ನೋಡುತ್ತಿದ್ದವು.

## ಈ

**ಹೊರಗೆ—**

ವೇಗವಾಗಿ ಓಡುವ ರೈಲಿನ 'ಜುಗು ಜುಗು-ಚುಕು ಚುಕು' ಸದ್ದು.

ಎಂಜನ್‌ನ್ನು ಹಿಂಬಾಲಿಸಿ ಓಡುವ ದಬ್ಬಿಗಳ ಗಡಗಡ ಸದ್ದು.

ಆಗೋಮೈ ಈಗೋಮೈ, ಎಂಜಿನ್‌ನ ಹೊಗೆ ಕೊಳವಿಯಿಂದೆದ್ದ ಹೊಗೆ, ನಕ್ಕತ್ತಿಖಿತವಾದ ಮುಗಲಿಗೆ ಒಂದು ಗೋಗೆ ತೆರೆ ಎಳೆದು, ಮರುಗಳಿಗೆಯೆ ಕರಗಿರೋಗಿ, ಬಳಿಕ ಮುಗಲು, ಬರೆಸಿದ ಕನ್ನಡಿಯಂತಾಗಿ, ನಕ್ಕತ್ತಿಗಳು ಮತ್ತೆನ್ನು ಪ್ರಕಾಶವಾಗಿ ಹೊಳೆಯತ್ತಿದ್ದವು.

ಕತ್ತಲಿನಲ್ಲಿ, ಅಪ್ಪೇ ಕವ್ವಾದ ಗಿಡಮರಗಳು, ನುಗ್ಗಿ ಬರುವ ರೈಲಿನ ಭೂತಾಟೋಪಕ್ಕೆ ಬೆದರಿದಂತೆ, ರೈಲು ಮುಂದೆ ನುಗ್ಗಿದಪ್ಪೇ ವೇಗವಾಗಿ, ಹಿಂದೆ ಸರಿಯತ್ತಿದ್ದವು.

ಆಗೋಮೈ ಈಗೋಮೈ, ಆ ಕಪ್ಪಿನಲ್ಲಿ, ಎಂಜಿನ್‌ನಿಂದ ಹಾರಿದ ಕಡಿಗಳು ಹೊಳೆದರೆ, ಒಮ್ಮೊಮೈ ಕಪ್ಪು ಮಾರುಮಲ್ಲಿನಲ್ಲಿ ಹೊಳೆಯುವ ವಜ್ರದ ಹಸಿಗಳಂತೆ, ಮಿಣುಕು ಹುಳಿಗಳು ಮಿಣುಕಿ ಮಾಯವಾಗುತ್ತಿದ್ದವು.

ಹೊರಗಿನ ಸಿಶಾಸನಗ್ರಂಥ ಅನಂತ ಮೌನವನ್ನು ಮುರಿಯುವ ರೈಲಿನ 'ಚುಕು ಚುಕು - ಜುಗು ಜುಗು' ಸದ್ದಿಗೆ, ಜೀರುಂಡಿಗಳು ಶ್ರುತಿ ಗೂಡಿಸಿದುದೂ ಒಮ್ಮೊಮೈ ಬಹು ಸ್ವಷ್ಟವಾಗಿ ಕೇಳುತ್ತಿತ್ತು.

**ದಬ್ಬಿಯೊಳಗೆ—**

ಹೊರಗಿನ ಎಲ್ಲ ಸದ್ದುಗಳೂ ಕೇಳಿಬರುತ್ತಿದ್ದರೂ, ಆ ಸದ್ದುಗಳ ಅಸುರರನ್ನು ಅರಗಿಸಿಕೊಂಡೆಂಥ ಆಗಸ್ತ್ಯ ಮೌನ ವಾಪ್ಪಿಸಿತ್ತು.

**ಆ ಮೌನ—**

ಗಾಳಿಯಾಡದ ಕೊಡೆಯೊಳಗೆ, ಹಬ್ಬಿದ ಫಾಟು ವಾಸನೆಯ ಹೊಗೆಯಂಥ ಮೌನ—

ಮೂರ್ತಿಯ ಎದೆಯನ್ನು ಒತ್ತಿ ತುಳಿಯುತ್ತಿತ್ತು.

ಗಳಿಗೆ ಗಳಿಗೂ ಆ ಮೌನ ಅಸಹ್ಯವಾಗುತ್ತಿತ್ತು, ದುಭರ ವಾಗುತ್ತಿತ್ತು ಮೂರಿಗೆ. ಹೇಗಾದರೂ ಮಾಡಿ, ತನ್ನ ಜೆಗಲನ್ನು, ಮೈಯನ್ನು, ಮಿದುಳನ್ನು ಹತ್ತಿ ಕುಳಿತ ಆ ಮೌನವನ್ನು ಮುರಿದುಬಿಡಬೇಕು ಎನಿಸುತ್ತಿತ್ತು.

ನಿಜ - ಮುರಿಯಬೇಕು—

ಅದರೆ ಹೇಗೆ ಮುರಿಯುವುದು ?

ಆ ಅಸಹ್ಯ ಮೌನವನ್ನು ಮುರಿಯುವಾಗೆಯಿಂದ, ಮೈಮುರಿದ, ಅಕಳಿಸಿದ—

ಅದರೆ ಅಷ್ಟಿರಂದ ಆ ಮೌನ ಮುರಿಯಲ್ಲ.

ಆ ಮೌನ ಮುರಿಯಲ್ಲ—

ಅದಕ್ಕೆ ಪ್ರತಿಯಾಗಿ, ಕಲಕಿದಾಗ ಸ್ಪೃಲ್ಪಿ ಮುರಿದಂತೆ ಕಂಡು, ಮರುಗಳಿಗೆಯೇ ಮತ್ತಪ್ಪ ಬಲವಾಗಿ ಹೆಚ್ಚಿಗಿನ ಹಿಮಾಲಯದ ಹಿಮದಂತೆ, ಅಲ್ಪಸ್ಪರ್ಲಿ ರಮಿಸುವಿಕೆಗೆ ಮರುಳಾಗದೆ, ಮತ್ತಪ್ಪ ಚಂಡಿ ಹಿಡಿಯುವ ಹಟಿಮಾರಿ ಮಗುವಿನಂತೆ, ಆ ಮೌನ - ಅವನ ಅಲ್ಪಪ್ರಯತ್ನಕ್ಕೆ ಸಗ್ಗದೆ, ಮತ್ತಪ್ಪ ದಟ್ಟವಾಯಿತು.

ಒಬ್ಬನಿಂದ ಆ ಮೌನವನ್ನು ಮುರಿಯುವುದು ಸಾಧ್ಯವಿರಲಿಲ್ಲ. ಅದಕ್ಕೆ ಮತ್ತೊಬ್ಬರ ಜೊತೆ ಬೇಕಾಗಿತ್ತು.

ಜೊತೆ—

ಮೂರಿಯ ಮೌನಭಂಗದ ಪ್ರಯತ್ನವನ್ನು ಸಫಲಗೊಳಿಸಲು ಜೊತೆ ನೀಡಬಲ್ಲ ಮತ್ತೊಬ್ಬರ ಅಲ್ಲಿದ್ದರು.

ಅದರೆ ಮೂರಿಗೆ ಆ ಮೌನ ಅಸಹ್ಯವಾದರೆ, ಅವರಿಗೆ ಮಾತ್ರ ಅದೇ ಏಕೋ ಬಹು ಪ್ರಿಯವಾದಂತೆ, ಉಳಿದವರಿಗೆ ಅಹಸ್ಯವಾದರೂ ತನ್ನ ಮದ್ದ ತನಗೆ ಮಾತ್ರ ಬಹು ರುಚಿಯಾಗಿ, ಅದನ್ನೇ ಹೀರಿ ಮೈನರೆಯುವ ಪಾನ ಪ್ರಿಯನಂತೆ, ಆ ಮೌನವನ್ನೇ ಸವಿಯುತ್ತಾ ಕುಳಿತ್ತದ್ದರು.

ಇದರಿಂದಾಗಿ ಮನುಷ್ಯರಿದ್ದು ಮಾತಿಲ್ಲದ ಆ ದಬ್ಬಿಯಲ್ಲಿ, ಏನೋ ಹಿಂದು ಅಸಹಜ, ಅವಾಸ್ತವ ವಾತಾವರಣ ಮಾಡಿತ್ತು.

ಆ ಗ್ರಹಚಾರ ನಿವಾರಣೆಗೆ ಮೂರ್ತಿಗೆ ಏನೂ ಪರಿಹಾರೋಪಾಯ ಕಾಣಲಿಲ್ಲ.

ಪರಿಹಾರೋಪಾಯ – ಇರಲಿಲ್ಲವೇ?

ಇತ್ತು.

ಆವನಾಗಿಯೇ, ಮೇಲೆ ಬಿಡ್ಡ, ಅವರಿಗೆ ಇಸ್ಟ್ ವಿರಲಿ ಇಲ್ಲದಿರಲಿ, ಇದ್ದಿಗೆ ವರನ್ನು ಮಾತನಾಡಿಸಿ, ಆ ಮೌನವನ್ನು ಮುರಿಯಬಹುದಾಗಿತ್ತು.

ಆ ದಾರಿಯೇನೋ ಇತ್ತು – ಆದರೆ ಇಮರಿಗೆ ಕುಳಿತವನ ಕಣ್ಣಿನೋಟ, ‘ಬಾಯಿ ಬಿಟ್ಟರೆ ನಿನ್ನನ್ನು ಸುಟ್ಟಿ ಬಿಡುತ್ತೇನೇ’ ಎನ್ನ ವಂತಿರು ವಾಗ, ಅತನನ್ನು, ಅತನಾಗಿಯೇ ಪ್ರಯತ್ನ ಮಾಡದೆ, ಮಾತನಾಡಿಸುವುದು ಹೇಗೆ?

ಆಕೆ—?

ಉಹೂ, ಆಕೆಯನ್ನು ಮಾತನಾಡಿಸುವುದಂತೂ ಸಾಧ್ಯವೇ ಇರಲಿಲ್ಲ.

ಇವನ ಕಣ್ಣಿ ಆಕೆಯತ್ತ ಚಲಿಸಿದರೂ, ಅತನ ನೋಟ, ಗಾಳಿಯ ಸುಳಿದಾಟಕ್ಕೂ ಸಿಟ್ಟಾಗಿ ಹೆಡೆ ಕೆದರುವ ಯಾವಿನಂತೆ ಕೆರಳುತ್ತಿತ್ತು.

ನೋಡುವುದೇ ಅಪ್ಪ ಕಷ್ಟವಾಗಿರುವಾಗ ಇನ್ನು ಮಾತನಾಡಿಸುವುದು ಸಾಧ್ಯವೇ? ಉಹೂ. ಅದು ಆಗದ ಮಾತು.

ಇನ್ನು ಉಳಿದ ದಾರಿ—

ಅದೂ ಒಂದಿತ್ತು – ಅವನೊಂದಿಗೇ ಅವನು ಮಾತಾಡಿಕೊಳ್ಳ, ಬಹುದಾಗಿತ್ತು! ಮನೆಯಲ್ಲಿದ್ದಾಗ, ಬಚ್ಚಲು ಮನೆಯಲ್ಲಿ ಒಂಟಿಯಾಗಿ ಸ್ಥಾನ ಮಾಡುತ್ತಿದ್ದಾಗ ಮಾಡುತ್ತಿದ್ದಂತೆ, ತನಗೆ ತಾನೇ, ತನಗೆ ಗೊತ್ತಿದ್ದ ಸಿನಿಮಾ ಹಾಡನ್ನು ಕುರುಕುತ್ತಿದ್ದಂತೆ ಈಗಲೂ ಮಾಡಬಹುದಾಗಿತ್ತು.

ನಿಜ – ಒಂಟಿಯಾಗಿದ್ದಾಗ ಹಾಗೆ ಮಾಡಬಹುದು.

ಆದರೆ – ಇಮರಿಗೆ ಮನುಷ್ಯರು ಕುಳಿತಿರುವಾಗ ಹಾಗೆ ಮಾಡಬಹುದೇ? ಹಾಗೆ ಮಾಡಿದರೆ ಜನ ತನ್ನನ್ನು ಅಪಾಪೋಲಿ ಎನ್ನಬಹುದು, ಹುಚ್ಚೆ ಎನ್ನಬಹುದು—

ರೈಲಿನಲ್ಲಿ ಹಾಗೆ ಮಾಡಿದರೆ, ಇದುರಿಗಿದ್ದವರು ತಟಕ್ಕೂನೇ ‘ಅಪಾಯದ ಶರಪಳ’ ಎಳೆದು, ತನ್ನನ್ನು ಹೊರಗೆ ಹಾಕಿಸಬಹುದು.

ಉಹೂ – ಅದೂ ಸಾಧ್ಯವಿಲ್ಲ, ಸಾಧ್ಯವಿಲ್ಲವೇನು – ಉಳಿದ ಎಲ್ಲದ ಕ್ಷೀಂತಲೂ ಅಸಾಧ್ಯವಾದದ್ದು ಆ ಕೆಲಸ.

ಹಾಗಾದರೆ—

ತಾನು ಅವರೊಂದಿಗೆ ಮಾತಾಡುವಂತಿಲ್ಲ – ಹೋಗಲಿ.

ಅವರು ತನೆಷ್ಟುಂದಿಗೆ ಮಾತಾಡಲು ಸಿಧ್ಧರಿಲ್ಲ – ಹಾಳಾಗಿ ಹೋಗಲಿ.

ಆ ಪರಸ್ಪರ ಸಹಕಾರದ ಪ್ರಶ್ನೆ ಎಲ್ಲಾದರೂ ಉರಿಬಿದ್ದು ಹೋಗಲಿ, ಆ ಹಾಳಾದವರು, ತವ್ಯಲ್ಲೇ ತಾಂದಾದೂ ಮಾತಾಡಿಕೊಳ್ಳಬಾರದೆ? ಅದನ್ನು ದರೂ ಕೇಳಿಕೊಂಡು, ಈ ಮೌನವನ್ನು ಮುರಿಯಬಹುದು ಎಂದರೆ ಅವರಿಗೆ ಅವನ ವಿಷಯದಲ್ಲಿ ಅಷ್ಟೂ ದಾಖ್ಯಣ್ಣ, ಅಲ್ಲ ಕರುಣೆಯೂ ಇದ್ದುಂತಿರಲಿಲ್ಲ.

ಆಕೆ ಕಿಟಕಿಯ ಕಡೆ ಮುಖ ತಿರುಗಿಸಿಕೊಂಡು, ಮುದುರಿ ಕುಳಿತಿದ್ದರೆ, ಆತ, ಎಲ್ಲ ಮಾತಿನ ಪ್ರಯತ್ನವನ್ನು ಕೊಲ್ಲುವಂತೆ, ದುರುಸುಟ್ಟಿನೋಡುತ್ತಾ ಕುಳಿತಿದಾನೆ.

ಹೀಗಿರುವಾಗ ಈ ಮೌನ ಹೇಗೆ ಮುರಿಯಬೇಕು? ತನ್ನ ನಾಲಗೆ ಹುಟ್ಟಿನ್ನು ಸಾರ್ಥಕವಡಿಸಿಕೊಳ್ಳಬುದು ಹೇಗೆ?

ಚಿಂತಿಸುತ್ತಾ, ಚಿಂತಿಸುತ್ತಾ ಹಾಗೂ ಮತ್ತೊಂದು ಪರಿಹಾರೋ ಪಾಯ ಕಂಡಿತು.

ಮುಂದಿನ ನೀಲ್ಮಾಣದಲ್ಲಿ ರೈಲು ನಿಂತಾಗ, ಬೇರೆ ಯಾರಾದೂ ಪ್ರಯಾಣಿಕರು ಈ ಡಬ್ಬವನ್ನು ಹತ್ತಿದರೆ, ಅವರೊಂದಿಗೆ ಮಾತನಾಡಿ ಈ ನಾಲಗೆಯ ತೀಟಿಯನ್ನು ಕಳೆದುಕೊಳ್ಳಬಹುದು.

ಆದರೆ—

ಆ ಪರಿಹಾರೋಪಾಯ ಕಾಣುತ್ತಿದ್ದ ಹಾಗೇ, ಅಗಿನ ಪರಿಸ್ಥಿತಿಗಂತ ಪರಿಹಾರೋಪಾಯವೇ ಹೊಲಸಾಗಿ ಕೆಂಡು, ಆ ಯೋಜನೆಯನ್ನೇ ತಲೆಯಿಂದ ಕೊಡವಿ ಹಾಕಿದ ಮೂರ್ತಿ.

ಆಗಬಹುದಾದುದು ಬೇಡ—ಸಾಧ್ಯವಿಲ್ಲದಿದ್ದುದು ಆದರೆ ಆಗಬಹುದು. ಆದರೆ ಆ ಚಿಂತೆ ವಿಫಲ.

ಹಾಗಾದರೇನು ಮಾಡಬೇಕು?—

ಓದುವುದು ಸಾಧ್ಯವಿತ್ತು ; ಓದಲು ಪ್ರಸ್ತುಕವೂ ಇತ್ತು. ಆದರೆ, ಮುಂದಿನ ಪುಟಕ್ಕೆ ತಿರುಗುವದಿಲ್ಲ ಎಂದು, ತೆರೆದ ಪುಟಕ್ಕೇ ಕಚ್ಚಿ ಕುಳಿತುಕೊಳ್ಳುವ ಪ್ರಸ್ತುಕವನ್ನು ಓದುವುದು ಹೇಗೆ ಸಾಧ್ಯ ?

ಅದಾವುದೂ ಸಾಧ್ಯವಿದ್ದುದೊಂದೇ—ಸಿಗರೀಟು ಸೇದುವುದು.

ಸಿಗರೀಟು ಹೊತ್ತಿಸಿ, ಬಾಯಿ ತುಂಬಿದ ಹೊಗೆಯನ್ನು ನಿಧಾನ ವಾಗಿ ಉಗುಳಿ, ಮತ್ತೆ ಮೂಲಿಗೆ ವೈಯೋರಿಸಿ ಕುಳಿತ ಮೂತ್ತಿ—

ಸಿಗರೀಟೆನ ಹೂಗೆ ಗಾಡಿಯಲ್ಲಿ ಎಳೆ ಎಳೆಯಾಗಿ ಹಬಿ, ತೆರೆದ ಕಿಟಕಿಯ ಬಾಗಿಲಿನಿಂದಾಚಿಗೆ ವೇಗವಾಗಿ ಹೂರಗೆ ನುಗ್ಗಿ, ಕತ್ತಲಲ್ಲಿ ಮರೆಯಾಗಿ ಹೋಯಿತು.

ಸಿಗರೀಟು ಸೇದುತ್ತಾ, ಸೇದುತ್ತಾ ಯೋಚಿಸಲು ಬೇರೇನೂ ವಿಚಾರ ವಿಲ್ಲದ ಅವನ ಬುದ್ಧಿ ಮತ್ತೆ ಕನಸಿಗೆ ಶರಣಹೋಯಿತು.

ಒಂದುವೇళೆ—

ಜೀವನದಲ್ಲಿ ಹಾಗಾಗುವುದು ಸಾಧ್ಯವಿಲ್ಲ ಎನ್ನುತ್ತಾರೆ. ನಿಜ. ಹಾಗೇ ಇರಬಹುದು. ಆದರೆ ಕಾದಂಬರಿಗಳಲ್ಲಿ, ಚಲಿಪ್ಪಿತ್ತುಗಳಲ್ಲಿ ಎಷ್ಟೋ ಲಕ್ಷ್ಯಂತರ ಬಾರಿ ಹಾಗಾಗಿದೆಯಲ್ಲ. ಅಂಥದು ಜೀವನದಲ್ಲಿ ಒಂದು ಬಾರಿಯಾದರೂ ಆಗಭಾರದೇಕೆ—

ಒಂದುವೇళೆ—ಹಾಗಾಗಿ—

ಆ ತರುಣಿ, ಆ ರಣಹಡಿನ ಕಾವಲಿಲ್ಲದೆ, ಒಂಟಿಯಾಗಿ, ತನ್ನೊಂದಿಗೆ ರೈಲಿನಲ್ಲಿ ಪ್ರಯಾಣಮಾಡುತ್ತಿದ್ದರೆ, ಆಗ, ತಾನು ಹೀಗೆ ಬಾಯಿ ಸತ್ತ ಮೂಕನಂತೆ ಕುಳಿತುಕೊಳ್ಳುತ್ತಿದ್ದನೇ ?

“ಆಕೆ—ಆಕೆಯಾದರೂ, ಹೀಗೆ, ಮುಖ ಹೊರಿಸಬಾರದು ಎಂಬ ರೀತಿಯಲ್ಲಿ ಮುದುರಿಕೊಂಡು ಕುಳಿತುಕೊಳ್ಳುತ್ತಿದ್ದಳಿ ?

ಉಹೂ—ಹಾಗಾಗುವುದು ಸಾಧ್ಯವೇ ಇರಲಿಲ್ಲ.

ಈ ವೇళಿಗೆ ಆಕೆಯೋ, ಅವನೋ, — ಯಾರಾದರೊಬ ರು ಮುಂದೆ ಬಿದ್ದು ಮಾತನಾಡುತ್ತಿದ್ದರು. ಮಾತುಮಾತಿಗೆ ನಗೆಮಲ್ಲಿಗೆಯರಳ ಚೆಲ್ಲಿತ್ತತ್ತು.

ಮಾತು ಮುಂದುವರಿದು, ಮಾತಿನ ಪರಿಮಳ ಬೀರಿದ ತುಟಿ ಹೊವು ಗಳು ಅಪ್ಪು ದೂರ ಇರದೆ, ಬಳಿ ಸೇರಿ ಸಂಗಮವಾಗುತ್ತಿದ್ದುವು. ನಿಜ - ಹಾಗಾಗುವುದಕ್ಕೆ ಏನು ಅಭ್ಯಂತರವಿತ್ತು.

ಮೂರ್ತಿಗಂತೂ ಏನೇನೂ ಅಭ್ಯಂತರವಿರಲಿಲ್ಲ.

ಆಕೆ—

ಆಕೆಯೂ ಅಸಮೃತಿ ಸೂಚಿಸುತ್ತಿದ್ದ ಲೋಂದು ಮೂರ್ತಿಗೆ ಅನ್ನಿಸಲಿಲ್ಲ.

ನಿಜ - ತುಟಿಗಳ ಸಂಗಮವಾಗುತ್ತಿತು. ಮುತ್ತು - ಈದು ಪ್ರಣಯ ಯಾತ್ರೆಯ ಮೊದಲ ಮಜುಲು. ಬಳಿಕ—

ಬಾಹುಬಂಧನ, ಚುಂಬನ - ಆದರೆ ಮುಂದಿನದು ಚಿಂತಿಸಿದರೂ ಮೈ ಬೆಂಜ್ಜಿಗಾಗುವಂಥ ರಸಮುಕ್ತಾಯ.

ಹಾಗಾಗಿ—

ರೈಲಿನ ನೀರಿಸ, ಯಾಂತ್ರಿಕ ಪ್ರಯಾಣ, ನಂದನವನ ವಿಹಾರವಾಗುತ್ತಿತ್ತು; ರೈಲು ಡಬ್ಬಿ ಪ್ರೇಮಕಾತ್ಮೀರವಾಗುತ್ತಿತ್ತು.

ಪ್ರೇಮ—

ನಿಜ - ಪ್ರೇಮವೇ. ಅದೂ ಅಪ್ಪಟಿ ಪ್ರೇಮ. ಪ್ರೇಮವಲ್ಲದೆ ಬೇರೀನೂ ಅಲ್ಲವೇ ಅಲ್ಲ. ಅಪ್ಪು ಅಶ್ವಲ್ಲಿ ಕಾಲಾವಧಿಯಲ್ಲಿ, ಮಾಂತ್ರಿಕ ಸ್ವರ್ವದಿಂದಿಂಬಾತೆ, ಅರಳಿ, ಹೂವಾಗಿ ಹಣ್ಣಾಗುವುದು ಪ್ರೇಮಕ್ಕಾಲ್ಲದೆ ಬೇರಾವುದಕ್ಕೆ ತಾನೇ ಸಾಧ್ಯ.

ಪ್ರೇಮದ ಹಾದಿಯೇ ಅದು—

ಮೊದಲು ದೃಷ್ಟಿಸಂಗಮು-ಎರಡನೆಯ ಹೆಚ್ಚೆಯೇ ದೇಹ ಸಮಾಗಮ!

ಶಕುಂತಲಾ-ಮಸ್ಯಂತ, ಲೈಲಾ-ಮಜುನು, ರೋಮಿಯೋ-ಜೂಲಿಯೋ, ಸಿರಿನಾ-ಫರಾಹಾಡ್—ಜಗತ್ತಿನ ಪ್ರಖ್ಯಾತ ಪ್ರಣಯಗಳೆಲ್ಲವೂ, ಹೀಗೇ, ಪ್ರಥಮ ದೃಷ್ಟಿ ಸಂಗಮ ಸಂಜಾತವಾದವೇ.

ತಮ್ಮದೂ ಹಾಗೇ ಆಗಿ, ಆ ಅಮರ ಪ್ರೇಮಿಗಳ ಪಂಕ್ತಿಗೆ ಸೇರುತ್ತಿತ್ತು.

ಅದಕ್ಕೆ ಇಂಥ ಆಕ್ಷಸ್ವಿಕ ಭೇಟಿ ಎಂಥ ಸುಸಂದರ್ಭ.

ಆಗ ಸಂದರ್ಭ ಅದಕ್ಕೆ ಸರಿಯಾಗಿತ್ತು—ಆ ಹಾಳು ಗೂಬೆಯೊಂದು, ಅಪಶಕುನದ ಮೋರೆ ಹೊತ್ತು ಇದುರಿಗೆ ಕೂಡದಿದ್ದರೆ.

ಅವಸಿದ್ದುದರಿಂದ, ಜಲ್ಲಿದಿದ್ದರೆ ಏನಾಗಬಹುದಾಗಿತ್ತು ಎಂದು ಪರೀಕ್ಷೆಸುವ ಅವಕಾಶವೂ ಇರಲಿಲ್ಲ.

“ ಅವಕಾಶವಿದ್ದಿದ್ದರೆ....ಇದಿದ್ದಿದ್ದರೆ....

ರೈಲು ಬಂಡಿಯಲ್ಲಿ—

‘ ಸಾಯಂಕಾಲೇ ವನಾಂತೇ ಕುಸುಮಿತ ಸಮಯೇ ಸ್ವೇಕತೇ ಚಂದ್ರಿಕಾಯಾಂ ’

....ಎಂದು ಏನೇನೋ ಕನಸು ಕಂಡು ‘ ಗೀತ ಗೋವಿಂದ ’ದ ಕವಿ ಜಯದೇವಸ್ವಾಗಿ, ‘ ಇದೂ ಸ್ವಲ್ಪ ಹಾಗೇ ’ ಎಂದು ಹೊಸ ಪಾಠ ಹೇಳಿ ಕೂಡಬಹುದಾಗಿತ್ತು.

ಏನೇನೋ ಆಗಬಹುದಿತ್ತು....

## ೪

ಮೂರ್ತಿ, ರೈಲುಡಬ್ಬಿಯಲ್ಲಿ ಕುಳಿತು ಸ್ಪೃಹ್ಯಲೋಕದ ಯಾತ್ರಿಕ ನಾಗಿದ್ದಾಗಲೇ, ಅವನೆಲ್ಲ ಕನಸುಗಳ ಪ್ರೇರೇಪಣಿಯಾದ ‘ಆಕೆ,’ ಅದು ವರೆಗೂ ಕಿಟಕಿಯತ್ತಲೇ ಮುಖ ಮಾಡಿ ಕುಳಿತುಕೊಂಡಿದ್ದವಳು, ರೈಲಿನ ವಿಕಟ ಸದ್ಗಿನಲ್ಲಿ ಸ್ಪೃಹವಾಗಿ ಕೇಳುವಪ್ಪ ಭಾರವಾಗಿ ಸಿಟ್ಟುಸಿರು ಬಿಟ್ಟು, ಮುಖವನ್ನು ತನ್ನ ಪಕ್ಕದಲ್ಲಿ ಕುಳಿತಿದ್ದವನ್ನ ಕಡೆ ತಿರುಹಿಡಳು.

ಆ ಮುಖ—

ಆ ಕಡೆ ತರುಗಿ, ದಿಕ್ಕು ಬದಲಿಸುವಾಗ ಸವಿವರವಾಗಿ ಕಂಡ ಮುಖ—

ಅದನ್ನು ಸೋಡುತ್ತಿದ್ದ ಹಾಗೇ ಮೂರ್ತಿಗೆ ತಟಕ್ಕನೆ ಕರುಳಿಗೆ ಕೊಳ್ಳಿ ಕೊಟ್ಟಿಂತಾಯಿತು.

ಆಕೆ—ಆಳುತ್ತಿದ್ದಳು!

ಅಪ್ಪು ಹೊತ್ತು ಆಕೆ ತನ್ನ ಮುಖವನ್ನು, ಕಾಣದಂತೆ ತಿರುಗಿಸಿ ಕೊಂಡದ್ದರಿಂದ, ಆಕೆ ಏನು ಮಾಡುತ್ತಿದ್ದಾಗೆಂಬುದು ಮೂರ್ತಿಗೆ ಕಂಡಿರಲ್ಲಿ.

ಆತಸಿಗೂ ಕಂಡಿರಲಿಲ್ಲ.

ಆಕೆ ಹಾಗಿದ್ದಾಗ ಮೂರ್ತಿ, ತನ್ನತ್ತ ಮುಖ ತಿರುಗಿಸಿದರೆ, ಆತ ಏನನ್ನು ತಾನೋ ಎಂಬ ಭಯಕ್ಕೆ ಕಟ್ಟು ಬಿದ್ದು, ಆಕೆ ಹಾಗೆ ಕುಳಿತಿದಾ ಶೇನೋ ಎಂದುಕೊಂಡಿದ್ದು.

ಆಗಿನ ಆ ವಿಚಿತ್ರ ಪರಿಸ್ಥಿತಿಯಲ್ಲಿ ಆಕೆ ಏನು ಯೋಚಿಸುತ್ತಿರ ಬಹುದು ಎಂದೂ ಯೋಚಿಸಿದ್ದು.

ಆದರೆ— ಇದು — ಈ ಕಂಬನಿ — ಅನಿರೀಕ್ಷಿತ!

ಕಂಬನಿ — ಸಿಜ — ಅದು ಅಳುವಿನ ಕಣ್ಣೀರೇ. ಕಣ್ಣಿನಲ್ಲಿ ಅಕಸ್ಮಾತ್ತಾಗಿ ಧೂಕು ಬಿದ್ದರೂ ಸೀರು ಬರುತ್ತದೆ. ಆದರೆ ಆಕೆಯ ಕಣ್ಣಿಂಚಿಸಲಿ ಧಳಧಳಿಸುತ್ತಾ, ಉರುಳಲು ಸಿಧ್ಧವಾಗಿ ನಿಂತ ದಪ್ಪ ಹನಿ

ಆ ಜಾತಿಯದಲ್ಲ. ಎದೆಯಲ್ಲಿ ಅಪಾರ ವ್ಯಧಿ ಕುದಿಯುತ್ತಿರುವಾಗ ಮೂಡುವಂಧದು.

ಆ ಹನಿ – ಅದೂ ಒಂದು ಹಸಿಯಲ್ಲ. ಬಹಳ ಹೊತ್ತಿಸಿಂದ, ರೈಲು ಸಿಲ್ವಾಣವನ್ನು ಬಿಟ್ಟು ಚಲಿಸಿದ ಬಳಿಕ, ಆಕೆ ಕಿಟಕಿಯತ್ತೆ ಮುಖದಿರುಹಿಸಿ ಕುಳಿತುಕೊಂಡಾಗಿಸಿಂದ ಹರಿಯುತ್ತಿದ್ದು, ಕೊನೆಗೆ ಅರ್ಪಭಂಡಾರ ಬರಿದಾಗಿ ಉಳಿದ ಕೊನೆಯ ಹಸಿ ಕಣ್ಣೀರು.

ಕೆಂಪಗೆ, ದಸ್ಯನಾದ ಕಣ್ಣು, ಕಂಬಸಿಯ ಕರೆ ಕಟ್ಟಿದ ಕವೇಲ, ಏರಿನ ನಾಸಾಪುಟಗಳು – ಎಲ್ಲವೂ ದೀರ್ಘ ಶೋಕಕ್ಕೆ ಮೂಕ ಸಾಫ್ತೀ ಗಳಾಗಿದ್ದವು.

ಏಕೆ, ಏಕೆ, ಏಕೆ? ಏಕೆ ಈ ಕಣ್ಣೀರು? ಯಾವ ವ್ಯಧಿ ಆ ಹೆಣ್ಣನ ಕೊಮಲ ಹೃದಯವನ್ನು ಹಿಂಡಿ, ಈ ಕಂಬಸಿಯನ್ನು ಕರೆಸಿದೆ?

ದಿಗಾಷ್ಟುಂತನಾಗಿ ಆಕೆಯತ್ತಲೇ ನೋಡಿದ ಮೂತ್ತಿ.

ನೋಡನೋಡುತ್ತೆ, ಅವಸಿಗಸಿಸಿತು – ಸಿಜವಾಗಿಯೂ ಆಕೆ ಚೆಲುವೆ. ಶೋಕವೂ ಆ ಚೆಲುವನ್ನು ಕಂದಿಸದೆ, ಅದಕ್ಕೆ ಮಿರುಗಿಟ್ಟಿತ್ತು.

ದುಃಖದ ಕಾವಿನಲ್ಲಿ ಕೆಂಪೇರಿದ ಆ ಮುಖ, ವಿಲ್ಕೆಣ ರಮಣೀಯತೆಯನ್ನು ತಳೆದಿತ್ತು.

‘ದುಃಖವಾಗಲಿ ಸುಖವಾಗಲಿ, ಕ್ಷೂರೀಫವಾಗಲಿ ಹರ್ವಫವಾಗಲಿ – ಎಲ್ಲ ಬಗೆಯ ಭಾವಗಳಲ್ಲೂ ತನ್ನ ಮೂಲಭೂತ ಆಕರ್ಷಕತೆಯನ್ನು ಕಳೆದು ಕೊಳ್ಳಬೇಕೆಂದು, ಭಾವಪರಿವರ್ತನೆಯಲ್ಲಿ ವಿನೂತನ ಕಾಂತಿಯನ್ನು ಪಡೆಯುವ ಏಕ್ಕೆಕ ವಸ್ತು – ಹೆಣ್ಣನ ಮುಖ’ ಎಂದು ಯಾರೋ ಎಲ್ಲೋ ಬರೆದುದನ್ನು ಮೂತ್ತಿ ಎಂದೋ ಒಂದು ದಿನ ಓದಿದ್ದು.

ಇಂದು ಆ ಹೆಣ್ಣನ ಶೋಕತಪ್ತ ಮುಖವನ್ನು ನೋಡಿದಾಗ ಮೂತ್ತಿಗೆ ಆ ಮಾತು ನಿಜ ಎನಿಸಿತು.

ಆಕೆ ಶೋಕಾತ್ಮೆ – ಅದರೂ ರೂಪವತ್ತಿ!

ಎಂತಲೇ ಮೂತ್ತಿಗೆ ಆಕೆಯನ್ನು ಬರಸೆಳಿದು ತಬ್ಬಿ, ಕಂಬಸಿಯಿಂದ ತೊಯ್ದ ಆಕೆಯ ಕವೇಲಗಳನ್ನು ತನ್ನದೆಗೆ ಒತ್ತಿಕೊಂಡು, ಮುಂಗುರುಳನ್ನು ನೇರಿಸಿ—

‘ಅದೇನು ದುಃಖಹೇಳು. ನಿನಗೇನು ದುಃಖವಿದ್ದರೂ, ಹೊರಗಿದ್ದರೂ ನಾನು ಪರಿಹರಿಸುತ್ತೇನೆ. ಏನಾಗಬೇಕು ಹೇಳು – ಸಪ್ತ ಶೈಲಗಳನ್ನು ಹತ್ತಿ ಬರಲೆ? ಸಪ್ತ ಸಾಗರಗಳನ್ನು ಈಸಿ ಬರಲೆ? ಲವಣ ಸಮುದ್ರದ ನಡುವಳ ಯಷ್ಟ ನಗರಿಯ ರಾಕ್ಷಸನ ಗೃಹಾಂತರಾಳದಲ್ಲಿರುವ ಗಿಣಿಯ ಕತ್ತಿನಲ್ಲಿರುವ ಮುಕ್ತಾಹಾರವನ್ನು ತಂದಿತ್ತರೆ, ಸಿನ್ನ ಮುಖದ ಮೇಲೆ ಮತ್ತೆ ಮಂದಹಾಸ ಮಾಡುವುದೇ? ಹೇಳು? ನಿನಗೇನಾಗಬೇಕು? ಬೇಕಾದ ದ್ವಾಗಲಿ – ಸಿನ್ನ ದುಃಖ ತೀರಿಸುತ್ತೇನೆ.’

—ಎಂದು ಹೇಳಿ, ಆಕೆಯ ಕೆನ್ನೆಯ ಮೇಲಿನ ಕಣ್ಣೆ ರಿನ ಕರೆಯನ್ನು, ತನ್ನ ತುಟಿಗಳಾದ ಪ್ಯಾದುವಾಗಿ ತೊಡೆಯಬೇಕು ಎನಿಸಿತು.

ಆನಿಸಿತು – ಹಾಗನಿಸಿ ಅವನ ಎದೆ ಉಬ್ಜಿತು. ಆದರೆ ಹಾಗನನು ಮಾಡುವುದು ಸಾಧ್ಯವಿರಲಿಲ್ಲ.

ಹಾಗೆ ಮಾಡುವುದು ಸಾಧ್ಯವಿದ್ದ ಆತ—

ಹಾಗೇನೂ ಮಾಡದೆ, ಮಾತೂ ಆಡದೆ, ತನ್ನ ಉರಿಗಣ್ಣು ಗಳನ್ನು ಆಕೆಯತ್ತ ಹೊರಳಿಸಿದ್ದ.

ಆಕೆ, ಹಾಗೇ ಅವನತ್ತ ನೋಡಿ, ಮತ್ತೊಮ್ಮೆ ಎದೆ ಬಿರಿಯುವಂತೆ ನಿಟ್ಟಿಸಿರಿಟ್ಟಳು. ಕಣ್ಣಂಚಿನಲ್ಲಿ ತೂಗಾಡುತ್ತಾ ಸಿಂತಿದ್ದ ಕಂಬನಿಯು ಧುಮುಕಿ ಕೆನ್ನೆಯ ಮೇಲೆ ಹರಿಯಿತು.

ಕೆಳಗುರುಳದ ಕಣ್ಣೆ ರಿನ್ನು ನೋಡಿ ಅವನಿಗೆ ತನ್ನ ಕರ್ತವ್ಯ ನೇನಪಾಯಿತೇನೋ—

‘ಅದ್ವಾಕೆ?’

—ಎಂದು ಕೇಳಿದ.

ಎಷ್ಟು ಅರಸಿಕತನದ, ಸೀರಸವಾದ ಪ್ರಶ್ನೆ. ಬೇರಾವ ರೀತಿಯಲ್ಲಾ ಸಂತ್ಯೇಸುವ ‘ರಸಿಕತೆ’ ಇಲ್ಲವಾದರೆ ಹೋಗಲಿ, ಪ್ರಶ್ನೆ ಮಾಡುವದಾದರೂ ಹಾಗೆಯೇ? ಭಿ – ಶುಧ್ಯ ಕಾಡುಪಾರಣೆ!

ಅವನ ಪ್ರಶ್ನೆಗೆ ಉತ್ತರವಾಗಿ ಆಕೆ ಮತ್ತೊಮ್ಮೆ ನಿಟ್ಟಿಸಿರಿಟ್ಟಳು.

ಆದರೆ ಈ ಬಾರಿ ಅವನು ಮತ್ತೆ ಪ್ರಶ್ನೆಯನ್ನು ಮಾಡಲಿಲ್ಲ. ಸುಮೃದ್ಧಿ.

ಒಂದೆರಡು ಗಳಿಗೆ ಸುಮೃಸಿದ್ದು ಆಕೆಯೇ ತಡೆತಡೆದು, ಬಹು ಮೃದುವಾದ ಘ್ರಾನಿಯಲ್ಲಿ ಹೇಳಿದಳು—

“ ಮನೇಲಿ ಎಷ್ಟು ಗೋಳಾಡ್ತಾರೆ ಏನೋ....”

ಜಗತ್ತಿನ ಚಿಂತೆ, ದುಃಖವನ್ನೆಲ್ಲಾ ಭಟ್ಟೆ ಇಳಿಸಿ, ಆ ನಾಲ್ಕು ಮಾತಾಗಿ ಮೂಡಿಸಿದಂತಿತ್ತು ಆಕೆಯ ಮಾತು.

ಅದನ್ನು ಕೇಳಿದ ಆತ, ಕಾಣದೆ ಕೇಂದ ತುಳಿದವನಂತೆ ಬೆಚ್ಚಿಬಿದ್ದು, ಭಯ, ಸಂರಯಗಳು ತುಂಬಿ ತುಳುಕುವ ನೋಟಿದಲ್ಲಿ, ತಟಕ್ಕುನೇ ಡಬ್ಬಿಯ ಲ್ಲಿಲ್ಲಾ ಕಣ್ಣಾಡಿಸಿ, ತಮ್ಮಿಬ್ಬರನ್ನೂ ನೋಡುತ್ತಾ ಕುಳಿದ್ದ ಮೂರ್ತಿಯನ್ನೂ ದಿಟ್ಟಿಸಿ ನೋಡಿದ.

“ ಈಗ ಆ ಮಾತೆಲ್ಲಾ ಏಕೆ? ಸುಮೃಸಿರು ”

—ಆಡಬಾರದ ಮಾತನ್ನಾಡಿದವರಿಗೆ ಕೆನ್ನೆಗೆ ಹೊಡೆದು ‘ಹಾಗಾಡಬಾರದು’ ಎಂದು ಹೇಳುವಂತೆ, ಒರಪಾಗಿ, ಪಿಸುಫಸಿಯಲ್ಲಿ ಗದ್ದುರಿಸಿದ ಆತ, ಆಕೆಯ ದೃಷ್ಟಿಯನ್ನೂ ತಮ್ಮಿಬ್ಬರ ಇದುರಿಗೆ ಕುಳಿತ ಮೂರ್ತಿಯತ್ತ ಹೇಳಿದು.

ಆಕೆಯೂ ಮೂರ್ತಿಯ ಕಡೆ ನೋಡಿದಳು. ನೋಡಿ ಏನು ಅಸಿಸಿತೋ ಏನೋ—ಇದ್ದಕ್ಕಿದ್ದ ಹಾಗೇ ಆ ಮುಖದಲ್ಲಿದ್ದ ಬಣ್ಣ ಹಾರಿಹೋಗಿ ಬಿಳುಪೆರಿತು.

ಕಣ್ಣಲ್ಲಿ, ಕವಿದ ದುಃಖದ ಮರೆಯಿಂದ ಮೂಡಿ ಬಂದ ಭಯ ಮಿಂಚಿತು.

ಭಯ—ಸಿಜ—ಭಯ.

ಆ ಕಣ್ಣಗಳಲ್ಲಿ ಮೂಡಿ ಬಂದ ಭಾವ ಭಯವಲ್ಲದೆ ಬೇರೇನೂ ಅಲ್ಲವೇ ಅಲ್ಲ.

ಭಯ—ಸಿಜ—ಭಯ. ಆದರೆ—ಏಕೆ?

ಆಕೆಯ ಕಣ್ಣನಲ್ಲಿ, ಬಣ್ಣ ಮಾಸಿದ ಕೆನ್ನೆಗಳಲ್ಲಿ, ಒಣಗಿ ವಿವರ ವಾದ ತುಟಿಗಳಲ್ಲಿ—ಭಯ ತಾನೇ ತಾನಾಗಿ ತುಳುಕುತ್ತಿತ್ತು.

ಅವನ ಕಣ್ಣನಲ್ಲಿಯೂ—

ಸಂಶಯ, ಸಿಟ್ಟುಗಳ ತೆಳುತೆರೆಯ ಹಿಂದೆ ಭಯದ ಭಾಯೆ ಪ್ರಪಣವಾಗಿತ್ತು.

ಭಯ—ನಿಜ. ಆದರೆ ಏಕೆ?

ಆಕೆ ಆಡಬಾರದ ಮಾತಾಪುದನ್ನೂ ಆಡಿರಲಿಲ್ಲ. ಮಾಡಬಾರದ ಕೆಲಸವಾಪುದನ್ನೂ ಮಾಡಿರಲಿಲ್ಲ. ಬಿಟ್ಟು ಬಂದ ಮನೆಯನ್ನು ನೆನೆದು ನೋವಾಗಿ, ತೌರಿನಿಂದ ಬಂದ ಹೆಣ್ಣು ಆಡಬಹುದಾದಂಥ ನೋವಿನ ಮಾತಾಡಿದ್ದಳು. ಅಷ್ಟಕ್ಕೊಂತ ಹೆಚ್ಚಾಗಿ ಯಾವ ರಹಸ್ಯವನ್ನೂ ಬಹಿರಂಗ ಪಡಿಸಿರಲಿಲ್ಲ.

ಹಾಗಿರುವಾಗ, ಆ ಮಾತಾಡಿದುದಕ್ಕೆ ಆಕೆಗೆ ಭಯವೇಕೆ ಆಗಬೇಕು?

ಆಕೆ ಆ ಮಾತಾಡಿದುದನ್ನು ಕೇಳಿ ಅವನಿಗೇಕೆ ಭಯವಾಗಬೇಕು?

ಭಯವಾಗುವಂತಹ ವಿಷಯ ಏನಿತ್ತು ಆ ಮಾತುಗಳಲ್ಲಿ.....

ಏಕೋಇ, ಇದ್ದಕ್ಕಿದ್ದ ಹಾಗೇ ಮೂರ್ತಿಯ ಮನಸ್ಸಿನಲ್ಲಿದ್ದ, ಉಳಿದೆಲ್ಲ ಭಾವಗಳೂ ತಟಕ್ಕನೇ ತಲೆಮರಿಸಿಕೊಂಡು ಕುತೂಹಲವೋಂದು ತಾನೇ ತಾನಾಗಿ ನಿಮಿರಿ ಸಿಂತಿತು.

ಆ ಕುತೂಹಲದಲ್ಲೇ ಅವರಿಬ್ಬರ ಮುಖವನ್ನೂ ದಿಟ್ಟಿಸಿ ನೋಡಿದ. ರೂಪ ಮುಗ್ಧತೆ ಅಲಿದ ಕುತೂಹಲದ ಹೊಸ ಕಣ್ಣಗಳಿಂದ, ಆಗ ತಾನೇ ಅವರನ್ನು ಕಂಡವನಂತೆ ನೋಡಿದ.

ಆಕೆ—

ತನ್ನತ್ತ ಭೀತ ಸೇತ್ತುಗಳನ್ನು ಇರೆಸಿ, ಏನೇ೦ ಮಾಹಾಪರಾಧ ಮಾಡಿದವಳಂತೆ ಬೆದರಿ ಸೋಧುತ್ತಿರುವ ಆಕೆ—

ಆಕೆಗೆ ‘ಆಕೆ’ ಎಂದು ಕರೆಸಿಕೊಳ್ಳುವವರು ವಯಸ್ಸುಗಿರಲಿಲ್ಲ. ಹದಿನೇಇಂ, ಹದಿನೇಂಟು ವರ್ಷ ವಯಸ್ಸಿರಬಹುದು. ಎಷ್ಟು ಹೆಚ್ಚಿಂದರೂ ಆಕೆಯ ವಯಸ್ಸು ಇಪ್ಪತ್ತರ ಗಡಿ ದಾಟಿರಲಿಲ್ಲ.

ರೈಲ್‌ಲೈ ನಿಲಾಣದ ಅರೆಗತ್ತಲಿನಲ್ಲಿ, ಒಳಕ ರೈಲ್‌ಲೈ ಡಬ್ಬಿಯಲ್ಲಿ ಇಪ್ಪತ್ತವಾಗಿ, ಮುಖಕ್ಕಿಂತ ಹೆಚ್ಚಾಗಿ ವ್ಯೇಯನ್ನೇ ಸೋಡಿದಾಗ ಮೂತ್ತಿಗೆ, ಆಕೆಗೆ ಸಾಕಮ್ಮ ವಯಸ್ಸುಗಿರಬೇಕು ಎನಿಸಿತ್ತು. ಏನಿಲ್ಲವೆಂದರೂ ಇಪ್ಪತ್ತೀಗುದು, ಮೂವತ್ತಾದೂರೂ ಇರಬಹುದೆಂದು ಅಂದಾಜುಮಾಡಿದ್ದು.

ಆಗ—ಸ್ವಸ್ಪವಾಗಿ ಮುಖವನ್ನು ನೋಡಿದ ಒಳಕ ಕಾಣುತ್ತಿದೆ— ಎಷ್ಟು ಹೆಚ್ಚಿಂದರೂ ಆಕೆಯ ವಯಸ್ಸು ಇಪ್ಪತ್ತರಾಚಿ ಹೋಗುವುದಿಲ್ಲ. ಇಪ್ಪತ್ತು ಎಂದವರೂ ‘ಸ್ವಲ್ಪಿ, ಒಂದೆರಡು ವರ್ಷ ಕಡಮೆ ಇದ್ದರೂ ಇರಬಹುದು’ ಎಂದು ಹೇಳುವಂತಿದೆ ಆಕೆಯ ಮುಖ. ಆಕೆಯ ತುಂಬಿದ ಹೊಳಪುಗಿನ್ನೇ, ಉಬ್ಬಿದ ಗಲ್ಲ, ನಯವಾದ ಹಣಿ, ಕೊಂಜ ಅಶಾಂತವಾದ ಮುಗ್ಧನೇತ್ತುಗಳು ಆ ಮೂತ್ತಿಗೆ ಸಾಕ್ಷಿಯಾಗಿದ್ದವು.

ಆಕೆಯ ಮುಖ ಸುಂದರವಾದುದು. ಯಾರೂ ಮತ್ತೆ ಮತ್ತೆ ನೋಡಬೇಕು ಎನಿಸುವವನ್ನು ಸುಂದರವಾದುದು. ಆ ಸೌಂದರ್ಯ ಬರೀ ಕಣ್ಣಿಗಿಂವಾದ ಬಣ್ಣದ್ದಪ್ಪೇ ಅಲ್ಲ— ಆ ಮುಖದ ಒಂದೊಂದು ಭಾಗವೂ ತಿದ್ದಿ ಕಡೆದಂತಿದೆ.

ಅಗಲವಾದ, ನುಣುವಾದ ದಂತದಲ್ಲಿ ಮಾಡಿದಂಥ ಹಣಿ, ಹಣಿಯ ಕೆಳ ಅಂಚಿನಲ್ಲಿ, ತೇಳುವಾದ ಹೊಳಪುಗಪ್ಪಿನ ದೀಘಾವಾದ ಮಬ್ಬಿಗಳು, ಆ ಹುಬ್ಬಿಗಳಿಯ, ನೀಳವಾದ ಎನ್ನೊಡಲ ತೆರೆಯ ಮರೆಯಲ್ಲಿ ಮಿಂಚಿನಂತೆ ಆಡುವ ವಿಶಾಲ ನಯನಗಳು, ಆ ನಾಸಿಕ, ಆ ಅಥಹೋಷ್ಟು

ಗಳು, ಕೆಂಪು ತುಟಿಗಳ ಬಿರುಕಿನಲ್ಲಿ ಮುತ್ತಿನಂತೆ ಹೊಳೆದು ಕಾಣಿಸುವ ದಂತಪಂಕ್ತಿ—

ಯಾವೂ, ‘ಇದು ಆ ಸುಂದರವಾದ ಮುಖಕ್ಕೆ ಒಪ್ಪುವುದಿಲ್ಲ’ ಎಂದು ತೆಗೆದುಹಾಕುವಂಥದಲ್ಲ. ಒಂದು ಸುಂದರವೇಸಿದರೆ, ಮತ್ತೊಂದು ಅದಕ್ಕೆ ನೆರುಗು ಕೊಡುತ್ತದೆ.

ಒಂದೊಂದೂ ತಾವೇ ಸುಂದರವಾಗಿದ್ದ ಈ, ಎಲ್ಲವೂ ಒಟ್ಟಿಗೇ ಸೇರಿ, ಏಕಕಂಠದಲ್ಲಿ ಹೇಳುತ್ತವೆ—

‘ಈಕೆ ಲಾವಣ್ಯವತಿ.’

ಆ ಮಾತಿಗೆ ಸಾಕ್ಷೀ ಹೇಳುವುದಕ್ಕೆಂದು ತಲೆ ಎತ್ತಿದಂತಿದೆ.—ಆಕೆಯ ಎದೆಯ ಮೇಲೆ, ಕೊಳದ ನೀರಿನ ಮೇಲೆ ಎದ್ದು ಶಾಂತ ಕಮಲದ ಮೋಗೆಗಳಂತಿರುವ ಸ್ತಂಭವು.

ಆಕೆ ಲಾವಣ್ಯವತಿ— ಯಾವ ಆನುಮಾನಕಾನ್ವಿ ಆಸ್ತಿದವಿಲ್ಲದಂಥ ಚೆಲುವೆ.

ಆದರೆ— ಆಕೆಯ ರೂಪ, ಪಟ್ಟಣದ ಕೃತಃ ಪ್ರಸಾಧನದಿಂದ ಪುಟ್ಟ ಗೊಂಡ ನಾಗರಿಕ ಸೌಂದರ್ಯವಲ್ಲ. ; ಸ್ವಲ್ಪ ರೂಕ್ಷವೆಂದೇ ಕಂಡರೂ ಅಕೃತ್ಯಿಮ, ನಿಸಗ್ರಹ ಸಹಜ ಸೊಬಗು.

ಅಷ್ಟೇ ಅಲ್ಲ—

ಈಗ, ಆ ರೂಪಿನ ಮೇಲೆ, ಏನೋಽದು: ಭಯದ ಮಬ್ಬಿ ತೆರೆ ಬಿದ್ದಿದ್ದರೂ, ಆ ಮುಖದಲ್ಲಿ, ಕಣ್ಣಿ ನೋಟದಲ್ಲಿ ನೋಡಿದ ಗಂಡಿನಲ್ಲಿ, ಮೋಹನನ್ನು ಉದ್ದೇರಿಸುವ, ಪುರುಷತ್ವನನ್ನು ಕೆರಳಿಸುವ, ಎಲ್ಲ ಚೆಲುವೆಯ ರಲ್ಲಿಯೂ ಇರದ, ಆಕೆಗೆ ಮಾತ್ರ ವಿಶಿಷ್ಟವಾದ ಏನೋಽ ಒಂದು ತೀವ್ರ ಆಕರ್ಷಕ, ಉನಾಡಕ ಶಕ್ತಿಯಿದೆ.

ನೂರಾರು ಜನ ಚೆಲುವೆಯರನ್ನು ನೋಡಿದ್ದ ಮಾತಿ—

ಆದರೆ ಈಕೆಯಂಥ ಚೆಲುವೆಯನ್ನು ಕಂಡಿರಲಿಲ್ಲ.

ಆಕೆ ಅಂಥ ದೂಪವತಿ. ಆದರೆ ಆತ—

ಆ ಸೌಂದರ್ಯದ ಇದುಂಗಟ್ಟಿ ದೃಷ್ಟಿದೋಷದ ಗೊಂಬೆಯಂತಿದ್ದ.

ಅವನದು ಸಾದಾ ಕಪ್ಪು ಬಣ್ಣದ ಮುಖಿ. ಬಣ್ಣ ಕಪ್ಪು ಎನ್ನು ಪುದಷ್ಟೇ ಅಲ್ಲ - ಆ ಮುಖಿವು ಏಕೋಽರಸ ಹೀರಿ ಬಿಸುಟ್ಟ ಕಬ್ಬಿನ ಸಪ್ತೆಯಂತಿತ್ತು.

ಎಂದೋ ಯೋವನವನನ್ನು ಕಳೆದುಕೊಂಡು, ತೆಳುವಾಗಿ, ಗುಳಿ ಬೀಳಲು ಸಿದ್ಧವಾದ ಕೆನ್ನೆಗಳು, ಮೊನಚಾಗಿ ಮುಂದಕ್ಕೆ ಭಾಜಿದ ಮೂಗು, ತೆಳುವಾದ ಒಂದಕ್ಕೊಂಡು ಹತ್ತಿಕೊಂಡ ತುಟಿಗಳು, ಕೆದರಿದ ಹುಬ್ಬಿ, ಅಂಬಿನಲ್ಲಿ ಹಳದಿಯಾಗಿ, ಅಲ್ಲಲ್ಲಿ ಕೆಂಪು ನರಗಳು ಕಾಣಿಸಿಕೊಂಡ ಕಣ್ಣಗಳು, ಹೆಚ್ಚೆಗೆ ಕೊಬ್ಬಿರಿ ಎನ್ನೆ ಬಳಿದು, ಅನಾಕರ್ವಕವಾಗಿ ಹೊಳೆಯುವ, ಭುಜದ ವರೆಗೂ ಇಳಿಬಿದ್ದ ಗುಂಗುರು ಮತ್ತಿಕೊಂಡ ಬರಟು ತಲೆಗೂಡಲು—

ಆ ಮುಖಿಕ್ಕೆ ತಕ್ಕುಂಥ ಬಡಕಲು ವೇಗ.

ಆಕೆ ಎನ್ನು ಆಕರ್ವಕಳಾಗಿದ್ದ ಹೋ, ಅವನು ಆಮ್ಮು ಅನಾಕರ್ವಕ ನಾಗಿದ್ದ.

ಆಕೆಯ ವಯಸ್ಸು ಹದಿನೇಳು ಹದಿನೆಂಟು ಎಂದರೆ, ಅವನದು ಮೂವತ್ತೈಪ್ಪದನ್ನು ದಾಟಿದಂತಿತ್ತು.

ಅಂಥ ಆಕೆ - ಇಂಥ ಇವನು ! ಇಬ್ಬರಿಗೂ ಏನೇನೂ ಹೊಲಿಕೆ ಹೊಂದಿಕೆಗಳಿರಲಿಲ್ಲ.

‘ಹಾಗಾದರೆ ಆಕೆ ಅವನಿಗೆ ಏನಾಗಬೇಕು ?’

— ಅವರಿಬ್ಬರ ಆಕಾರಗಳನ್ನು ಸ್ವಷ್ಟವಾಗಿ ನೋಡಿದ ಬಳಿಕ ಮೂರ್ತಿಯ ಮನಸ್ಸಿನಲ್ಲಿ ಹೊಸಡೊಂದು ಪ್ರಶ್ನೆ ಮಾಡಿತು.

ಅವರಿಬ್ಬರೂ ಬಸ್ಸಿನಿಂದ ಇಳಿದಾಗ, ಬಳಿಕ ತಾಳಗುಪ್ಪೆಯ ನಿಲ್ಲಾಣ ದಲ್ಲಿ ಅವನು ಆಕೆಯ ಮೇಲೆ ‘ಅಮ್ಮು ದಬಾರು’ ಮಾಡಿದಾಗ ಮೂರ್ತಿ, ಅವರಿಬ್ಬರೂ ಗಂಡಹೆಂಡಿರಿರಬೇಕೆಂದು ಭಾವಿಸಿದ್ದು.

ಆದರೆ - ಈಗ—

ಬಹು ಸ್ವಷ್ಟವಾಗಿ ಇಬ್ಬರನ್ನು ನೋಡಿದ ಬಳಿಕ ಅವನಿಗೆ ಏಕೋ ಕಾಗನಿಸಲಿಲ್ಲ.

‘ಉಂಟೂ - ಇವರು ಗಂಡಹೆಂಡತಿ ಅಲ್ಲ.’

— ಎಂದೇ ತನಗೆ ತಾನು ಹೇಳಿಕೊಂಡ.

ಆ ಭಾವನೆಯನ್ನು ಖಚಿತಪಡಿಸಿಕೊಳ್ಳಲು ತನ್ನ ದೃಷ್ಟಿಯನ್ನು

ಆಕೆಯ ಕತ್ತಿನತ್ತ ಹಾಯಿಸಿದ. ಆಕೆಯ ನೀಳವಾದ, ಮಾಟವಾದ,  
ಕತ್ತಿನಲ್ಲಿ—

ಹೆಂಡತಿಯಾದ ಹೆಣ್ಣನ ಕತ್ತಿನಲ್ಲಿರಬೇಕಾದ ಕರಿವುಣಿಯ ಸರ  
ಕಾಣಲೀಲ್ಲ.

ಹಾಗಾದರೆ—

‘ ಈಕೆ ಅವನಿಗೆ ಏನಾಗಬೇಕು ? ಈಕೆ ಅವನ ಹೆಂಡತಿಯಲ್ಲ.  
ಯಾರ ಹೆಂಡತಿಯೂ ಅಲ್ಲ – ಅವಿವಾಹಿತೇ.’

ಅವಿವಾಹಿತೇ !

ಆ ನೂತ್ನ ಅವನಿಗೆ ಏನೋ ಒಂದು ಬಗೆಯ ವಿಚಿತ್ರತ್ವಪ್ರಯೋಗನ್ನು  
ನೀಡಿತು. ಅದರೆ ಕುಶಾಹಲ ಆತ್ಮಪ್ರೀತಿ ಬಹುಕಾಲ ಉಳಿಯಲು ಅವಕಾಶ  
ಕೊಡದೆ ಮತ್ತೊಂದು ಪ್ರಶ್ನೆಯನ್ನು ಅವನ ಮುಂದೆ ಬಡ್ಡಿತು.

‘ ಹೆಂಡತಿಯಲ್ಲ. ಹಾಗಾದರೆ ಮತ್ತೀನಾಗಬೇಕು ? ತಂದೆ –  
ಮಗಳೇ ? ’

ಆ ಸಂಬಂಧ ಅಸಂಭವವಾಗಿರದಿದ್ದರೂ, ಮೂರ್ತಿಗೆ ಏಕೋ ಆ  
ಉಹಳೆ ಸರಿಯೆಂದು ತೋರಲಿಲ್ಲ.

‘ ಇಂಥ ಹುಡುಗಿ, ಅಂಥವನ ಮಗಳಾಗುವುದು, ಜಾಲಿಯ ಕೊರಡಿ  
ನಲ್ಲಿ ಜಾಜಿಯ ಹೂವು ಅರಳಿದಂತೆ—ಅಸಂಭವ. ಸಂಭವ ಎಂದರೂ  
ನಂಬಲಾಗದಂಥ ಪವಾದ. ಹಾಗಿರಲಾರದು ? ’

—ಎಂದೇ ಅವನ ಮನಸ್ಸು ಹೇಳಿತು.

ಹಾಗಾದರೆ ಇವರಿವರಿಗೇನು ಸಂಬಂಧ ?

ಎಷ್ಟೆಷ್ಟು ಯೋಚಿಸಿದರೂ, ಮೂರ್ತಿಯ ಆ ಪ್ರಶ್ನೆಗೆ ಸಮಾಧಾನಕರ  
ವಾದ ಉತ್ತರ ದೊರೆಯಲ್ಲ.

ಆ ಪ್ರಶ್ನೆ ಹಾಗಿರಲಿ—

ಆ ಹುಡುಗಿ—

‘ ಮನೇಲಿ ಎಷ್ಟು ಗೋಳಾಡ್ತಾರೋ ಏನೋ ? ’

—ಎಂದದ್ದಕ್ಕೆ ಆತ ಆಷ್ಟೇಕೆ ಹೆದರಿದ ?

ಅಮ್ಮೆ ಹೊತ್ತು ದುಃಖ ತಲ್ಲಿನಳಾಗಿದ್ದ ಅಕೆಯೂ, ಮೂತ್ರಿಯನ್ನು ನೋಡಿ ಇದ್ದಕ್ಕಿದ್ದ ಹಾಗೇ ಭೀತಳಾದದ್ದೀಕೆ?

ಇವರಿಬ್ಬಿಗೂ ಏನು ಸಂಬಂಧ? ಅವರಿಬ್ಬರ ಭೀತಿಗೆ ಏನು ಕಾರಣ?

ಅಭೀದ್ಯ ರಹಸ್ಯವೋಂದರ ಇದಿರು, ಅಧ್ಯ ಅರಿವಾಗದವನಂತೆ, ಕುತೂಹಲದ ಕಣ್ಣ ರಳಿಸಿ, ಅವರಿಬ್ಬರೂ ತನ್ನನ್ನೇ ನೋಡುತ್ತಿರುವುದರ ಪರಿವೇಯೂ ಇಲ್ಲದೆ, ಅವರನ್ನೇ ನೋಡುತ್ತ ಕುಳಿತ ಮೂತ್ರ.

ಅವರೂ ಅವನ ಕಡೆಯೇ ನೋಡುತ್ತಿದ್ದರು.

ಇದ್ದಕ್ಕಿದ್ದ ಹಾಗೇ ಗಾಡಿಯಲ್ಲಿನ ವಾತಾವರಣ, ವಿಷಯ ತಂತ್ರಾಯಂತೆ ಬಿಗಿದಿತು.

೬

ಅಮ್ಮೆ ಹೊತ್ತು ಯಾರೊಬ್ಬರೂ ಮಾತನಾಡಲಿಲ್ಲ.

ಒಬ್ಬೊಬ್ಬರೂ ತಮ್ಮದೇ ಆದ ಯಾವುದೋ ವಿಚಿತ್ರ ಲೋಕದಲ್ಲಿ ಸುತ್ತುತ್ತಿರುವಂತಿತ್ತು.

ಮೂರ್ತಿ, ಗಾಡಿಯಲ್ಲಿ ಇರದಿದ್ದರೆ, ಅವರಿಬ್ಬರೂ ಏನು ಮಾತನಾಡಿ ಕೊಳ್ಳುತ್ತಿದ್ದರೋ ಏನೋ. ಆದರೆ ಅವರಿಚಯಸ್ಥಾನಾದ ಅವನು ಎದುರಿಗಿದ್ದಂತು ಅವರು ಸ್ವಾಭಾವಿಕವಾಗಿ, ತಮಗೆ ಬೇಕೆನಿಸಿದ ಮಾತುಕಢಿಗಳನ್ನು ಅಡಿಕೊಳ್ಳಲು ಅಡ್ಡಿಯಾಗಿತ್ತೇಂಬುದು, ಆತನ ಮುಖಭಾವದಿಂದ ಒಮ್ಮೆ ಸ್ವಷ್ಟವಾಗಿತ್ತು.

ಏನೋ ಯೋಚಿಸುತ್ತಾ ಒಂದೆರಡು ಬಾರಿ ಆತ ಮೂರ್ತಿಯತ್ತ ನೋಡಿದಾಗ, ಆ ನೋಟವೇ ಮೂರ್ತಿಗೆ—

‘ನೀನೆಲ್ಲಿಯ ಹಾಳು ಶನಿ ನಮಗೆ ಗಂಟುಬಿಡ್ಡೆ.

—ಎಂದೇ ಹೇಳಿತು.

ಬಹುಶಃ ಆತನಿಗೆ ಸಾಧ್ಯವಿದ್ದಿದ್ದರೆ, ಮೂರ್ತಿಯನ್ನು—

‘ಗಾಡಿ ಇಲಿದು, ಬೇರೆ ಗಾಡಿಗೆ ಹೋಗಿ.’

—ಎಂದೇ ಹೇಳುತ್ತಿದ್ದನೋ ಏನೋ.

ಆದರೆ ಅದು ಸಾಧ್ಯವಿರಲಿಲ್ಲ. ಆದುದರಿಂದ ಸುಮ್ಮನೆ ಯೋಚಿಸುತ್ತಾ ಕುಳಿತಿದ್ದು. ಆತನ ಕೆದರಿದ ಹುಬ್ಬಿಗಳು ಒಂದಕೊಂಡು ಹೆಣೆದುಕೊಂಡು, ಆತನ ಹಣಿಯ ಮೇಲೆ ಒಂದೆರಡು ಬೆವರು ಹನಿ ಮೂಡಿದ್ದವು. ಒಂದೆರಡು ಗಳಿಗೆಯ ಕಾಲ. ಆತನ ಕೈ ಬೆರಳುಗಳು ತೊಡೆಯ ಮೇಲೆ ತಬಲಾ ಬಾರಿಸುತ್ತಿದ್ದವು.

ಸ್ವಲ್ಪಹೊತ್ತು ಹಾಗಿದ್ದು, ಬಳಿಕ ಆತ—

‘ಈಗ ಅದ್ಯಾವುದೂ ಯೋಚನೆ ಮಾಡಬೇಡ. ಸುಮ್ಮನೆ ಮಲಗಿಕೊ.’

—ಎಂದ, ಗಾಬರಿಗೊಂಡ ಎಳೆಯ ಮಗುವನ್ನು ಸಂತ್ಯೇಸುವಂತೆ, ಆಕೆಯ ತೋಳನ್ನು ಮುದುವಾಗಿ ತೆಟ್ಟ.

ಆತನ ಮಾತಿನ ವೈಖರಿಯೂ ಈ ಬಾರಿ ಬದಲಾಗಿತ್ತು.

ಮೊದಲಿನ ಗಡಸುತ್ತನವಾಗಲಿ, ದರ್ಜವಾಗಲಿ ಯಾವುದೂ ಇರಲಿಲ್ಲ. ತಾನು ಮೆತ್ತಗಾಗಿದ್ದುದಪ್ಪೆ, ಅಲ್ಲ - ಆ ಮಾತಿನಲ್ಲಿ ಸಲಹೆ ಮಾತ್ರವಿರದೆ, ಏನೋಂ ಒಂದು ಬಗೆಯ ಯಾಚನೆಯಿತ್ತು ; ‘ತನ್ನನ್ನು ಬದುಕಿಸುವುದಕ್ಕೆ ಹೀಗೆ ಮಾಡು’ ಎಂದು ಬೇಡುವ ರೀತಿಯಿತ್ತು.

ಆದರೆ ತನ್ನ ಯೋಚನೆಯಲ್ಲೇ ತಲ್ಲಿನಳಾದ ಆಕೆಗೆ, ಆತನ ಮಾತಿನ ಹಿಂದಿನ ಭಾವ ಅಥವಾಗಲಿಲ್ಲವೆಂದೇ ಕಾಣುತ್ತದೆ. ಎಂತಲೇ—

‘ಉಂಟು - ನನಗೆ ನಿದ್ದೆ ಬರೋದಿಲ್ಲ.’

—ಎಂದಳು, ಅಸಹಾಯಕತೆ ತುಂಬಿ ತುಳುಕುವ ಧ್ವನಿಯಲ್ಲಿ.

ಎಂಥವರ ಹೃದಯದಲ್ಲಾ ಆಕೆಯ ಬಗೆ ಕನಿಕರ ಮೂಡಿಸುವಂತಿತ್ತು ಆಕೆಯ ಮಾತು. ಆದರೆ ಅವನಿಗೆ ಆಕೆಯ ಮಾತು ಕೇಳಿ ಕನಿಕರ ಮೂಡುವ ಬದಲು ಏಕೋಂ ವಿವರಿತ ಸಿಟ್ಟು ಬಂದು, ಆತನ ಕಣ್ಣಿಗಳು ಉರಿಗಾರಿದವು.

‘ಸುಮ್ಮೋ ಮಲಕ್ಕೋ ಅಂದ್ರೆ ಮಲಗಿಕೊಳ್ಳಬೇಕು. ಅದು ಬಿಟ್ಟು ನಿದ್ದೆ ಬರೋಲ್ಲಂತೆ. ನಿನಗ್ಯಾಕೆ ನಿದ್ದೇ ಬಂದಿತೇಳು. ನಿನ್ನ ಮಾತು ಕಟ್ಟಿಕೊಂಡು ಬಂದದ್ದಕ್ಕೆ, ನಾನು ಶಾಲಕ್ಕೆ ಹೋಗೋವರಿಗೂ ನಿನಗೆ ನಿದ್ದೆ ಬರೋಲ್ಲು.’

ಹೆಡೆ ತಳಿಸಿಕೊಂಡ ಹಾವಿನ ಪೂತ್ವಾರದಂತಿತ್ತು ಆತನ ಮಾತು.

ಆತನ ಮಾತನ್ನು ಕೇಳಿ, ಕೆನ್ನೆಗೆ ಏಟು ಬಿಡ್ಡಂತೆ ಆಕೆಯ ಕಣ್ಣಿಲ್ಲ ಕಂಬನಿ ಮೂಡಿದವು. ಆಕೆಯ ಮುಖವೂ ಬೆಂಕೆಗೆ ಬಿದ್ದ ಹೊವಿನಂತೆ ಬಾಡಿತು.

ಆಕೆಯ ಮನಸ್ಸಿಗೂ ಆತನ ಮಾತಿನ ಇರಿತದಿಂದ ಸಾಕಷ್ಟು, ಮತ್ತೇನೂ ಮಾತಾಡಬಾರದು ಎಂಬವು, ಸೋವಾಗಿರಬೇಕು. ಎಂತಲೇ ಆತನ ಒರಟು ಮಾತಿಗೆ ಏನೂ ಉತ್ತರಕೊಡದೆ, ಸುಮ್ಮನೇ ಸೆರಗಿನಿಂದ ಮುಖ ಮರೆ ಮಾಡಿಕೊಂಡು ಮೂಲೆಯಲ್ಲಿ ಒರಗಿದಳು—ಪ್ರಾಣಾಂತಕ ಗಾಯವಾದ ಜಿಂಕೆಯಂತೆ.

ಅದನ್ನು ಸೋಡಿ ಮೂರ್ತಿಗೆ ಕರುಳು ಚೆರುಕ್ಕಾ ಎಂದಿತು.

ಆಕೆ ಆಡಬಾರದ ಮಾತೇನನ್ನೂ ಆಡಿರಲಿಲ್ಲ. ಮಾಡಲಾಗದ ಯಾವುದನ್ನೂ ಮಾಡು ಎಂದೂ ಕೇಳಿರಲಿಲ್ಲ. ಸೊಂದ ಹೃದಯದಿಂದ ಸಹಾನುಭೂತಿಯ ಸೇರವನ್ನು ಬೇಡಿದಂದಿತ್ತು ಆಕೆಯ ಮಾತು.

ಅಂಥ ಮಾತಿಗೆ ಈತೆ ಏಕೆ ಇನ್ನು ಬರಬಾಗಿ ಉತ್ತರಕೊಟ್ಟು.

ಆಕೆಗೆ ನಿದ್ದೆ ಬಾರದೆ ಹೋದರೆ (ಚಿಂತಿ ಹೆಚ್ಚಿದಾಗ ನಿದ್ದೆ ಬರದಿರುವುದು ಸ್ವಾಭಾವಿಕ. ಅದನ್ನು ಬಾಯಿಬಿಟ್ಟು ಹೇಳಿದರೆ ತಪ್ಪೇನು?) ಇವನು ತಲೆ ಹೋಗುವವನಂತೆ ಆಡಬೇಕೇಕೆ?

ಬಿ! ಬಿ! ಶುಧ್ಯ ಹಯ ಒರಲ್ಲ! (ಅಲ್ಲ - ಇಂಥ ಸಂದರ್ಭಕ್ಕಾಗಿ 'ಗಾಧಭ ಬರಬ' ಎಂಬ ಶಬ್ದವನ್ನೇ ಸ್ವೀಕೃತಿ ಮಾಡಬೇಕೆಂದು ತೋರಿತು ಮೂರ್ತಿಗೆ)

ಆ ಭಾವನೆ ಬಂದು ಮೂರ್ತಿಗೆ, ಇದಿರು ಕುಳಿತಾತ್ಸಿಗೆ, ಆ ಅಸಭ್ಯತೆ ಗಾಗಿ ಕೆನ್ನೆಗೆ ಹೊಡಿಯಬೇಕು ಎನಿಸಿತು.

ಅದರೆ ಏನು ಅನಿಸಿದರೂ, ಅವನು ಏನೂ ಮಾಡುವಂತಿರಲಿಲ್ಲ.

ಮುನ್ನನೇ ನಿಟ್ಟಿಸಿರುಬಿಟ್ಟು ಕುಳಿತೆ.

ಆತನೂ ಏಕೋ ಬಹು ಉದ್ದಿಕ್ತನಾದಂತಿದ್ದು. ಒಂದು ಗಳಿಗೆ, ಸೀರಗಿನಲ್ಲಿ ಮುಖ ಮುಖ್ಯ ಮಲಗಿದ ಹೆಂಗಸನ್ನೇ ಸೋಡುತ್ತಿದ್ದು, ಮರು ಗಳಿಗೆಯೇ ಏಕೋ ತಲೆ ಕೊಡವಿಕೊಂಡು, ಕೋಟಿನ ಜೋಬಿನಲ್ಲಿ ಹುಡುಕಾಡಿ, ಬೀಡಿ ಕಟ್ಟಿನ್ನು ಹೊರತೆಗೆದು, ಒಂದು ಬೀಡಿಯನ್ನು ಬಾಯಲ್ಲಿ ಕಚ್ಚಿಕೊಂಡು, ಮತ್ತೆ ಬೆಂಕಿಪ್ಪೊಟ್ಟಣ ಹುಡುಕಿದ. ಕೋಟಿನಲ್ಲಿದ್ದ ಜೋಬು ಗಳನ್ನೆಲ್ಲಾ ಹುಡುಕಿದರೂ ಬೆಂಕಿಪ್ಪೊಟ್ಟಣ ಸಿಗಲಿಲ್ಲ.

ಅವನ ತಡಕಾಟಿವನ್ನು ಕಂಡು ಮೂರ್ತಿಗೆ ತಾನೇ ಅವನಿಗೆ ತನ್ನ ಬೆಂಕಿಯಪ್ಪೊಟ್ಟಣ ತೆಗೆದುಕೊಡಬೇಕು ಎನಿಸಿದರೂ, 'ಇಂಥವನಿಗೆ ಏನೂ ಉಪಕಾರ ಮಾಡಬಾರದು. ಬೇಕಾದರೆ ಬಾಯಿಬಿಟ್ಟು ಕೇಳಲಿ' ಎಂದು ಕೊಂಡು, ಮುಖವನ್ನು ಬೇರೆ ಕಡೆ ತಿರುಗಿಸಿಕೊಂಡು ಕುಳಿತುಕೊಂಡು.

ಕಡಿಗೆ, ಅನ್ಯದಾರಿಯಿಲ್ಲದೆ, ಆ ತನೇ ಮೂರ್ತಿಯ ನ್ನು ಮಾತನಾಡಿಸಿದ.

“ ೧೯....”

ಆ ಕರೆ ಕೇಳದವನಂತೆ ಮೂರ್ತಿ ಸುಮೃದ್ಧಿದ್ದುದನ್ನು ಕಂಡು, ಅತನೇ ಮತ್ತೊಮ್ಮೆ ಕೂಗಿದ—

“ ಸಾರ್...”

“ ಏನು ? ”

“ ನಿಮ್ಮ ಹತ್ತಿರ ಬೆಂಕಿಕಡ್ಡಿ ಇದ್ದರೆ ಕೊಡಿ ಸಾರ್. ಈ ರೈಲು ಹತ್ತೋಂದಿಗಳಿಲ್ಲ, ಜೋಬಿನಲ್ಲಿ ಕಡ್ಡಿಪ್ಪೆಟ್ಟಣ ಇದೆಯೋ ಇಲ್ಲವೋ ಅಂತ ಕೂಡಾ ನೋಡಿಕೊಳ್ಳಲಿಲ್ಲ.”

—ತಾನು ಮೂರ್ತಿಯನ್ನು ಬೆಂಕಿಕಡ್ಡಿಯನ್ನು ಬೇಡಲೇಬೇಕಾಗಿ ಬಂದ ಕಾರಣವನ್ನು ವಿವರಿಸಿ, ಕೇಳಿದ ಆತ.

ಮೂರ್ತಿ ತನ್ನ ಜೇಬಿನಲ್ಲಿದ್ದ ಕಡ್ಡಿಪ್ಪೆಟ್ಟಣವನ್ನು ತಿಗೆದುಕೊಟ್ಟು.

ಮೂರ್ತಿ ಕೊಟ್ಟ ಕಡ್ಡಿಪ್ಪೆಟ್ಟಣದಿಂದ, ಆತ ಬೀಡಿಯನ್ನು ಹೊತ್ತಿಸಿ ಕೊಂಡು, ಹಾಗೇ ಪೊಟ್ಟಣವನ್ನು ತನ್ನ ಜೇಬಿನಲ್ಲಿಟ್ಟುಕೊಳ್ಳಲು ಹೋಗಿ, ತಟಕ್ಕೂನೆ ಅದು ತನ್ನದೆಲ್ಲ ಎಂಬುದನ್ನು ಜ್ಞಾಪಿಸಿಕೊಂಡು ನಗುತ್ತಾ—

“ ಬೀಡಿ, ಸಿಗರೆಟ್ ಸೇಡೊರಿಗೆ ಇದೊಂದು ದುರಭಾಷ ನೋಡಿ ಸಾರ್ — ಪೊಟ್ಟಣ ತಮ್ಮದೋ ಬೇರೆಯವರದೋ ಅನ್ನೋ ಜ್ಞಾಪಕಾನೇ ಇರೋಲ್ಲ. ಹೊತ್ತಿಸಿಕೊಂಡದ್ದು ಆದ ತಕ್ಕಣ, ಪೊಟ್ಟಣ ಜೋಬಿಗೆ ಹೋಗಿ ಬಿಡುತ್ತೇ.”

—ಎಂದ.

“ ನಿಜ, ನಿಜ. ನನಗೂ ಕೆಲವು ಸಲ ಹಾಗೇ ಆಗಿದೆ ”

—ಎಂದ ಮೂರ್ತಿ.

“ ಎಲ್ಲಾ ಬೀಡಿಸೇಡೊರೂ ಪಟ್ಟ ಪಾಡೇ ಅದು ”

—ಎಂದು ಆತ, ಮೂರ್ತಿಯ ಕಡ್ಡಿಯಪೊಟ್ಟಣವನ್ನು ಅವನಿಗೆ ಹಿಂದಿರುಗಿ—

“ ನೀವು ಯಾವ ಉರಿಗೆ ಹೊರಟಿದೀರಿ ಸಾರ್ ? ”

—ಎಂದು ಕೇಳಿದ.

ಆ ಅಲ್ಪಸಂಪರ್ಕದಿಂದ, ಅದುವರಿಗೂ ಅವರಿರ್ವರ ನಡುವೆ ಹರಡಿದ್ದ ಮೌನದ ಹೆಪ್ಪು ಕರಗಿದಂತಾಗಿತ್ತು.

“ ಬೆಂಗಳೂರಿಗೆ. ನೀವು.....”

—ಆತ ಮಾತಿಗೆ ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಂಡು, ಮೂರ್ತಿ ಮರುಪ್ರಶ್ನೆ ಮಾಡಿದ.

“ ಮಂಗಳೂರಿಗೆ.”

“ ಮತ್ತೆ.....ಹೀಗೆ.....ಬೆಂಗಳೂರು ರೈಲಿನಲ್ಲಿ ಹೊರಟಿದಿಗ್ಗಾ ?....”

“ ಅದೇ ಸೋಡಿ ಸ್ವಾಮಿ – ನಮಗೆ ಬಂದಿರೋ ಗ್ರಹಚಾರ. ಉತ್ತರ ಕನ್ನಡಾ ಜಿಲ್ಲೆ, ದಕ್ಷಿಣ ಕನ್ನಡಾ ಜಿಲ್ಲೆ ಅಕ್ಕಪಕ್ಕದಲ್ಲೀ ಇದ್ದೂ, ಈ ಕಡೆ ಯಿಂದ ಆ ಕಡೆಗೆ ಹೋಗಬೇಕು ಅಂದರೆ – ಕೊಂಕಣ ಸುತ್ತಿ ವೈಲಾರಕ್ಕೆ ಹೋದ ಹಾಗೆ, ಎಲ್ಲೆಲ್ಲೋ ಸುತ್ತಿಕೊಂಡು ಹೋಗಬೇಕು. ಕಡೂರಿಗೆ ಹೋಗಿ, ಅಲ್ಲಿಂದ ಬಸಿನಲ್ಲಿ ಭಾವಾರ್ಥಿ ಫಾಟಿನ ಮೇಲೆ ಮಂಗಳೂರಿಗೆ ಹೋಗಬೇಕು. ಅದರಿಂದ ಜನಕ್ಕೆ ಎಷ್ಟು ತಾಪತ್ಯ ಆಗಿದೇಂತಿರ ?....”

ಆದರೆ ಮೂರ್ತಿಗೆ ಆತನ ‘ರಾಮಾಯಣ’ ವನ್ನೆಲ್ಲಾ ಕೇಳುವ ಇಷ್ಟವಿರಲಿಲ್ಲ. ಆದುದರಿಂದ ಅದಕ್ಕೆ ತುಂಡು ಹಾಕೆಲು—

“ ಏಕೆ, ಮಂಗಳೂರಿಗೆ ಹೋಗಬೇಕು ಎಂದರೆ ಕಡೂರಿನ ಮೇಲೇ ಹೋಗಬೇಕೇ ? ”

—ಎಂದು ಅಡ್ಡಪ್ರಶ್ನೆ ಮಾಡಿದ.

“ ಹೂಂ.”

ಅವನು ಹೇಳಿದುದನ್ನು ಕೇಳಿ ಮೂರ್ತಿಗೆ, ಆ ಮನುಷ್ಯ ತನ್ನನ್ನು ‘ದಾರಿ ತಿಳಿಯದ ಕರುಬ’ ಎಂದು ಭಾವಿಸಿದ್ದಾನೇನೋ ಅನ್ನಿಸಿ, ತನಗೆ ಆ ವಿಚಾರವೂ ಗೊತ್ತಿದೆ ಎಂದು ತೋರ್ವಾದಿಸಿಕೊಳ್ಳಲು—

“ ಅದ್ವಾಕೆ, ಬೇರೆ ದಾರಿ ಇಡೆಯಲ್ಲ ? ”

—ಎಂದು.

“ ಯಾವುದು ? ”

“ ಬೇಕಾದರೆ ಸಾಗರದಲ್ಲೀ ಇಳಿದು, ಹುಲಿಕಲ್ಲಾ ಫಾಟಿಯ ಮಾರ್ಗ ನಾಗಿ ಕುಂಡಾಪುರಕ್ಕೆ ಹೋಗಿ, ಅಲ್ಲಿಂದ ಮಂಗಳೂರಿಗೆ ಹೋಗಬಹುದು.

ಆ ದಾರಿ ತೊಂದರೆ ಎಂದರೆ – ಶಿವನೋಗಾದಲ್ಲಿ ರಾತ್ರಿ ಇದ್ದು – ಬೆಳಗಿನ ಬಸ್ಸಿನಲ್ಲಿ, ಆಗುಂಟ್ಟಿ, ಸೋನ್ಮೇಶ್ವರದ ಮಾರ್ಗವಾಗಿ ಸೇರವಾಗಿ ಮಂಗಳೂರಿಗೆ ಹೋಗಬಹುದಲ್ಲಾ.....”

— ಮಂಗಳೂರಿಗೆ ಹೋಗಬಹುದಾದ ಬೇರೆ ಬೇರೆ ಮಾರ್ಗಗಳನ್ನು ವಿವರಿಸಿ ಹೇಳಿದ.

ಮೂರ್ತಿ ಆ ಮಾತು ಹೇಳಿದುದನ್ನು ಕೇಳಿ ಆತ ಏಕೋಽ ಬೆಚ್ಚಿ ಬಿದ್ದು, ತನ್ನ ಪಕ್ಕದಲ್ಲಿ ಕುಳತ ಹೆಂಗಸಿನ ಕಡೆ ನೋಡಿದ. ಮೂರ್ತಿಯ ಮಾತು, ಆಕೆಯ ಕಿವಿಗೇನಾದರೂ ಬಿತ್ತೊಂದು ಏನೋಽ ಎಂಬ ಹೋಧನೆಯ ಭಾವವಿತ್ತು ಆತನ ನೋಟದಲ್ಲಿ.

ಆದರೆ ಆಕೆ, ಯಾವ ಮಾತೂ ಕಿವಿಗೆ ಬೀಳದವಳಂತೆ, ಕೇಳುವ ಸ್ಥಿತಿಯಲ್ಲಾ ಇಲ್ಲದವಳಂತೆ, ಸುಮೃನೆ ಮುಖ ಮುಚ್ಚಿಕೊಂಡು ಕುಳಿತಿದ್ದಳು.

ಮೂರ್ತಿಯ ಮಾತು ತನ್ನ ಕಿವಿಗೆ ಬಿದ್ದ ಯಾವ ಸೂಚನೆಯನ್ನು ಆಕೆ ತೋರಿದಿದ್ದರು, ಆತನಿಗೆ ಏನೋಽ ಒಂದು ರೀತಿಯ ಸಮಾಧಾನವನ್ನು ಒಂಟುಮಾಡಿದಂತೆ ಮೂರ್ತಿಗೆ ತೋರಿತು.

ಆ ಸಮಾಧಾನದ ಸ್ಥಿತಿಗೆ ಸಿರಿಟ್ಟು —

“ಹಾಗೇ! ಹೋಗಬಹುದಾಗಿತ್ತು. ಆದರೆ ನನಗೆ ಚಿಕ್ಕಮಗಳೂರಿನಲ್ಲಿ ಸ್ವಲ್ಪಿ ಕೆಲಸ ಇತ್ತು. ಆದನ್ನು ಮುಗಿಸಿಕೊಂಡು ಮಂಗಳೂರಿಗೆ ಹೋಗಬೇಕು. ಅದಕ್ಕೇ ಈ ದಾರಿಲ್ಲ ಹೊರಟಿದೇನಿ.”

— ಎಂದು, ಮೂರ್ತಿಯ ಪ್ರಶ್ನೆಗೆ ಅನಗತ್ಯವಾಗಿ ವಿವರಣೆ ಇತ್ತು ಹೇಳಿದ ಆತ.

ಆತ ಆ ಮಾತನ್ನು ತನಗೆ ಹೇಳುವುದಕ್ಕಿಂತ ಹೆಚ್ಚಾಗಿ, ತನ್ನ ಪಕ್ಕದಲ್ಲಿ ಕುಳತ ಹೆಂಗಸಿಗೆ ಹೇಳಿದಂತೇ ತೋರಿತು ಮೂರ್ತಿಗೆ.

“ಹಾಗಾದರೆ ಚಿಕ್ಕಮಗಳೂರಿಗೆ ಹೋಗಿ, ಮಂಗಳೂರಿಗೆ ಹೋಗಬೇಕು ಅನ್ನಿ.....”

— ಮೂರ್ತಿ ಮತ್ತೆ ಪ್ರಶ್ನೆಮಾಡಿದ.

“ಹೂಂ.....ನೀವೂ ತಾಳಗುಪ್ಪೇಲೇ ರೈಲು ಹತ್ತಿದಿರ..... ಅಳ್ಳನೇ? ”

—ತಟಕ್ಕನೆ ತಾನು ಆಡುತ್ತಿದ್ದ ಮಾತಿನ ಜಾಡು ಬದಲಿಸಿ ಕೇಳಿದ ಆತ.

“ಹೌದು.”

“ ಏನು ಜೋಗದ ಜಲಪಾತ ನೋಡಲಿಕ್ಕೆ ಬಂದಿದ್ದಿರಾ ? ”

“ಹೌದು.”

“ ಇದೇ ಮೊದಲ ಸಲಾನೋ ? ”

“ಹುಂ.”

“ ಹ್ಯಾಗಿದೆ ಸ್ವಾಮಿ, ಜೋಗದ ಜಲಪಾತ ? ”

“ ಬಹಳ ಸುಂದರವಾಗಿದೆ. ನೀವು ನೋಡಿಲ್ಲವೇ ? ”

“ಉಂಹೂ.....”

“ ಅಂದರೆ.....ನೀವು ಇತ್ತೆಕಡೆಯವರು ಅಲ್ಲವೇ ? ನಿಮ್ಮ ಮಾತು ಕೇಳಿ ನೀವು ಈ ಪ್ರಾಂತದವರೇ ಅಂದುಕೊಂಡಿದ್ದೆ.”

“ ನಾನೂ ಇದೇ ಪ್ರಾಂತದವನೇ.”

“ ಹಾಗಿದ್ದೂ ನೀವು ಜೋಗವನ್ನು ನೋಡದಿರುವುದು ತುಂಬಾ ಆಶ್ಚರ್ಯ. ಜಗತ್ತಿನ ಎಮ್ಮೆ ದೇಶಗಳಿಂದ, ಲಕ್ಷ್ಯಂತರ ಮೈಲಿಗಳಿಂದ ಜನ, ಗೇರುಸೊಪ್ಪೆ ನೋಡಬೇಕು ಅಂತ ಬರ್ತಾರೆ. ಹಾಗಿದ್ದೂ, ನೀವು ಈ ಪ್ರಾಂತದವರೇ ಆಗಿದ್ದೂ ನೋಡದಿರುವುದು ಆಶ್ಚರ್ಯ.”

“ ಅದು ಹಾಗೇ ಸ್ವಾಮಿ – ಹಿತ್ತೆಲು ಹೀರೆ ಮೆದ್ದಲ್ಲ. ನೀವು ಜೋಗ ನೋಡಲಿಕ್ಕೆ ಇಲ್ಲಿಗೆ ಬರ್ತಿರಿ. ನಾವು ಬೃಂದಾವನ ನೋಡೋಕೆ ಮೈಸೂರಿಗೆ ಹೋಗ್ನಿರಿ. ನೀವು ಏನೇ ಹೇಳಿ ಸಾರ – ನೂರು ಗೇರುಸೊಪ್ಪೆ ಹಾಕಿದರೆ ಒಂದು ಬೃಂದಾವನ. ಅದೇನು ದೀಪ, ಅದೇನು ಚಿಲುಮೆಗಳು – ನೀವು ಮೈಸೂರಿನ ಜನ ಪುಣ್ಯವಂತರು ಸ್ವಾಮಿ. ಅದ್ವಷ್ಟಮಾಡಿ ಆ ಸೀಮೇಲಿ ಹುಟ್ಟಿದೀರ. ಈ ಕ್ಷೇತ್ರ ಹೀಗಂದ್ದೆ ದೀಪ – ಆ ಕ್ಷೇತ್ರ ಹಾಗಂದ್ದೆ ನೀರು ! ನಾನೂ ಬಹಳ ಉದು ಸುತ್ತಿದೀನಿ ಸಾರ – ಆದರೆ ನೀವೇನೇ ಹೇಳಿ – ಬೆಂಗಳೂರು ಸಮಾನ ಇನ್ನಿಲ್ಲ. ನಿಮ್ಮ ಹಾಗೆ ಜನಿಜಿನಿ ಮಳೆ ಇಲ್ಲ, ಉರಿಉರಿ ಬಿಸಲಿಲ್ಲ. ಆ ಏರುಪೇರೆಲ್ಲಾ ನಮಗೇ – ಘಟ್ಟದ ಸೀಮೆ ಯನರಿಗೆ.”

—ಎಂದು ಆತ ವೈಸೂರು ಸಿರೆಯೆಯ ಮಹಾಸೌಭಾಗ್ಯವನ್ನು ಮೂರಿಗೆ ವಿವರಿಸಿ ಹೇಳಿದ.

ಆತನ ಬಾಯಿ ಮಾತ್ರ ನುಡಿಯದೆ, ಆತನ ಕೈ, ಕಣ್ಣಗಳೂ, ಆ ಮಾತಿಗನುಗುಣವಾಗಿ ಚಲಿಸುತ್ತಿದ್ದವು.

ಆತ ಸಾಭಿನಯಪೂರ್ವಕವಾಗಿ ಹೇಳಿದುದನ್ನು ಕೇಳಿ ಮೂರಿಗೆ ನಗು ಬಂತು. ನಗುತ್ತಲೇ—

“ ಪರವಾಯಿಲ್ಲ — ವೈಸೂರಿನ ಕೀರ್ತಿಪ್ರಸಾರದ ಕೆಲಸಕ್ಕೆ ನೇಮಿಸಿ ದರೆ, ನೀವು ಆ ಕೆಲಸವನ್ನು ಬಹಳ ಅತ್ಯುತ್ತಮವಾಗಿ ನಿರ್ವಹಿಸುತ್ತಿರಿ....”

—ಎಂದು, ಏನೋ ಉಹೆನೂಡಿ—

“ ಅಂದಹಾಗೆ ನಿಮ್ಮ ವೃತ್ತಿ ಏನು ? ”

—ಎಂದು ಕೇಳಿದ.

“ ಏಕೆ ? ”

—ಇದುಕ್ಕಿಂದ ಹಾಗೇ ಮೂರಿ, ಆಗಿನ ಮಾತಿಗೆ ಏನೇನೂ ಸಂಬಂಧವಿಲ್ಲದ ಪ್ರಶ್ನೆಯನ್ನು ಕೇಳಿದ್ದನ್ನು ಕೇಳಿ, ಆತ ಜಕಿತನಾಗಿ ಮರು ಪ್ರಶ್ನೆ ಮಾಡಿದ—

“ ಮತ್ತೀನೂ ಇಲ್ಲ — ನೀವು ಮಾತಾದಿದ ರಿತಿಯನ್ನು ಕೇಳಿ ನೀವು ನಟರೀನೋ ಅನಿಸಿತು. ಅದಕ್ಕೇ ಕೇಳಿದೆ.”

ಮೂರಿಯ ವಿವರಣೆಯನ್ನು ಕೇಳಿ ಆತನೂ ನಕ್ಕು—

“ ಹೂ, ಸಾಮಾನ್ಯ, ಅದೇ ವೃತ್ತಿ ”

—ಎಂದ.

“ ಯಾವುದಾದರೂ ಕಂಪನಿಲಿ ಕೆಲಸ ಮಾಡ್ತೂ ಇದಿರಾ ?....”

“ ಇದ್ದೆ....ಕುಗಿಲ್ಲ.”

“ ಅಂದರೆ.....”

“ ಅದೆಲ್ಲಾ ಹಳೆ ಕಥೆ ಆಗಿಹೋಯಿತು. ಹಿಂದೆ ಗುಬ್ಬಿ ಕಂಪನಿ, ಶಿರಹಟ್ಟಿ ಕಂಪನಿ, ಸಿ. ಬಿ. ಮಲ್ಲಪ್ಪನೋರ ಕಂಪನಿ, ಪೀರ್ ಸಾಹೇಬರ ಕಂಪನಿ - ಎಲ್ಲಾ ಕಡೆಲೂ ಕೆಲಸ ಮಾಡಿದೇನೆ.....”

“ ಅಂದರೆ ಈಗ ಆ ವೃತ್ತಿ ಬಿಟ್ಟಿಬಿಟ್ಟಿದ್ದೀರೋ ? ”

“ ಹೂ.”

“ ಏಕೆ ? ”

“ ಆ ವೃತ್ತಿನ ನಂಬಿಕೊಂಡು ಬದುಕೋಕೆ ಸಾಧ್ಯವಿಲ್ಲಾಂತ. ನಮ್ಮ ಸೀಮೇಲಿ ಕಲಾವಿದನಾಗಿ ಹುಟ್ಟೋನು, ಹಿಂದಿನ ಏಳೇಳು ಜನ್ಮದಲ್ಲಿ ಮಹಾಪಾಪ ಮಾಡಿರಬೇಕು. ಇಲ್ಲದಿದ್ದರೆ ಆ ಜನ್ಮ ಬರೋದಿಲ್ಲಾ.”

“ ಏಕೆ ? ”

“ ನಿಮಗೆ, ಆಡಿಬೋರಿಯಂನಲ್ಲಿ ಕೂತುಕೊಂಡು ನೋಡೋರಿಗೆ ತಿಳಿದು ಸ್ವಾಮಿ – ರಂಗದ ಮೇಲೆ ರಾಜ, ಜಗತ್ತಿನ ಪಾಲಿಗೆ ಹುಡಿಸಿ ಬೀಜ. ಬಣ್ಣ ಹಾಕಿಕೊಂಡಾಗ ಚಪ್ಪಾಳಿ ತಟ್ಟಿಫ್ಱೇ ಜನ, ಬಣ್ಣ ಬರೆಸಿ ಕೊಂಡ ಮೇಲೆ, ಚಪ್ಪಾಳಿ ತಟ್ಟಿದ ಕೈಲೇ ಕಲ್ಲು ತಗೋತಾರೆ. ಅಷ್ಟವರ್ಷ ಈ ಪಡಿಪಾಟಿಲು ಪಟ್ಟಪಟ್ಟ ಸಾಕಾಗಿ ಕೊನೆಗೆ ‘ ಇದಲ್ಲ ’ಂತ ಹೇಳಿ ಕೈತೊಳೆದುಕೊಂಡುಬಿಟ್ಟೇ.”

“ ಹಾಗಾದ್ದೆ ಈಗ ಏನು ಮಾಡ್ತೂ ಇದೀರ ? ”

—ಮೂರ್ತಿ ಕೇಳಿದ.

ಮೂರ್ತಿ ಕೇಳಿದ ಪ್ರಶ್ನೆಗೆ, ಆತ ಉಳಿದ ಪ್ರಶ್ನೆಗಳಿಗೆ ಕೊಟ್ಟಹಾಗೆ ಕೊಡಲೇ ಉತ್ತರ ಕೊಡಲಿಲ್ಲ. ಏಕೋ ಸುಮ್ಮನೆ ಯೋಚಿಸುತ್ತಾ ಕುಳಿತ.

ಆತ ಹಾಗೆ ಉತ್ತರ ಕೊಡದೆ ಯೋಚಿಸುತ್ತಾ ಕುಳಿತುದನ್ನು ಕಂಡು ಮೂರ್ತಿಗೆ ತಾನು ಆತನನ್ನು ಪ್ರಶ್ನೆಮಾಡಿದುದು ಅನುಚಿತವಾಯಿತೇನೋ ಎನಿಸಿ—

“ ನಾನು ಆ ಪ್ರಶ್ನೆ ಕೇಳಿದ್ದ ತಪ್ಪಾಯಿತೇನೋ – ಕ್ವಾನಿ ”

—ಎಂದ.

“ ಭೀ....ಭೀ....ಭೀ....ಹಾಗೇನೂ ಇಲ್ಲ.....”

—ಎಂದ ಆತ ಏನೋ ಒಂದು ವಿಧವಾಗಿ ಮಾತನ್ನು ಎಳೆಯುತ್ತ.

“ ಮತ್ತೆನೂ ಇಲ್ಲ. ಅಪರಿಚಯಸ್ಥರು ತಮಗೆ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳಿದರೆ, ಯಾರಿಗಾದರೂ ಬೇಸರವಾಗುವುದು ಸಹಜ. ಅದಕ್ಕೇ....ಹಾಗೇ....ನಿಮಗೂ ಬೇಸರವಾಗಿರಬಹುದು.”

“ ಉಹೂ....ಬೇಸರವೂ ಇಲ್ಲ. ಏನೂ ಇಲ್ಲ, ನಾನಿಗೆ ಏಜಂಟ್ ಕೆಲಸ ಮಾಡ್ತು ಇದಿನಿ ”

—ಎಂದ ಆತ.

“ ಅಂದರೆ – ಇಮ್ಮುರೆನ್ನು ಏಜಂಟೀ ? ”

“ ಅಲ್ಲಿ.”

“ ಮತ್ತೆ ? ”

“ ನಾಟಕ ರಂಗದಲ್ಲಿ ಕೆಲಸ ಮಾಡ್ತು ಇದ್ದಾಗ, ನನಗೆ ಕೆಲವರು ಚಿತ್ರ ತಯಾರಕರ ಪರಿಚಯ ಆಯಿತು. ನಮ್ಮ ದೇಶದ ಜನ ಇದಾರೆ ಸೋಡಿ ಸ್ವಾಮಿ – ಒಂದು ಸಿನಿಮಾದಲ್ಲಿ ಕಂಡ ಮುಖಾನ ಇನ್ನೊಂದು ಸಿನಿಮಾದಲ್ಲಿ ಸೋಡಬೇಕು ಅಂದ್ರೆ ಮೂತಿ ಸೋಟ್ಟಿ ಮಾಡ್ತಾರೆ. ಚಿತ್ರ ಚಿತ್ರಕ್ಕೂ ‘ಹೊಸಮುಖ’ ಇಲ್ಲ ಅಂತ ಬೊಬ್ಬಿ ಹಾಕ್ತಾರೆ – ಅಭಿನಯ, ಕಥೆ ಸೋಡೋದು ಬಿಟ್ಟು ಮುಖಾನೇ ಸೋಡೋಕೆ ಹೋಗೋರ ಹಾಗೆ. ಆದ್ರೆ – ನಮ್ಮ ಪ್ರೌಢ್ಯಾಸರ್ನ ಎಮ್ಮುಂತ ಹೊಸ ಮುಖ ತರೋಕೆ ಸಾಧ್ಯ ? ಎಲ್ಲಿಂದ ತರಬೇಕು ? ಇದೇ ಅವರಿಗೆ ದೊಡ್ಡ ತಲೆಸೋವಾಗಿಹೋಗಿದೆ. ಆದ್ರೇನು ನಾಡಬೇಕು - ಆ ‘ಫೀಲ್ಡ್ ನಲ್ಲಿ ಇರಬೇಕು ಅಂದ್ರೆ ಆಟಕ್ಕೆ ತಕ್ಕೆ ಬಹಿರಾಪ ಕಟ್ಟಲೇಬೇಕು....ಉದಕ್ಕೇ...ನನ್ನ ಸ್ನೇಹಿತರು ನನಗೆ ಗಂಟುಬಿಡ್ಡರು.....”

“ ಏತಕ್ಕೆ ? – ಅಭಿನಯಿಸುವುದಕ್ಕೇ ? ”

“ ಅಯ್ಯೋ ಅದಾಗಿದ್ದೆ ಭಾಳ ಸಲೀಸಾಗಿತ್ತು ಸ್ವಾಮಿ – ಆದ್ರೆ ಅದಕ್ಕೆ ನಾನು ಲಾಯಬ್ಬಿಲ್ಲಾಂದು....”

“ ಏಕೆ ? ”

“ ಸ್ವೇಜ್ ಮೇಲೆ ಕೆಲಸ ಮಾಡಿದೋರಿಗೆ, ಸಿನಿಮಾದಲ್ಲಿ ಕೆಲಸ ಮಾಡೋದು ಬರೋದಿಲ್ಲಾಂತ.....”

“ ಹಾಗಾದ್ದೆ.....”

“ ನಾನಿಗೆ ಅವರಿಗೆ ಅಲ್ಲಿ, ಇಲ್ಲಿ, ಹೊಸ ಹೊಸ ನಟ-ನಟಿಯರನ್ನು ಪತ್ತಿಹಚ್ಚಿ ಕೊಡಬೇಕಾಗಿದೆ. ನಾನೂ ಹತ್ತಾರು ಉಂಟ ತಿರುಗಿದೋನು. ಯಾವ ಉಂಟ ಹೇಗೆ, ಎಲ್ಲಿ ಜನ ಹೇಗೆ ಅಂತ ಗೊತ್ತಿರುತ್ತೆ. ಹೇಗಾದೂ

ಮಾಡಿ, ನಾಲ್ಕುಜನ ಹೊಸ ಆಕ್ಷರು ಬೇಕು ಅಂದು - ಅದಕ್ಕೇ ನಮ್ಮ ಸೀಮೆಗೆ ಬಂದಿದ್ದೆ. ಈಗ ವಾಸನು ಹೋಗಾಗ್ನ ಇದಿನಿ.”

—ಎಂದೆತ ತನ್ನ ವ್ಯಾಪಾರ, ವ್ಯವಹಾರ ಎಲ್ಲವನ್ನೂ ಸವಿವರವಾಗಿ ವಿವರಿಸಿ.

ಆತ ಹೇಳಿದುದನ್ನು ಕೇಳಿ ಮೂರ್ತಿಗೆ ಮತ್ತೇನೋ ತೋಚಿ—

‘ ಈಕೆಯೂ ಅಭಿನಯಿಸುವುದಕ್ಕೆ ಬಂದಿರುವವಳೇ ? ’

—ಎಂದು ಕೇಳಬೇಕು ಎನಿಸಿತು.

ಆದರೆ ಏಕೋ ಆ ಪ್ರಶ್ನೆಯನ್ನು ಕೇಳಲು ಬಾಯಿ ಬರಲಿಲ್ಲ.

“ ಅಂತೂ ನಿಮ್ಮನ್ನು ಏನೇನೋ ಪ್ರಶ್ನೆ ಕೇಳಬಿಟ್ಟಿ. ಏನೂ ತಿಳಿದು ಕೊಳ್ಳಬೇಡಿ.”

—ಎಂದ ಮಾತು ಮುಗಿಸುವವನಂತೆ.

“ ಭೀ, ಭೀ, ಅದ್ವಲ್ಲೀನು ತಪ್ಪು - ಒಬ್ಬರ ವಿಷಯ ಒಬ್ಬರು ತಿಳಿದು ಕೊಳ್ಳಬೇಡರಲ್ಲಿ ಏನೂ ತಪ್ಪಿಲ್ಲ ಸಾಫ್ತಿ. ಆವನ್ನೆಲ್ಲ ನಾನು ತಪ್ಪಿಂತ ತಿಳಿದುಕೊಳ್ಳಬೇಲ್ಲ.”

—ಎಂದ ಆತ.

“ ನಿವು ಏನಾದರೂ ಹೇಳಿ - ಕೆಲವು ಜನ ಹಾಗೆ ಪ್ರಶ್ನೆಮಾಡಿದರೆ, ಅಸಮಧಾನಪಟ್ಟು ಕೊಳ್ಳುತ್ತಾರೆ. ಎಷ್ಟೋ ಜನಕ್ಕೆ ಹೊಸ ಬರೊಂದಿಗೆ ಮಾತನಾಡುವದೆಂದರೇ ಬೇಸರ. ನಿವೂ ಅದೇ ಗುಂಪಿನವರೇನೋ ಅಂದು ಕೊಂಡಿದ್ದೆ . . . . ”

—ಮೂರ್ತಿ ಹೇಳಿದ.

“ ಏಕೆ ? ”

“ ನಿವು ಗಾಡಿಲಿ ಕೂತಾಗ, ನಿಮ್ಮ ಮುಖ ನೋಡಿ, ನನಗೇಕೋ ನಿವು ತುಂಬಾ, ರಿಸವ್ ಏನೋ ಅನ್ನಿಸ್ತು . . . . ”

“ ಭೀ . . . ಭೀ . . . ಹಾಗೇನೂ ಇಲ್ಲ; ನನ್ನದೂ ಒಂದು ಧರಾ ಸ್ವಭಾವ. ಯಾರಾಂದೂ ಒಪ್ಪಿಕೊಂಡರೆ ಜೀವ ಕೊಡ್ಡಿನಿ. ಇಲ್ಲದೆ ಹೋದ್ದೆ ಚಿಲಾಕುಲಾ ಮಾತಾಡಿಸೋಕೆಲ್ಲ. ಹಾಗೇ ನಾನು ಇನ್ನೊಬ್ಬರ ವಿಷಯಕ್ಕೆ ತಲೆ ಹಾಕಿಕೊಂಡು ಹೋಗೋಲ್ಲ. ಇನ್ನೊಬ್ಬರು ನನ್ನ ವಿಷಯಕ್ಕೆ ತಲೆಹಾಕಿದ್ದೂ ಆಗೋಡಿಲ್ಲ . . . . ”

“ ಅದಕ್ಕೇ ನಾನು ಹೇಳಿದ್ದು – ನಾನು ನಿಮ್ಮ ವಿಷಯ ಏನೆಲ್ಲ ಕೇಳಿದ್ದು ಬೇಸರವಾಯಿತೇನೋ ಎಂತ . . . . ”

“ ಹಾಗೇನೂ ಇಲ್ಲಾಂದ್ದುಲ್ಲ. ನನಗೆ ಮನಸ್ಸಿಲ್ಲದ್ದರೆ, ತುಟಿ ಎರಡು ಮಾಡ್ತೂ ಇರಲಿಲ್ಲ. ಅದ್ದೇ . . . ನಿಮ್ಮನ್ನು ನೋಡಿದ್ದೀ ಯಾಕೋ ದೊಡೆ ಮನುಷ್ಯರು, ವಿಶ್ವಾಸ ಮಾಡಬಹುದಾದವರು ಅನ್ನಿಸ್ತು. ಮಾತಾಡಿದೆ. ನಿಮ್ಮಿ ಅದನ್ನು ಉಳಿಸಿಕೊಳ್ಳಿ. ಅಪ್ಪೆ – ಆಗೋಯ್ಯು.”

—ಎಂದ ಅತ.

ಅತನ ಮೂತಿನಲ್ಲಿ, ತಾನು ಮೂತಿಯೊಂದಿಗೆ ಮನಿಂಬಿ ಚಿಂಪಿ ಮಾತಾಡಿದುದರ ವಿವರಣೆ ಇದ್ದಂತೆಯೇ, ಅದರೊಂದಿಗೆ ‘ಇನ್ನು ಮಾತಾಡಿದೆ ಅಂತ ಸಲಿಗಿ ತೆಗೆದುಕೊಳ್ಳಬೇಡಿ. ಹೆಚ್ಚು ದೂರ ಪ್ರವೇಶಿಸಬೇಡಿ’ ಎಂಬ ಎಚ್ಚರಿಕೆಯೂ ಇದ್ದಂತಿತ್ತು.

ಕಣ್ಣಿಗೆ ಕಾಣದಿದ್ದರೂ, ಅಪ್ಪು ದೂರಕ್ಕೇ ಬೆಂಕಿಯ ರುಳಿ ಬಡಿಯು ವಂತೆ, ಮೂತಿಗೆ ಆ ಎಚ್ಚರಿಕೆಯ ಧ್ವನಿ ನೋಡಿತು.

ಅದನ್ನು ಅಥ ಮಾಡಿಕೊಂಡು—

“ ಸಿನ್ನ ಹೇಳೋದು ಸರಿ. ಸಲಿಗೆ ಕೊಟ್ಟು ಅಂಥ ಹೆಗಲ ಮೇಲೆ ಹತ್ತಿ ಕೂತುಕೊಳ್ಳೋರನ್ನು ಕಂಡರೆ ನನಗೂ ಆಗೋಲ್ಲ. ಅಂದಹಾಗೆ . . . . ಇಷ್ಟೆಲ್ಲಾ ಮಾತಾಡಿದಿವಿ – ನಿನ್ನ ಹೆಸರೇನೊಂತಲೇ ಕೇಳಿಲ್ಲ—”

—ಎಂದ ಮೂತಿ.

“ ನನ್ನ ಹೆಸರೇ – ವಾಸರಾಯು.”

—ಎಂದು ಆತ ಮೂತಿಯ ಪ್ರಶ್ನೆಗೆ ಉತ್ತರ ಕೊಟ್ಟು.

ಅವರಿಬ್ರಂ ಅಪ್ಪು ಹೊತ್ತು, ಅಪ್ಪು ಮಾತಾಡುತ್ತಿದ್ದರೂ, ಮೂಲೆಯಲ್ಲಿ ಮುಖಕ್ಕೆ ಸೆರಗು ಹೊದ್ದು ಕುಳಿತ್ತಿದ್ದ ಆಕೆ ಮಾತ್ರ ಒಂದೂ ಮಾತಾಡಿರಲಿಲ್ಲ; ಮುಖಕ್ಕೆ ಹೊದ್ದು ಸೆರಗನ್ನು ಒಮ್ಮೆಯೂ ಸರಿಸಿರಲಿಲ್ಲ.

ಹಾಗೆ ಕುಳಿತ್ತಿದ್ದರೂ, ಆಕೆಗೆ ಸಿದ್ದೆ ಮಾತ್ರ ಒಂದಿರಲಿಲ್ಲವೆಂಬುದು, ಆಗಾಗ ಆಕೆ ಸೆರಗಿನ ಮರೆಯಲ್ಲಿ ಮಿಸುಕಾಡುತ್ತಿದ್ದುದರಿಂದ ಮೂತಿಗೆ ಅಥವಾಗಿತ್ತು.

‘ನಿದ್ದೆ ಬರದಿದ್ದರೂ ಹೀಗೆ ಮುಸುಕು ಹೊದ್ದುಕೊಂಡು ಕುಳತು ಕೊಳ್ಳೋದು ಮಹಾಕವ್ಯದ ಕೆಲಸ’

—ಎಂದು ತನಗೆ ತಾನೇ ಹೇಳಿಕೊಂಡ.

ಆಕ ತಮ್ಮೊಂದಿಗೆ ಮಾತಿನಲ್ಲಿ ಬೆರಿಯದಿದ್ದರೂ ಚಿಂತೆಯಿಲ್ಲ. ಆಗಾಗ ಮುಖವನ್ನಾದರೂ ತೋರಿಸಿದ್ದರೆ, ಮಾತುಕಥೆಗೆ ಮತ್ತಪ್ಪು ರುಚಿ ಬರುತ್ತಿತ್ತು ಎನಿಸಿತು ಮೂರ್ತಿಗೆ.

ಆದರೆ ಆ ವಿಷಯದಲ್ಲಿ ಆವನು ಆಸಹಾಯನಾಗಿದ್ದು.

ಆಕ ಆವರೊಂದಿಗೆ ಮಾತಾಡದಿದ್ದರೂ, ಆವರ ಕಡೆ ಸೋಡದಿದ್ದರೂ, ಮಾತಿನ ನಡುವೆ ಮೂರ್ತಿಯ ಕಣ್ಣ ಆಗಾಗ ಆಕೆಯತ್ತ ಸುಳಯುತ್ತಿತ್ತು.

ತನ್ನ ಕಣ್ಣ ಆಕೆಯತ್ತ ತಿರುಗುವುದನ್ನು ಯಾರೂ ಕಾಣೆಸಲಿಲ್ಲ ಎಂದು ಕೊಂಡಿದ್ದ ಮೂರ್ತಿ.

ಆದರೆ— ವ್ಯಾಸರಾಯನ ಹದ್ದಿನ ಕಣ್ಣಗಳಿಗೆ ಅದು ತಿಳಿಯಡೆ ಹೊಗಲಿಲ್ಲ.

ಮೂರ್ತಿಯ ಕಣ್ಣ ಆಕೆಯತ್ತ ಸುಳದಾಗ, ಆವನ ಮನಸ್ಸು ಬೇರೆನೇರೆ ಚಿಂತಿಸುತ್ತಿತ್ತು.

ಆವರು ಹೀಗೆ ಮಾತನಾಡುತ್ತಿರುವಾಗಲೇ ರೈಲು, ಸಾಗರದ ರೈಲ್ವೆ ನಿಲ್ದಾಣದಲ್ಲಿ ನಿಂತಿತು.

ರೈಲು ನಿಲ್ದಾಣದಲ್ಲಿ ನಿಲ್ಲುತ್ತಿದ್ದ ಹಾಗೇ ವಾಸರಾಯ ಮೂತ್ರಿಗೆ—

“ ಗಾಡಿಲೀ ಯಾರಾದ್ದೂ ಜನ ನುಗ್ಗಿಬಿಟ್ಟಾರು ಸ್ವಲ್ಪ ನೇರಡಿಕೊಂಡಿರ ಸಾರ್. ಹೋಟಿಲಿಗೆ ಹೋಗಿ ಕಾಫಿ- ತಿಂಡಿ ತರಲಿಕ್ಕೆ ಹೇಳಿ ಬರ್ತೀನಿ. ಮಧ್ಯಹೃದಿಂದ ತಿಂಡಿ ತೀಫ್ರ ಶಲ್ಲದೆ ಹೊಟ್ಟಿ ತಾಳ ಹಾಕ್ಕಿದೆ.”

— ಎಂದು ಹೇಳಿ, ಸೆರಗು ಹೊದ್ದು ಸುಮ್ಮನೆ ಕುಳತ ಆಕೆರುನ್ನ ತಟ್ಟಿ, ಎಚ್ಚರಿಸಿ—

“ ನೀನು ಸೀಟಿನ ಮೇಲೆ ಹಾಯಾಗಿ ಕಾಲುಚಾಚಿ ಮಲಗಿಕೊಂಡು ಬಿಡು. ಆಮೇಲೆ ನೂಕುನುಗ್ಗಿಲಾಡ್ರೆ – ಕೂತುಕೊಳ್ಳಲಿಕ್ಕೆ ಜಾಗ ಸಿಕ್ಕಿಷ್ಟೀಲ್ಲ ”

— ಎಂದು ಜಾಗವನ್ನು ಕಾಯಿಸಿಕೊಳ್ಳುವ ಉಪಾಯವನ್ನು ಸೂಚಿಸಿ, ಗಾಡಿಯಿಂದ ಕೆಳಗೆ ಇಳಿದು, ಏನೋ ಜ್ಞಾನಿಸಿಕೊಂಡು—

“ ಅಂದ್ದುಗೆ - ನಿಮಗೂ ತಿನ್ನಲಿಕ್ಕೆ ಏನಾದ್ದೂ ತಿಗೆಸಿಕೊಂಡು ಬರಲೇ ಸಾರ್ ? ”

— ಎಂದು ಮೂತ್ರಿಯನ್ನು ಕೇಳಿದ.

ಆತನ ಪ್ರಶ್ನೆಯನ್ನು ಕೇಳಿ, ಅದುವರೆಗೂ ಮರೆತುಹೋಗಿದ್ದ ಮೂತ್ರಿಯ ಹೆಸಿವೂ ಜಾಗ್ರತವಾಯಿತು. ಜೋಗಿದಿಂದ ಆವಸರವಸರವಾಗಿ ತಾಳಗುಪ್ಪೆಗೆ ಹೊರಟ ಮೂತ್ರಿ ಜೋಗದಲ್ಲಿ ಉಬಟ ತಿಂಡಿ ಮಾಡಿರಲಿಲ್ಲ. ಏನೋ ಉದ್ದೇಶದಲ್ಲಿ ಇದ್ದಕ್ಕಿದ್ದ ಹಾಗೇ ಜೋಗಿದಿಂದ ಪಯಣ ಬೆಳೆಸಿದ ಆವಸಿಗೆ, ದಾರಿಯಲ್ಲಿ ಹೊಟ್ಟಿಯ ನೆನಪಾಗಿ, ‘ತಾಳಗುಪ್ಪೆಯಲ್ಲಿ ತಿಂಡಿ ತಿಂದರಾಯಿತು’, ಎಂದು ಕೊಂಡಿದ್ದ.

ಆದರೆ ತಾಳಗುಪ್ಪೆಯಲ್ಲಿದ್ದ ಹೋಟಿಲಿಗೆ ತಿಂಡಿಗೆಂದು ಹೋಗಿ, ಮಾಡಿ ತಂದಿರಿಸಿದ ಉಪ್ಪಿಟ್ಟನ್ನು, ಒಂದು ಗುಕ್ಕು ತಿಂದಾಗ ಆ ಉಪಹಾರಕ್ಕಿಂತ ಉಪವಾಸನೇ ಲೇಸು ಎಸಿಸಿ, ತಿಂಡಿಯನ್ನು ಹಾಗೇ ಬಿಟ್ಟು, ಹೊಟ್ಟಿಯ ಆತುರ ತಣಿಸಲು, ಕುಡಿಯಲಾಗದ ಶಾಫಿಯನ್ನು ಪ್ರಯತ್ನಪಟ್ಟು ಗುಟ್ಟಿಕರಿಸಿದ್ದ.

ಅಲ್ಲಿ ಅವನು ಯಾರನ್ನೊ೦,—

‘ ಈ ಉರಿನಲ್ಲಿ ಬೇರಿ, ಒಳ್ಳೆ ಹೋಟಿಲಿಲ್ಲವೇ ? ’

—ಎಂದು ಪ್ರಶ್ನಿಸಿದಾಗ, ಅವರು—

‘ ಇಲ್ಲಿ ಒಳ್ಳೆ ಉಟ ತಿಂಡಿ ಯಾವುದೂ ಸಿಗೊಳ್ಳಲ್ಲ. ಸಾಗರದ ಸ್ವೇಷ  
ಹೋಟಿಲನಲ್ಲಿ ಸೊಗಸಾದ ತಿಂಡಿ, ಉಟ ಸಿಗುತ್ತೆ. ರೈಲೂ ಅಲ್ಲಿ ಭಾಳ ಹೊತ್ತು  
ನಿಲ್ಲುತ್ತೇ ’

—ಎಂದು ಉತ್ತರ ಹೇಳಿದ್ದರು.

ಆಗ ಮೂತ್ತಿಂದ, ಸಾಗರದಲ್ಲಿ ಚೆನ್ನಾಗಿ ತಿಂಡಿ ತಿನ್ನಬೇಕು ಎಂದು  
ಕೊಂಡಿದ್ದು. ಆ ಒಳಕ ಉಳಿದ ವಿಚಾರದಲ್ಲಿ, ಆ ಮಾತು ಮರೆತುಹೋಗಿತ್ತು.

ಈಗ ವ್ಯಾಸರಾಯನ ಪ್ರಶ್ನೆಯಿಂದ ಅದು ಮತ್ತೆ ನೇನಪಾಗಿ—

“ ನನಗೂ ಬೆಳಗಿಸಿಂದ ಉಟವಿಲ್ಲ. ನಿಮಗೆ ತೊಂದರೆಯಾಗದಿದ್ದರೆ,  
ಒಳ್ಳೆ ತಿಂಡಿ ಏನಾದರೂ ಇದ್ದರೆ, ನನಗೂ ಆಮ್ಮ ಕಟ್ಟಿಸಿಕೊಂಡುಬಿಸ್ತಿ ”

—ಎಂದು ಹೇಳಿ, ತನ್ನ ಜೀಬಿನಲ್ಲಿದ್ದ ‘ಪ್ರಸ್ರ’ ತೆಗೆದು, ಆದರಿಂದ  
ಖಚಿತ ರೂಪಾಯಿನ ಸೋಧಿಂಂದನ್ನು ವ್ಯಾಸರಾಯನಿಗೆ ಕೊಡಲು ಕೊಂಡು.

ಮೂತ್ತಿಂದ ತನ್ನ ಪ್ರಸ್ರ ಬಿಳಿದಾಗ, ವ್ಯಾಸರಾಯನ ಕಣ್ಣಿ ಆದನ್ನು  
ನೋಡಿತು.

ಮೂತ್ತಿಂದ ಪ್ರಸ್ರ ಸಾಕಷ್ಟು ದಪ್ಪಗಿತ್ತು.

ಅದನ್ನು ನೋಡಿಯೂ ನೋಡಿದವನಂತೆ ವ್ಯಾಸರಾಯ, ಮೂತ್ತಿಂದ ತನಗೆ  
ಕೊಡಬಂದ ಹಣವನ್ನು ನಿರಾಕರಿಸಿ—

“ ನಿಮ್ಮ ಹತ್ತಾನ್ನೇ ಇರಲಿ ಸಾರ್. ನಾನು ತಿಂಡಿ ಕಾಫಿ ತೆಗಿಸಿಕೊಂಡು  
ಬರ್ತಿನಿ. ಎಷ್ಟಾಗುತ್ತೋ ನೀವೇ ಕೊಡುವಿರಂತೆ.”

—ಎಂದು ಹೇಳಿ—

“ ನೀನು ಸೀಟಿನ ಮೇಲೆ ಮಲಗಿಕೊಂಡುಬಿಡು. ಖಾಲಿ ಕಂಡ್ರೆ ಜನ  
ನುಗ್ಗಾರಿ.”

—ಎಂದು ಮತ್ತೆ ಆಕೆಗೆ ಎಚ್ಚರಿಕೆ ಹೇಳಿ ಹೊಂದ.

ಗಾಡಿ ಖಾಲಿ ಕಂಡರೆ, ಆ ಗಾಡಿಗೆ ಜನ ನುಗ್ಗಾರಿ ಎಂಬ ವ್ಯಾಸ  
ರಾಯನ ಭಯ ವಾಸ್ತವವಾದುದಾದರೂ, ಆ ದಿನ ಮಾತ್ರ ಆ ಭಯ  
ಸತ್ಯವಾಗಲಿಲ್ಲ.

ಸಾಗರದ ನಿಲ್ದಾಣದಲ್ಲೂ ಹೆಚ್ಚು ಜನವಿರಲಿಲ್ಲ. ನಿಲ್ದಾಣದ ಕಟ್ಟಿಯ ಮೇಲಿದ್ದ ಮೂರು – ಮತ್ತೊಮ್ಮೆ ಜನಕ್ಕೂ ಗಾಡಿಯಲ್ಲಿ ಹತ್ತುವ ಆತುರ ವಿದ್ದಂತಿರಲಿಲ್ಲ.

ಆದರೆ, ಸಾಗರ ಆ ಮಾರ್ಗದಲ್ಲಿ ಪ್ರಯಾಣಮಾಡುವ ಪ್ರಯಾಣಿಕರಿಗಷ್ಟೇ ಅಲ್ಲ, ರೈಲಿಗೂ ‘ಹೊಟ್ಟಿ ತುಂಬಿಸಿಕೊಳ್ಳುವ ಸ್ಥಳ’ ವಾದುದರಿಂದ, ಅಲ್ಲಿ ರೈಲು ಸಾಕಮ್ಮಿ ರೋತ್ತು ನಿಲ್ಲಾತ್ಮಿತ್ತು. ಆದುದರಿಂದ, ರೈಲು ಹೊರಡುವ ವೇಳಿಗೆ, ಇನ್ ಬಂದು ಗಾಡಿಯಲ್ಲಿ ತುಂಬಿಕೊಳ್ಳಬಹುದು, ಎಂದು ಉಹಿಸಿ, ಮೂರ್ತಿ, ಪ್ರೇರಿತರೂ ಮೇಲುಕಲಗೆಯ ಮೇಲೆರಿಸಿದ ತನ್ನ ಹೋಲ್ಡ್‌ಲನ್ನು ಕೆಳಗಿಳಿಸಿ, ಸಿಟೆನ್ ಮೇಲೆ ಬಿಚ್ಚಿ ಹಾಸಿದ.

ವ್ಯಾಂತರಾಯ ಕಾಣಿ – ತಿಂಡಿ ತೆಗೆಸಿಕೊಂಡು ಬರಲು ಹೋದ ಬಳಕ, ಆಕೆ, ಮುಖದ ಮೇಲಿದ್ದ ಸೆರಗನ್ನು ಸರಿಸಿ—

“ ಇದು ಯಾವ ಉರು ? ”

—ಎಂದು ಕೇಳಿದಳು – ಬಹು ತಗ್ಗಿದ ಧ್ವನಿಯಲ್ಲಿ.

ಆದುವರೆಗೂ, ಯಾವ ನಾತೂ ಆಡದಿದ್ದ ಆಕೆ ತನ್ನನ್ನು ಪ್ರಶ್ನಿಸಿದು ದನ್ನು ಕೇಳಿ, ತನ್ನ ಹಾಸಿಗೆ ಹಾಸಿಕೊಳ್ಳುವುದರಲ್ಲಿ ನಿರತನಾಗಿದ್ದ ಮೂರ್ತಿ, ಚಕ್ಕಿತನಾಗಿ ಆಕೆಯತ್ತು ತಿರುಗಿ ನೋಡಿ, ಆ ಕೆ ಯ ಮಾ ತೇ ಕೆವಿಗೆ ಬೀಳಿದವನಂತೆ—

“ ಏನು ? ”

—ಎಂದು ಕೇಳಿದ.

“ ಇದು ಯಾವ ಉರು ? ”

—ಮೊದಲಿಗಂತಲೂ ಮತ್ತೊಮ್ಮೆ ಭಾರವಾದ, ನಿ ಟ್ರೈ ಸಿ ರಿ ನ ಮ್ಪು ಮ್ಪುದುವಾದ ಧ್ವನಿಯಲ್ಲಿ ಆಕೆ ಕೇಳಿದಳು.

“ ಸಾಗರ.”

ಆತನ ಉತ್ತರವನ್ನು ಕೇಳಿ ಆಕೆ, ಒಮ್ಮೆ ನಿಲ್ದಾಣದತ್ತ ದೃಷ್ಟಿಹಾಯಿಸಿ ನೋಡಿದಳು.

ಮೂರ್ತಿಯೂ ಆಕೆಯ ಮುಖವನ್ನೇ ನೋಡಿದ.

ಆಕೆಯ ಮುಖವೇಕೊರಿ ಬೆಂಕೆಯಲ್ಲಿ ಬಿದ್ದಮ್ಪು ಬಾಡಿತ್ತು. ತಲೆಯು

ಮೇಲೆ ಮುಸುಗು ಹೊಡ್ದಿರಿಂದ ಕೆದರಿದ ತಲೆಗೂಡಲ ಸುರುಳಿಗಳು, ಹಣೆಯ ಮೇಲೆ, ಕೆನ್ನೆಯ ಮೇಲೆ ಹರಡಿ, ಒಂದು ಎಳಿ ಆಕೆಯ ತುಟಿಗಳಿಗೆ ಹತ್ತಿತ್ತು. ಬಿಳಿಚಿಕೊಂಡು ವಿವರವಾದ ಆಕೆಯ ಮುಖದಲ್ಲಿ, ಕಪ್ಪುಗೂಡಲು ಮತ್ತೆಪ್ಪು ಕಪ್ಪುಗೀ ಕಾಣುತ್ತಿತ್ತು. ಕೂಡಲ ಎಳಿ ಹತ್ತಿಕೊಂಡ ಆಕೆಯ ಕೆಂದುಟಿಯಾ, ಬೂದಿ ಹಚ್ಚಿದಂತೆ ವಿವರವಾಗಿತ್ತು. ಕಣ್ಣಾಲಿಗಳಲ್ಲಾ ಹೊಳಿಸಿರದಿ, ಅವೂ ಯಾವುದೋ ದುಃಖಾರದಿಂದ ಬಳಲಿ ಬಾಗಿದ್ದವು. ಆಕೆಯ ಮುಖದ ಅಂಗ ಅಂಗವೂ, ತೀವ್ರ ದುಃಖದ ತಪ್ಪುಮುದ್ರೆಯಿಂದ ಅಂಶಿತವಾದಂತೆ ತೋರಿತು ಮೂರ್ತಿಗೆ. ಹಾಗೇ ಆಕೆ ನಿಲಾಜಿವನ್ನು, ಸುತ್ತಲ ಬರಿದಾದ ಗಾಡಿಯನ್ನು ನೋಡಿದ ರೀತಿಯಲ್ಲಿ ಪಂಜರಬಧ್ಯ ಪಕ್ಕಿಯ ಭಾವವಿತ್ತು.

ಆಕೆ ಬಾಯಿಬಿಟ್ಟು ಏನೊಂದನ್ನು ಹೇಳಿದಿದ್ದರೂ, ಮೂರ್ತಿಗೆ, ಆಕೆಯ ನೋವು ಆರಿವಾಗಿ—

‘ಆದೇನು ಯಾತನೆ ಹೇಳಿ. ಏನಿದ್ದರೂ ನಾನು ತೀರಿಸುತ್ತೇನೆ. ಮೂಕ ವ್ಯಘೇಯಲ್ಲಿ ನೀವು ಬಳಲುವುದನ್ನು ನೋಡಲಾರೆ.’

— ಎಂದು ಹೇಳಬೇಕೇನಿಸಿ, ಆ ಸಹಾನುಭೂತಿಯ ಮಾತು ನಾಲಿಗೆಯ ಶುದ್ಧಿಯವರೆಗೂ ಉಕ್ಕಿಬಂದಿತು.

ಆದರೆ, ನಾಲಿಗೆಯ ಶುದ್ಧಿಯವರೆಗೆ ಬಂದ ಮಾತನ್ನು ಆಡಲಾಗದೆ, ಮೂರ್ತಿ ಆಕೆಯತ್ತ ಸಹಾನುಭೂತಿ ತುಂಬಿದ ನೋಟದಲ್ಲಿ ನೋಡಿ, ಸುಮ್ಮನೆ ನಿಟ್ಟುಸಿರುಬಿಟ್ಟು ಕುಳಿತೆ.

ಆಕೆಯಾ ಮತ್ತೆ ಮಾತಾಡಲಿಲ್ಲ. ಆದೊಂದು ಪ್ರಶ್ನೆ ಕೇಳಿ, ವ್ಯಾಸ ರಾಯನ ಮಾತಿನಂತೆ, ಸೀಟಿನ ಮೇಲೆ ಮೈಚಾಚಿ, ತೋಳನ್ನು ತಲೆ ದಿಂಬಾಗಿಟ್ಟುಕೊಂಡು, ಮೂರ್ತಿಯತ್ತ ಬೆನ್ನುಮಾಡಿ ಮಲಗಿದಳು.

ಆಕೆ ಮಲಗಿದ ರೀತಿಯಲ್ಲಿ, ಆಕೆಗೆ, ತನಗೆ ಮುಖ ತೋರಿಸುವ, ತನ್ನತ್ತ ನೋಡುವ ಇಷ್ಟವಿಲ್ಲವೆಂಬುದು ಮೂರ್ತಿಗೆ ಆರಿವಾಗಿ, ತಾನೂ ಆಕೆಯ ಕಡೆ ನೋಡಬಾರದು ಎಂದುಕೊಂಡು.

ಆದರೆ ಹಾಗೆ ಮಾಡುವುದು ಮಾತ್ರ ಆಗಲಿಲ್ಲ.

ಅವನ ಇದಿರು ನೀಳವಾಗಿ ಚಾಚಿದ ಆಕೆಯ ದೇಹ ಅವನ ಕಣ್ಣನ್ನು ಅಯಿಸ್ತಾಂತದಂತೆ ಸೆಳೆಯುತ್ತಿತ್ತು.

ನೋಡಿದಲಾಗದೆ ನೋಡಿದ—

ಗಾಡಿಯಲ್ಲಿದ್ದ ವಿದ್ಯುತ್ - ದೀಪದ ಸ್ವೇಣ ಪೀಠಕಾಂತಿಯಲ್ಲಿ—

ನಿಲ್ದಾಣದಲ್ಲಿ ನಿಂತ ಗಾಡಿಯ, ಸ್ವೇಷವೇಸಿಸುವಂಥ ವಾತಾವರಣದಲ್ಲಿ—

ತನ್ನಿದುರು ನಿಂಳವಾಗಿ ಚಾಚಿದ ಹೆಣ್ಣು ದೇಹ—

ನಿಂಳ, ಸಧ್ಯಾದ ನುಕ್ಕೆಣಿಡಿಗಳು, ಎದ್ದು ಕಾಣುವ ನಿತಂಬದ್ವಯ, ಕೊಂಚ ಬಾಗಿದ ಅಗಲವಾದ ಬೆನ್ನು. ಸೀಟಿನ ಮೇಲೆ, ಸುರುಳ ಮತ್ತಿದ ಜಡಿ, ತಲೆಯ ಕೆಳಗಿನ, ತಲೆಗೆ ಆಧಾರವಾದ ಕೈಯ ನಿಂಳವಾದ, ತಲೆಯಭಾರಕ್ಕೆ ನಸುಬಾಗಿದ ಬೆರಳುಗಳು, ಆ ಬೆರಳುಗಳ ಮರೆಯಲ್ಲಿ ಕಾಣಿಸುವ ಮೃದುವಾದ ಕೆಂಪು ಅಂಗ್ರೀ—

ಉಸಿರೆಳತಕ್ಕೆ, ಆ ಬೆನ್ನು ಬಹು ಮಂದವಾಗಿ ಏರಿಂಯುತ್ತತ್ತು.

ಆ ಬೆನ್ನುಹಿಂದೆ ಮರೆಯಾದ ಮಾತ್ರವನ್ನು ಮಾತ್ರ ನೋಡಿದ್ದ ; ನೋಡಿ ಮೆಚ್ಚಿಕೊಂಡಿದ್ದ — ದುಃಖ ಕಲಾಕಿತವಾದರೂ ಸುಂದರ ಮುಖ ಅದು.

ಆ ಮುಖದ ಮೇಲೆ ತನ್ನ ಮುದ್ರೆಯನ್ನೆತ್ತಿದ್ದ ದುಃಖ, ಕಾರಣ ತಿಳಿಯದ ದುಃಖ, ಆ ಮುಖದ ಸೌಂದರ್ಯಕ್ಕೆ, ರಹಸ್ಯಾದ ಮೇರುಗು ಕೊಟ್ಟು ಅದರ ಆಕರ್ಷಣೆಯನ್ನು ಮತ್ತು ಪ್ರಾಚೀನಿತ್ಯಕ್ಕೆ ಸಿತ್ತು.

ಈ ಹೆಣ್ಣ ಯಾರಿರಬಹುದು, ಈಕೆಯ ದುಃಖವೇನು ?

ಈಕೆ—ಆತ್ಮೀನ ಹಂಡತಿಯಲ್ಲ. ಆತ, ಆತನೇ ಹೇಳಿಕೊಂಡಂತೆ—ಯಾರೋ ಚಲಣಿತ್ರ ತಯಾರಕರ ಏಜಂಟು. ಹಾಗಾದರೆ ಈಕೆ ಚಲಣಿತ್ರ ತಾರೆಯಾಗಲು ಹೊರಟಿವಳೇ ?

ಹಾಗಿದ್ದರೆ ಈ ದುಃಖವೇಕೆ ?

ಚಲಣಿತ್ರಕ್ಕೆ ಸೇರುವ ಅವಕಾಶ ತಮಗೆ ಸಿಕ್ಕಿತ್ತೇ ಎಂದು ಹಾತೋರಿಯುತ್ತಾ, ಆ ಅವಕಾಶ ಸಿಗದಿದ್ದರೂ, ಆ ತಾರೆಯರ ಹಾಗೆ ಉಡಿಗೆ-ತೊಡಿಗೆ ಧರಿಸಿ, ತಮ್ಮ ಬಯಕೆಯನ್ನು ತೀರಿಸಿಕೊಳ್ಳುವ ಬೆಡಗುಗಾತಿ ಹುಡುಗಿಯರನ್ನು ಎಷ್ಟೋ ಮಂದಿಯನ್ನು ಮಾತ್ರ ಬೆಂಗಳೂರಿನಲ್ಲಿ ನೋಡಿದ್ದ. ಅವನ ಕಾಲೀಜನ ವಾತಾವರಣವೆಲ್ಲಾ ಚಲಣಿತ್ರದ ಗಂಧಿಂದ ಇಡುಗಿತ್ತು. ಅವನಿಗೆ ಶಿಳಯದೇ ?

ತಾವು ಸ್ವತಃ ಚಲಚ್ಚಿತ್ತ ನಟಿರಾಗುವುದಿರಲಿ, ಆ ರಂಗದ ನಟನಟಿಯರ ಮುಖದರ್ಶನದಿಂದಲೇ, ಹಸ್ತಾಕ್ಷರ ಸ್ವರ್ಚದಿಂದಲೇ ಒಬ್ಬಕು ಸಾಧಕವಾಯಿ ತೆಂದು ಭಾವಿಸುವವರನ್ನೂ ಅವನು ಕಂಡಿದ್ದ—ಎನ್ನೋ ಶತಸಹಸ್ರ ಸಂಖ್ಯೆಯಲ್ಲಿ.

ಹಾಗಿರುವಾಗ ಈಕೆಗೆ, ಚಲಚ್ಚಿತ್ತದಲ್ಲಿ ಅಭಿನಯಿಸುವ ಭವ್ಯ ಅವಕಾಶ ಪಡೆದಿರುವ ಈಕೆಗೆ— ಏನು ದುಃಖಿ ?

ಮನೆಬಿಟ್ಟು ಬಂದದ್ದುಕ್ಕೇ ?

ಇರಬಹುದು— ಆದರೆ ಈಕೆಯ ದುಃಖ ಆದಕ್ಕಾಗಿ ಅಳವಾಗಿತ್ತು. ಆದಕ್ಕಿಂತಲೂ ಹೆಚ್ಚಾಗಿ, ಆಕೆಯ ದುಃಖದೊಂದಿಗೆ ಏನೋ ಭಯವೂ ಬೆರತಿತ್ತು.

ಅಂಥ ದುಃಖ, ಅಂಥ ಭಯ— ಏನಿರಬಹುದು ?

ಮೂರ್ತಿ ಈ ಯೋಜನೆಯಲ್ಲಿರುವಾಗಲೇ, ಇ ಬ್ಜಿಯ ಪಕ್ಕದಲ್ಲಿ ಹುಡುಗನೊಬ್ಬ—

“ ಬೀಡಾ, ಬಿಂಡಿ, ಸಿಗರೀಟ್ ”

— ಎಂದು ಕೂಗಿಕೊಂಡು ಬರುತ್ತಿರುವುದು ಕೇಳಿಸಿ, ಗಾಡಿಯ ಹೊರಗೆ ಇಟ್ಟಿಕೊಂಡಿ, ತೂಗುವೆಟ್ಟಿಗೆಯ ವ್ಯಾಪಾರಿಯನ್ನು ಕರೆದು, ತನಗೆ ಬೇಕಾದ ಸಿಗರೀಟ್‌ನು ಪೂಟ್ಟಣವನ್ನು ಕೊಂಡುಕೊಂಡೆ.

ಆದರೊಂದಿಗೆ, ಆ ಹುಡುಗನ ಬಳ ಇದ್ದ ಕತ್ತಳೆಹಣ್ಣಿನ್ನು ತಿಗೆದು ಕೊಂಡ— ತಿಂಡಿಯ ಜೊತೆಗೆ ತಿನ್ನಲು ಇರಲಿ ಎಂದು.

ಅವನು ಹುಡುಗನೊಂದಿಗೆ ಹಣ್ಣು— ಸಿಗರೀಟಿನ ವ್ಯಾಪಾರ ಮಾಡುತ್ತಿದ್ದಾಗ, ಆದುವರೆಗೂ ಆವನ ಕಡೆ ಬೆನ್ನುವಾದಿ ಮಲಿಗಿದ ಆಕೆ, ಆವನ ಕಡೆ ಮುಖ ತಿರುಗಿಸಿ, ಆವನು ವ್ಯಾಪಾರ ಮಾಡುವುದನ್ನೇ ನೋ ಇದು ತಾತ್ತ್ವ ಮಲಿಗಿದ್ದಳು.

ಆ ವೇಳೆಗೆ ಆಕೆಯ ದುಃಖವೂ ಸ್ವಲ್ಪ ಸ್ಥಿಮಿತಕ್ಕೆ ಬಂದಿತ್ತೆಂದು ಕಾಣತ್ತದೆ. ಎಂತಲೇ ಮುಖದ ಹೇಳಿದ್ದ ದುಃಖದ ತೀವ್ರತೆ ಮಾಯವಾಗಿ, ಆಕೆಯ ಮುಖ, ಕಣ್ಣಗಳಲ್ಲಿ ದುಃಖಾನಂತರದ ಜಡತೆ ಒಡಮಾಡಿತ್ತು.

ನಿರಾಸಕ್ಕನೇತ್ತಿಗಳಿಂದ ತನ್ನತ್ತಲೇ ನೋಡುತ್ತಿದ್ದ ಆಕೆಯನ್ನು ಮೂರ್ತಿಯೂ ನೋಡಿದ. ನೋಡಿದ ಬಳಕ ಮಾತನಾಡಿಸಬೇಕು ಎನಿಸಿತು.

ಅಪರಿಚಿತನಾದ ತಾನು ಮಾತನಾಡಿಸಿದರೆ, ಆಕೆ ಏನು ತಿಳಿದುಕೊಳ್ಳುತ್ತಾ ಹೋ ಎನ್ನೋ ಎಂಬ ಆತಂಕವಿದ್ದ ರೂ, ಮನದಲ್ಲಿ ಮೂಡಿದ ಬಯಕೆಯನ್ನು ಹತ್ತಿಕ್ಕು ಲಾರದೆ—

“ ತೆಗೆದುಕೊಳ್ಳಿ ”

—ಎಂದು ಹೇಳಿ ಎರಡು ಕಿತ್ತಲೆಹಣ್ಣಿನ್ನು, ಆಕೆ ಸೀಟಿನ ಉದ್ದೇಶ್ಯ ಮಲಗಿದ್ದುದರಿಂದ, ಅಲ್ಲಿಡಲು ಸ್ಥಳ ಕಾಣದೆ, ಕೈಯಲ್ಲೇ ಹಿಡಿದು ಕೈಯನ್ನು ಆಕೆಯತ್ತು ಚಾಚಿದ.

ಆಕೆ ಆ ಹಣ್ಣಿನ್ನು ತೆಗೆದುಕೊಳ್ಳಲಿಲ್ಲ. ಅದಕ್ಕೆ ಪ್ರತಿಯಾಗಿ ಸುಮ್ಮನೆ ಅವನ ಮುಖವನ್ನು ನೋಡಿದಳು.

“ ಏಕೆ – ಹಣ್ಣಿ ತಿನೊಂದು ಲ್ಲಿವೇ ? ”

—ಎಂದು ಮತ್ತೆ ಪ್ರತ್ಯೇಕಿ ಮಾಡಿದ ವಾರ್ತೆ.

ಏಕೋ ಆಪ್ಯ ಮಾತನಾಡಿದುದಕ್ಕೇ ಅವನ ಹೃದಯದ ವೇಗ ಜಂಟಿಗಿ ಧಡಧಡಿಸುತ್ತಿತ್ತು.

ಅವನ ಮಾತಿಗೆ ಉತ್ತರವಾಗಿ ಆಕೆ ಕಿಟಕಿಯಿಂದಾಚೆಗೆ ನೋಡಿದಳು.

ಆಕೆಯ ದೃಷ್ಟಿಯನ್ನೇ ಹಿಂಬಾಲಿಸಿ ಮೂರ್ತಿಯೂ ನೋಡಿದ – ಹೊರಗೆಲ್ಲಾ ವ್ಯಾಸರಾಯ ಒರುತ್ತಿರುವುದು ಕಾಣಲಿಲ್ಲ.

“ ಆವರು . . . . ಆವರು . . . . ಏನಾದ್ದೂ . . . . ಅಂದೊಂದ್ದೂ ತಾರೆ . . . . ”

—ಮೂರ್ತಿಯ ಮಾತಿಗೆ ಆಕೆ ತಡೆ ತಡೆದು ಉತ್ತರ ಕೊಟ್ಟಿಳು. ಆ ಮಾತನ್ನು ಆಡುವಾಗ, ಆ ಮಾತಾಡಿದ ಆಯಾಸಕೋಣೇ ಎಂಬಂತೆ ಆಕೆಯು ಉಸಿರ ಗತಿ ತೀವ್ರವಾಗಿ ಮುಖ ಕೆಂಪೇರಿತು.

ಹಾಗೆ ಕೆಂಪೇರಿದ ಮುಖ ಮತ್ತು ಷಟ್ಟು ಚೆಲುವಾಗಿ ಕಾಣಿಸಿ, ಮೂರ್ತಿಗೆ ಆ ಕೆಂಪೇರಿದ ಕೆನ್ನೆಗಳನ್ನು ನೇರವಿಸಬೇಕು ಎನಿಸಿತು. ಹಾಗೇ ತನ್ನ ಪ್ರತ್ಯೇಗಿ ಆಕೆ ಕೊಟ್ಟಿ ಸರಳವಾದ ಉತ್ತರ ಕೇಳಿ, ಏಕೋ ಆವನ ಹೃದಯ ತುಂಬಿ ಬಂದಿತು. ಅದರೊಂದಿಗೆ ಆಕೆ ಆವನ ವಿವಯದಲ್ಲಿಟ್ಟು ಕೊಂಡ ಭಯವನ್ನು ಕಂಡು ಮರುಕವೂ ಮೂಡಿತು.

‘ ನಾನಿರುವಾಗ ಅವನದೇನು ಭಯ – ಬಿಡು.’

— ಎಂದು ಅಭಯ ನುಡಿಯಬೇಕು ಎಂದು ತೋರಿತು. ಆದರೆ ಹಾಗೆ ಹೇಳಲು ತಾನಾರು ?

ತಾನು ಆಕೆಗೆ ಯಾರೂ ಅಲ್ಲ. ನಿಜ. ಆತ—? ಆತ ಈಕೆಗೆ ಏನಾಗ ಬೇಕು ? ಬರೀ ವೃತ್ತಿ ಸಂಬಂಧವೇ ? ಆಥವಾ—?

ಮತ್ತೆ ಮೂರ್ತಿಯ ಮನಸ್ಸು, ಅದುವರೆಗೂ ಮರೀತ ಅವರಿನರ ಸಂಬಂಧದ ವಿಷಯವನ್ನು ಚಿಂತಿಸತ್ತೊಡಗಿತು.

“ ಸರಿ— ನಿಮುಗಪ್ಪು ಸಂಕೋಚವಾದರೆ ಅವರೇ ಬರಲಿ.”

— ಎಂದು ಹೆಣ್ಣನ್ನು ತನ್ನ ಪಕ್ಕದಲ್ಲೀ ಇಟ್ಟುಕೊಂಡು, ಮನದಲ್ಲಿ ಮೂಡಿದ ಪ್ರಶ್ನೆಯನ್ನು ವೇಲ ಕುಹಾ ಕುತ್ತಾ, ಸಿಗರೇಟು ಹೊತ್ತಿಸಿ ಕುಳಿತುಕೊಂಡು.

ಈಕೆ ಅವನ ಪತ್ತಿಯಲ್ಲ — ಅವನು ಚಲಚಿತ್ತ ತಯಾರಕರ ‘ಪಜಂಟು.’ ಹಾಗಾದರೆ ಇವರಿವರ ಸಂಬಂಧವೇನು ?

ಏನೂ ಸಂಬಂಧವಿಲ್ಲದೆ, ಈ ಹೆಣ್ಣು ಒಂಟಿಯಾಗಿ ಅವನೊಂದಿಗೆ ಪ್ರಯಾಣ ಹೊರಟಿರುವಳೇ ?

ಕೇವಲ ಅಪರಿಚಿತನೊಂದಿಗೆ ಯಾವ ಹೆಣ್ಣು ಹೀಗೆ ಒಂಟಿಯಾಗಿ ಪ್ರಯಾಣ ಮಾಡಲಾರಳು. ಇವರಿವರದು ಕೇವಲ ವೃತ್ತಿ ಸಂಬಂಧವಾಗಿದ್ದರೆ, ಆಕೆಯ ಮನೆಯವರು ಯಾರಾದರೂ ಜೊತೆಗೆ ಬರುತ್ತಿದ್ದರು.

ಆದರೆ ಈಗ ಆಕೆಯ ಜೊತೆಗೆ ಬೇರೆ ಯಾರೂ ಇಲ್ಲ — ಇಬ್ಬರೇ. ಆ ಇಬ್ಬರೂ ಏಕೋ ಭಿತರು. ಏಕೆ—?

ಆ ಸಮಸ್ಯೆಯನ್ನೇ ಚಿಂತಿಸಿದವ್ಯೂ ಮೂರ್ತಿಯಲ್ಲಿ ಏನೋ ಅನುಮಾನ. ಏನೋ ಕುತ್ತಾಹಲ ಬೆಳೆದು, ಅವನ ಮಿದುಳನ್ನು ಕೆಣಕಲು ಆರಂಭಿಸಿತು.

— ತಲೆ ಚಿಂತಿಸುತ್ತಿತ್ತು. ಬಾಯಿ, ರೈಲ್ವೆ ಎಂಜಿನ್‌ನ ಚಿಮಣಿಯಂತೆ ಸಿಗರೇಟೆನ ಹೊಗೆಯನ್ನು ಉಗುಳುತ್ತಿತ್ತು.

ಗಾಡಿಯೊಳಗೆ ಮೂರ್ತಿಯ ಮುಖದಿಂದ ಧಾರಾಕಾರವಾಗಿ ಹೊರ ಹೊಮ್ಮುತ್ತಿದ್ದ ಹೊಗೆ ದಟ್ಟವಾಗಿ ವಾಪಿಸಿತ್ತು. ಆ ಹೊಗೆಯ ಫಾಟು ತಡೆಯಲಾರದೆಯೋ ಏನೋ, ಆಕೆ ಮುಖವನ್ನು ಸೂಕ್ಷ್ಮವಾಗಿ ಸಿಂಡರಿಸಿ,

ತನ್ನ ಮುಖಕ್ಕೆ ಮುತ್ತಿಗೆ ಹಾಕಿದ್ದ ಹೊಗೆಯನ್ನು ಓಡಿಸಲು, ಕೈಯನ್ನೇ ಬೀಸಣಿಗೆಯಂತೆ ಬೀಸಿಕೊಂಡಳು.

ಅದನ್ನು ನೋಡಿ ಮೂರ್ತಿಗೆ ತನ್ನ ಅಸಭ್ಯತೆಯ ಅರಿವಾಗಿ—

“ ನಾನು ಸಿಗರೇಟ್‌ನು ಸೇದುವುದರಿಂದ ನಿಮಗೆ ತೊಂದರೆಯಾಗುತ್ತಿದ್ದರೆ ಹೇಳಿ, ಆರಿಸಿಬಿಡುತ್ತೇನೆ.”

—ಎಂದ.

“ ಉಂಹೂ.”

— ಎಂದು ಆಕೆ ತಲೆಯಾಡಿಸಿದಳು.

ಆಕೆ ತಲೆಯಾಡಿಸಿದಾಗ, ಗಾಡಿಯ ದೀಪದ ಬೆಳಕು, ಆಕೆಯ ಕಿವಿಯಲ್ಲಿದ್ದ ಕೆಂಪು ಹೆರಳಿನ ಛಲೆಯ ಮೇಲೆ ಬಿಡ್ಡು, ಆದು ಚಮಕಿಸಿತು.

ಎಂಥ ಸುಂದರವಾದ ಕಿವಿಗಳು ಆಕೆಯವು.

ಆಕೆಯಲ್ಲದೆ, ಬೇರೆಯವರಾಗಿದ್ದರೆ, ಮೂರ್ತಿ, ಆಕೆ ತನ್ನ ಕಿವಿಯ ಸೌಂದರ್ಯವನ್ನು ತೋರಿಸುವ ಸಲುವಾಗಿಯೇ ತನ್ನ ಕತ್ತನ್ನು ಹಾಗೆ ಹೊರಳಿಸಿದಳು ಎಂದೇ ಹೇಳುತ್ತಿದ್ದು.

ಆದರೆ ಆಕೆ—ಅಂಥ ಬೆಡಗುಗಾತ್ತಿಯಾಗಿರಲಿಲ್ಲ. ಆಕೆಯ ಸೌಂದರ್ಯದಲ್ಲಿ ವೈಯಾರದ ಸೇಳಕಿರಲಿಲ್ಲ; ಸರಳತೆಯ ಸೋಗಿತ್ತು. ಹಾಗೆ ನೋಡಿದರೆ, ಆಕೆಯ ನಿರಾಡಂಬರ ಸರಳತೆಯೇ ಆಕೆಯ ಚೆಲುವಿಕೆಯು ರಹಸ್ಯವಾಗಿತ್ತು.

ಆ ಮುಗ್ಧಲಾವಣ್ಯಕ್ಕೆ ಮನಸೋತು ಮೂರ್ತಿ ಆಕೆಯನ್ನೇ ನೋಡಿ ತೊಡಗಿದ.

ಅವನು ತನ್ನನ್ನು ಹಾಗೆ ನೋಡುತ್ತಿರುವುದನ್ನು ಕಂಡು, ಆಕೆಯ ದುಃಖ ವಿವರಣವಾದ ಮುಖದಲ್ಲಾ ಕೆಂಪು ಸುಳಿಯಿತು.

ಆ ಕೆಂಪು— ಕೆಂಪು ದ್ವಾರಾರಸದವ್ಯು ಮಾಡಕವಾಗಿತ್ತು.

ಆಕೆ— ಬೇರೊಬ್ಬನ ಜೊತೆಗಾತ್ತಿಯಾಗಿ ತನ್ನ ಕಣ್ಣಿಗೆ ಕಾಣಿಸಿಕೊಳ್ಳಿದೆ, ತನ್ನ ಜೊತೆಗಾತ್ತಿಯಾಗೇ ಬಂದಿದ್ದರೆ . . . . .

ಆಕೆ— ಬೇರೊಬ್ಬನ ಜೊತೆಗಾತ್ತಿ—

ಆ ಭಾವನೆ ಮನಸ್ಸಿನಲ್ಲಿ ಸುಳಿದು, ಮೂರ್ತಿಯ ಹೃದಯದಲ್ಲಿ ವಾಣಿರಾಯನ್ ಬಗ್ಗೆ ಅಸೂಯಿ ಕುದಿದು ಉಕ್ಕಿತು.

ಎಂಥ ಜೊತೆಗಾರ !

ಆವನು ಹಶು—ಈಕೆ ಕುಸುಮ.

ಆ ಹಶು, ಈ ಕುಸುಮದ ಸಂಗಾತಿಯಾಗಿದ್ದಾಗೆನೇ—ತಾನು ಆಫ್ರಾಣಿಸು ವುದಕ್ಕೂ ಅಲ್ಲ ; ಮತ್ತಾರೋ ಚಿತ್ರ ತಯಾರಿಕರಿಗೆ ಈಕೆಯನ್ನು ಒಪ್ಪಿಸುವುದಕ್ಕಾಗಿ.

ನಿಜ, ನಿಜ, ಯಾರೋ ಚಲಚ್ಚಿತ್ರ ನಿಮಾರ್ಥಕನ ಶಯ್ಯಾಸುಖಿಕ್ಕಾಗಿ ರವಾನೆಯಾಗುತ್ತಿದ್ದಾಗೆ ಈಕೆ. ಅವ್ಯಾಲದೆ ಮತ್ತೀನು ? ಆ ಮಾತು ಅನಿಸಿ ದಾಗ ಮಾತ್ರಿಗೆ, ತಾನು ಕೇಳಿದ ಚಲಚ್ಚಿತ್ರ ನಿಮಾರ್ಥಕರ ಕಥೆಗಳು ನೇರವಾದವು.

ಶಯ್ಯಾಗೃಹವೇ ತಾರಾಪಟ್ಟಕ್ಕೆ ಹೆಚ್ಚಾಗಿಲು ಎಂಬ ಮಾತನ್ನು ಎಷ್ಟೋ ಜನಗಳಿಂದ ಕೇಳಿದ್ದ ಮೂತ್ರ. ಚಲನಚಿತ್ರ ತಯಾರಕನೊಬ್ಬ, ದಿನಕ್ಕೊಬ್ಬ ಹುಡುಗಿಯ ಜೊತೆ ಬೃಂದಾವನ ಯಾತ್ರೆ ಮಾಡುವುದನ್ನು ಕೇಳಿ, ಹೊಟ್ಟೆ ಉರಿಸಿಕೊಂಡಿದ್ದ.

ಆದರೆ ಆಗಿನ ಅಸೂಯೆಯಲ್ಲಿ, ಇಂದು ಆವನು ಮನಸ್ಸಿನಲ್ಲಿ ಮಾಡಿದ ಅಸೂಯೆಯ ತೀವ್ರತೆ ಇರಲಿಲ್ಲ.

ಅದೆಲ್ಲಾ ಕೇಳಿಕೆಯ ಮಾತು—ಈಗ, ಎಂದಾದರೊಂದು ದಿನ ಒಬ್ಬ ನಿಮಾರ್ಥಕ ಹೆಗಲಮೇಲೆ ಕೈಹಾಕಿ ಸುಖಿಸಬಹುದಾದ ಹೆಣ್ಣು ಆವನ ಇದುರಿ ನಲ್ಲೀ ಇದೆ—

ಆವನಲ್ಲಾ ಉತ್ತರಿಟ ಬಯಕೆಗಳನ್ನು ಕೆರಳಿಸುತ್ತಾ.

ಯಾರಿಗೋ ಆಗಬಹುದಾದ ವಸ್ತು—ತನಗೇ ಆಗಬಾರದೇಕೆ ?

ಇನ್ನೂರಿಗೂ ಆಕೆಯನ್ನು ಒಪ್ಪಿಸಲು ಕರಿದೊಯ್ಯಾತಿದಾನೆ ವ್ಯಾಸ ರಾಯ—ಅಲ್ಲ ಲಾಭದಪೇಕ್ಕೆಗೆ. ನಿಜ—ಅದಕ್ಕಿಂತ ಹೆಚ್ಚಿನ ಅಸಕ್ತಿ, ಈಕೆಯಲ್ಲಿ ಆವಸಿಗ ಏನಿರಲು ತಾನೇ ಸಾಧ್ಯ ?

ಆವಸಿಗರುವುದು ಲಾಭಾಪೇಕ್ಕೆ—

ಹಾಗಿದ್ದರೆ, ತಾನೇ ಆವಸಿಗ ಲಾಭ ಕೊಡಲು ತಯಾರಾದರೆ—

‘ರೀ’ಯ ರೀಕ್ಕೆಗಳ ನೇರಿಲೆ ಈಳಿತು ಆವನ ಮನಸ್ಸು, ಯಾವ ಯಾವೋ ಬಯಕೆಗಳ ಲೋಕದಲ್ಲಿ ಸುತ್ತಿ ಬಂತು. ಹಾಗೇ ಸುತ್ತಿ ಮತ್ತೆ ನೆಲಕ್ಕಿಳಿದಾಗ, ಅವಸಿಗನಿಸಿತು—

ಆದು ಸಾಧ್ಯವಿಲ್ಲ.

ವ್ಯಾಸರಾಯನ ಬಗ್ಗೆ ತಾನು ಉಹಿಸಿದುದೆಲ್ಲಾ ನಿಜವಿದ್ದಿರೂ, ಆ ಮಾತನ್ನು, ತಾನು, ಆತನನ್ನು ಬಾಯಿಬಿಟ್ಟು ಕೇಳುವುದು ಸಾಧ್ಯವೇ? ಹಾಗೆ ಕೇಳಿದರೆ ತನ್ನ ಮರ್ಯಾದೆ ಉಳಿದೀತೇ?

ಈ ಬಯಕೆ—ಮರ್ಯಾದೆಗಳ ಹೊರಾಟಿದಲ್ಲಿ ಬಳಲಿ ಮೂರ್ತಿ, ‘ ಏನಾದರಾಗಲಿ, ಈ ಹಡುಗಿಯ ವಿಷಯ ಅವನಿಂದ ಆದಷ್ಟು ತಿಳಿದು ಕೊಳ್ಳಬೇಕು ’ ಎಂಬ ತೀವ್ರಾನಕ್ಕೆ ಬಂದ.

‘ ನಿಜ, ನಿಜ, ಅವನ ಬಾಯಿ ಬಿಡಿಸಬೇಕು.’

ಮೂರ್ತಿ ಈ ಮಾತನ್ನು ಅಂದುಕೊಳ್ಳುತ್ತಿರುವಾಗಲೇ, ತಿಂಡಿ ತೆಗೆಸಿ ಕೊಂಡು ಬರಲು ಹೋದ ವಾಸರಾಯ, ಹೋಟಲು ಹುಡುಗನೊಂದಿಗೆ ಮೂರು ಜನಕ್ಕೆ ಆಗುವವ್ಯಾ ತಿಂಡಿ ಕಾಫಿ ತೆಗೆಸಿಕೊಂಡು ಬಂದ.

ಗಾಡಿಯೊಳಗೆ ಒಂದವನೇ ವಾಸರಾಯ, ಹಣೆಯ ಮೇಲಿನ ಬೀವರು ಹಸಿಗಳನ್ನು, ಹೆಗೆಲ ಮೇಲಿದ್ದ ಉತ್ತರೀಯದ ತುದಿಯಿಂದ ಒರಸಿಕೊಳ್ಳುತ್ತಾ—

“ ಧಡ್‌ಕಾಲ್‌ಸು ಜನ ಅಂದ್ರೆ, ರೈಲಿನೋರ ದೃಷ್ಟಿಗೆ ಧೇರ್ಚ್ ಬೇವಾಸಿಂಗಳು:”

— ಎಂದ ಅಸಮಾಧಾನ ತುಂಬಿದ ಧ್ವನಿಯಲ್ಲಿ.

“ ಏಕೆ ಹಾಗನ್ತಿರೋ ”

“ ಅಪ್ಪುಲ್ಲದೆ ಮತ್ತೇನು ಸಾರ್. ಹೋಟಲಲ್ಲಿ ಎರಡಾಂತ ಒಗೆದರೆ ಕೂತ ಹತ್ತಿರ ಕಾಫಿ ತರೋರು ಕೂಡಾ, ಇಲ್ಲಿ, ನಾವು ಕಾಸಲ್ಲ, ಕಲ್ಲು ಕೊಡೋರ ಹಾಗೆ, ದುಡ್ಡು ತಗೊಂಡು ಇದ್ದ ಹತ್ತಾನೇ ಬಾಂತ ಅಂತಾರೆ. ನಮಗೂ ಇದ್ದ ಹತ್ತಿರಕ್ಕೇ ತಿಂಡಿ ಸಳ್ಳಿ ಮಾಡಿದರೆ, ನಾವೂ ಫಸ್ಟ್‌ಕಾಲ್‌ಸ್ ನೋರು ಕೊಡೋರ ದುಡ್ಡು ಕೊಡೋರಿಲ್ಲಾಂತಿನೇ? ಸೀನೇನಾಡ್ಲೂ ಹೇಳಿ ಸಾರ್ — ಅವವಂಯಾರ್ದೆ ಮಾಡಿಸಿಕೊಳೆಬೇಕು ಅಂತಿದ್ರೆ— ಈ ದರಬೇಶಿ ಧಡ್‌ಕಾಲ್‌ಸ್ ನಲ್ಲಿ ಬರಬೇಕು ”

— ಎಂದು ತಿಂಡಿ — ತೀರ್ಥಗಳನ್ನು ತಂದ ಮಾಡಿಗೆ—

“ ಅಲ್ಲಿದೆಯಾಗ್ ”

— ಎಂದು ಅಪ್ಪಣಿ ಮಾಡಿದ.

ವಾಸರಾಯ ಗಾಡಿಯೊಳಗೆ ಬರುತ್ತಿದ್ದ ಹಾಗೇ ಆತನಿಗೆ ಸ್ಥಳ ಕೊಡಲು ಸರಿದಿದ್ದಿ ಆಕೆ, ಈಗ ಮಾಣಿ ತಿಂಡಿಯನ್ನಿಡಲು ಸ್ಥಳ ಮಾಡಲು ಮತ್ತು ವ್ಯಾ ಮೂಲಿಗೆ ಸರಿದಳು.

ಅದನ್ನು ಕಂಡ ಮಾತ್ರಿ ವಾಸರಾಯನಿಗೆ—

“ ನೀವಿಲ್ಲೇ ಬನ್ನಿ—ಅಲ್ಲಿ ಬಹಳ ಕಿಷ್ಯಂಧ ಆಗುತ್ತೆ ”

—ಎಂದ, ತನ್ನ ಪಕ್ಷದಲ್ಲಿ ಜಾಗ ತೋರಿಸಿ.

“ ಹಾಸಿಗೆ ಹಾಸಿದೀರಾ . . . . ”

“ ಚಿಂತೆಯಿಲ್ಲ. ಅದಕ್ಕೆನಂತೆ. ನಿವ್ವ ಕೂತರೆ ಹಾಸಿಗೆ ಮೈಲಿಗೆ ಯಾಗೋದಿಲ್ಲ.”

ಮೂರ್ತಿ ಹೇಳಿದುದನ್ನು ಕೇಳಿ, ಆತ ಒಮ್ಮೆ ಮೂರ್ತಿಯ ಮುಖವನ್ನೂ, ಮತ್ತೊಮ್ಮೆ ಆಕೆಯ ಮುಖವನ್ನೂ ಮಿಕವಿಕ ನೋಡಿ—

“ ನೀವೇನೂ ತಿಳಿದುಕೊಳ್ಳಿದಿದ್ದರೆ ಸರಿ ಸಾರ್ ”

—ಎಂದು ಮೂರ್ತಿಯ ಹಾಸಿಗೆಯ ಮೇಲೆ ಕುಳಿತುಕೊಂಡ.

“ ಬೇಗ ತಿಂಡಿ ಕಾಫಿ ಮುಗಿಸಿ ಕೊಡಿ ಸಾರ್ — ರೈಲು ಹೊರಟು ಬಿಡುತ್ತೆ.”

—ಎಂದು ಮೂರ್ತಿನಲ್ಲಿ ಹೊತ್ತುಕಳೆಯುತ್ತಿದ್ದ ಅವರನ್ನು ಹೊರಟು ಮಾಡಿ ಎಚ್ಚರಿಸಿದ.

ಮಾಣಿ ತಂದಿದ್ದ ತಿಂಡಿಯನ್ನು ಅವರಿಬ್ರರೂ ತೆಗೆದುಕೊಂಡು, ಆಕೆಗೂ ಕೊಟ್ಟರು. ಆದರೆ ಆಕೆ ಮುಟ್ಟುಲಿಲ್ಲ. ವ್ಯಾಸರಾಯ ಒಲವಂತ ಮಾಡಿದರೂ —

“ ನನಗೆ ಹಸಿಪಿಲ್ಲ. ಕಾಫಿ ಕುಡಿತೀಸ್ ”

—ಎಂದಳು.

ಅದರ ಮೇಲೆ ಏನು ಹೇಳಿದರೂ ಆಕೆ ತಿಂಡಿ ಮುಟ್ಟುಲಿಲ್ಲ.

“ ನಿನಗೇಂತ ಏನೇನೋ ಕಟ್ಟಿಸಿಕೊಂಡು ಬಂದೆ. ಹೋಗ್ಗಿ ಬಿಡು — ನಿನಗೇ ತಿನ್ನೋ ಪುಣ್ಯಪಿಲ್ಲ ”

—ಎಂದು ವ್ಯಾಸರಾಯ, ಸಿಯೋರ್ಚನೆಯಾಗಿ ತಿಂಡಿ ತಿನ್ನ ತೋಡಗಿದ.

ಆತ ಮೂರು ಜನಕ್ಕೆ ಎಂದು ಆರು ಜನಕ್ಕೆ ಆಗುವಷ್ಟು ತಿಂಡಿ ಕಟ್ಟಿಸಿ ಕೊಂಡು ತಂದಿದ್ದ. ಜಿಲೇಬಿ, ಬಾದಾಷಾ, ವಡೆ, ಪೂರಿ, ಉಪ್ಪಿಟ್ಟು.—ಇದರ ಮೇಲೆ ಡಬ್ಲು ಡೋಸ್ ಕಾಫಿ, ಬೀಡಾ ಇಷ್ಟಿತ್ತು ಪರಿಕರ.

ಅದಷ್ಟು ಇಬ್ಬರ ಪಾಲಿನದನ್ನೂ ಒಬ್ಬನೇ ತಿಂದು ಮುಗಿಸಿ ವ್ಯಾಸರಾಯ—

“ ಪ್ರಯಾಣದಲ್ಲಿ ಹೊಟ್ಟಿಗೆ ಮಾತ್ರ ಸಂಕೋಚ ಮಾಡಿಕೊಳ್ಳಬಾರದು

ಸಾರ್. ಸಿಕ್ಕಾಗ ತಿನ್ನದೆಹೋದ್ದೀ ಎಮ್ಮೋ ಸಲ, ಅಮೇಲೆ ಉಪವಾಸ ಬರಗೋ ಹೊತ್ತು ಬರುತ್ತೆ. ಆದ್ದರಿಂದ ಅವಕಾಶ ಸಿಕ್ಕಾಗ ಒಂದು ತುತ್ತ ಹೆಚ್ಚಿಗೇನೇ ಹೊಟ್ಟಿಗೆ ಹಾಕಬೇಕು ”

—ಎಂದ.

“ ಅದೆಲ್ಲ ಸನಗೇನು ಗೊತ್ತು ಹೇಳ, ನಾನು ಸಿಮ್ಮಪ್ಪ ಪ್ರಯಾಣ ದಲ್ಲಿ ಪಳಗಿದವನಲ್ಲ ”

—ಎಂದ ಮೂರಿಂ.

“ ಪ್ರಯಾಣದಲ್ಲಿ ಪಳಗಿದರೇ ಸಾಲದು ಸಾರ್, ನಾಟಕದ ಕಂಪನಿಲ್ಲಿ ಪಳಗಬೇಕು. ಅಲ್ಲಿ ಎರಡು ತಿಂಗಳು ಕಾಲ ಹಾಕಿದರೆ, ಅನ್ನದ ಮಹತ್ವ ಏನೂಂತ ಆಫ್‌ವಾಗುತ್ತೆ. ‘ಅನ್ನವೇ ಬ್ರಹ್ಮ’ ಆಂತ ಯಾರೋ ಮಿಳಿ ಬರೆದಿದಾನಂತಲ್ಲ ಸಾರ್, ಆ ಪ್ರಣಾತ್ಮಕ ನಾಟಕದ ಕಂಪನಿಲ್ಲಿ ಇದ್ದ ಅನುಭವ ತಗೊಂಡೇ ಆ ಮಾತು ಬರೆದಿದಾನೇಂತ ಗ್ಯಾರಂಟಿಯಾಗಿ ಹೇಳ್ತಿಂ.”

—ಎಂದ ವ್ಯಾಸರಾಯ.

ಅವನ ಮಾತು ಕೇಳಿ ಮೂರಿಂಗೆ ನಗು ಬಂತು.

ಅವರಿಬ್ಬರೂ ತಿಂಡಿ ಮುಗಿಸಿ ಸರಸಸಲ್ಲಿ ಪದಲ್ಲಿ ತೊಡಗಿದುದನ್ನು ಕಂಡ, ಹೋಟಲು ಮಾಡಿ—

“ ಬಿಲ್ ದುಡ್ಡು ಕೊಡಿ ಸಾರ್, ಹೊತ್ತಾಯ್ಯು.”

—ಎಂದ, ತನ್ನ ತಟ್ಟಿ ಬಟ್ಟಲುಗಳನ್ನು ಜೋಡಿಸಿಕೊಂಡು.

“ ನಾಲ್ನು ರೂಪಾಯಿ ಹತ್ತಾಟಿ.”

—ಎಂದ ಮಾಡಿ.

“ ಆದ್ದ್ಯಾಗಯಾ ಆಷಾಯ್ಯು – ಅಷ್ಟು ದುಡ್ಡಿಗೆ ಮಾರು ಜನಕ್ಕೆ ಉಟಾನೇ ಆಗ್ನಿತಲ್ಲ.”

—ವ್ಯಾಸರಾಯ ಗೊಣಿದ.

“ ಉಟಿ ಆಗತ್ತು ಆದರೆ ಈಗ ಸಮಾರಾಥನೇನೇ ಆಯ್ಯಲ್ಲ.”

—ಎಂದ ಮಾಡಿ, ಮಾತಿಗೆ ಮಾತು ಮುಟ್ಟಿಸಿ.

“ ಹೂಂ – ನೀನೂ ಪರವಾಗಿಲ್ಲ ಕಣೋ ಮರಿ – ಮಾತು ಕಲಿತ್ತಿದೀಯ. ನೀನೂ ಕಂಪನಿಲ್ಲಿ ಸರ್ವೀಸ್ ಮಾಡಿದೀಯೋ ? ”

“ ಅವೆಲ್ಲ ಯಾಕೆ ಸಾರ್ ದುಡ್ಡ ಕೊಡಿ. ಹೊತ್ತಾಯಿತು. ಸಾಹುಕಾರ್ಪು ರೇಗ್ತಾರೆ.”

—ಮಾಣಿ ಮಾತು ಮುರಿದ.

“ ಅಷ್ಟು ದುಡ್ಡ ತಗೋತೀಯಾ — ನಗನಗ್ತು ಮರೆತು ಕೂಡ ಅಡೋದಿಲ್ಲಿಲ್ಲೋ ಮಂಕೆ.”

—ಎಂದು ವ್ಯಾಸರಾಯ ದುಡ್ಡ ಕೊಡಲು ಜೋಬಿನಲ್ಲಿ ತಡಕಾಡ ತೊಡಗಿದ.

ಆದರೆ ಮೂತ್ತಿ, ವ್ಯಾಸರಾಯ ತನ್ನ ಜೇಬಿಸಿಂದ ದುಡ್ಡ ತೆಗೆಯು ವುದಕ್ಕೆ ಅವಕಾಶವನ್ನೇ ಕೊಡದೆ, ತಾನೇ ವಸುರ್ ತೆಗೆದು ಖದು ರೂಪಾಯಿನ ಸೋಣಿನ್ನು ಮಾಡೆಗೆ ಕೊಟ್ಟು.

“ ಚೆಲ್ಲರೆ ಇಲ್ಲವಲ್ಲ ಸಾರ್ . . . . ”

—ಎಂದ ಮಾಣಿ.

“ ಬೇಡ ಸೀನೇ ಇಟ್ಟುಕೊಂ.”

—ಎಂದ ಮೂತ್ತಿ.

ಆ ಮಾತು ಕೇಳಿ ಮಾಣಿ ಮಂದಸ್ಯಿತನಾಗಿ ‘ಸೆಲ್ಲಾಟ್’ ಹೊಡಿದು ತಟ್ಟಿ ಬಟ್ಟಲು ಸಾಗಿಸಿಕೊಂಡು ಕೆಳಗಿಳಿದ.

“ ಹೂ, ಬೆಳಗೆ ಎದ್ದು ಬೆಕ್ಕಿನ ಮುಖ ಸೋಡಿದ್ದಾಂತ ಕಾಣುತ್ತೇ. ಅಲ್ಲ . . . ಸಾರ್ . . . ಸೀವು ಹೀಗೆ ಮಾಡೋದೇ ? ”

—ಎಂದ ವ್ಯಾಸರಾಯ ತುಂಬಾ ಅಸಮಾಧಾನವಾದವನಂತೆ.

“ ಏಕೆ ? ”

“ ಎಲ್ಲಾರ ದುಡ್ಡ ಸೀನೇ ಕೊಟ್ಟು ಬಿಡೋದೇ . . . . ”

“ ಅದರಿಳೀನು ತಪ್ಪು ? ”

“ ತಪ್ಪಲ್ಲಿ . . . . ”

“ ಸರಿ ಮತ್ತೆ - ಜೊತೇಲಿ ಪ್ರಯಾಣ ಮಾಡೋರು - ಯಾರು ಕೊಟ್ಟು ರೇನು ? ಅಷ್ಟರಲ್ಲಿ ಏನು ಸಂಪತ್ತು ಕೊಳ್ಳು ಹೋಗೋದು. ಇರಲಿ ಬಿಡಿ— ಇದು ತಗೋಳ್ಳಿ—ಹಚ್ಚಿ ”

—ಎಂದು ಮೂತ್ತಿ, ವ್ಯಾಸರಾಯನಿಗೆ ಸಿಗರೆಟ್‌ ವ್ಯಾಕೆಟ್ ಕೊಟ್ಟು

ವ್ಯಾಸರಾಯ ಮೂರ್ತಿ ಕೊಟ್ಟಿ ಸಿಗರೆಟ್‌ ವ್ಯಾಕೆಟ್‌ನ್ನು ಹಿಂದೆ ಮುಂದೆ ತಿರುಗಿಸಿ ಕೇಳಿದ.

“ ಪ್ಲೇಯರ್ಸ್ (Players). ಈಗೆಷ್ಟಿದೆ ಸಾರಾ ಇದು ವ್ಯಾಕೆಟ್‌ಗೆ.”  
“ ಹದಿನುಂರುವರಾಣಿ.”

“ ಭಾಳ ದುಬಾರಿ ಆಗ್ನೋರ್ಯು. ಒಂದಕ್ಕೆ ಒಂದೂವರಾಣಿ ಬೀಳುತ್ತೇ ಅಲ್ಪೇ ? ”

“ ಹೂ.”

“ ಬಡವರಿಗೆ ಒಪ್ಪತ್ತಿನ ಉಟ ಆಗುತ್ತೇ—ಸೇನ್ನ ನಿದು ನಿಮಿಷದಲ್ಲಿ ಸುಟ್ಟುಹಾಕೋಎದು.”

—ಎಂದು ಮೂರ್ತಿಯ ದುಂದುಗಾರಿಕೆಯನ್ನು ಟೀಕೆಸುತ್ತಲೇ, ವ್ಯಾಸರಾಯ ಸಿಗರೆಟ್‌ ತೆಗೆದು ಹೊತ್ತಿಸಿ, ಬೀಡಾ ಬಾಯಿಗೆ ಹಾಕಿಕೊಂಡು ಜಗಿಯುತ್ತಾ, ಆಕೆಗೆ—

“ ಬೀಡಾನಾದೂ ಹಾಕಿಕೊ೯ ”

—ಎಂದ.

ಆಕೆ ಆದೂ ತನಗೆ ಬೀಡವೆಂದು ತಲೆಯಾಡಿಸಿದಳು

“ ನಿನ್ನ ಮನೆಯವರು ತುಂಬಾ ಸಂಕೋಚದ ಸ್ವಭಾವದವರೂಂತ ಕಾಣತ್ತೇ. ಏನೂ ಮುಟ್ಟಲೇ ಇಲ್ಲ. ಹೋಗಲಿ—ಆವರಿಗೆ ಈ ಹಣ್ಣಾ ದರೂ ಕೊಡಿ ”

—ಎಂದು ಮೂರ್ತಿ, ತಾನು ಕೊಂಡ ಕಿತ್ತಲೆ ಹಣ್ಣಾಗಳಲ್ಲಿ ಎರಡನ್ನು ತೆಗೆದು ವ್ಯಾಸರಾಯನ ಕೈಗೆ ಕೊಟ್ಟು.

“ ಇದು ಬೀರೆ ಇತ್ತೇ . . . . ”

—ಎಂದು ವ್ಯಾಸರಾಯ ಕಿತ್ತಲೆ ಹಣ್ಣಾನ್ನು ಕೈಯಲ್ಲಿ ಆಡಿಸುತ್ತಾ ಮೂರ್ತಿಯ ಮುಖವನ್ನು ಸೂಕ್ಷ್ಮವಾಗಿ ನೋಡಿ, ಆಕೆಯತ್ತ ಹಣ್ಣೆದ್ದ ಕೈಯನ್ನು ಚಾಚಿ—

“ ತಗೋ೯— ”

—ಎಂದ.

ಆಕೆ ಈಗಲಾದರೂ ಹಣ್ಣಾ ತೆಗೆದುಕೊಳ್ಳುತ್ತಾ ಹೋ ಇಲ್ಲವೋ ನೋಡ

ಬೇಕೆಂದು ಮೂರ್ತಿ ಆಕೆಯನ್ನೇ ನೋಡುತ್ತಿದ್ದು. ಆಕೆಯೂ ಅವನ ಕಡೆ  
ನೋಡಿ, ಮಿಂಚಿನ ವೇಗದಲ್ಲಿ ದೃಷ್ಟಿಯನ್ನು ವ್ಯಾಸರಾಯನತ್ತ ಹೊರಳಿಸಿ—

“ ಬೇಡ ”

—ಎಂದು ತಲೆ ಆಲ್ಲಾಡಿಸಿದಳು.

“ ಭೀ, ಭೀ, ಹಾಗನಾರ್ದು. ಯಾರೇ ಆಗಿ—ಹಣ್ಣು, ಹಾಲು ವಿಶ್ವಾಸ  
ದಿಂದ ಕೊಟ್ಟಿ ಬೇಡ ಅನ್ನಬಾರದು. ಎಪ್ಪು ವಿಶ್ವಾಸದಿಂದ ಕೊಡತ್ತಾರೋ,  
ಅಪ್ಪೇ ವಿಶ್ವಾಸದಿಂದ ತಗೋಬೇಕು. ‘ಅನ್ನ ಕೊಟ್ಟೋನು ಚಿನ್ನ ಕೊಟ್ಟು,  
ಹಣ್ಣು ಕೊಟ್ಟೋನು ಹೃದಯ ಕೊಟ್ಟು’ ಅಂತ ನಮ್ಮ ಕಂಪನಿ ನಾಟಕ  
ಬರಯೋ ಶಾಸ್ತ್ರಿಗಳು ಹೇಳ್ತಾ ಇದ್ದು ಸಾರ್. ಹೆಂಗಸ್ಟಿಗೆ ಆದೆಲ್ಲಾ ಏನು  
ಗೊತ್ತು ಹೇಳಿ? ತಗೋ... ತಗೋ... ಬೇಡಾನ್ನಬಾರದು—ಬೇಕಾದ್ದೀ  
ಈಗೇ ತಿನ್ನು. ಇಲ್ಲೇಕೋದ್ದೇ ಹತ್ತಿರ ಇಟ್ಟು ಕೊಂಡಿದ್ದು ಬೇಕಾದಾಗ ತಿನ್ನು ”

—ಎಂದು ಎಳಿಯ ಮಕ್ಕಳನ್ನು ಪುಸಲಾಯಿಸುವವನಂತೆ ಹೇಳಿದ ವ್ಯಾಸ  
ರಾಯ.

ಆತನ ಮಾತು ಕೇಳಿ ಮೂರ್ತಿಗೆ ನಗು ಬಂದಂತೆಯೇ ಆಕೆಯ ಮುಖದ  
ಮೇಲೂ ಮಂದಹಾಸ ಸುಳಿಯಿತು.

ಆಕೆಯ ಮುಖದ ಮೇಲೆ ಮಂದಹಾಸ ಮಿನುಗಿದಾಗ, ಕತ್ತಲಲ್ಲಿ  
ಕರಗಿದ್ದುದು, ಮಿಂಚು ಹೊಳೆದಾಗ ಚಕ್ಕನೇ ಕಂಡು ಮಾಯವಾಗುವಂತೆ, ಆ  
ಮಂದಹಾಸದ ಶಾಂತಿಯಲ್ಲಿ, ಅದುವರೆಗೂ ದುಃಖದ ಮೋಡದಡಿಯಲ್ಲಿ  
ಹುದುಗಿದ, ಆಕೆಯ ಮುಖದ ಸಹಜಲಾವಣ್ಯ ಹೊರಚಿಮ್ಮೆ, ಕಣ್ಣ ಕೋರ್ಪೆಸಿ,  
ಮೂರ್ತಿಯ ಹೃದಯವನ್ನು ಒತ್ತಿ ಹಿಡಿದಂತಾಯಿತು.

ಆ ನಗು—

ಆಕೆಯ ಮುಖ ಸಾಂದರ್ಭದ ಉಷ್ಣಲತೆಗೆ ಮಿಂಚಿನ ಹೊಳೆಪು  
ಕೊಡುವ ನಗು—

ಆಕೆಯ ಕನ್ನಡ ಕಪ್ಪೋಲದಲ್ಲಿ ಸಣ್ಣ ಗುಳಿ ಬಿಳಿಸಿ, ಕಣ್ಣನ್ನು ಕೆರಳಿಸುವ  
ನಗು—

ಆ ನಗುವಿಗಾಗಿ, ಹಣ್ಣಿನ್ನೇ ಅಲ್ಲ, ಜಗತ್ತನ್ನೇ ಬೇಕಾದರೂ ಕೊಡ  
ಬಹುದು ಎನಿಸಿತು ಮೂರ್ತಿಗೆ.

ಆ ಮುಖದಲ್ಲಿ, ಆ ನಗು ಮಿನುಗಿದಾಗ, ಆಕೆ, ಅಪರಿಚಿತಳಂತೆ ದೂರ ಕುಳಿತಿರದೆ, ತನ್ನ ತೋರ್ಹಾಳಗೆ ಇದ್ದಿದ್ದಿರೆ—

ಮೂರ್ತಿರು ವೈಯ ರಕ್ತ ಇದ್ದಕ್ಕಿದ್ದಂತೇ ಕಾವೇರಿ, ವೇಗವಾಗಿ ಹರಿಯಲಾರಂಭಿಸಿ, ರಕ್ತದ ವೇಗಕ್ಕೆ ಮಾಡಿಯನ ಹೃದಯದ ಮಾಡಿತ ಪಕ್ಕದಲ್ಲಿ ಕುಳಿತಾತೆನಿಗೂ ಕೇಳಿಸಿತೇನೋ ಎನಿಸಿತು ಮೂರ್ತಿಗೆ.

ವ್ಯಾಸರಾಯನು ಆ ಭಾವನೆಯನ್ನು ಬಲಿಸುವಂತೇ ಮೂರ್ತಿರು ಮುಖ ವನ್ನು ನೋಡುತ್ತಿದ್ದು. ಹಾಗೇ ನೋಡನೋಡುತ್ತಾ ಆತನ ಮುಖ ಗಂಭೀರ ವಾಯಿತು.

ಒಂದು ಗಳಿಗೆ ಏನೋ ಚಿಂತಿಸುತ್ತಾ ಹಣ್ಣನ್ನು ಕೈಯಲ್ಲೇ ಆಡಿಸುತ್ತಿದ್ದು, ಬಳಿಕೆ ಏನೋ ನಿಧಾರಕ್ಕೆ ಬಂದಂತೆ—

“ಹೂ, ತಗೋಽ.”

—ಎಂದು ಕಿತ್ತಲೆ ಹಣ್ಣು ಗಳನ್ನು ಆಕೆಯ ತೊಡೆಗಳ ಮೇಲಿಟ್ಟು.

ಹಣ್ಣನ್ನು ಅವನು ಹಾಗೆ ಇಟ್ಟು ರೀತಿಯಲ್ಲಾ ಏನೋ ಉದ್ದೇಶ ವಿದ್ದಂತಿತ್ತು. ಅಲ್ಲದೆ, ಹಣ್ಣನ್ನಿಡುವಾಗ, ಆತ ಆಕೆಯ ತೊಡೆಯನ್ನು ಬಿಗುಟಿದನೋ ಏನೋ—ಆಕೆ ಸಿಟ್ಟುಬಿಡುಬು.

“ಹಣ್ಣದಬಾರದು, ಹೂ ಬಾಡಿಸಬಾರದು—ತಗೋ ಇಂದಿರಾ. ಒಂದು ತೊಳೀನಾಡ್ಯಾ ತಿಂದು ಅವರಿಗೆ, ಕೊಟ್ಟಿದ್ದ ಸಾರ್ಥಕ ಆಯ್ದು ಅನಿಸು”

—ಎಂದ ವ್ಯಾಸರಾಯ ನಗುತ್ತಾ.

ಆತನ ನಗುವಿನಲ್ಲಿ ಬರಿ ಹಾಸ್ಯವೇ ಅಲ್ಲದೆ, ಮತ್ತೇನೋ ಇತ್ತು. ಆಕೆ ಏನೂ ಮಾತಾಡದೆ, ಯಾಂತ್ರಿಕವಾಗಿ ಹಣ್ಣನ್ನು ಸುಲಿದು ಒಂದು ತೊಳೀ ಬಾಯಿಗೆ ಹಾಕಿಕೊಂಡಳು.

ಆ ಹಣ್ಣೂ ಬಹು ಕಷ್ಟದಿಂದ ಆಕೆಯ ಗಂಟೆಂಜಲಿಗೆ ಇಳಿದಂತೆ ತೋರಿತು.

ಆಕೆ ಆ ತೊಳೀಯನ್ನು ತಿನ್ನುತ್ತಿರುವಾಗಲೇ, ರೈಲು ಗಟ್ಟಿಯಾಗಿ ಸಿಳ್ಳು ಹಾಕಿ, ಹೊರಡುವ ಸೂಚನೆ ಕೊಟ್ಟು ಜಗ್ಗೆಂದು ಗಾಡಿಯನ್ನು ಹಿಂದಕ್ಕೆ ಬತ್ತಿ ಮುಂದಕ್ಕೆ ಎಳೆಯಿತು.

ಆ ತುಯಾಟಿದಲ್ಲಿ, ಆಕೆಯ ತೊಡೆಯ ಮೇಲಿದ್ದ ಒಂದು ಹಣ್ಣು

ಕೆಳಗುರುಳತು. ಆಕೆ ಅದು ಕೆಳಗೆ ಉರುಳುವುದೂ ಅರಿವಿಲ್ಲದಂತೆ ಸುಮೃನೇ ಕುಳತಿದ್ದಳು.

ರೈಲು ಮುಂದಕ್ಕೆ ಹೊರಟಿತು.

ಈ ಕೆಳಗೆ ಬಿದ್ದ ಹಣ್ಣು ಅಲ್ಲೇ ಇತ್ತು—

ವ್ಯಾಸರಾಯ ತದನ್ನು ನೋಡಿದರೂ ನೋಡದವನಂತೆ ಕುಳತಿದ್ದು.

ಅದನ್ನು ನೋಡಿ ಮೂರಿತ್ಯಿಂದ ಧ್ವರ್ಯ ಮಾಡಿ—

“ಹಣ್ಣು ಕೆಳಗೆ ಬಿತ್ತು ನೋಡಿ”

—ಎಂದು, ಕೆಳಗೆ ಬಿದ್ದ ಹಣ್ಣುನ್ನು ಎತ್ತಿ ಆಕೆಗೆ ಕೊಟ್ಟ.

ಆಕೆಯೂ ಯಾಂತ್ರಿಕವಾಗಿ ಹಣ್ಣಿನತ್ತು ಕೈ ಚಾಚಿದಳು.

ರೈಲಿನ ಕುಲುಕಾಟಿದಲ್ಲಿ, ಹಣ್ಣು ಕೊಡುವಾಗ ಇಟ್ಟರ ಕೈಯೂ ಸೋರಿತು. ಮೂರಿತ್ಯ ಮೈಯಲ್ಲಿ ಬಳ್ಳಿ ಮಿಂಚು ಚಿಮ್ಮಿತು.

ತನಿಖಿಬರ ಕೈ ಸೋರಿಕೆದುದನ್ನು ವ್ಯಾಸರಾಯ ನೋಡಿದನೇನೋ ಎಂದು ಮೂರಿತ್ಯ, ತಟಕ್ಕನೆ ಆತನತ್ತು ತಿರುಗಿ ನೋಡಿದ.

ವ್ಯಾಸರಾಯ ಯಾವುದನ್ನೂ ನೋಡದವನಂತೆ ಸಿಗರೀಟ್‌ನ್ನು ಎಳೆಯುತ್ತಿದ್ದು.

## ೧೨

**ಇಂದಿರಾ !**

ನೊಟ್ಟಿ ನೊದಲ ಬಾರಿಗೆ ವ್ಯಾಸರಾಯ ಬಾಯಲ್ಲಿ ಆಕೆಯ ಹೆಸರನ್ನು ಕೇಳಿ ಮೂರ್ತಿಗೆ, ಸಿಗ್ರಬ ವಾತಾವರಣದಲ್ಲಿ ಇದ್ದಕ್ಕಿದ್ದ ಹಾಗೇ ಎಲ್ಲೋ ನವಿರಾದ ಪರಿಮಳದ ಎಳೆ ಸುಳದಂತೆ ಭಾಸವಾಯಿತು.

ಆ ಹೆಸರು ಕೇಳಿದ ಒಳಿಕ, ಮತ್ತೊಮ್ಮೆ ಆಕೆಯ ಮುಖ ಸೋಡಿದ— ಅದುವರೆಗೂ ಆಕೆಯ ಮುಖವನ್ನೇ ಸೋಡಿದವನಂತೆ.

**ಇಂದಿರಾ—**

ಎವ್ವು ಸುಂದರವಾದ ಹೆಸರು—ಆ ಮುಖಕ್ಕೆ ತಕ್ಕು ಹೆಸರು.

ಆದರೆ ಆ ಹೆಸರು, ಮುಖದ ಹಿಂದಿದ್ದ ಹೃದಯ ಮಾತ್ರ ಮೂರ್ತಿಗೆ ಇನ್ನೂ ಅಪರಿಚಿತವಾಗೇ ಉಳಿದಿತ್ತು. ಆ ಪರಿಚಯಕ್ಕಾಗಿ ಮೂರ್ತಿಯ ಹೃದಯ ಹಾರ್ಡೆಸ್ಟಿತ್ತು.

**ನನಗೆ ಆ ಬಯಕೆ ಇತ್ತು—**

**ಆಕೆಗೆ—?**

ತನಗೆ ಆಕೆಯೊಂದಿಗೆ ವಾತನಾಡಬೇಕು, ಆಕೆಯ ಹೃದಯದ ಪರಿಚಯ ಮಾಡಿಕೊಳ್ಳಬೇಕು ಎಂಬ ಬಯಕೆ ಇರುವಂತೆ, ಆಕೆಗೂ ಆ ಬಯಕೆ ಇದೆಯೇ ?

ಪರಸ್ಪರ ಸಾಮೀಪ್ಯಕ್ಕಾಗಿ, ಆಕೆಯ ಹೃದಯವೂ ತನ್ನ ಹೃದಯದಪ್ಪೇ ಶಾತರಿಸುತ್ತಿದೆಯೇ ?

ಅವರಿರ್ವರ ನಡುವೆ ಇದ್ದುದು, ಕೇವಲ ಎರಡು ಸೀಟುಗಳ ನಡುವಿನ ಅಂತರ ಮಾತ್ರ. ಅಪ್ಪೇ ದೂರ—ಆದರೂ ಎವ್ವು ದೂರ !

ಅಪ್ಪೇ ದೂರದ ಇಬ್ಬದಿಯಲ್ಲಿ, ಆ ದೂರವನ್ನು ಇಬ್ಬರಲ್ಲಿ ಒಬ್ಬರೂ ಅತಿಕ್ರಮಿಸದಂತೆ, ಆ ದೂರವನ್ನು ಹೆಚ್ಚಿಸಲಾಗದ ಪರಿಸ್ಥಿತಿಯಲ್ಲಿ ಕುಳಿತ್ತಿದ್ದರು. ಆಕೆಗೆ ಹೇಗೆಂಬೇ—ಆದರೆ ಅವನ ಪಾಲಿಗೆ ಮಾತ್ರ ಆ ಸೀಟುಗಳ ನಡುವಿನ ಅಂತರ, ಲಕ್ಷ್ಮಣ, ರಾವಣಸಿಗೆ ಅಡ್ಡಿಯಾಗಿ, ಸಿತಾದೇವಿಯ ಇದಿರು ಎಳೆದ ರಕ್ಷಾರೇಖೆಯಂತಿತ್ತು.

ಹಾಗೆ ಕುಳತ ಆವರೀರ್ವರ ನಡುವೆ ಏನೋ ಒಂದು ಬಗೆಯ ವಿದ್ಯುತ್—  
—ವಾತಾವರಣ ಮೂಡಿ, ಮೂರ್ಕಿಯನ್ನು ಆ ರೇಖೆಯಾಚಿ ಸೇಳಿಯುತ್ತಿತ್ತು.

ಆವನ ಹೈಯೋಳಿಗಿನ ಯೋವ್ವನದ ಉನ್ನತ್ತ ಕೆಚ್ಚು, ಗಳಿಗಳಿಗೂ  
ಮತ್ತಪ್ಪ ಉದ್ದಟಿವಾಗಿ—

‘ ದಾಟು, ಈ ಕಾವಲುಗೆರೆಯನ್ನು ದಾಟು.’

— ಎನ್ನುತ್ತಿತ್ತು.

ಆವನು — ನಾಟಿಕದ ಕಂಪನಿಗಳಲ್ಲಿ ಪಳಗಿದ ಸಿಸಿಮಾ ತಯಾರಿಕರ  
ವಜಂಟು. ಆಕೆ — ಸಿಸಿಮಾ ಸೇರಲು ಹೊಗುತ್ತಿರುವಾಕೆ.

ಆಕೆಗೂ, ಆತನಿಗೂ ಏನೋ ಸಂಬಂಧವಿರಬಹುದು — ಗಂಡಹೆಂಡಿರ  
ಸಂಬಂಧವಂತೂ ಇಲ್ಲ (ಕರಿಮೆಯ ಸದನಿಲ್ಲದ ಆಕೆಯ ಕತ್ತೀ ಆ ಮಾತಿಗೆ  
ಸಾಕ್ಷಿಯಾಗಿತ್ತು.)

ಎಲ್ಲಕ್ಕೂಂತ ಹೆಚ್ಚಾಗಿ, ಆಕೆ ಯಾರೂ ಉದುಸುವಂಥ ರೂಪವತಿ.

ಯಾರಾದರೂ ಬಯಸಬಹುದಾದರೆ, ತಾನು ಆಕೆಯನ್ನು ಬಯಸು  
ವುದರಲ್ಲಿ ತಪ್ಪೇನು ?

‘ ಆದರೆ . . . ಆದರೆ . . . ’

ಆವರೋಳಿಗಿನ ವಿವೇಚನೆ ಆವಸ್ತಿಗೆ ಬುದ್ಧಿ ಹೇಳಿತು—

‘ ಇದು ಸೀನು ಆವರಿಚಿತ ಸ್ತ್ರೀಯ ವಿವಯವಾಗಿ ಮಾಡಬಹುದಾದ  
ಯೋಚನೆಯಲ್ಲ. ಪರಸ್ತಿಯರನ್ನು ಶಂಕ್ರಾಂತಿಯಾದಂತೆ ಕಾಣಬುದು ತಪ್ಪು.’

‘ ನಿಜ — ಆದರೆ ಈ ಸಂಭರಣಲ್ಲಿ ಅದು ತಪ್ಪೇ ? ’

— ಆವನ ಯೋವ್ವನ ವಿವೇಚನೆಗೆ ಸವಾಲು ಹಾಕಿ ಕೇಳಿತು.

ಆಕೆ ವಿವಾಹಿತಿಯಲ್ಲ; ವಿವಾಹವೇದಿಕೆಗೆ ತೆರಳುತ್ತಿರುವ ಕಸ್ಯೇಯಾ  
ಅಲ್ಲ — ತನಗೇ ತಿಳಿದಂತೆ, ನೂರಕ್ಕೆ ತೊಂಬತ್ತೊಂಬತ್ತು ವೇಳೆ ಕಲೆಯು  
ಹೆಸರಿನಲ್ಲಿ ಕಾಮದ ಮಾರುಕಟ್ಟಿಯಾದ ಚಿತ್ರರಂಗಕ್ಕೆ ಹೊಗುತ್ತಿರುವಾಕೆ—

ಹೂ — ಹೀಗೂ ಹೇಳಬಹುದು — ಮಾರಾಟಿದ ವಸ್ತು. ಅಲ್ಲ ಎಂದು  
ಯಾರು ತಾನೇ ಹೇಳಲು ಸಾಧ್ಯ ?

ಹಾಗಿ ರು ವಾಗ ಈಕೆಯನ್ನು ತಾನು ಬಯಸುವುದು ತಪ್ಪೇ.

ಅಸಹಜವೇ ? – ಅಲ್ಲವೆಂದೇ ತೋರಿತು, ಕಾಮದ ಕಾವಳ ಕವಿಯುತ್ತಿದ್ದ ಮೂರ್ತಿಯ ಕಣ್ಣಗಳಿಗೆ.

ಆಕೆ – ಇಂದಿರಾ – ಆ ಮೃದು ಮಧುರ ಹೆಸರಿನ, ಆಷ್ಟೇ ಸುಂದರ ದೇಹದ ಒಡತಿ —

ಆಕೆ ಯಾರ ಪಾಲೋ ಆಗುವುದರ ಬದಲು, ತನ್ನವಳಾದರೆ—(ಆಗ ಬಾರದೇಕೆ, ಅದಕ್ಕೇನು ಅಭ್ಯಂತರ ?)

ಆಕೆಗಾಗಿ ತನ್ನ ಪ್ರಾಣವನ್ನೂ ಒಪ್ಪಿಸಬಹುದು ಎಂದು ತೋರಿತು ಮೂರ್ತಿಗೆ. ಸಿಜ – ಎಂಥ ಬಲಿದಾನವನ್ನೂ ಸಾಧ್ಯಕಗೊಳಿಸುವಂಥದು ಆಕೆಯ ರೂಪ.

ಆದರೆ ತನಗೆ ಆಕೆಯನ್ನು ಸ್ತ್ರೀತಿಸಲಾಗಲೆ, ಆಕೆಗಾಗಿ ಏನಾದರೂ ಮಾಡುವುದಕ್ಕಾಗಲಿ ಅವಕಾಶ ಸಿಕ್ಕಿತ್ತೇ ? ಸಿಗಬಾರದು ಎಂದೇನೂ ಅಲ್ಲ—ಆದರೆ ಸಿಕ್ಕಬಹುದೇ ?

ಅಂಥ ಆವಕಾಶ ಸಿಕ್ಕಿದರೆ—

ನುರಾರು ಬಯಕೆಗಳ ಹೂಗಳ ಮಾಲೆಕ್ಕಿಟು ಮೂರ್ತಿಯ ಮನಸ್ಸು—

ಆ ಬಯಕೆಗಳು ಬೆಳೆದಂತೆ, ಅವನಿಗೆ ಇದಿರು ಕುಳಿತ ಹೆಣ್ಣು, ಅವನ ಬಾಳಿನ ಬಹು ದೊಡ್ಡ ಸವಾಲಿನಂತೆ ತೋರಿದಳು.

ಜೀವನದಲ್ಲಿ ಎಪ್ಪೋ ಜೀಲುವಯಿರನ್ನು ಕಂಡು ಮಂಡಿ ‘ಆವು ತನ್ನವರಾಗಬಾರದೇ ? ’ ಎಂದು ಬಯಸಿದ್ದ. ಅವರು ಅವನವರಾಗದೆ ವಿಫಲತೆಯ ನಿಟ್ಟು ಸಿರಿಟ್ಟಿದ್ದ.

ಅವನ ಜೀವನದಲ್ಲಿ ಎಪ್ಪೋಬಾರಿ ಅವಸ್ಥಿಗೆ ಆ ಬಯಕೆ – ವಿಫಲತೆಯ ಅನುಭವವಾಗಿತ್ತು. ಅಂದು – ಇಂದು ಎನ್ನವುದೇನು – ಆ ದಿನ ಮಧ್ಯಾಹ್ನವೂ ಜೋಗದಲ್ಲಿ ರೂಪವತಿಯೊಬ್ಬಳನ್ನು ಕಂಡಾಗ ಅವಸ್ಥಿಗೆ ಅದೇ ಅನುಭವ ವಾಗಿತ್ತು.

ಅವನ ಕಣ್ಣ ಬಯಸಿದವರಾರೂ ಅವನವರಾಗಿರಲ್ಲಿ. ಆಗುವುದು ಸಾಧ್ಯವೂ ಇರಲಿಲ್ಲ – ಅವನಿಗಿಂತ ಮುಂಚೆಯೇ ವಂತ್ತಿ ಯಾರಾದರೊಬ್ಬರು ಆ ರೂಪದ ಯಜಮಾನರಾಗಿರುತ್ತಿದ್ದರು.

ಇಲ್ಲವೇ—

ಬಯಸಿದ ಹೇಣ್ಣು ತನ್ನ ದಾಗಬಹುದು ಎಸಿಸಿದ ಸಂದರ್ಭದಲ್ಲಾ—ಆವನಿಗೆ ಮಾತ್ರ ಲಭ್ಯವಾಗುತ್ತಿದ್ದು ವಿಫಲತೆಯೇ.

ಆವನ ಕಾಲೇಜಿನ ಸಹಪಾಠಿ ಅಲಕನಂದೆಯ ಸಂದರ್ಭದಲ್ಲಿ—  
ಅದಾದುದೇ ಹಾಗೆ.

\* \* \* \*

### ಅಲಕನಂದಾ—

ಮೂತ್ರಿ ಇಂಟರ್‌ಮೀಡಿಯಟರ್ ಪರೀಕ್ಷೆಯನ್ನು ಮುಗಿಸಿಕೊಂಡು—  
ಕಾಲೇಜಿನಲ್ಲಿ ಬಿ.ಎ. ತರಗತಿಗೆ ಕಾಲೀಟ್‌ಟ್ರೈಗ್, ಕಷ್ಟ್‌ಪಟ್ಟೆ ಇಂಟರ್ ಪರೀಕ್ಷೆ  
ಪಾಸು ಮಾಡಿ, ಬಿ.ಎ. ಗೆ ಸೇರಿದುದು ನಾಥಕವಾಯಿತು ಎಸಿಸಿದಹುದುಗೆ—  
ಅಲಕನಂದಾ!

ಆವಳು ರೂಪವತಿಯೋ ಇಲ್ಲವೋ, ಯಾರಿಗೂ ತಿಳಿಯುವ —

ದಿನಕ್ಕೊಂಡು ಬಗೆಯ ಬೆಂಗಿನ ಇಲಂಕಾರ ಮಾಡಿಕೊಂಡು, ತಲೆಗೆ  
ಪೋಸಿದ ಪರಿಮಳ ತೈಲದ ವಾಸನೆಯನ್ನು ಸೂಸುತ್ತು ಇಣಿದಿರು ಸುಳಿದಾಗ,  
ಕಂಡವರ ಕ್ಷೀಗೆ ಕತ್ತಲು ಕವಿದಂತಾಗುತ್ತಿತ್ತು.

ಆಕೆಯ ಮುಖಿ—

ಅದನ್ನು ನೋಡಬೇಕು ಎನ್ನಿಸುತ್ತಿರಲ್ಲ — ನೋಡುತ್ತಿದ್ದ ಹಾಗೇ  
ಕಣ್ಣು, ಆವಳ ಅರೆತೆರೆದ ಸೆರಗಿನ ಮರೆಯಿಂದ, ತೀರಾ ಕೆಳಗೆ ಕತ್ತಲಿಸಿದ  
ಬೊಸಿನ ಇಳಕು ಗಂಡಿಯಿಂದ, ಉಬ್ಬಿ ಕಾಣುತ್ತಿದ್ದ ಸ್ತನದ್ವಯದಲ್ಲಿ ಕೇಂದ್ರಿ  
ಕೃತ್ವವಾಗುತ್ತಿತ್ತು.

ಆಕೆಗೂ, ತನ್ನ ಸ್ತನಸೌಭಾಗ್ಯವೇ, ತನ್ನ ಸಾಂದರ್ಭ ಸೌಧದ ಸ್ವರ್ಚ  
ಕಲಶವೆಂಬ ಅರಿವಿತ್ತೇನೋ— ಕುಳಿತಾಗ ಅವು ಎದ್ದು ಕಾಣಿಸುವಂತೆ, ಕುಳಿತು  
ಕೊಳ್ಳುತ್ತಿದ್ದಳು. ನಡೆಯುವಾಗ ಅವು, ಹಾರಲು ಸಿದ್ಧವಾಗಿ ಸೇಳೆದು ಹಿಡಿದ  
ಬಾಣದಂತೆ ಕಾಣುವಂತೆ, ತೊಡಿಗಳನ್ನು ವೈಯಾರದಿಂದ ಬಳುಕಿಸುತ್ತ  
ನಡೆಯುತ್ತಿದ್ದಳು.

ಆವಳು ನಡೆಯುವಾಗ, ಕುಳಿತಾಗ, ಆವಳನ್ನು ನೋಡಿದ ಮೂತ್ರಿಯ  
ಹೃದಯದಲ್ಲಿ ಉರಿ ಹೊತ್ತಿಸಿದಂತಾಗಿ, ತುಟೆ, ನಾಲಗೆಗಳು ಒಣಗುತ್ತಿದ್ದವು.

ಲೆಕ್ಕರೂ ಹೇಳುತ್ತಿದ್ದ ಪಾಠದ ಟಿಪ್ಪಣಿ ಬರೆದುಕೊಳ್ಳುವುದನ್ನು ಬಿಟ್ಟು ಮೂರ್ತಿ, ತನ್ನ ಪ್ರಸ್ತರಕದಲ್ಲಿ ಅಲಕನಂದೆಯ ಹೆಸರನ್ನು, ಬರೆಯಾತ್ಮೆ, ಅವಳ ಅಂಗಲಾವಣ್ಯವನ್ನು ತನಗೆ ಬಂದ ಹಾಗೆ ಜಿತ್ತಿಸುತ್ತಾ ಕುಳಿತುಕೊಳ್ಳುತ್ತಿದ್ದ.

ಆದರೆ, ನಾವುಪಾರಾಯಣದಿಂದ, ಒತ್ತುಲೇಖಿಸಿದಿಂದ ಅವನ ಬಯಕೆ ಶೀರಿಷಲ್ಲಿ. ಅದು ತೀರಲು ಆವಸಿಗೆ ಆವಳೀ ಬೇಕಾಗಿತ್ತು.

ಅವಳಿಗೆ ಅವನು?

ಎತ್ತರವಾದ ಹಿಮ್ಮಡಿಯ ಬಾಟು ಧರಿಸಿ—

(ಅಂಥ ಬಾಟು, ಹೆಚ್ಚೆನ ದೇಹದ ವಕ್ರವಿನಾಶವನ್ನು ಬಹು ಸ್ವಷ್ಟಿಗೊಳಿಸುತ್ತದೆ ಎಂಬ ಆಧುನಿಕ ಸೌಂದರ್ಯಕ ಶಾಸ್ತ್ರಜ್ಞರ ಹೇಳೆಯಲ್ಲಿ ಸ್ವಲ್ಪವೂ ಸುಳ್ಳಳಿ ಎಂದು ಮೂರ್ತಿಗೆ ಮನವರಿಕೆಯಾದದ್ದು ಎತ್ತರವಾದ ಹಿಮ್ಮಡಿಯ ಬಾಟು ಧರಿಸಿದ ಅಲಕನಂದೆಯನ್ನು ಸೋಡಿದಾಗಲೇ. ಆಕೆಯನ್ನು ಸೋಡಿದಾಗ ಮೂರ್ತಿ) ನಡೆಯುವ ಪ್ರತಿಕ್ರೂಣವೂ ತನ್ನ ದೇಹದ ಸಮತೋಲ (Equilibrium) ದ ಎಚ್ಚರಿಟ್ಟುಕೊಂಡು ನಡೆಯುವಂತೆ ಮಾಡುವ ಆ ಎತ್ತರವಾದ ಹಿಮ್ಮಡಿಗಳ ಬಾಟು (High Heeled Shoes) ಆಧುನಿಕ ಸೌಂದರ್ಯಪ್ರೋಫೆಕ ವಸ್ತುವಿನೊಫರ್ಕರು ಸೃಷ್ಟಿಸಿದ ಆಸಮಾನ ಶಿಲ್ಪ ಎಂದುಕೊಂಡದ್ದೇ ಅಭಿದೇಶ, ಅದನ್ನು ಮೊಟ್ಟೆಮೊದಲಬಾರಿಗೆ ತಂಂಜಾರಿಸಿದವನನ್ನು ಹ್ಯಾತ್ಮವರ್ವಕವಾಗಿ ಅಭಿನಂದಿಸಿದ್ದ. ಅವನು ತಯಾರಿಸಿದಿದ್ದಲ್ಲಿ, ಅವನು ತಯಾರಿಸಿದುದನ್ನು ಚಲಜ್ಞತ್ವ ತಾರೆಯರು ತೊಟ್ಟು, ಮೆರೆಯಡಿದ್ದಲ್ಲಿ, ಅಲಕನಂದೆ ಅವನ ಕಣ್ಣಗಳಿರು ಹಾಗೆ ನಡೆಯುವುದು ಸಾಧ್ಯವಿತ್ತೆ? ಮೂರ್ಖರು – ಬರೆಯಲಾಗದ ಕಗ್ಗವನ್ನು ಸಾಹಿತ್ಯವೆಂದು ಬರೆದವರಿಗೆ, ಅಧ್ರವಾಗದ ಏನೋ ವೈಜ್ಞಾನಿಕ ಸಂಶೋಧನೆ ಮಾಡಿದವರಿಗೆ ‘ಸೋಣಿಲ್’ (Noble) ಪಾರಿಶೋಷಕ ಕೊಡುತ್ತಾರೆ. ಸಿಂಜಾಗಿಯೂ ಆ ಪಾರಿಶೋಷಕ – ಅದು ಸಾಧ್ರಕವಾಗಬೇಕೆಂದಿದ್ದರೆ – ಹೆಚ್ಚೆನ ದೇಹಲಾವಣ್ಯಕ್ಕೆ ಕಳಕೆವಿಟ್ಟು, ಈ ಎತ್ತರ ಹಿಮ್ಮಡಿಯ ಬಾಟುಗಳನ್ನು ಸೃಷ್ಟಿಸಿದಾತನಿಗೇ ಸಲ್ಲಬೇಕಾಗಿತ್ತು! ಅದರೇನು ಮಾಡುವುದು – ಇದು ಸೂರಣ್ಣ ತೊಂಬತ್ತು ಮಂದಿ ಮೂರ್ಖರಿರುವ ಜಗತ್ತು! ಇಲ್ಲಿ ಆಪಾತ್ಕರಿಗೇ ಸನ್ಯಾಸಿನ !!)

‘ಆ’ ಎತ್ತರವಾದ ಹಿಮ್ಮಡಿಯ ಬಾಟುಗಳನ್ನು ಧರಿಸಿ, ಒಳಗೆ ಧರಿಸಿದ

ಕಾಮಾಸ್ತುಡತವಾದ ಹೃದಯಗಳ ಕಸೂತಿಯೆ ಸಾಲುಚಿತ್ರವಿದ್ದ ಲಂಗ (Petticoat) ವ್ಯಾ ಕಾಣುವವ್ಯಾ ನವಿರಾದ ರೇಖಿಪೆಂಂ ಕೀರೆಯನ್ನು ವೈಗೆ ಹತ್ತುಪಂತೆ ಉಟ್ಟಿ, ಇನ್ನಾ ಬೀಸಳೆಗೆಂಟೆಂತೆ ಬಿಳಿದ ಸೆರಗನ್ನು, ಕೆಂಪು ಉಗುರು ರುಗು ಒಳಿದ ಜೀರುಗುರುಗಳು ಹೊಳಿಂಬುವಂತೆ ಮುಂಗ್ರೆಯ ಮೇಲೆ ಘರಿಸಿ, ಆ ಕುಕುಕ್ಕೋ ಕ್ರಷ್ಟಕಗೆನ್ನು ತೆಬ್ಬಿಕೊಂಡು, ಮುಡಿಯಾ ಹೂವು, ವೈಗೆ ಲೇಪಿಸಿದ ಪರಿವರ್ತನೆ ಗಂಧವನ್ನು ಗಾಳಿಗೆ ಹುಂಡುತ್ತಾ, ತುಂಟಿರಂಗಿಸಿದ ರಂಗೇರಿದ ತುಟಿಗಳ ಮೇಲೆ ಮಂದಹಾಸ ತುಳುಕಿಸುತ್ತಾ, ಮಾಟವಾಗಿ ಕತ್ತರಿಸಿ, ಕಪ್ಪು ಇತ್ತಿಸಿದ ಹೂಬ್ಬಿನ ಚೆಲುವು ಇವ್ಯಾಡಿಯಾಗುವಂತೆ ಅತ್ಯಿತ್ತ ಕಣ್ಣಾ ಲಿಗಳನ್ನು ಚೆಮುಕಿಸುತ್ತಾ —

ಅಂಕನಂದಾ —

ಆನೆ ಇದುರಿಗೆ ‘ಕಾರಿಡಾರ್’ನಲ್ಲಿ ನಡೆದಾಗ, ಮಾಟವಾದ ಕತ್ತನ್ನು ಮಣಿಸಿ ಸುತ್ತುಲೂ ಸೂರ್ಯಿಯಲೂ ನೋಡುಡಂತೆ ಸೂರ್ಯಿ, ವೈಯಾರದಿಂದ ತರಗತಿಯಲ್ಲಿ ಕುಳಿತಾಗ, —

ಮೂರಿತ್ ಎಷ್ಟೋ ಬಾರಿ, ಎಮ್ಮೋ ಸಾವಿರ ಬಾರಿ ತನ್ನ ವೈಗೆ ಆ ಕಾರಿಡಾರ್ ನೇಲವಾಗಬಾರದಾಗಿತ್ತೆ, ತನ್ನ ತೋಡಿಯೇ ಅವಳು ಕುಳಿತು ಪ್ರಸ್ತೀತಗೊಳಿಸುವ ಸ್ವಾಲಾಗಬಾರದಿತ್ತೆ ಎಂದು ಸಿಟ್ಟಿಸಿರುಗಳಿದ್ದ.

ಉಳಿಂದುಮೆಲ್ಲಿವನ್ನು ವರೆತು ಅವಳನ್ನೇ ದಿಟ್ಟಿಸಿ ನೋಡುತ್ತಾ ಕಾಲ ಕಳೆದಿದ್ದ.

ಹಾಗೆ ಅವನು ಅವಳನ್ನು ಸೂರ್ಯಿಡುತ್ತಿದ್ದುದನ್ನು ಕಂಡಾಗ, ಒಮ್ಮೆ ಅವನ ಕನ್ನಡದ ಹೈನ್ರಿಫೇಸರು, ಇವನನ್ನು ತಮ್ಮ ರೂಪಿಗೆ ಕರೆಸಿಕೊಂಡು ಭೀಮಾರಿ ಮಾಡಿದ್ದರು.

“ ಸಹಾಪಾಲಿಯಾದ ಹೆಣ್ಣನ್ನು ಹಾಗೆ ಕಣ್ಣ ಕೆಕ್ಕಿರಿಸಿ ನೋಡುವುದು ಅನಭ್ಯತೆಯ ಪರಮಾವಧಿ.”

—ಎಂದು ಅವನನ್ನು ಹೇಳಿದ್ದರು.

“ ಹತ್ತಾರು ಬಾರಿ ಸೀನು ಆಕೆಯನ್ನೇ ನೋಡುವುದನ್ನು, ಎಮ್ಮೋ ಬಾರಿ ಸೀನಾಕೆಯನ್ನು ಹುಬಾಲಿಸುವುದನ್ನು ನಾನು ನೋಡಿದೇನೆ. ಇದು ಕೀಳು ಮನೋವೃತ್ತಿ, ಬಿಡು.”

— ಎಂದು ಗದರಿಸಿಕೊಂಡಿದ್ದರು.

ಅವರು ಹಾಗೆ ಹೇಳಿದಾಗ ಮೂರ್ತಿ ಅವರಿಗೆ ಇದಿರಾಡದೆ, ಸುಮೃನೆ ತಲೆಬಾಗಿಸಿ ನಿಂತಿದ್ದು ಹೊರಗೆ ಬಂದಿದ್ದು.

(ಅವರು ಹೇಳಿದ ಸಿತಿಯ ಮಾತು ಮನವರಿಕೆಯಾಗಿಯಲ್ಲ; ಇದಿರಾಡಿದರೆ, ಮತ್ತೆರಡು ವರ್ಷ ಅದೇ ಕಾಲಿನಲ್ಲೀ ಕೊಳೆಯಬೇಕಾದೀತೆಂದು ಅಂಜಿ. ಆ ಅಂಜಿಕೆ — ತಾನು ಅದೇ ಕಾಲಿನಲ್ಲಿ ಉಳಿಯಬೇಕಾಗುವುದೆಂಬ ಅಂಜಿಕೆಯೂ ಅಭಿ. ತಾನು ಅಲ್ಲೇ ಉಳಿದು, ಅವಳು ಮುಂದೆ ಹೋಗಿ, ಅಲಕನ್ಯಂದೆಯ ನಿತ್ಯದರ್ಶನದ ಭಾಗ್ಯ ತಪ್ಪವುದಲ್ಲಾ ಎಂಬ ಅಂಜಿಕೆ. ಅವಳು ಅದೇ ತರಗತಿಯಲ್ಲಿ ಉಳಿಯುವುದಾದರೆ, ಮೂರ್ತಿ, ಸಾಯುವರೆಗೂ ತಾನೂ ಅದೇ ತರಗತಿಯಲ್ಲಿ ಓದಲು ಸಿದ್ಧನಾಗಿದ್ದ.)

ಪ್ರೇರಣೆಯಾಗಿ ಗದರಿಸಿದಾಗ ಮೂರ್ತಿ—

“ I am sorry Sir. (ನನ್ನ ನಡತೆಗಾಗಿ ನಾನು ವ್ಯಾಸನ ಪಡುತ್ತೀನೇ.)”

— ಎಂದು ಹೇಳಿದ್ದು.

ಆದರೆ ನಿಜವಾಗಿಯೂ ಅವನಿಗೆ ವ್ಯಾಸನವಾಗಿರಲಿಲ್ಲ. ವ್ಯಾಸನವಾಗು ಪುದಕ್ಕೆ ಅವರ ಮಾತು ನಿಜ ಎಸಿಸಿದ್ದರೆ ತಾನೇ.

(ಅವರು ಹೇಳಿದುದು ಶುಭ್ರ ಸುಳ್ಳು, ಹಸೀ ಸುಳ್ಳು! ಅಸಭ್ಯತೆ — ಕೇಳು ಪ್ರವೃತ್ತಿ!! ಹೂ. ಅವು ಸತ್ಯವಾಕ್ಯಗಳಲ್ಲ. ಅಧುನಿಕ ಪ್ರಗತಿಗೆ ಅಂಜಿ ದೂರ ಕುಳಿತ ಪುರಾಣಕಾಲದ ಅಂಥಶ್ರದ್ಧೆಯ ಹೇಡಿನುಡಿ. ಅಪ್ಯಾಲದೆ ಮತ್ತೀನು? ತನ್ನ ರಿತಿ ಅಸಭ್ಯತೆಯಾದರೆ, ಕೇಳುವೃತ್ತಿಯಾದರೆ, ಜಗತ್ತೀ ವಿರುದ್ಧ ಗತಿಯಲ್ಲಿ ಚಲಿಸುತ್ತಿರಬೇಕು.

ಹೆಣ್ಣನ ವೈಯ್ಯನ್ನು ತಾನು ಅರಿತಿ ನೋಡುವುದು ತಪ್ಪಾದರೆ—

ಹೆಣ್ಣ ಅರಿತಿ ವೈ ಕಾಣುವಂತೆ ಉಡುಪು ಧರಿಸುವುದು — ಆದು ಸರಿಯೇ?

ದಿನಕ್ಕೊಂದು ಒಗೆ, ಗಳಿಗೊಂದು ಅಂಥ ಒಗೆಯ ಬಟ್ಟಿಗಳನ್ನು, ವಶ್ವದ ಮಾದರಿಗಳನ್ನು, ನೂರಾರು ಜನ ತಯಾರಿಕೆಗಾರರು ತಯಾರಿಸುತ್ತಿರುವುದು ಸರಿಯೇ?

ಹೆಣ್ಣೆನ ಮೈಯನ್ನು ತಾನು ನೋಡುವುದು ತಪ್ಪಾದರೆ—

ಆಕೆಯ ಒಂದೊಂದು ಅಂಗದ ಲಾವಣ್ಯವೂ ಎದ್ದು ಕಾಣುವಂತೆ ಮಾಡುವ, ಬಗೆಬಗೆಯ ಅಂಗರಾಗಗಳ ತಯಾರಿ—

ಎತ್ತೊ ಇದ್ದ ಕಣ್ಣನ್ನು ಹೆಣ್ಣೆನತ್ತ ಸೆಳೆಯುವ ಪರಿಮಳಗಳ ತಯಾರಿ—

ಕುರೂಪಿಯನ್ನು ಸುರೂಪಿಯಂತೆ ಮೇರೆಸುವ ನೂರಾರು ಬಗೆಯ ಪ್ರಸಾಧನ ವಸ್ತುಗಳ ತಯಾರಿ—

—ಅದೆಲ್ಲವೂ ತಪ್ಪೇ ?

ತಪ್ಪಾದರೆ ಜನ ಆ ‘ತಯಾರಿಕೆ’ಗಳನ್ನು ಧರಿಸುತ್ತಿದ್ದರೆ ? ಅದನ್ನು ಧರಿಸದಿದ್ದ ಬಾಳೇ ಆಸಫಲ ಎಂದು ವ್ಯತ್ಪತ್ತಿಕೆಗಳು ಜಾಹಿರಾತು ಮಾಡುತ್ತಿದ್ದವೇ ? ಅದನ್ನು ಧರಿಸುವ ವಿಧಾನವನ್ನು ಸಿಸಿಮಾ ತಾರೆಯರು ಆಷ್ಟು ಬಹಿರಂಗವಾಗಿ ತಾವೇ ಧರಿಸಿ ಘೋಷಿಸುತ್ತಿದ್ದರೇ ?

ಅದೆಲ್ಲ ಎಲ್ಲಿಯಾದರೂ ಹೋಗಲಿ—ತಪ್ಪಾದರೆ—

ಅಂಥ ಸರಕುಗಳ ಬಹಿರಂಗ ಮಾರಾಟಕ್ಕೆ, ಸರಕಾರ ಒಪ್ಪಿಗೆ ಕೊಡುತ್ತಿತ್ತೀ—ಸರಕಾರ ಕುರುಡಾಗಿ ಒಪ್ಪಿಗೆ ಕೊಟ್ಟಿರೂ, ತಂದೆ ತಾಯಿಗಳು ತಮ್ಮ ಮಕ್ಕಳು ಅಂಥವನ್ನು ಕೊಂಡು ಉಪಯೋಗಿಸಲು ಒಪ್ಪಿಕೊಳ್ಳುತ್ತಿದ್ದರೇ ?

[ಹೇಳಲಿ—ಆ ಮೂಲಿಂ ಪ್ರೌಢೆಸರ್ ಈ ಸಾಲು ಸವಾಲಿಗೆ ಏನು ಉತ್ತರ ಹೇಳುತ್ತಾನೋ !]

ರುಚಿಯಾದ ತಿಂಡಿ ಇಟ್ಟು ‘ತಿನ್ನಬೇಡ’ ಎನ್ನುವುದು, ಆಕರ್ಷಕವಾದ ವಸ್ತುವನ್ನಿಟ್ಟು ‘ನೋಡಬೇಡ’ ಎನ್ನುವುದು, ಕೆವಿಗಿಂಧಾದುದನ್ನು ಹಾಡುತ್ತಾ ಕೇಳಬೇಡ’ ಎನ್ನುವುದು—ಇದು ಸಭ್ಯತೆಯೇ, ಉತ್ತಮ ಉತ್ಸಂಹವೇ ?

ಉಂಹೂ—ಆದು ಅನಾಗರೀಕತೆಯ ಪರಮಾವಧಿ. ಜಗತ್ತಿನೊಂದಿಗೆ ಛಡಲಾಗದ ಹೆಚವನ ಅಸೂಯೆಯ ಆಬೃ—ಅಷ್ಟೇ !

ಜಗತ್ತಿನಂತೆ, ಆದು ತೋರಿಸಿದ ಜಾಡಿನಲ್ಲಿ ನಡೆಯುತ್ತಿರುವ ತನ್ನ ನಡತೆ ತಪ್ಪಲ್ಲ. ಹಾಗೆ ಕಂಡರೆ ಆದು ಪ್ರೌಢೆಸರರ ದೃಷ್ಟಿ ಮಾಂಡ್ಯ. ಅಷ್ಟೇ ಅಲ್ಲ—

ಪ್ರಮತ್ತ ಯೋವನದ ಉತ್ಸಾಹವನ್ನು ಸ್ವತಃ ಅನುಭವಿಸಲಾಗದ ಸಡಿಲು ನರಗಳ ಸೋಧಿನ ಗುಟ್ಟಿರೆ. ಅಷ್ಟೇ.]

ಅವನಿಗೆ ಪ್ರೌಢೆಸರ್ ಮಾತನ್ನು ಕೇಳಿ ವ್ಯಾಸನವಾಗಿರಲಿಲ್ಲ. ‘ ಹಾವ ! ಹಣ್ಣು ಎಟ್ಟಿಕದ ನರ ! ! ’ ಎಂದು ಅವರ ಬಗ್ಗೆ ತನ್ನೊಳಗೇ ಮರುಕವನ್ನು ವ್ಯಕ್ತಗೊಳಿಸಿ, ಅವರ ಕೊಡೆಯಿಂದ ಹೊರಬಂದಿದ್ದು.

ಆ ಮರುಕದೊಂದಿಗೇ ಅಲಕನಂದೆಯನ್ನು ಹೇಗಾದರೂ ಪಡೆಯಬವ ತನ್ನ ಬಯಕೆಯನ್ನು ಹುರಿ ಮಾಡಿಕೊಳ್ಳುತ್ತಾ.

ಅಲಕನಂದ – ಅವರು ಅಲಭ್ಯಾಳೇನೂ ಅಲ್ಲ. ಹಾಗೆಂದು ಮೂರ್ತಿ ತನ್ನ ಕೆಲಜನ ಸಹಪಾಟಿಗಳ ಬಾಯಿಂದ ಕೇಳಿದ್ದು.

‘ ನೀನು ಪ್ರಯತ್ನ ಮಾಡಿವರೆ, ಅವಳು ಆಸಾಧ್ಯಾಳೇನೂ ಅಲ್ಲ :

— ಎಂದು ಅವನ ಬಯಕೆಗೆ ಬೆನ್ನು ತಟ್ಟಿದ್ದರು (ನಿಜ—ಅವನ ವೆಚ್ಚದಲ್ಲಿ ‘ ಯಾನಿಯ್ ರೆಸ್ಟ್ರಾ ’ ದಲ್ಲಿ ಕಾಫಿ ಕುಡಿಯುವಾಗ)

ಅವನಿಗೂ ಅವರ ಮಾತು ಸುಳ್ಳು ಎಸಿಸಿರಲಿಲ್ಲ.

(ಅಲ್ಲವೇ ? ಅಪ್ಪಿಜನ ಯುವಕರ ಹೃದಯದಲ್ಲಿ ಕಾಮದ ಕುಡಿಕೊತ್ತಿಸುತ್ತು ಪ್ರಣಯದ ಪಂಜಿನಂತೆ ಓಡಾಡುವ ಅವಳ ಹೃದಯದಲ್ಲೇ ಪುರುಷ ದಾಹದ ಜ್ಞಾಲೆ ಇಲ್ಲದಿರುವುದೇ ? ತಾನು ಉರಿದರೆ ತಾನೇ ಮತ್ತೊಂದಕ್ಕೆ ಉರಿ ಹೊತ್ತಿಸುವುದು ಸಾಧ್ಯ ? — [ಸಿಂಪಲ್ ಲಾಜಿಕ್ (Simpli Logic] ಅವಳಿಗೆ ‘ ಬೇಕು ’ ಎನ್ನುವುದು ಇರುವುದಾದರೆ, ಇನ್ನಾರ ಬಗ್ಗೆ ಆಬಗ್ಗೆ ಆಭಾವನೆ ಇರುವುದು ಸಾಧ್ಯ — ತಾನು ಬಿಟ್ಟು. ಅವಳಲ್ಲಿ ಇರುವ ಆ ‘ ಅದು ’ (It) — [ಆಧುನಿಕ ಶಬ್ದ ಸ್ವರ್ಪಿಯ ಪವಾಡ ಕೃತಿ ಆ ಶಬ್ದ] — ಅದನಲ್ಲಿ ಇದೆ. ಹಾಗೆಂದು ಅವನ ಗಂಡು ಗೆಳೆಯರೇ ಹೇಳಿದಾರೆ, ಅವನೊಟ್ಟಿಗೆ ಸಿಗರೇಟ್‌ನು ಸೇದುತ್ತಾ. ಹಾಗಿರುವಾಗ— )

‘ ತನಗೆ, ‘ ತನಗೆ ’ —

ಅಲಕನಂದಾ ಅಲಭ್ಯಾಳೇನೂ ಅಲ್ಲ.

ಹಾಗೆಂದುಕೊಂಡೇ ಮೂರ್ತಿ ಅವಳನ್ನು ಪಡೆಯುವ ಪ್ರಯತ್ನ ಮಾಡಿದ ಅವಳ ಹಾಗೇ ನವನವಿನ ಉದುಪು (ಅದರಲ್ಲಿ ಅವನ ‘ ಪ್ರಯತ್ನ ’ ವೇನ್ನು ಇರಲಿಲ್ಲ ಕೇವಲ ಇತ್ತೀಚಿನ ಹಾಲಿವುಡ್ ನಟಿನ ಉಡುಸಿನ ಅನುಕರಣೆ.

ಅದು ಅವನ ತಪ್ಪು ಆಲ್ಲ. ಎಲ್ಲರೂ ಮಾಡುವುದು ಹಾಗೇ. ಅನುಕರಣೆಯೇ ಅಥುನಿಕತೆಯ ಜೀವಾಳವಲ್ಲವೇ?) ಇತ್ತೀಚಿನ ರೀತಿಯ ಕ್ರಾಪ್, ಮಿರ್ಸೆರ್ಯು ಕಟ್ಟು, ಟ್ರೈ, ಬ್ರಿಲಿಯಂಟ್ರೈ, ಕಚ್ಚಿಫ್ರೋ, ಅದರ ಪರಿಮಳ (ಎಲ್ಲವೂ ಅತ್ಯುತ್ತಮ, ಅತ್ಯಾಧುಸಿಕ ಎಂಬುದಕ್ಕೆ ಹಾಲಿವುದ್ದಾ ನಟರೇ ಸಾಹ್ಯಿ!)ವನ್ನು ಧರಿಸಿ ಅವಳು ಅವನ ಕಣ್ಣು ಸೆಳಿದಿದ್ದಂತೆಯೇ, ಇವನೂ ಅವಳ ಕಣ್ಣು ಸೆಳಿಯಲು, ಹೃದಯವನ್ನು ಕೇರಳಿಸಲು ಯತ್ನಿಸಿದ್ದ.

ಯತ್ನಿಸಿದ್ದನೇನು — ಆಷಿಪ್ಪು ಸ್ವರೂಪ ಆಗಿದ್ದ —

ಏಕೆ—ಎಹೊಮ್ಮೆ ಬಾರಿ ಅವಳು ಅವನ ಕಡೆ ತಿರುಗಿ ಸೋಡಿರಲ್ಲಿಲ್ಲವೇ? ಒಮ್ಮೆ, ಕೆಳಗೆ ಜಾರಿ ಬಿದ್ದ ತನ್ನ ಪುಸ್ತಕವನ್ನು ಎತ್ತಿಕೊಡುವ ‘ಮಹದವಕಾಶ’ವನ್ನು ಒದಗಿಸಿಕೊಟ್ಟು, ಮಂದಹಾಸದ ಮಿನುಗಿಸಿಂದ ಧಳಧಳಿಸುವ ದಂತ ಪ್ರದರ್ಶನ ವಾಡಿ (“If you use—tooth paste, you need not feel shy to SMILE—ಈ ದಂತಧಾವನವನ್ನು ಉಪಯೋಗಿಸಿದರೆ ಸೀವು ನಗಲು ನಾಚಬೇಕಾದದ್ದಿಲ್ಲ” ಎಂದು ಜಾಹಿರಾತು ಭರವಸೆ ಕೊಟ್ಟಿತ್ತಲಿ.) ‘ಧ್ಯಾಂಕ್ ಎಂದು ಸಹಾ ಹೇಳಿದ್ದಳು.

[‘ಧ್ಯಾಂಕ್ ಇಂಗ್ಲಿಷ್ ಭಾಷೆಯ ಅಪ್ರೌಚ್ಯ ಶಬ್ದ. ಆ ಎರಡು ಆಕ್ಸರ್ ಗಳ ಉಚ್ಚಾರಣೆಯಿಂದ ಏನು ಭಾವ ಚೇಕಾದರೂ ವ್ಯಕ್ತಪಡಿಸಬಹುದು—ಪ್ರಣಯವನ್ನೂ. ‘ಸಾರಿ’ (Sorry) ಈ ಶಬ್ದದ ಸೋದರಿ. ಈ ಎರಡು ಶಬ್ದಗಳಾಗಿ ಜಗತ್ತೀ ಆಂಗ್ಲ ಭಾಷೆಗೆ ಕೃತಜ್ಞವಾಗಿರಬೇಕು!)

ಆಲಕನ್ದಾ ತವಸಿದುರು ಮಂದಹಾಸವನ್ನು ಮಿನುಗಿಸಿದಾಗ, ಮೂತ್ತಿಗೆ ಅವಳು ಅಲಭ್ಯಾಳಲ್ಲವೆಂಬ ನಂಬಿಕೆ ಮೂಡಿತ್ತು.

ಆ ನಂಬಿಕೆಯ ತಳಹದಿಯ ಮೇಲೆ ಅವನು ತನ್ನ ಭಾವೀ ಪ್ರಣಯ ಜೀವನದ ಭವ್ಯ ಸೌಧವನ್ನು ನಿರ್ಮಿಸಿದ್ದ.

(ಸಿಜ—ಆ ಕಾಲದಲ್ಲವನ್ನು ಅವಳ ಬಗ್ಗೆ ಕೆಲವು ಕವನಗಳನ್ನೂ ಬರೆದಿದ್ದ!

ಅವಳನ್ನು ಸಂಧಿಸುವ, ಅವಳಲ್ಲಿ ತನ್ನ ಪ್ರಣಯ ಸಿನೇದನೆ ಮಾಡುವ, ಅವಳ ಪ್ರಣಯ ಯಾಚನೆಯನ್ನು ಸ್ವೀಕರಿಸುವ, ಬಗೆ ಬಗೆಯ ಸಂದರ್ಭ

ಗಳನ್ನು ಕಲ್ಪಿಸಿಕೊಂಡು—(ನಿಜ, ಕಾದಂಬರಿ, ಚಲಚ್ಚಿತ್ರಗಳ ಆಧಾರದ ಮೇಲೆ, ಮಾದರಿಯಲ್ಲಿ) ಅವಶೋಂದಿಗೆ ಸುಖಿಸಿದ್ದ —

ಅಲಕನಂದಾ ಅಲಭ್ಯಳೆಲ್ಲ.

ಮೂತ್ರಿ ಹೀಗೆ ಕನಸಿನಲ್ಲಿ ಅಲಕನಂದೆಯೊಂದಿಗೆ ವಿಹರಿಸುತ್ತಿರುವಾಗಲೇ ಅವನ ಕಿವಿಗೆ ಸುದ್ದಿ ಬಿತ್ತು—

‘ ಅಲಕನಂದಾ, ನಾಲ್ಕು ಮಕ್ಕಳ ತಂದೆಯಾದ ಇಂಗ್ಲಿಷ್ ಪ್ರೌಢೆಸರರ ಪ್ರಣಯಿಸಿಯಾಗಿ, ಅವರ ಜೊತೆ ಆಗಾಗ ಕಾರಿನಲ್ಲಿ ಅಡ್ಡಾದುತ್ತಾಳೆ ’ ಎಂದು.

ಆ ವರ್ಷ ಅಲಕನಂದಾ ಇಂಗ್ಲಿಷ್‌ನಲ್ಲಿ ‘ ರಾಜ್ಯಂಕ್ ‘ ಗಳಿಸಿ, ಆ ಉಹೆಯನ್ನು ಪುಷ್ಟಿಕರಿಸಿದ್ದು.

ಮೂತ್ರಿ ಅಲ್ಲಿಗೆ ಅವಳ ಅಸೆ ಬಿಟ್ಟ—

ಅಸೆ ಬಿಟ್ಟ—ಅಲಕನಂದಾ ಅಲಭ್ಯಳೆಂದಲ್ಲ. ಅವಳ ಸುತ್ತು ಓಡಾಡಿದರೆ, ಇಂಗ್ಲಿಷ್ ಪ್ರೌಢೆಸರರ ಕೆಂಡಗಣ್ಣ ತನ್ನತ್ತ ತಿರುಗಿ, ಹೇಲಿನ ಶಾಪ ದೊರೆತು, ಮನೆಯಲ್ಲಿ ತಲೆ ಬಗ್ಗಿ ಸಚೇತಾಗುವುದೆಂದು, (‘ ಕಣ್ಣಿಡುವುದರಲ್ಲಿ ಆ ಪ್ರೌಢೆಸರ್ ಎಷ್ಟಾದರೂ ಪ್ರಖ್ಯಾತರು ! )

ಆಗಲೂ ಅವನ ದೃಷ್ಟಿಯಲ್ಲಿ ಅಲಕನಂದಾ ಆಪರಾಧಿಯಲ್ಲ.

“ ಮನೇಲಿ ನಾಲ್ಕು ಮಕ್ಕಳಿಟ್ಟುಕೊಂಡು ಆ – ಮಗ ಹೀಗೆ ಮಾಡ್ತಾನಲ್ಲಾ ”

—ಎಂದಿದ್ದ ಪ್ರೌಢೆಸರ ನೀತಿಯ ಬಗ್ಗೆ ತೀಪ್ಯ ಕೊಡುತ್ತಾ.

“ ಮನೇಲಿ ನಾಲ್ಕು ಮಕ್ಕಳಿದ್ದರೆ, ಹೊರಗೊಬ್ಬಿ ಪ್ರಣಯಿಸಿ ಇರಬಾರದು ಅಂತ ಯಾವ ಶಾಸ್ತ್ರ ಹೇಳಿದೆ ? ಫಾಲ್ಸೆನಲ್ಲಿ ಹೆಂಡತಿ ‘ ಕಟ್ಟಿಕೊಂಡವ ’ ನಿಗಂತ ಪ್ರಣಯಿಸಿಯನ್ನು ‘ ಇಟ್ಟಿಕೊಂಡವ ’ ಸಿಗೇ ಮಯ್ಯಾದೆ ಹೆಚ್ಚಂತೆ. ಇಲ್ಲದ ಓಬಿರಾಯನ ಕಾಲದ ಮಾತೇಲ್ಲಾ ಒದರಬ್ಬಾಡ. ‘ ಗಟ್ಸ್‌ನ್ ’ (Guts) ಇದ್ದರೆ, ಆಗಲೂ ಒಂದು ಕೈ ನೋಡು. ಒಬ್ಬಿಸಿಗಾದವಳು, ಇಬ್ಬಿರಗೂ ಆಗಬಹುದು ”

—ಎಂದು ಅವನ ಮಿತ್ರರು (ಆಗಲೂ ಅವನ ಸಿಗರೇಟನ್ನೇ ಸೇದುತ್ತಾ) ಅವನ ಬೆನ್ನು ತಟ್ಟಿದ್ದರು.

ಆಗಲೂ ಅಲಕನಂದಾ ಅವನ ಕಡೆ ಕಣ್ಣ ತಿರುಗಿಸುತ್ತಿದ್ದಳು.

“ ‘ ಭಾನ್ಸ್ ’ ಇತ್ತು. ಆದರೆ ‘ ಗಟ್ಸ್ ’ ಇರಲಿಲ್ಲ.”  
ಅಲಕನಂದಾ ಜಾರಿಹೋದಳು.

\* \* \* \*

ಅಲಕನಂದಾ ಜಾರಿಹೋದಳು ; ಗೌರಿ ಹಾರಿಹೋದಳು.

ಅಲಕನಂದಾ ಅವನ ಕಾಲೀಜು ಸಹವಾರಿ, ಗೌರಿ ಅವನ ಸೇರಿಮನೆಯ ಹುಡುಗಿ. ಸೇರಿಮನೆಯ ಹುಡುಗಿ ಗೌರಿ ಒಳ್ಳೀ ಮಾಗಿದ ಹಣ್ಣಿ ! ಗೌರಿ ಮೂರ್ತಿಯ ಮನೆಯ ವಕ್ಕುದಲ್ಲೀ ವಾಸವಾಗಿದ್ದ ಶಂಕರಯ್ಯನವರ ಮಗಳು. ಅವರ ಹತ್ತು ಜನ ಮಕ್ಕಳಲ್ಲಿ—ಆ ಹತ್ತೆರಲ್ಲಿ ಆರು ಹೊಣ್ಣಿ, ನಾಲ್ಕು ಗಂಡು—ನಾಲ್ಕುನೆಯವರು. ಅವಳಿಗಿಂತ ದೊಡ್ಡ ವರಲ್ಲಿ ಏರಡು ಹೊಣ್ಣಿ, ಒಂದು ಗಂಡು.

ಶಂಕರಯ್ಯ, ಲಾಲ್ ಕಮಲ್, ಚಲಚ್ಚಿತ್ರ ಹಂಚಿಕೆಗಾರರಲ್ಲಿ ಗುಮಾಸ್ತು ನಾಗಿದ್ದು. ಅವನಿಗೆ ಕೆಲಸದಿಂದ ಬರುತ್ತಿದ್ದ ಆದಾಯ ತಿಂಗಳಿಗೆ ಮೂವತ್ತೈಪ್ರಥಿಮುಕ್ಕೆ ರೂಪಾಯಿ.

ಅದನ್ನು ಅವನ ಹನ್ನೆರಡು ತಲೆಯ — ಅದನ್ನು ಹೆಡೆ ಎಂತಲೂ ಕರೆಯ ಬಹುದಾಗಿತ್ತು — ಸಂಸಾರವನ್ನು, ಬೆಂಗಳೂರಿನಂಥ ಶ್ರೀಮಂತ ನಗರದಲ್ಲಿ ಸಾಕಲು ‘ ಉಪ್ಪು — ಹುಳಿ ’ಗೂ ಸಾಲದು ಎನ್ನುವುದು ಶಂಕರಯ್ಯನಿಗೆ ತಿಳಿದಿದ್ದಂತೇ, ಅವನ್ ‘ ಯಂಜಮಾನ ’ರಿಗೂ ತಿಳಿದಿತ್ತೆಂದು ಕಾಣುತ್ತದೆ. ಅದುದರಿಂದ, ಅವರು, ಅವನು ಸಂಸಾರದ ತಾಪತ್ರಯವನ್ನು ಮರೆಯಲು, ಅವನ ಮನೆಯವರು ಗಂಡನ ದುಡಿಮೆಯ ಬಡತನವನ್ನು ಮರೆಯಲು, ನಗರದಲ್ಲಿ, ತಮ್ಮ ಹಂಚಿಕೆಯ ಚಿಕ್ಕಗಳು ಪ್ರದರ್ಶನಕ್ಕೆ ಒಂದಾಗ, ಅದನ್ನು ಸೋಡಲು ‘ ಧಾರಾಳ ’ವಾಗಿ ಸ್ತ್ರೀ ಪಾಸ್ ಕೊಡುತ್ತಿದ್ದರು.

ತನ್ನ ಯಂಜಮಾನನ ಈ ‘ ಸ್ತ್ರೀ ಪಾಸ್ ’ನ ಬೈದಾಯ, ವರವಲ್ಲ ಶಾಪವನ್ನುವುದು, ಸ್ತ್ರೀ ಪಾಸಿನ ಬಿಂದ ಮೇಲೆ ಸಿಸಿಮಾ ಸೋಡಲು ಹೋಗುತ್ತಿದ್ದ ತನ್ನ ಪ್ರಾಯಕ್ಕೆ ಬಂದ ದೊಡ್ಡ ಮಗಳು ಜಾನಕಿ, ಆಗಾಗ ತನ್ನ ಯಂಜಮಾನರ ಮಗನ ಕಾರಿನಲ್ಲಿ ತಿರುಗುತ್ತಾಳೆ ಎಂದು ಕೇರಿಯ ಜನ ಆಡಿಕೊಳ್ಳಲು ಆರಂಭಿಸಿದಾಗ, ಶಂಕರಯ್ಯನಿಗೆ ಮನವರಿಕೆಯಾಯಿತು.

ಅದರೊಂದಿಗೆ ಬಡತನದಲ್ಲಿ ಸಂಸಾರ ನಿರ್ವಹಿಸುವುದು ಹೇಗೆ ಎಂಬ

ಚಿಂತೆಯಲ್ಲಿ ಮುಳುಗಿದ ಆತನಿಗೆ, ಪ್ರಾಯಕ್ಕೆ ಬಂದ ಮಗಳಿಗೆ ಮದುವೆ ಮಾಡಬೇಕು ಎಂಬ ಮಾತ್ರಾ ನೆನಪಾಯಿತು.

ಆದರೆ ಹೊಸೆಗಾರಿಕೆಯನ್ನು ನೆನೆಸಿಸಿಕೊಳ್ಳುವಪ್ರೇ, ಅದನ್ನು ತೀರಿಸುವ ಕೆಲಸ ಸುಲಭವಾಗಿರಲಿಲ್ಲ. ಆದರೂ ಇನ್ನು ಹೀಗೇ ಬಿಟ್ಟರೆ ಬೀದಿಯಲ್ಲಿ ತಲೆ ಎತ್ತಿಕೊಂಡು ತರುಗಲಾಗದಂಥ ಪರಿಸ್ಥಿತಿ ಪ್ರಾಪ್ತವಾಗಬಹುದೆಂದು ಬೆದರಿ, ಯಾರ ಯಾರದ್ದೋ ಕಾಲುಕಟ್ಟಿ, ರಣ ಸಿಗಬಹುದಾದ ಕಡೆಯಲ್ಲಿ ಲ್ಲಾ ಜೋಡಿಸಿ, ಸಾಲ ಸಿಕ್ಕುಪ್ಪು ಕೂಡಿಸಿ, ಅಂತೂ ವೊದಲ ಮಗಳ ಮದುವೆ ಮಾಡಿ ಮುಗಿಸಿದ.

ಒಂದು ಗಂಡಾತರ ತಪ್ಪಿತು ಎಂದು ಆತ್ಮ ನೆಮ್ಮೆದಿಯ ನಿಟ್ಟಿಸಿರು ಬಿಡುವವೇಳಿಗೆ, ಇನ್ನೊಬ್ಬ ಮಗಳು—ಎರಡನೆಯವರು, ಸರಸ್ವತಿ—ಆತನ ಎದೆಯುದ್ದಕ್ಕೂ ಬೆಳಿದು ನಿಂತಿದ್ದಳು.

ಇನ್ನೂ ಈ ಹುಡುಗಿಯ ವಿವಯಕ್ಕೂ ಎಲ್ಲಿ ಕೆಟ್ಟಮಾತು ಕೇಳಬೇಕಾಗುವುದ್ದೋ ಎಂದು ಹೆದರಿ, ಶಂಕರಯ್ಯ, ಸಾಹಕಾರರ ಮಂಡಿಗಳಿಗೆ ಅಲೆದಂತೆಯೇ ಪತಾಳರ ಮನೆಗಳಿಗೂ ಅಲೆದು, ಸಾಲದ ಮೇಲೆ ಸಾಲಮಾಡಿ, ಆ ಮಗಳನೂ ‘ಮದುವೆ’ ಎಂತ ಶಾಸ್ತ್ರ ಮುಗಿಸಿದ.

ಆಪ್ತಕ್ಕೇ ಶಂಕರಯ್ಯ ಹತ್ತು ಅಶ್ವಮೇಧಯಾಗ ಮಾಡಿದಪ್ಪು ದಳಿದು, ‘ಮದುವೆ’ ಎಂಬ ಹೆಸರು ಕೇಳಿದರೆ ಸಾಕು, ಚೇರಿ, ಮೆಟ್ಟಿ ಬೀಳುವ ಹಾಗಾದ.

ಈಗ ಅವನಿಗೆ ಜೀವನದಲ್ಲಿದ್ದ ಸಮಸ್ಯೆ—ಸಂಸಾರ ನಿರ್ವಹಣೆಯದಲ್ಲ. ಅಫೀಸಿಗೆ, ಮನೆಗೆ ಅವನನ್ನು ಹುಡುಕಿಕೊಂಡು ಅಲೆಯುತ್ತಿದ್ದ ಪತಾಳರಿಂದ ಮುಖ ತಪ್ಪಿಸಿಕೊಂಡು ಬದುಕುವುದು ಹೇಗೆ ಎಂಬುದು.

ಆ ಚಿಂತೆಯಲ್ಲಿ ಮಗ್ನಾದ ಶಂಕರಯ್ಯ ತನ್ನ ಸಂಸಾರದ ಚಿಂತೆಯನ್ನು ಭಗವಂತನಿಗೇ ಬಿಟ್ಟಿಸಿದ್ದ.

ಶಂಕರಯ್ಯನಿಗೆ ಹಾಗಾದರೆ, ಶಂಕರಯ್ಯನ ಹೆಂಡತಿ ಮಿನಾಕ್ಷಮ್ಮನಿಗೆ, ಸರದಿ ತಪ್ಪದಂತೆ ಮೂರು ವರ್ಷಕ್ಕೊಮ್ಮೆ ಜನಿಸುವ ಮಕ್ಕಳಿಗೆ ಏನು ಹೆಸರಿಡಬೇಕೆಂಬುದೇ ದೊಡ್ಡ ಚಿಂತೆಯಾದಂತಿತ್ತು.

ಒಂದು ಮಗು ಎರಡು ವರ್ಷದ್ದಾಗಿ, ಪರವಾ ಇಲ್ಲ, ಇದು ಕೈಬಿಟ್ಟು

ಆಡಿಕೊಳ್ಳುತ್ತದೆ ಎನ್ನುತ್ತಿರುವಾಗಲೇ ಆಕೆಗೆ ಮತ್ತೊಂದು ಮಗುವಿನ ಬಯಕೆ ಬೇನೆ ಆರಂಭವಾಗುತ್ತತ್ತು.

ಹೀಗೆ ಒಂದು ಕಡೆ ಬೆಳೆಯುವ ಮಕ್ಕಳ, ಮತ್ತೊಂದು ಕಡೆ, ಹುಟ್ಟುವ ಮಕ್ಕಳ ಚಿಂತೆಯ ಸುಳಗೆ ಸಿಕ್ಕ ಬಡವಾಯಿ ಮೀನಾಕ್ಷಮೃಸಿಗೆ, ಜೀವನದಲ್ಲಿ ಉಸಿರಾಡಿಸಿಕೊಳ್ಳುವಪ್ಪು ವ್ಯವಧಾನವಿಲ್ಲದಿದ್ದಾಗ, ಆಕೆಗೆ ಮೂರನೆಯ ಮಗಳಿಗೂ ಮದುವೆಯ ನಯಸ್ಯ ಬಂತೆಂಬುದೂ ಸೆನಸಿರಲಿಲ್ಲ; ಸೆನಪ್ಪೇಯು ವುದು ಸಾಧ್ಯವೂ ಇರಲಿಲ್ಲ.

ಆದರೆ ಅವರು ಮರೆತರೆ ಕಾಲ ಮರೆಯಬೇಕಲ್ಲ—ಆವರು ಮರೆತರೂ ಗೌರಿ, ಬೆಳೆದು ದೊಡ್ಡವಾಳಾದಳು.

ಆವಳ ಹಿಂದೆ ಹುಟ್ಟುವವರು ಹುಟ್ಟುತ್ತಲೇ ಇದ್ದರು, ಬೆಳೆಯುವರು ಬೆಳೆಯುತ್ತಲೇ ಇದ್ದರು.

ಮನೆಯನ್ನು ತುಂಬಿ ಚಿಲ್ಲಿಸಿಲಿಗುಟ್ಟುತ್ತದ್ದು ಮಕ್ಕಳ ನಡುವೆ ಗೌರಿಗೆ ವಿಶೇಷ ಗಮನ ಕೊಡುವವರು ಯಾರು?

ಬೆಳೆದ ಗೌರಿಗೆ, ಮೀನಾಕ್ಷಮೃ ವಿದ್ಯಾ ಬುದ್ಧಿ ಏನನ್ನೂ ಕಲಿಸದೆ ಮನೆಗಿಲಸವನ್ನು ಮಾತ್ರ ಕಲಿಸಿದ್ದಳು. ಇಂಥ ವಾತಾವರಣದಲ್ಲೂ ಗೌರಿ, ತಾನೇ ಒಂದು ವಿದ್ಯೆಯನ್ನು ಆಚ್ಯಾಸಿಕೊಂಡಿದ್ದಳು—

ಆಗಾಗ ನೋಡುತ್ತದ್ದು ಸಿನಿಮಾದ ಹಾಡುಗಳನ್ನು ಅನುಕರಿಸಲು.

ಉಳಿದಾವ ಸಂಪತ್ತನ್ನೂ ಗೌರಿಗೆ ಕೊಡದ ದೇವರು, ಆಕೆ ಕಂಚಿನಂಥ ಕಂಠವನ್ನು ಕೊಟ್ಟಿದ್ದು. ಅದರೊಂದಿಗೆ ಎಂಥದೇ ಹಾಡಾದರೂ, ಒಮ್ಮೆ ಕೇಳಿದರೂ ಸಾಕೂ, ಚಾಚೂ ತಪ್ಪದಂತೆ ಅನುಕರಿಸಬಲ್ಲ ಶಕ್ತಿಯನ್ನು ಕೊಟ್ಟಿದ್ದು.

ಅವಳಿಯ ಈ ವಿಶೇಷ ಶಕ್ತಿ, ಆವಳಿಗೆ, ಆಕ್ಷಪಕ್ಷದ ಮನೆಯವರ ಸ್ವೀಹಕ್ಕೆ ಅವಕಾಶ ಕಲ್ಪಿಸಿಕೊಟ್ಟಿತ್ತು ಎಲ್ಲಕ್ಕೂಂತ ಹೆಚ್ಚಾಗಿ ಮನೆಯಲ್ಲಿ ಉಂಟಕ್ಕೇ ತಾಪತ್ರಯವಾದ ಗೌರಿಗೆ, ಆಗಾಗ, ಆಕ್ಷಪಕ್ಷದ ಮನೆಗಳಲ್ಲಿ ರುಚಿ ಕಟ್ಟಿದ ತಿಂಡಿಯನ್ನು ತಿನ್ನುವ ಸೌಲಭ್ಯ ದೊರಕಿತ್ತು. ಕಂಡವರ ಮನೆಯ ತಿಂಡಿಯ ರುಚಿ ನಾಲಿಗೆ ಇಳಿದ ಮೇಲೆ ಆವಳು ಆಕ್ಷಪಕ್ಷದ ಮನೆಗಳಲ್ಲಿ ಪಿಡಾದುವುದೂ ಹೆಚ್ಚಾಯಿತು. ಅವರು ಕರೆಯಿದ್ದರೂ ಇವೇ ಹೋಗು

ತ್ವಿದ್ದ ಳು—ಹಾಡುವ ಕೆಲಸ ಇಲ್ಲದಾಗ, ಅವರ ಮನೆಗೆಲಸದಲ್ಲಿ ಸೆರವು ನೀಡುವ ನೆವನಾಡಿಕೊಂಡು.

ಅವಳ ಈ ವೃತ್ತಿ ಮೀನಾಕ್ಷಮೃಣಿಗೂ ಅಪ್ರಿಯವಾಗಿರಲಿಲ್ಲ. ‘ಸದ್ಯ, ಇಡರಿಂದ ಮನೆಯಲ್ಲಿ ಅನ್ಯ ಗದ್ದ ಲವಾದರೂ ತಪ್ಪಲಿ’ ಎಂದು ತಮ್ಮ ಕೈಕೂಸನ್ನೂ ಗೂರಿಯ ಹೆಗಲಿಗೆ ಏರಿಸಿ, ತಾನೇ ‘ಎಲ್ಲಾದರೂ ಈ ಹಾಳಾ ದ್ವಿನ್ನ ಕಟ್ಟಿಕೊಂಡು ಹೋಗು’ ಎಂದು ಹೇಳಿ ಕಳಿಸಿಬಿಡುತ್ತಿದ್ದ ಳು.

ಈ ಕಾರಣದಿಂದಾಗಿ ಗೂರಿ ಎನ್ನ ತಡವಾಗಿ ಮನೆಗೆ ಬಂದರೆ, ಮೀನಾಕ್ಷಮೃಣಿಗೆ ಅವ್ಯಾ ಹಾಯಿ ಅನ್ನಿಸುತ್ತಿತ್ತು.

ಹೀಗೆ ಗೂರಿ ‘ಏಳು ಮನೆಯ ಚೀಲಿ’ ಯಾಗಿ ಬೆಳೆದಳು.

ಗೂರಿ ಆಗಾಗ ಹೋಗಿ ಬರುತ್ತಿದ್ದ ಮನೆಗಳಲ್ಲಿ ಮೂತ್ರಿಯ ಮನೆಯೂ ಒಂದು.

ಮೂತ್ರಿಯ ಮನೆ ಶಂಕರಯ್ಯನ ಮನೆಯ ಎದುರು ಸಾಲಿನಲ್ಲಿ, ಎರಡು ಮನೆ ಆಚೆಗೆ ಇತ್ತು.

ಮೂತ್ರಿಯ ತಂಡೆ ವಾಸುದೇವರಾಯರು ಶ್ರೀಮಂತರಲ್ಲವಾದರೂ ಬಡವರಲ್ಲ. ಕಂಟೊನೈಂಟಿನಲ್ಲಿದ್ದ ದೊಡ್ಡ ಬ್ಯಾಂಕಿನಲ್ಲಿ ಗೋಡಾನ್ಸ್ (Godowns) ಕಾಲ್ಕೌ ಆಗಿದ್ದರು. ಅವರಿಗೆ ಬರುತ್ತಿದ್ದ ಸಂಬಳ ಸೂರ್ಯವತ್ತಾದರೂ, ಹೇಳುತ್ತೆ ಕಡೆಯಪಕ್ಕ ಅದರ ಎರಡರಷ್ಟುದರೂ ಇತ್ತೀಂದು ಜನ ಆಡಿಕೊಳ್ಳುತ್ತಿದ್ದರು. ..

ಬೆಂಗಳೂರಿನ ನೂರಾರು ಮಂದಿ ವರ್ತಕರ, ದೊಡ್ಡ ದೊಡ್ಡ ವ್ಯಾಪಾರಿಗಳ ಭಾಗ್ಯದ ‘ಬೀಗದ ಕೈ’ ಅವರ ಬಳಿ ಇದ್ದರಿಂದ, ವಾಸುದೇವರಾಯರಿಗೆ, ಅವರ ಪರಿಚಯವಿತ್ತನ್ನೇ ಅಲ್ಲ, ಅವನ ಸಂಸಾರಕ್ಕೆ ಬೇಕಾದ ಸಾಮಾನುಗಳಿಲ್ಲವೂ, ಒಹು ನೇಳಿ ‘ಬಿಟ್ಟೆ’ ಯಾಗಿ, ಅನೇಕ ಹೇಳಿ, ಬೇರೆ ಯಾರಿಗೂ ದೊರಕದಷ್ಟು ಅಗ್ಗದ ದರದಲ್ಲಿ ಸಿಗುತ್ತಿತ್ತು.

ಅದರೊಂದಿಗೆ ಮೂತ್ರಿಯ ತಾಯಿ ಅನಸೂಯಮ್ಮೆ ಸಂಸಾರದಲ್ಲಿ ಬಹಳ ವಿಚಕ್ಷಣಾಸ್ಥಿ. ಚಿಕ್ಕ ಕಾಸೂ ಫೇಲಾಗಲು ಅವಕಾಶ ಕೊಡುತ್ತಿರಲಿಲ್ಲ. ಮನೆಗೆ ಖಚಾಗಿ ಉಳಿದದ್ದು ಏನಿದ್ದರೂ ಅದು ಬ್ಯಾಂಕಿನಲ್ಲಿ ಹಣವಾಗಿರಬೇಕು,

ಇಲ್ಲವೇ ಮೈನೇಲೆ ಬಂಗಾರವಾಗಿರಬೇಕು ಎಂಬುದು ಆಕೆಯ ಸಂಸಾರ ಘಟನೆ ಸಿದ್ಧಾಂತವಾಗಿತ್ತು.

ಆನಂದಾಯಮ್ಮೆ ಸಂಸಾರ ಮಾಡಲು ಕಾಲಿಟ್ಟಿ ದಿನವೇ ತನ್ನ ಸಂಸಾರ ಹೀಗೇ ನಡೆಯಬೇಕು ಎಂದು ಸಿಫರಿಸಿಕೊಂಡು ಬಂದಿದ್ದಳು. ಮದುವೆಯಾದ ಏರಡನೆಯ ವರ್ಷ ಹೆಣ್ಣು ಮಗುವನ್ನು ಹಡೆದ ಆಕೆ, ಬಳಿಕ ಯಾರೇನು ಹೇಳಿದರೂ ಕಿನಿಗೆ ಹಾಕಿಕೊಳ್ಳದೆ, ಹತ್ತು ವರ್ಷ ಕಾಲ ಮತ್ತೆ ಮಕ್ಕಳನ್ನು ಹೇರಲಿಲ್ಲ.

ಆ ಹತ್ತು ವರ್ಷದನೇ ಹುಟ್ಟಿದವನು ಮೂರ್ತಿ.

ಈ ಹತ್ತು ವರ್ಷಗಳ ಅವಧಿಯಲ್ಲಿ ಆನಂದಾಯಮ್ಮೆ ಮಗಳ ಭವಿಷ್ಯಕ್ಕೆ ಬೇಕಾದವ್ಯಾಸ್ತನ್ನು ಕಾರಿಸಿ, ಮಗಳಿಗೆ ಹದಿನಾಲ್ಕು ವರ್ಷವಾಗುತ್ತಿದ್ದ ಹಾಗೇ ಅವಳ ಇವಾಹವನ್ನು ಮಂಗಿಸಿದ್ದಳು. ಮಗಳು – ಶ್ರೀಮತಿ – ತಾಯಿಯು ಮನೆಯಿಂದ ಯಾವುದಕ್ಕೂ ಅಪೇಕ್ಷೆ ಪಡದಂಥ ಗಂಡನ ಮನೆ ಸೇರಿದ್ದಳು.

ಮಗಳ ಚಿಂತೆ ಹೀಗೆ ಸುಮುಖವಾಗಿ ಬಗೆಹರಿದ ಬಳಿಕ, ಆಕೆಗೆ ಉಳಿದುದೆಲ್ಲಾ ಇದೊಬ್ಬ ಮಗನನ್ನು ‘ಹತ್ತು ಇನ ಮೆಚ್ಚಿಕೊಳ್ಳುವ ಹಾಗೆ’ ಸಾಕಿ ಬೆಳ್ಳಿಸುವ ಚಿಂತೆಯೋಂದೆ.

ಮೂರ್ತಿಯಾದನೇ ಆಕೆಗೆ ದೃವಾನುಗ್ರಹದಿಂದ (ದಂಡಿನ ಡಾಕ್ಟರ ಅನುಗ್ರಹದಿಂದ ಎಂದೂ ಕೆಲವರು ಹೇಳುತ್ತಿದ್ದರು) ಮತ್ತೆ ಮಕ್ಕಳಾಗಲಿಲ್ಲ.

ಈ ಮಗ ದೊಡ್ಡವನಾಗಿ ಮನೆಗೆ ಸೊನೆ, ಬರುವ ವೇಳೆಗೆ ಹೇಗಾದ್ದೂ ಮಾಡಿ ಸ್ವೀಕಾರ ಮನೆ ಮಾಡಲೇಬೇಕೇಕು ಎಂಬ ಹಟ್ಟದಿಂದ ಆನಂದಾಯಃಮ್ಮೆ, ತನ್ನ ಸ್ವಂತ ಮನೆ ಮಾಡುವ ಬಯಕೆಯನ್ನು ಗಂಡನ ಕಿನಿಯಲ್ಲಿ, ಎರೆದು ಮೂರ್ತಿ ಹದಿನಾರು ವರ್ಷದವನಾಗುವ ವೇಳೆಗೆ ಆ ಬಯಕೆಯನ್ನು ಸಫಲ ಗೊಳಿಸಿ ಕೊಂಡಿದ್ದಳು.

ಹಾಗೆ ಆಕೆ ಕೊಂಡ ಮನೆಯೇ ಶಂಕರಯ್ಯನ ಮನೆಯ ಎದುರಿಗಿದ್ದು ದು.

ಆನಂದಾಯಮ್ಮೆ ಸಿಗೆ ಎಲ್ಲಕೂ ಅನುಕೂಲವಿದ್ದೂ, ಹೆಚ್ಚು ಮಕ್ಕಳರ ಲಿಲ್ಲವಾದುದರಿಂದ, ಮನೆಯಲ್ಲಿ ಕೊತ್ತು ಕಳೆಯುವ ಚಿಂತೆಯೋಂದು ಮಾತ್ರ ಇತ್ತು.

ಸಂಸಾರ ವಿಷಯದಲ್ಲಿ ಒಹು ಜಾಣೆಯಾದ ಆಕೆ, ಹೆಚ್ಚುಗಿ ನೆರೆಮನೆ

ಗಳಿಗೆ ಹೋಗುತ್ತಿರಲಿಲ್ಲ. ಅನಾವಶ್ಯಕವಾಗಿ ಅವರೂ ತನ್ನ ಮನೆಗೆ ಹೆರಟಿ ಹೊಡೆಯಲು ಬರಲು ಅವಕಾಶ ಕೊಡುತ್ತಿರಲಿಲ್ಲ. ಹೆಚ್ಚು ಜನ ಸೈಹಿತ್ಯ ರಿಧಿಪ್ರಾಯ, ಸೈಹಿತ್ಯ ಅತಿಯಾದಪ್ರಾಯ, ಅವರಿಂದ ಅನುಕೂಲಕ್ಕೆಂತ ಅನಾನುಕೂಲವೇ ಹೆಚ್ಚೆಂದು ಆಕೆ ತೀವ್ರಾನಕ್ಕೆ ಬಂದಿದ್ದಳು.

ಹೀಗಾಗಿ ಆಕೆಗೆ ನೀರೆಹೊರೆಯಲ್ಲಿ ಹೆಚ್ಚು ಬಳಕೆಯಿರಲಿಲ್ಲ. ಗಂಡಬೆಳಗ್ಗೆ ಒಂಬತ್ತುವರಗೆ ಉಂಟ ಮಾಡಿ ಮನೆ ಬಿಟ್ಟರೆ, ಮತ್ತೆ ಮನೆ ಸೇರುತ್ತಿದ್ದುದು ಸಂಜೀಗೇ. ಮಗನೂ ಸ್ವಾಲಿಗೆ ಹೋಗುತ್ತಿದ್ದು. ಹೀಗಾಗಿ ಆಕೆಗೆ ಮನೆಯಲ್ಲಿ ಹೊತ್ತು ಕಳೆಯಲು ಯಾರೂ ಜೊತೆ ಇರಲಿಲ್ಲ.

ಅನುಸೂಯ್ಯನ ಈ ಜೊತೆಯ ಅರಕೆಯನ್ನು ತೀರಿಸಿದವಳು—ಗೌರಿ.

ಆ ಸೈಹಿಕಾಂಗ ಅನುಸೂಯಮ್ಮೆ ಹೆಚ್ಚೇನೂ ಕಷ್ಟಪಡಬೇಕಾಗಿರಲಿಲ್ಲ. ಆ ಹುಡುಗಿ ಮನೆಗೆ ಬಂದಾಗ, ಮಗನಿಗೆಂದು ಮಾಡಿದ ಒಂದು ಚೂರು ತಿಂಡಿಯನ್ನೇಲ್ಲೇ, ಆಥವಾ ಬೆಳಗನ ಉಂಟದಲ್ಲಿ ಏಕ್ಕು ಅನ್ನದಲ್ಲಿ ಒಂದು ತುತ್ತು ಹುಳಿಯಲ್ಲೇ, ಉಪಿನಕಾಯಲ್ಲೇ ಕಲಸಿ ಕೊಟ್ಟರೆ ಆಷ್ಟನ್ನು ತಿಂದು ಆ ಹುಡುಗಿ, ಆಕೆಗೆ ಬೇಕಾದಾಗ ಹಾಡು ಹೇಳಿ, ತನ್ನಿಂದಾದ ಕೆಲಸದಲ್ಲಿ ಆಕೆಗೆ ನೇರವಾಗಿ, ಆಕೆಗೆ ‘ಜೊತೆ’ ಕೊಡುತ್ತಿದ್ದಳು. ಬೆಳಗೆ ಉಂಟ ಮುಗಿಸಿ ಬಂದ ಹುಡುಗಿ ಮತ್ತೆ ಸಂಜೆಯಾಗಿ, ಅನುಸೂಯಮ್ಮನೇ ‘ಹೋತ್ತಾಯಿ.ತು, ಮನೆಗೆ ಹೋಗು’ ಎಂದು ಹೇಳುವವರೆಗೂ ಹೋಗುತ್ತಿರಲಿಲ್ಲ.

ಗೌರಿಯ ವಿಷಯದಲ್ಲಿ ಅನುಸೂಯಮ್ಮನೀಗೆ ಇದ್ದ ಪ್ರಬಲವಾದ ಆಕರ್ಷಣೆ ಇದಾದರೆ, ಗೌರಿಗೆ ಆ ಮನೆಯಲ್ಲಿ ಇದ್ದ ಪ್ರಬಲವಾದ ಆಕರ್ಷಣೆ—ಅವರ ಮನೆಯಲ್ಲಿದ್ದ ರೇಡಿಯೋ.

‘ಹೆಂಡತಿ ಮನೆಯಲ್ಲಿ ಒಬ್ಬಳೇ ಕಾಲ ಕಳೆಯಬೇಕು ಬೇಸರವಾದರೆ ಅದನ್ನು ಕಳೆದುಕೊಳ್ಳಲು ಇರಲಿ’ ಎಂದು ವಾಸುದೇವಯ್ಯ ಮನೆಗೆ ರೇಡಿಯೋ ತಂದಿದ್ದರು.

ಆ ರೇಡಿಯೋದಲ್ಲಿ ತನಗೆ ಬೇಕಾದಪ್ಪು ಸಿನಿಮಾ ಹಾಡು ಕೇಳಬಹುದು ಎಂಬ ಚಪಲದಿಂದ ಗೌರಿ ಆ ಮನೆಗೆ ಬಂದರೆ, ಅನುಸೂಯಮ್ಮೆ ಅವಳ ಕೈಲೇ ಹಾಡಿಸಿ, ರೇಡಿಯೋ ಖಚಿತವಲ್ಲಿ ಆಷ್ಟು ಉಳಿತಾಯ ಮಾಡಿದ್ದರು.

ಅಂತರ್ಗೀತ—ಯಾರಿದ ಯಾರಿಗೆ ಉಪಕಾರವಾಗಿಯೋ, ಅವರಲ್ಲಿ ಗೇಳಿತನ ಕಲೆತತ್ತು.

ಅನಸೂಯಮೃಷಿಗೆ ಗೌರಿಯ ಪರಿಚಯವಾಗಿ, ಅವಳು ಆಕೆಯ ಮನೆಯಲ್ಲಿ ಓಡಾಡಲು ಆರಂಭಿಸಿದಾಗ ಗೌರಿಗೆ ಹದಿಮೂರು—ಹದಿನಾಲ್ಕು ವರ್ಷದ ಪ್ರಾಯ.

ಆ ವಯಸ್ಸಿನ ಉಳಿದ ಹುಡುಗಿಯರು ಸೀರೆ ಉಡುತ್ತಿದ್ದೇರೂ, ಗೌರಿ ಮಾತ್ರ, ಇನ್ನು ಪರಿಕಾರವನ್ನೇ ತೊಡುತ್ತಿದ್ದೇಳು.

(ಹೆಂಡತಿಗೆ ಸಾಕಷ್ಟು ಸೀರೆ ಕೊಟ್ಟ ಮೇಲೆ ಅಲ್ಲವೇ ಮಗಳಿಗೆ ತರುವ ಚಿಂತೆ. ಮಗಳಿಗೆ ಸೀರೆ ತರುವುದಿರಲಿ, ಅವಳ ವಯಸ್ಸಿಗೆ ತಕ್ಷಂಥ ಲಂಗ ಹೊಲಿಸುವುದೂ ಶಂಕರಯ್ಯಸಿಗೆ ಕೈಮಿಇದ ಮಾತಾಗಿತ್ತು. ರಾಗಾಗಿ ಆತೆ, ಅನುಕೂಲವಾದಾಗ, ಅದಕ್ಕಿಂತ ಹೆಚ್ಚಾಗಿ ಆಸ್ತಿವಾಯ್ವಾದಾಗ ಸರದಿ ಪ್ರಕಾರ ಬಟ್ಟೆ ಹೊಲಿಸುತ್ತಿದ್ದು. ಆತೆ ಲಂಗ ಹೊಲೆ ಸಲಿಲ್ಲವೆಂದು, ಆ ಹುಡುಗಿಯ ಮೈ ಬೆಳೆಯಿದರಲು ಸಾಧ್ಯವೇ? ಹೀಗಾಗಿ ಒಮ್ಮೆಇಳಿ, ಗೌರಿಯ ಉಂಗಕ್ಕಿಂತ ಲಂಗ ಕೆರಿದಾಗೇ ಇರುತ್ತಿತ್ತು ಅವಳ ಪಾಲಿಗೆ ನೊಂಟಿದ ಬಳಿ ಹಿಂಜದಿದ್ದ ಲಂಗ, ಕಂಕುಳಿಗೆ ಬಿಗಿಯಾಗದಿದ್ದ ಲಂಗವೇ ಹೊಚ್ಚೆ ಹೊಸ ಲಂಗವಾಗಿತ್ತು. ಎಂದೂ ಅಪ್ಪಿ—ಗೌರಿಯ ಲಂಗ ಮಂಯಾರದೆ ಮುಚ್ಚತ್ತಿತ್ತೇ ಹೊರತು, ಮೈ ಮುಚ್ಚತ್ತಿರಲಿಲ್ಲ. ಅಂಥ ಲಂಗವನ್ನೇ ಆವಳು ತೊಡುತ್ತಿದ್ದುದು.—

ಆ ವಯಸ್ಸಿನಲ್ಲಿ, ಆ ಅವಸ್ಥೆಯಲ್ಲಿ ಗೌರಿ ಮೂರ್ಕಿಯ ಕಣ್ಣಿಗೆ ಬಿದ್ದೇಳು. (ಅವಳು ಕಣ್ಣಿಗೆ ಬಿದ್ದೇಳು ಎನ್ನುವುದಕ್ಕಿಂತ, ಅವಳ ವಯಸ್ಸಿಗನುಗುಣವಾಗಿ ಬೆಳೆದ ಮೈ ಮೂರ್ಕಿಗೆ ಕಂಡಿತು ಎನ್ನುವುದು ಸತ್ಯಕ್ಕೆ ಹೆಚ್ಚೆ ಸಮಿಕ್ಷೆ.)

ಗೌರಿಯ ಪರಿಚಯವಾದಾಗ ಮೂರ್ಕಿಗೆ ಹದಿನೇಳರ ಪ್ರಾಯ; ಹೈಸ್ಕೂಲಿನಲ್ಲಿ ಓದುತ್ತಿದ್ದು. ಆ ವೇಳೆಗೆ ಕಾಡಂಬರಿಗಳ ಮೂಲಕ ಹಣ್ಣಿಂದರೆ ಏನು ಎಂಬುದು ಆರ್ಥಿಕವಾಗಿತ್ತು. ಶಾಲೆಯ ಗೋಡೆ, ಬೆಂಚುಗಳ ಮೇಲಿನ ಮಾತುಗಳು, ಜ್ಞಾನಕ್ಕಿಂತ ಕುಶಲತ್ವದಲ್ಲವೇ ಹೆಚ್ಚಾದ ಆ ವಯಸ್ಸಿಗೆ ಸ್ಥಿರವಾಗಿತ್ತು. ಅಲ್ಲದೆ ಅವನು ಆಗಾಗ ನೊಡುತ್ತಿದ್ದ ಸಿನಿಮಾ, ಹೊಣ್ಣು ಗಂಡಿನ ಚೆಲಳ್ಳಿಟಿದ ಕ್ರಮವನ್ನು ಅವನಿಗೆ ತೋರಿಸಿ ಕೊಟ್ಟಿತ್ತು.

ಆದರೆ ಆ ನೋಡಲು ಅವನಿಗೆ ಪ್ರಯೋಗಕ್ಕೆ ಮಾತ್ರ ಅವಕಾಶ ದೊರೆತಿರಲಿಲ್ಲ.

ಕೇವಲ ಓದಿ, ಕೇಳಿ, ನೋಡಿ, ಕುಶೂಹಲವನ್ನು ಬೆಳೆಸಿಕೊಂಡ ಮೂರ್ತಿಯ ಕಣ್ಣಗಳಿಗೆ, ಆಗಿನ್ನೂ ಅಪ್ರಬುಧೀಯಾದ ಗೌರಿ, ಪ್ರಬುದ್ಧೆನ್ನುನಂತೆಯೇ ಕಾಣುತ್ತಿದ್ದಳು.

ಅವಳನ್ನು ನೋಡಿದಾಗ, ಅವನೊಂದಿಗೆ ಅವಳು ಮಾತಾಡಿದಾಗ ಮೂರ್ತಿಗೆ ತನ್ನಾಳಿಗೆ ಹುದುಗಿದ ಯಾವುದೋ ಗುಪ್ತ ಆಕಾಂಕ್ಷೆಯನ್ನು ಎಚ್ಚರಿಸಿದಂತಾಗಿ, ಅವನ ಕ್ಯೇ ಅವಳನ್ನು ಸೋರಲು ಧಾವಿಸುತ್ತಿದ್ದವು.

ಅವಳನ್ನು ನೋಡಿದಾಗ ಅವನಲ್ಲಿ ಮೂಡುತ್ತಿದ್ದ ಬಯಕೆಯನ್ನು, ಅಲ್ಲಲ್ಲಿ ಹರಿದು ಹಿಂಜಿದ ಲಂಗದೊಳಗಿನಿಂದ ಕಾಣೆಸುವ ಗೌರಿಯ ಮೈಯ ಭಾಗಗಳು ಮತ್ತು ಮತ್ತು ಕೆರಳಸುತ್ತಿದ್ದವು.

ಹೀಗಾಗೆ ದಿನದಿನವೂ ಅವಳನ್ನು ನೋಡಿದಂತೆ, ಮನಸ್ಸಿನಲ್ಲಿ, ಅವಳನ್ನು ಈಗಾಗಲೇ ನಿವೋನ್ನತ ಭಾಗಗಳು ಸ್ವಷ್ಟವಾಗುತ್ತಿದ್ದ ಅವಳಮೈಯನ್ನು ಮುಟ್ಟಬೇಕು ಎಂಬ ಬಯಕೆ ಬೆಳೆಯುತ್ತಿತ್ತು.

ಮೂರ್ತಿ ಅವಳನ್ನು ಸೋರಲು ಅವಕಾಶವೂ ಇಲ್ಲದಿರಲಿಲ್ಲ.

ತಿಂಡಿ, ರೇಡಿಯೋ ಕೇಳುವ ಆಸೆಗಾಗಿ ಮನಿಗೆ ಬರುತ್ತಿದ್ದ ಗೌರಿಯನ್ನು, ತಮ್ಮ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದ ಅನುಸಾರ್ಯವ್ಯಾಪ್ತಿ ಮನಸ್ಸಿನಲ್ಲಿ, ತಿಂಡಿ ಕೊಡುವ ಕೆಲಸವನ್ನು ಅವಳಿಗೇ ಒಸ್ಪಿಸಿದ್ದಳು. ಎನ್ನೋ ವೇಳೆ, ಅನುಸಾರ್ಯವ್ಯಾಪ್ತಿ ‘ಅವನು ಮನಿಗೆ ಬಂದರೆ ಈ ಹುದುಗಿ ತಿಂಡಿ ಕೊಟ್ಟು ಕಳಿಸುತ್ತಾಳೆ’ ಎಂದು, ಮನಿಗೆಲಸ ಹೇಳುದ ದಿನ, ತಮ್ಮ ಮಧ್ಯಾಹ್ನದ ನಿದ್ರೆಯ ಹೊತ್ತನ್ನು ಮತ್ತು ಮುಂದುವರಿಸುತ್ತಿದ್ದರು.

ಹಾಗಾದ ದಿನ ಮೂರ್ತಿಗೆ ಗೌರಿಯನ್ನು ಒಂಟಿಯಾಗಿ ಕಲೆಯಲು ಅವಕಾಶ ದೊರೆಯುತ್ತಿತ್ತು. ಅಂಥ ಅವಕಾಶ ದೊರೆಯುವ ದಿನಗಳೂ ಅಪರೂಪವೂ ಆಗಿರಲಿಲ್ಲ.

ಹಾಗೆ ಅವಕಾಶ ದೊರೆತ ಒಂದು ದಿನ—

ತನ್ನ ಕೊಣಕೆಗೇ ಗೌರಿ, ತಿಂಡಿಯನ್ನು ತಂದು ಕೊಟ್ಟಾಗ, ಮೂರ್ತಿ,

ತನ್ನ ಮುಂದೆ ತಿಂಡಿಯ ತಟ್ಟಿಯನ್ನು ಚಾಚಿದ ಗೌರಿಯ ಶೋಳನ್ನು ಹಿಡಿದು ಮೆತ್ತಗೆ ಅವಳನ್ನು ತನ್ನ ಬಳ ಎಳಿದುಕೊಂಡ.

ಅನ್ನಿರೀಕ್ಷಿತವಾದ ಅವನ ವರ್ತನೆಯನ್ನು ಕಂಡು, ಗೌರಿಯ ಮುಖದ ಮೇಲೆ, ಭೀತಿ ಮೂಡಿ, ಅವಳು ಏನೋ ಹೇಳಿತ್ತಿಸಿದಾಗ, ಮೂರ್ತಿ, ಅವಳು ಮಾತಾಡೆದಂತೆ, ಅವಳ ಬಾಯಲ್ಲಿ ಒಂದು ಜೊರು ತಿಂಡಿಯನ್ನಿಟ್ಟು—

“ ಸುಮಿನಿರು ಏನು ಮಾಡೋಣ. ನೀನು ಸುಮಿದ್ದೆ ನಾಳೆ ನಿನಗೆ ಚಾಕೋಲೀಬ್ಬು ತಂದು ಕೊಡ್ಡಿನಿ ”

—ಎಂದು ಪಿಸುಧನಿಯಲ್ಲಿ ಆಸೆ ಶೋರಿಸಿದ

ಆ ಆಸೆ ಗೌರಿಯ ಬಾಯಿ ಕಟ್ಟಿಸಿತು. ಸದ್ದು ಮಾಡದೆ ಅವನ ಬಳ ಸರಿದು ನಿಂತಳು. ಬೆವರಿಡುತ್ತಿದ್ದ ಕೈಗಳಿಂದ ಮೂರ್ತಿ, ಪರಿಕಾರದ ಹರುಕಿ ನಿಂದ ಹೊರಗೆ ಕಾಣತ್ತಿದ್ದ ಗೌರಿಯ ಮೈಯನ್ನು ನೇರಿಸಿದ.

ಅವಳ ದೇಹವನ್ನು ಸ್ವರ್ಶಿಸಿದಾಗ, ಅವನ ಮೈ ಕೈ ಬೆವರುತ್ತಿದ್ದಂತೆಯೇ ಗೌರಿಯ ಹಣೆಯ ಮೇಲೂ ಬೆವರಹಸಿಗಳು ಮೂಡಿದವು.

ಏಕೆಂದು ಅರಿವಾಗದೆ ಅವಳೂ ಅವನ ಮೈಯನ್ನು ಒತ್ತಿ ನಿಂತಳು.

ಆ ದಿನ ಹಾಗೆ ಆರಂಭವಾದ ಅಭಾವ, ಹಾಗೇ ಮುಂದುವರಿಯಿತು. ಅವಕಾಶ ದೊರೆತಾಗಲೆಲ್ಲಾ ಮೂರ್ತಿ ಅವಳ ದೇಹವನ್ನು ಸ್ವರ್ಶಿಸುತ್ತಿದ್ದ. ಅವಳನ್ನು ತನ್ನ ಶೋಡಯ ಮೇಲೆ ಕೂಡಿಸಿಕೊಂಡು, ಅವಳ ಕನ್ನೆಗಳಿಗೆ ಮುತ್ತಿಡುತ್ತಿದ್ದ.

ಅವಳಿಗೂ ಆದು ಅಪ್ರಯವಾಗಿರಲಿಲ್ಲ. ಹೊದನೊದಲು ಮೂರ್ತಿಯ ಕೈ ತನ್ನ ದೇಹವನ್ನು ಸೋಕಿದಾಗ ಗೌರಿ ನಾಚಿ ಕೆಂಪೇರುತ್ತಿದ್ದಳು. ಆದರೆ ಬರಬರುತ್ತಾ ಆ ನಾಚಿಕಿಂತ ಪ್ರತ್ಯೇಕವಾದ, ಮತ್ತಾವುದೋ ಭಾವ ಅವಳ ಮೈಯಲ್ಲಿ ಸಂಚಾರಮಾಡತೊಡಗಿತು. ಅವನನ್ನು ನೋಡುತ್ತಿದ್ದ ಹಾಗೇ ಅವಳ ಮೈ, ಅವನ ಆಹಾನಕಾಳಿಗಿ ಕಾಯದೆ, ತಾನಾಗಿಅವನ ಬಳ ಸರಿಯು ತ್ತಿತ್ತು—ಹಣ್ಣಿನ ಭಾರದಿಂದ ತಾನಾಗಿಯೇ ಬಾಗುವ ಬಳಿಯಂತೆ.

ಹೀಗೇ ನಡೆದಿತ್ತು—

ಒಮ್ಮೆ—ದಿನವೂ ಮನೆಗೆ ಬರುತ್ತಿದ್ದ ಗೌರಿ, ಒಂದು ವಾರ ಕಳಿದರೂ ಮನೆಗೆ ಬರಲಿಲ್ಲ.

ಹದಿನೈಂದು ದಿನವಾಯಿತು ಅವಳ ಸುಳಿವಿಲ್ಲ.

ದಿನ ದಿನವೂ ಅವಳಿಗಾಗ ಕಾದು ಬೇಸತ್ತು ಮಾತ್ರ.

ಕೊನೆಗೆ ಹದಿನಾರನೆಯ ದಿನ ರಾತ್ರಿ, ಅನಸೂಯಮ್ಮೆ ಯಾರ ಮನಿಗೋರಿ ಅರಿತಿಣ ಕುಂಕುಮಕ್ಕೆ ಹೊಗಿದ್ದಾಗ ಮಾತ್ರಗೆ ತಿಳಿಯಿತು—

ಅನಸೂಯಮ್ಮೆ ಹೋದುದು — ಮಿಂನಾಕ್ಕಮ್ಮೆನ ಮನಿಗೆ ; ಮ್ಮೆ ನೇರಿತ ಗೌರಿಗೆ ನಡೆದ ಹದಿನಾರನೆಯ ದಿನದ ಆರತಿಗೆ.

ಅನಸೂಯಮ್ಮೆನಿಂದ ಆ ಮಾತು ಕೇಳಿ ಮಾತ್ರಗೆ ಒಂದು ಗಳಿಗೆ ಹೇಗೋರಿ ಆಯಿತು.

‘ಗೌರಿ — ಮ್ಮೆ ನೇರಿತಳು.’

ಆ ಮಾತು ಕೇಳುತ್ತಿದ್ದ ಹಾಗೇ ಅವನಿಗೆ, ಅಂದಿನವರೆಗಿನ ತಮ್ಮ ಪ್ರಣಯ ಜೀವನ ದಿಕ್ಕು ಬದಲಿಸಿದಂತೆ ತೋರಿತು. ಅಂದಿನವರೆಗಿನದು— ಅಧ್ಯಕ್ಷಿನೆನ, ಅಪರಿಣಾಮಕಾರಿ.

ಮುಂದೆ—?

ಮುಂದಿನದು ಎಷ್ಟು ಅಧ್ಯಕ್ಷಾರ್ಥವೋ, ಅಪ್ಪೇ ಪರಿಣಾಮಪೂರ್ವ ; ಎಷ್ಟು ಆಕರ್ಷಕವೋ, ಅಪ್ಪೇ ಹೊರೆಯಾದದ್ದು. ಏನಾದರೂ ಹೆಚ್ಚು ಕಡವೆ ಯಾದರೆ ? ಆ ಭಾವನೆಯೇ ಅವನ ಮ್ಮೆಯನ್ನು ನಡುಗಿಸಿತು.

‘ಭಿ ! ಅವಳು ದೊಡ್ಡವಳಾಗಬಾರದಾಗಿತ್ತು.’

—ಎಂದುಕೊಂಡ.

ಆದರೆ ಅದರಿಂದ ಏನು ಉಪಯೋಗ ? ನಿಸರ್ಗ ತನ್ನ ಕಾರ್ಯವನ್ನು ನೇರವೇರಿಸಿತ್ತು. ಮೊಗ್ಗ ಆರಳಾಗುವುದು ನಿಸರ್ಗ ನಿಯಮ. ಇಲ್ಲಿ ನಿಸರ್ಗ ದೊಂದಿಗೆ, ಬಯಕೆಯ ಕಾವೂ ಮೊಗ್ಗ ಬೇಗ ಹೊವಾಗಲೂ ಸಹಕರಿಸಿತ್ತು.

ಹೂವು ಆರಳಿತ್ತು—ಆದರೆ ದುಂಬಿಗೆ ? ಮೊಗ್ಗ ಎಷ್ಟು ಸ್ತ್ರಿಯವಾಗಿತ್ತೋ, ಹೂವು ಅಪ್ಪೇ ಭಯಾವಹವಾಗಿತ್ತು.

ಹದಿನಾರು ದಿನಗಳ ಗಡುವು ಕಳೆದುಕೊಂಡು ಗೌರಿ ಮತ್ತೆ ಆಗಾಗ ಮಾತ್ರಯ ಮನೆಯಲ್ಲಿ ಕಾಣಿಸಿಕೊಳ್ಳುತ್ತೇಡಿಗಿದಳು.

ಇಗ ಅವಳಲ್ಲಿ ಏನೋ ವಿಚಿತ್ರ ಪರಿವರ್ತನೆಯಾಗಿತ್ತು.

ತನ್ನ ತಾಯಿಯ ಹಳೆಯ ಸೀರೆಯನ್ನು ಉಟ್ಟಿಕೊಂಡು ಬಂದ ಗೌರಿ,

ಮೂರ್ತಿಯ ಆಹಾರನಕ್ಕಾಗಿ ಕಾಯುತ್ತಿರಲ್ಲ, ಅವನ ಹೆಚ್ಚೆ ಸಪ್ಪಳ ಕೇಳಿದರೂ ಸಾಕು – ಅವರ ಕಣ್ಣ ಅರಳ, ತಾವೇ ಅವನನ್ನು ಕರೆಯುತ್ತಿದ್ದವು.

ಅವರು ಈಗ ಏಕೋ ವೊದಲೆಗಿಂತ ಆಕರ್ಷಕಳಾಗಿ ಕಾಣುತ್ತಿದ್ದಳು. ಅವರ ಕಣ್ಣ ಸೊಂಟದಲ್ಲೇನೋ ವಿನಾಯಕ ಅಯಸ್ಯಾಂತ ಶಕ್ತಿಯಿತ್ತು. ಅವನನ್ನು ನೋಡಿದಾಗ ಅವರ ಹೆಚ್ಚೆಯ ಅಂಗತಂಗವೂ ಅವನನ್ನು ಆಹಾರನಿಸಿ, ಅವನಲ್ಲಿ ಅದವ್ಯು ಬಯಕೆಯನ್ನು ಮಾಡಿಸುತ್ತಿದ್ದವು.

ಈಗ ಮೂರ್ತಿ ಅವರು ಗಾಗಿ ಕಾಯಬೇಕಾಗಿರಲ್ಲ. ಮನೆಯಲ್ಲಿ ಕಾಲಿಟ್ಟಿಗಳಿಗಿಲ್ಲಿಂದ ಅವರ ಕಣ್ಣಗಳೇ ಅವನನ್ನು ಹುಡುಕಿ ಕೊಂಡು ಅಲೆಯುತ್ತಿದ್ದವು.

ಆದರೆ ಮೂರ್ತಿಯೇ,— ಆ ಕಣ್ಣಗಳನ್ನು ನೋಡಿದಾಗ, ಸೋಲೀಸರನ್ನು ಕಂಡ ಕಳ್ಳುನಂತೆ ಅಂಜಲಾರಂಭಿಸಿದ್ದ. ಆದಷ್ಟು ಮಂಟ್ಟಗೆ ಅವರ ಕಣ್ಣ ತಪ್ಪಿಸುತ್ತಿದ್ದ. ಅವರು ಮನೆಯಲ್ಲಿದ್ದಾಗ ತಾನೇ ಅಲ್ಲಿರದೆ, ಹೊರಗೆ ಹೋಗುತ್ತಿದ್ದ.

ಹಾಗೆಂದು ಅವನಲ್ಲಿ ಬಯಕೆ ಇರಲ್ಲವೆಂದಲ್ಲ – ಬಯಕೆ ಇತ್ತು; ವೊದಲಿಗಂತಲೂ ಉಗ್ರವಾದ ಬಯಕೆಯಿತ್ತು. ಆದರೆ ಬಯಕೆಯೊಂದಿಗೆ ಭಯವೂ ಅವನನ್ನು ಕಾಡಿಸತ್ತೊಡಗಿತ್ತು —

ವನಾದರೂ ಆದರೆ—?

ಗೌರಿ ದೊಡ್ಡವಳಾದ ಬಳಕ, ಅವರು ಮೂರ್ತಿಯೊಂದಿಗೆ ಸಲಿಗೆಯಾಗಿ, ಓಡಾಡುವ ವಿಷಯದಲ್ಲಿ ಅವನಿಗಿದ್ದ ಭಯನೇ ಅವನ ತಾಯಿಗೂ ಇತ್ತು ಎಂತಲೇ ಆಕೆಯೂ ಅವರು ಒಂಟಿಯಾಗಿರಲು ಅವಕಾಶ ಕೊಡುತ್ತಿರಲಿಲ್ಲ.

ಹಾಗಿದ್ದ ಒಂದು ದಿನ, ತನ್ನ ಮನೆಯಲ್ಲೇ ಮೂರ್ತಿ ಒಂಟಿಯಾಗಿ ಗೌರಿಗೆ ಸಿಕ್ಕು.

ಆ ದಿನ ಮಧ್ಯಾಹ್ನದ ರಾತೆ ಮುಗಿಸಿಕೊಂಡು, ಮೂರ್ತಿ ಶಾಖೀ ತಂಡಿಗೆಂದು ಬಂದಾಗ, ಅನಸೂಯಮ್ಮೆ ಮನೆಯಲ್ಲಿರಲಿಲ್ಲ. ‘ಹಾಲ’ ನಲ್ಲಿ ಗೌರಿ ಒಬ್ಬ ಕುಳಿತ್ತಿದ್ದಳು.

ಅವರು ಇದುರಿಗೆ ಕುಳಿತ್ತಿದ್ದರೂ ನೋಡದವನಂತೆ ಮೂರ್ತಿ—

“ಅಮ್ಮಾ”

— ಎಂದು ಕೂಗಿದ.

“ ಅನಂತರಾಯವ್ಯಾ ಮನೇಲಿಲ್ಲ.”

— ಮಾತ್ರಿಯ ಪ್ರಶ್ನೆಗೆ ಗೌರಿಯೇ ಉತ್ತರ ಕೊಟ್ಟಳು.

ಅವಳ ಉತ್ತರವನ್ನು ಕೇಳಿಯೇ ಏಕೋ ಮಾತ್ರಿಗೆ ಬೆವರಿಟ್ಟು.

ತನ್ನ ಕೂಗಿಗೆ ಉತ್ತರ ಕೊಟ್ಟು, ತನ್ನ ಸ್ನೇಹಿ ದಿಟ್ಟಿಸಿ ನೋಡುತ್ತಿದ್ದ ಗೌರಿಯ ಮುಖವನ್ನು ನೋಡಲು ಕಾಡಾ ಅವಸಿಗೆ ಶಕ್ತಿ ಇದ್ದಂತಿರಲೀಲ್. ತಲೆಯನ್ನು ತಗ್ಗಿಸಿ ಕೇಳಿದ—

“ ಎಲ್ಲೊಂದ್ದು.”

“ ಆಚೆಮನೆ ಸಂಜೀವರಾಯರು ತೀರಿಕೊಂಡು. ಅದಕ್ಕೇ ಅಲ್ಲಿಗೆ ಹೋಗಿದಾರೆ.”

“ ಎಷ್ಟೊತ್ತಾಯ್ದು ಹೋಗಿ ? ”

“ ಈಗ ಹತ್ತಿಮಿನ ಆಯ್ದು. ನಿನ್ನ ಬಂದ್ರೆ ‘ನಾನು ಬರೋದು ಎವ್ಯಾ ಹೊತ್ತಾಗುತ್ತೋರ್. ಅಡಿಗೆಮನೇಲಿ, ಒಲೆ ಮೇಲೆ ಕಾಫಿ ತಿಂಡಿ ಇದೆ, ತಗೊಂತ ಹೇಳು.’ ಅಂದು, ಆ ವಾತು ಹೇಳಿ ನಿಮಗೆ ಹೇಳೋಕೆ ನನ್ನಲ್ಲಿ ಕೂಡಿಸಿ ಹೋದ್ದು.”

— ಆ ವಾತು ಹೇಳಹೇಳುತ್ತಾ ಗೌರಿಯ ಕಣ್ಣಗಳು ಏಕೋ ಹೊಳೆದವು.

ಆ ಕಣ್ಣಗಳನ್ನು ನೋಡಿಯೂ ನೋಡದವನಂತೆ ಮಾತ್ರ—

“ ಸರಿ.”

— ಎಂದು, ಕೈಯಲಿದ್ದ ಪ್ರಸ್ತುತಿಗಳನ್ನು ರಾಲಿಸಲ್ಲಿ ದೇಡಿಯೇ ಇಟ್ಟಿದ್ದ ಮೇஜಿನ ನೇರಿಟ್ಟು, ಕೋಟ್ಟು ಬಿಟ್ಟು ರಾಕಿ, ತಾನೇ ತಿಂಡಿ ತೆಗೆದುಕೊಳ್ಳಲು ಅಡಿಗೆಮನೆಗೆ ಹೋದ.

ಮನೆಯಲ್ಲಿ ಸೀರವತೆ ವಾಪಿಸಿತ್ತು. ಆ ಸೀರವತೆ ಅವನಿಗೇನೂ ಹೊಸದಲ್ಲ. ಆದರೆ ಅಂದಿನ ಸೀರವತೆಯಲ್ಲಿ ಏನೋ ಹೊಸದು, ಉದ್ದೇಶವನ್ನು ಮಾಡಿಸುವಂಥ ವಿಶೇಷವಿದ್ದಂತಿತ್ತು.

ಒಲೆಯ ಮೇಲಿದ್ದ ತಿಂಡಿಯನ್ನು ತಟ್ಟಿಗೆ ಹಾಕಿಕೊಳ್ಳುತ್ತಿದ್ದ ಮಾತ್ರಿಯ ಕೈಗಳು ನಡುಗುತ್ತಿದ್ದವು. ಆವನ ಎದೆ ಧಡಧಡಿಸುತ್ತಿತ್ತು.

ಆವನು ತಿಂಡಿ ಬಡಿಸಿಕೊಳ್ಳಲೇಂದು ಬಗ್ಗಿರುವಾಗಲೇ, ಆವನ ಬೆನ್ನು ಹಿಂದೆ ಬಹು ವ್ಯಾದಿಪಾದ ಹೆಚ್ಚೆಯ ಸದ್ದು ಕೇಳಿಸಿದರೂ, ಮೂರ್ತಿಗೆ ಆಕಡೆ ತಿರುಗಿ ಸೋಡುವುದು ಸಾಧ್ಯವಾಗಿದೆ, ಕೈಯ ಸಡುಕ ಹೆಚ್ಚಾಗಿ, ಕೈಯಲ್ಲಿ ಹಿಡಿದ ಸೌಟ್ ನಲ್ಲಿದ್ದ ತಿಂಡಿ ನೆಲಕ್ಕೆ ಬಿದ್ದಿತು. ಆದೂ ಮೂರ್ತಿಗೆ ಎಚ್ಚರ ವಿರಲೀಲ್. ಆವನ ವ್ಯಾಯ ಸರೆಸಾವು ಬಗ್ಗಿದು, ಕಾವೇರಿ ಕಂಪಿಸುತ್ತಿದ್ದವು.

ಬಾಗಿಗಿದ ದೇವವನ್ನು ಮೇಲಕ್ಕೆತ್ತಲೂ ಆಗದೆ, ಮೂರ್ತಿ ನಿಂತಿರುವಾಗಲೇ, ವ್ಯಾದಿಪಾದ ತೊಳುಗಳೆರಡು, ಆವನ ಬೆನ್ನುನ್ನು ಬಿಗಿದು, ತಮ್ಮತ್ತು ಎಳೆದುಕೊಂಡವು. ಆವನ ಕತ್ತಿನ ಮೇಲೆ ಬಿಸಿಯಾದ ತುಟಿಗಳು ಮುದ್ದೆ ಯೋತ್ತಿದವು. ಆಗಲೂ ಮೂರ್ತಿಗೆ ತನ್ನನ್ನು ಅಷ್ಟಿದವರನ್ನು ಸೋಡುವುದೂ ಸಾಧ್ಯವಾಗಲೀಲ್.

ಕಡೆಗೆ ಗೌರಿಯೇ ಬಲವಂತವಾಗಿ ಆವನ ಮುಖವನ್ನು ತನ್ನತ್ತ ತಿರುಗಿಸಿಕೊಂಡು—

“ ನನ್ನ ಮೇಲೆ ಸಿಟ್ಟೇ ? ”

—ಎಂದು ಪಿಸುಫಸಿಯಲ್ಲಿ ಕೇಳಿದಳು.

“ ಏಕೆ ? ”

“ ಇಲ್ಲಿಗೆ ಭಾಳ ದಿನ ಬರ್ಲಿಲ್ನಾಂತ . . . ನಾನೇನು ಮಾಡಲಿ . . . ನನಗೂ ಬರಬೇಕೂಂತ ಆಸೆ ಇತ್ತು . . . ಮನೇಲಿ ಬಿಡಲೀಲ್ . . . ”

“ ಹೂ.”

“ ಈಗ ಸಿವಾಗೆ ಸಂತೋಷ ಆಯ್ದು . . . ? ”

ಆ ಪ್ರಶ್ನೆಗೆ ಮೂರ್ತಿ ಉತ್ತರ ಕೊಡಲೀಲ್.

“ ಮತ್ತೆ . . . ಮತ್ತೆ . . . ನಾನು ದೂಡ್ಡವಳಾದೀಂತ . . . ಬೇಜಾರೇ . . . ”

—ಗೌರಿಯೇ ಮತ್ತೆ ಪ್ರಶ್ನೆ ಮಾಡಿದಳು.

“ ಉಂಹೂ . . . ”

“ ಮತ್ತೆ ಬೀಗಣಿಕದಿರ . . . ನನ್ನ ಕಂಡೆ . . . ವೊದಲಿನ ಹಾಗೆ . . . ”

—ಆವನನ್ನು ತನ್ನದೆಗೆ ತಬ್ಬಿಕೊಂಡು ಕಕ್ಕುಲತೆಯಿಂದ ಕೇಳಿದಳು ಗೌರಿ.

ಆವಳ ತೊಟ್ಟಿತೆಕ್ಕೆ ಅವನಿಗೆ ಹಿತವಾಗಿತ್ತು. ಆದರೂ ಏಕೋ ಉರಿ ಪಂಜರದಂತಿದ್ದು, ಆದಷ್ಟು ಬೇಗ ಅದರಿಂದ ಹಾರಿಹೊಗಬೇಕು ಎನ್ನು ಸುಶ್ರೀತ್ತು ಮೂರ್ತಿಗೆ.

“ನನ್ನ ಕೈಲಿ ಮಾತಾಡೊಲ್ಪೇ? . . . ”

“ಮಾತಾಡಿಲ್ಲಿನಿ. ಈಗ ಬೇಡ. ಇನ್ನ್ಯಾವಾಗಲಿಂದಾಗಿ. . . . ”

“ಈಗ ಏಕೆ ಬೇಡ. . . . ”

“ಆಮಾತ್ಯ ಬರಾತ್ರಿ ಲೋ ಏನೋ. . . . ”

“ಉಹೂಂ, ಆವರಿವ್ಯಾ ಜಾಗ್ರತೆ ಬಡ್ಲೆಲ್ಲ ನಂಗೆ ಗೊತ್ತು. . . . ”

ಆದಕ್ಕೇ ನನಗಿನವತ್ತು ಭಾಳ ಸಂತೋಷ ಆಗಿತ್ತು. . . . ”

“ಏಕೆ? ”

“ನಾವಿಬೇ. . . . ”

—ಆ ಮಾತು ಆಡತ್ತಿದ್ದ ಹಾಗೇ ಗೌರಿಯ ಮುಖ ಕೆಂಪೇರಿ, ಆವಳ ಕಣ್ಣಿಗಳು ಘಳಿಘಳಿಸಿ, ಆವಳ ತುಟಿ ಆವನ ತುಟಿಯನ್ನು ತಬ್ಬಿ—

“ಇದಕ್ಕೇ.”

—ಎಂದಳು.

ಮಾತಾಡುವಾಗಲೂ ಆವಳ ಸೋಣಿ ಆವನನ್ನು ಬಿಗಿಯುತ್ತಿದ್ದವು. ಆವಳ ಕಣ್ಣಲ್ಲಿ ಒಯಕೆ ತಿದಿಯೊತ್ತಿದ ಕುಲುಮೆಯ ಉರಿಯೆಂತೆ ಉರಿಯು ತ್ತಿತ್ತು. ಆದೇ ಬಯಕೆ, ಆದೇ ಕಾತರೆ ಮೂರ್ತಿಯ ನರನರದಲ್ಲಿ ಹುಚ್ಚಾಗಿ ಹರಿಯುತ್ತಿತ್ತು.

ಆದರೆ ಆವನ ಮೆದುಳಿಗೆ ಮಾತ್ರ ಭಯದ ಕುಳರು ಹಿಡಿದಿತ್ತು.

“ಏನಾದರೂ ಆದರೆ? ”

ಆ ಭಯಕ್ಕೆ ಸೋಳು ಮೂರ್ತಿ, ತನ್ನನ್ನು ಬಿಗಿದಪ್ಪಿದ ಆವಳನ್ನು ತಬ್ಬಿಲೂ ಆಗದೆ ನೊತಿದ್ದು. ಗಳಿಗಳಿಗೆ ಆವಳ ಉದ್ದೇಶ ಹೆಚ್ಚಿತ್ತಿತ್ತು. . .

ಆದರೆ ಆವೇಳಿನು ಮಾಡಿದರೂ ಮೂರ್ತಿಯ ವೈ ಮಾರುತರ ಕೊಡಲಿಲ್ಲ. ಇದ್ದಕ್ಕಿದ್ದ ಹಾಗೇ ತಟಕ್ಕನೆ ಆವಳ ಕಣ್ಣಲ್ಲಿ ಸೀರು ತುಂಬಿತು.

“ಬೇಡವೇ.”

—ಮೈಯೆಲ್ಲಾ ಬೇಡಿಕೆಯಾಗಿ ಕೇಳಿದಳು ಗೌರಿ.

“ ಈಗ... ಇವತ್ತು... ಸ್ವಾಲಿಗೆ ಹೊತ್ತೆಗಿ ಹೋಯ್ಯು.”

—ಎಂದು ಬಲವಂತವಾಗಿ ಅವಳ ತೊಳಬಂಧನದಿಂದ ಬಿಡಿಸಿಕೊಂಡು, ‘ಹಾಲ್’ ಗೆ ಹೋಗಿ ಅವಸರವಸರವಾಗಿ ಕೊಡು ಧರಿಸಿದ ಮೂತ್ತಿ.

ಸ್ವಾಲಿಗೆ ಹೋಗಲು ಸಿದ್ಧನಾಗಿ, ಪ್ರಸ್ತುತ ಹಿಡಿದು, ಮೂತ್ತಿ ಹಿಂದಿರುಗಿ ನೋಡಿದ—

ಅವನನ್ನು ಹಿಂಬಾಲಿಸಿ, ಅಡಿಗೆಯ ಮನೆಯ ಬಾಗಿಲಿಗೆ ಬಂದು ನಿಂತೆ ಗೌರಿಯ ಎದೆಯು ಮೇಲೆನ ಸೇರಗು ಸರಿದಿತ್ತು.

ಅವಳ ಕಣ್ಣಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು.

ಮೂತ್ತಿ, ತಟ್ಟಕ್ಕನೆ ತಲೆ ತಗಿಸಿ, ಅಟ್ಟಿಬಂದ ಹುಲ್ಲಿಯಿಂದ ತಪ್ಪಿಸಿ ಕೊಳ್ಳುವವನಂತೆ ವೇಗವಾಗಿ ಮನೆ ಬಿಟ್ಟು ಹೊರಟ್ಟಿ.

ಅಂದಿಸಿಂದ ಮೂತ್ತಿ ಮಧ್ಯಾಹ್ನ ಮನೆಗೆ ತಿಂಡಿಗೆ ಬರುವುದನ್ನು ತಪ್ಪಿಸಿದ— ಆ ಹೊತ್ತಿನಲ್ಲಿ ಬಂದರೆ ಮತ್ತೆಲ್ಲಿ ಏಕಾಂಗಿಯಾಗಿ ಗೌರಿಯನ್ನು ಎದುರಿಸಬೇಕಾಗುವುದೋ ಎಂದು.

ಅದರೂ ದಿನವೂ ಒಮ್ಮೆಯಾದರೂ ಗೌರಿ ಅವನ ಕಣ್ಣ ಇದುರಿನಲ್ಲಿ ಸುಳಯುತ್ತಿದ್ದಳು.

ಅವಕ್ಕ ಬಯಕೆಗಣ್ಣಗಳ ಉದಿ, ಅವನ ಸರವನ್ನು ಉದ್ದೇಶಿಸಿ, ಮಿದುಂಗೆ ಕುಳಿರು ಹಿಡಿಸುತ್ತಿತ್ತು. ಅದರ ಜಾಲದಿಂದ ತಪ್ಪಿಸಿಕೊಂಡು ಮೂತ್ತಿ ದೂರ ಓಡುತ್ತಿದ್ದ.

ಅದರೆ ದಿನದಿನವೂ ನಡೆಯುತ್ತಿದ್ದ ಈ ಅಗ್ನಿಪರೀಕ್ಷೆಯಲ್ಲಿ ಮೂತ್ತಿ ತತ್ತ್ವರಿಸಿಹೋದ.

“ ಇದರಿಂದ ಈಗೆ ಪಾರಾಗುವುದು ? ”

—ದಿನದಿನವೂ, ಗಳಿಗೆಗೆಯೂ ಅವನ ಮಿದುಳು ಅದನ್ನೇ ಚೆಂತಿಸುತ್ತಿತ್ತು.

ಒಮ್ಮೊಮ್ಮೆ ಬಯಕೆ ಬಲಿದು, ಗೌರಿಯ ಬಳಿ ಹೋಗಬೇಕು ಎನಿಸುವುದು. ಮರುಗಳಗೆಯೇ ಭಿತ್ತಿ ಹಬ್ಬಿ ಎಲ್ಲಾದರೂ ಆ ಕಣ್ಣಗಳಿಗೆ ಬೀಳಂತೆ ದೂರ ಹೋಗಬೇಕು ಎನಿಸುವುದು.

ಬಯಕೆ - ಭಿತ್ತಿ—

ಭೀತಿ – ಬಯಕೆ.

ಅವನು ಅವಳಿಲ್ಲ ಬಯಕೆಯನ್ನು ಕೆರಳಿಸಿದ್ದ, ಸಿರೀಕ್ಕೆಯನ್ನು ಮೂಡಿಸಿದ್ದ – ಆಗ.

ಈಗ – ಅವನಲ್ಲಾ ಬಯಕೆ ಇತ್ತು, ಸಿರೀಕ್ಕೆಯಿತ್ತು – ತೃಪ್ತಿಪಡಿಸಲು ಅವಳೂ ಆಶುರವಾಗಿದ್ದಳು. ಆದರೆ – ಭಯ.

ಭಯ – ಆ ದಿನ ಹೇಗೋ ತಪ್ಪಿಸಿಕೊಂಡಿದ್ದ. ಇನ್ನೊಂದು ದಿನ ಹಾಗಾದರೆ—

ಆ ಭಯಕ್ಕೆ ಸೋತು, ಮೂರ್ತಿ ಪರಿಕ್ಕೆ ಮುಗಿಯುತ್ತಿದ್ದ ಹಾಗೇ, ತನ್ನ ಆಕ್ಷಯನನ್ನು ಸೋಡಿಕೊಂಡು ಬರುವ ಸೆವ ರಾಕಿಕೊಂಡು ನಂಜನಗೂಡಿಗೆ ಹೋರಟುಹೋದ.

ಹೋದವನು ಮತ್ತೆ ಮೂರು ತಿಂಗಳ ಕಾಲ ಬೆಂಗಳೂರಿಗೆ ಬರಲಿಲ್ಲ.

ಗೌರಿಯ ಸಾಮಿಫ್ಯಕ್ಕೆ ಹೆದರಿ, ನಂಜನಗೂಡಿಗೆ ಹೋಗಿ ಗೌರಿಯನ್ನು ಮರೆಯಬಹುದು ಎಂದುಕೊಂಡಿದ್ದ ಮೂರ್ತಿ – ಆದರೆ ಗೌರಿಯನ್ನು ಮರೆಯ ಲಾಗಲಿಲ್ಲ.

ಆ ದೂರದಲ್ಲಿ – ಅವಳ ಮೈಯ ಸೆನಪು ಅವನ ವಿದುಳಿಸ್ತು ಭೂತದಂತೆ ಹಿಡಿದಿತ್ತು.

ಎನಾದರಾಗಲಿ – ಸುಖಪಟ್ಟಿ ಬಿಡುವುದು, ಬಂದದ್ದು ಬರಲಿ ಎಂದು, ರಜ ಮುಗಿಯುವುದನ್ನೇ ಕಾಡಿದ್ದ ಬೆಂಗಳೂರಿಗೆ ಹಿಂದಿರುವಾಗ ಗೌರಿಯೂ ತನ್ನ ಬರುವಿಕೆಯನ್ನೇ ಕಾಯುತ್ತಿರಬಹುದು ಎಂದುಕೊಂಡಿದ್ದ.

ಅವನು ಹಿಂದಿರುಗಿದ – ಆದರೆ ಗೌರಿ ಅವನಿಗಾಗಿ ಕಾಯುತ್ತಿರಲಿಲ್ಲ.

ಅವನು ಬೆಂಗಳೂರಿಗೆ ಹಿಂದಿರುಗಿದ ದಿನವೇ ಅನಸೂಯಮ್ಮೆ ಅಚ್ಚಿರಿಯ ಸುದ್ದಿಯನ್ನು ಹೇಳುವಂತೆ ಮಗನಿಗೆ ಹೇಳಿದರು—

“ ಕೇಳಿ ಏನೋ ಮೂರ್ತಿ ? ”

“ ಏನಮ್ಮೆ ? ”

“ ಆ ಹುಡುಗಿ ಗೌರಿ ಇದ್ದಲ್ಲಿ . . . ದಿನಾ ನಮ್ಮನೆಗೆ ಬರ್ತಿದ್ದು. ನಾನು ಅವಳು ಭಾಳ ಒಳ್ಳೆಇಳಂತಾಲೇ ಇದ್ದೆ. ಅಂಥ ಹುಡುಗಿಗೆ ಆದೇನು ಕೇಡುಗಾಲಕ್ಕೆ ಅಂಥ ವಿವರಿತ ಬುದ್ಧಿ ಬಂತೋ ಏನೋ – ನಾವ್ಯಾರೂ ಕನಷುಮನಿಸಲ್ಲಾ ಉಹಿಸದೆ ಇದ್ದಂಥ ಕೆಲಸ ಮಾಡಬಿಟ್ಟು.”

“ ಏನು ? ಏನು ಮಾಡಿದಳು ? ”

—ಆತುರವಾಗಿ ಕೇಳಿದ ಮೂತ್ರ.

“ ಸೀನು ಆ ಮೂಲೀನಃನೆ ಹೊಡಲಿಯಾರ್ಥ ಮಗನ್ನ ನೋಡಿದ್ದಲ್ಲ  
.. ಕರ್ತೃಗೆ ಚಂದನದ ಗೊಂಬೆ ಹಾಗಿದ್ದಲ್ಲಿ.. . ಆ ಪೋಕರಿ... ”

“ ಹೂ... ಹೂ... ಸಾಂಬಳಿವಾಂತ... ”

“ ಅವನೇ - ಆ ಪೋಕರಿನ ಕಟ್ಟಿಕೊಂಡು ಉಂಟು ಬಿಟ್ಟು ಓಡಿ  
ಹೋದ್ದು... ”

“ ಯಾವಾಗ ? ”

“ ಹದಿನೈದು ದಿನ ಆಯ್ತು.”

—ಎಂದಳು ಅನಸೂಯಮ್ಮು.

“ ಮತ್ತೆ - ಈಗ ? ”

“ ಈಗಿನೈನು ? ”

“ ವಾಪಶು ಬಂಧ್ಯೆ ? ”

“ ಉಹೂ - ಇನ್ನೆಲ್ಲಿ ಬರಲ್ಪಣಿ. ಬಂದ್ರೆ ಶೂರಕೆ ಏಟು ಕಾಡಿಲ್ಲ ? ”

—ತಾತ್ತ್ವಾರ ತುಂಬಿದ ಧ್ವನಿಯಲ್ಲಿ ಹೇಳಿದಳು ಅನಸೂಯಮ್ಮು.

“ ಅವರಪ್ಪ ಸುಮಿಂದ್ದೆ ? ”

“ ಯಾರಪ್ಪ ? ”

“ ಗೌರಿ ಅಪ್ಪ - ಶಂಕರಯ್ಯ.”

“ ಸುಮಿಂದರದೆ ಏನಾಂತಾನೆ - ಆವಳಿದ್ದಿದ್ದೆ ಇವನಿಗೇ ಮದ್ದೆ, ಪ್ರಸ್ತಾಂತ ಗುಡಾಂತರ ಕಾದಿತ್ತು. ಸದ್ಯ ಹೋದ್ದೇ ಒಳ್ಳೆದಾಯ್ತು ಅಂತ ಘಣ್ಣಿಗೆ ಬೀಳಿ ಬಡಿದ ಕಲ್ಲಿನ ಹಾಗೆ ಕೂತಿದಾನೆ... ಅಲ್ಲ... ಚೋಟುದ್ದುಹೋಳು - ಅವಳಿಗನ್ನು ಧೈಯರು ಹಾಣಿಗೆ ಬಂಕಣಂತ - ಇಂಥ ಕೆಲಸ ಮಾಡೇಕೆ ? ಆ ಪೋಲಿ ಭಡವ ಏನು ಮಾಡಿ, ಏನು ಹೇಳಿ ಆವಳ ತತ್ತೀ ಕೆಡಸಿದನೋ ಏನೋ ? ”

—ಅನಸೂಯಮ್ಮು ಮೂಗಿನ ಮೇಲೆ ಬೆರಳಿಟ್ಟುಕೊಂಡು ಹೇಳಿದಳು.

ಮೂತ್ರ ಆಕೆಯ ಪ್ರಶ್ನೆಗೆ ಏನೂ ಉತ್ತರ ಕೊಡಲಿಲ್ಲ. ಉತ್ತರ

ಕೊಡುವ ಸ್ಥಿತಿಯಲ್ಲಾ ಆವನ್ನಿರಲ್ಲ. ಆವನ ಮನಸ್ಸು ಗೌರಿಯು ಢೈಯದ ವಿಷಯವನ್ನೇ ಕುರಿತು ಚಿಂತಿಸುತ್ತಿತ್ತು.

“ ಎಂಥ ಗಟ್ಟಿಗಿತ್ತಿ ಗೌರಿ ! ”

ಗೌರಿಗೆ ಢೈಯದವಿತ್ತು. ಇಡೀ ಜಗತ್ತನ್ನೇ ಅಜ್ಞರಿಗೊಳ್ಳುವಂತೆ ಎದುರಿಸಿ ತನ್ನ ಬಯಕೆಯನ್ನು ಪ್ರೋಫೆಗೊಳಿಸಿಕೊಳ್ಳುವ ಢೈಯದವಿತ್ತು.

ಆದರೆ ತನಗೆ—

ಅವಳನ್ನು ಕಂಡು, ಬಯಸಿ, ಆವಚ್ಚಲ್ಲಾ ಬಯಕೆಯನ್ನು ಕೆರಳಿಸಿದ ತನಗೆ—ಉಹೂಹೂ.

— ಗೌರಿ ಗಟ್ಟಿಗಿತ್ತಿ — ನಾನು ಹೇಡಿ !

ಬಯಸಿದುದು ತೋಳಳಿ ಬಳಿ ಬಂದಾಗಲೂ ಆನುಭವಿಸಲು ಹೆದರಿದ ಹೇಡಿಯಷ್ಟೇನೇ —

ಗೌರಿ ಓಡಿಹೊಗ್ಗಿದ್ದಳು — ಬಯಕೆಯನ್ನು ತೀರಿಸಿಕೊಳ್ಳಲು.

ಅವಳಲ್ಲಿ ಆ ಬಯಕೆಯನ್ನು ಕೆರಳಿಸಿದವರು ಯಾರು ?

ನಿಸಗ್ ಅವಳ ದೇಹವನ್ನು ಪುರುಷಸ್ವರ್ಥಕ್ಕೆ ನಿಧನವಾಡುವ ಮುನ್ನವೇ, ಆ ದೇಹದ ಮೇಲಿ ತನ್ನ ಬಯಕೆಯ ಕೈಯಾಡಿಸಿ, ಆ ದೇಹದಲ್ಲಿ ಕಾವಾ ಕಾಂಕ್ಷೆಯ ಆದಮ್ಯ ದಾಹವನ್ನು ಮೂಡಿಸಿ—

ಆದು, ಸಿರಿಕೈಯನ್ನು ಮೂಡಿಸಿದ ತನ್ನಿಂದಲೇ ಶೃಷ್ಟಿಯ ಪ್ರತಿಫಲವನ್ನು ಹೇಡಿದಾಗ—

ಹಿಂಜರಿದಿದ್ದ —

ಸಿಜ — ಹಿಂಜರಿದಿದ್ದ. ಆದು ಮಾಡಬಾರದ ಕೆಲಸವೆಂಬ ಸೀತಿ ಮೂಲವಾದ ಸಂಕೋಚದಿಂದಲ್ಲ ; ಆ ಕೃತ್ಯದ ಹೊಣಿಗಾರಿಕೆಯನ್ನು ಹೊರ ಲಾಗದ ಭಯದಿಂದ.

ಇಂದು ಗೌರಿ — ಯಾವನನ್ನೊಂದು ಕಟ್ಟಿಕೊಂಡು ಓಡಿಹೊಡ ಲಜ್ಜಾಹೀನ ಆಪಧಾದಿ.

ತಾನು —

ಅವಳನ್ನು ಆದಮ್ಯ ಆಕಾಂಕ್ಷೆಯ ಸುಳಗೆ ಸಿಕ್ಕಿಸಿ ಈ ಬಗೆಯ ದುಸ್ಸಾಹಸಕ್ಕೆ ಪ್ರೇರೇಸಿಸಿದ ತಾನು — (ಅವನೇನು ಸಮಾಧಾನ ಕಲ್ಪಿಸಿ

ಕೊಂಡರೂ ಅವನ ಅಂತರಾತ್ಮು, ಅಪರಾಧ ಮೂಲ ನಿನ್ನದೇ ಎಂದೇ ಹೇಳುತ್ತಿತ್ತು.)

ಅವಳು ಅಪರಾಧಿ - ಇವನು ಸಾಭ್ಯಸ್ತ.

ಅವಳು ಗಟ್ಟಿಗೆತ್ತಿ - ತಾನು - ?

—ಹೇಡಿ, ಹೇಡಿ, ಹೇಡಿ.

ಅವನ ಹೃದಯ ಮಯ್ಯಲಿಟ್ಟು ಹೇಳಿತು - ‘ನೀನು ಹೇಡಿ. ನೀನು ಅಪರಾಧಿ.’

ಆ ಆವಾದನೆಯ ತೋರುಬೆರಳಿದುರು ಮೂರ್ತಿ ತತ್ತರಿಸಿ, ತಲೆ ಬಾಗಿಸಿ, ತನಗೆ ತಾನೇ ಹೇಳಿಕೊಂಡ —

“ಆ ಹಂಡಿಗಿದ್ದವ್ಯಾಧಿಯ ನನಗಿರಲ್ಲ. ಇದಿದ್ದರೆ —

ತಾನೇ ಕೆರಳಿಸಿದ ಬಯಕೆಗೆ ತೃಪ್ತಿಯನ್ನ ನಿಡುವ ಹೃದಯ ಇದಿದ್ದರೆ —

ತಾನು ಮಾಡಿದ ಕೆಲಸದ ಹೂಡಿಗಾರಿಕೆ ಹೂರುವ ಪುರುಹತ್ವ ತನ್ನಲ್ಲಿ ಇದಿದ್ದರೆ —

ಇಂದು ಗೌರಿ — ಅಪರಾಧಿಯಾಗಿರಬೇಕಾಗಿರಲ್ಲ. ನಾಚಿಕೆಗೇಡಿಯಾಗಿರಲ್ಲ.

ತಾನೂ — ಬಯಸಿದುದನ್ನು ಕೇಡುಕೊಂಡೂ, ತನ್ನ ಅಂತರಾತ್ಮನಿದಿರು ಅಪರಾಧಿಯಾಗಿ ತಲೆ ಬಾಗಿಸಬೇಕಾಗಿರಲ್ಲ.

‘ನನಗವ್ಯಾಧಿಯವಿದ್ದಿದ್ದರೆ —’

ಹತ್ತಾರು ಬಾರಿ, ಕೆನ್ನೆಗೆ ಹೊಡಿದುಕೊಳ್ಳುವಂತೆ ಆ ಮಾತನ್ನು ಮೂರ್ತಿ ತನಗೆ ತಾನೇ ಹೇಳಿಕೊಂಡ. ಆದರೇನು ಉಪಯೋಗ —

ಗೌರಿ ಹಾರಿಹೋಗಿದ್ದಳು,

‘ಸಲ್ಲದು, ನನಗೆ ಇಂಥ ಭಯ ಸಲ್ಲದು.’

—ಎಂದೂ ಹೇಳಿಕೊಂಡ ಆದರೇನು ಫಲ —

ಗೌರಿ ಹಾರಿಹೋಗಿದ್ದಳು.

‘ಮುಂದೆ — ಇಂಥ ಸಂದರ್ಭದಲ್ಲಿ ಎಂದೂ ನಾನು ಹೆದರಿ ಹೇಡಿಯಾಗುವದಿಲ್ಲ. ಬಯಸಿದುದನ್ನು ಪಡೆಯುತ್ತೇನೇ. ಬಂದದ್ದನ್ನು ಅನುಭವಿಸುತ್ತೇನೇ.’

ಹಾಗೆಂದು ಆಸೆಯಿಟ್ಟುಕೊಂಡ. ಆದರೇನು ಪ್ರಯೋಜನ —

ಗೌರಿ ಹಾರಿ ಹೋಗಿದ್ದಿಲ್ಲ.

ಭಯ ಅವನನ್ನು ಬಿಡಲಿಲ್ಲ ; ನಿಟ್ಟುಸಿರೂ ಆವನ ಪಾಲಿಗೆ ತಪ್ಪಲಿಲ್ಲ.

\* \* \* \*

ಭಯ ಅವನನ್ನು ಬಿಡಲಿಲ್ಲ.

‘ ಭಯ ಬಿಡಬೇಕು. ಹೆಡರಿ ಹೆಡಿಯಾಗಬಾರದು. ಬಯಸಿದುದನ್ನು ಪಡೆಯಬೇಕು, ಬಂದದ್ದನ್ನು ಅನುಭವಿಸಬೇಕು. ಆದೇ ಪುರುಷ ಲಕ್ಷ್ಮಣ. ಅದೇ ಬಾಳ ಗುರಿ.’

—ಎಂದು ತನಗೆ ತಾನೇ ಹೇಳಿಕೊಂಡಿದ್ದ ಮೂರ್ತಿ.

ಹಾಗೆಂದುಕೊಂಡು, ‘ ಕಳ್ಳಿ ಇಲ್ಲ, ದೆವ್ವ ಇಲ್ಲ’ ಎಂದು ತನಗೆತಾನೇ ಹೇಳಿಕೊಂಡು ಭೀತಿಯನ್ನು ಮರೆಯಲೆಶ್ವಿಸಿ, ತಾನು ಇಲ್ಲ ಎಂದ ಬಳಿಕ ಆದು ಇಲ್ಲವೇ ಇಲ್ಲ ಎಂದು ನಂಬಿ ಮಲಗುವ ಮಗುವಿನಂತೆ, ಮೂರ್ತಿ, ತಾನು ‘ ಭಯವನ್ನು ಬಿಟ್ಟೆ ’ ಎಂದು ಹೇಳಿದಾಗ, ಭಯ ತನ್ನ ಹೃದಯದಿಂದ ತೊಲಗಿ ಹೋಯಿತೆಂದೇ ನಂಬಿದ್ದ.

ಅವನೇನೋ ‘ ನಾನು ಭಯವನ್ನು ಬಿಟ್ಟೆ ’ ಎಂದುಕೊಂಡ. ಆದರೆ ಅವನನ್ನು ಭಯ ಬಿಡಲಿಲ್ಲ

ಹೆಚ್ಚೆಹೆಚ್ಚೆಗೂ ಅವನ ಬಾಳ ಬಯಕೆಯನ್ನು ವಿಫಲಗೊಳಿಸುವ ಭಯ, ಹಗಲಾಗುತ್ತಲೂ ಕಣ್ಣಿಗೆ ಮರೆಯಾಗಿ ಆಡಗಿಕೊಳ್ಳುವ ಗೂಬೆಯಂತೆ, ಎಲ್ಲೊ ಅವನ ಹೃದಯ ಗಹ್ವರದಲ್ಲಿ ಆವಿತುಕೊಂಡಿತ್ತು—

ಅವನು ನಿರೀಕ್ಷಿಸಿದಂತೆ ತೊಲಗಿ ಹೋಗಿರಲಿಲ್ಲ.

ಹಗಲಿನಲ್ಲಿ ಎಲ್ಲೊ ತಲೆಮರೆಸಿ ಆವಿತುಕೊಂಡ ಗೂಬೆ, ಮತ್ತೆ ಕತ್ತಲಾಗುತ್ತಲೇ ಗರಿಗದರಿ, ‘ ಘೂ ’ ಕ್ಷೇಂದು, ತನ್ನ ರಂಜಕ ಸೇತ್ತುಗಳನ್ನು ಹೋಳಿಸುತ್ತ ಹಾಜರಾಗುವಂತೆ—

ಮತ್ತೆ — ಅವನ ಪುರುಷತ್ವದ ಪರೀಕ್ಷೆಯ ಸಂದರ್ಭದಲ್ಲಿ ಭಯ, ಅವನು ತನ್ನಿಂದ ತೊಲಗಿ ಹೋಗಿದೆ ಎಂದುಕೊಂಡ ಭಯ — ಮತ್ತೆ ಪ್ರತ್ಯಕ್ಷವಾಯಿತು.

\* \* \* \*

ಮತ್ತೆ ಭಯ ಪ್ರತ್ಯಕ್ಷವಾಯಿತು —

ಅವನು ಕಾಲೇಜಿಗೆ ಕಾಲಿಟ್ಟ ವರುಷ.

ಮೂರ್ತಿ ತನ್ನ ಹೈಸ್‌ಬ್ಲ್ಯಾಲ್ ವಿದ್ಯಾಭಾಷಣವನ್ನು ಮುಗಿಸಿ, ಇಂಟರ್  
ಮೀಡಿಯೆಟ್ ಕಾಲೇಜಿಗೆ ಕಾಲಿಟ್ಟ ವರುಷ — ಆ ವರ್ಷ, ಅವನ ಜೀವನದಲ್ಲಿ  
ಹೇಗೋ ಹಾಗೇ, ದೇಶದ ಇತಿಹಾಸದಲ್ಲಿ ಶಾಸ್ತ್ರತ ಸ್ಕೂಲಿಯಾಗಿ ಉಳಿದ  
ಸಂಪನ್ಮೂರ್ಚಣೆ — ಸಾವಿರದ ಒಂಬ್ಬೆನೂರ ನಲವತ್ತೀರದು.

೧೮೫—

ಮೂರ್ತಿ, ವಿವಾಹವೇದಿಕೆಯನ್ನೇ ರುವ ಮುದುವಣಿಗೆತ್ತಿಯಂತೆ, ನೊಟ್ಟಿ  
ವೊದಲ ಉಲ್ಲಾಸೂಟು, ಟ್ರಿಫ್ಲನ್ನು ಧರಿಸಿ, ಕಾಲೇಜಿಗೆ ಕಾಲಿಟ್ಟ ಏರಡೇ  
ತಿಂಗಳಲ್ಲಿ, ಇದ್ದ ಕ್ಕೆದ್ದುಂತೆಯೇ ಬಿರಾಗಾಳ ಬೀಸಿತು—

೧೮೫ ರ ಆಗಸ್ಟ್ ಹಿಡಿಸ್ಯೆದರಂದು.

ಆ ದಿನ, ಆಕ್ಕು ದಿನ ಗಾಂಥಿಜೀಯ ಶಾಂತಿಫೋರ್ಮಕ್ಕೆ ತಲೆಬಾಗಿ,  
ಹಿಂದೂಸಾಧಾನದ ಹೃದಯದಲ್ಲಿ ಸುಪ್ತಿವಾಗಿದ್ದ ಕರ್ತಾಂತಿಯ ಜ್ಞಾಲಾಮುಖಿ  
ಇದ್ದ ಕ್ಕೆದ್ದ ಹಾಗೇ ಆಸ್ಕೋಟಿನವಾಯಿತು.

ಆಗಸ್ಟ್ ಐ ರ ಮಧ್ಯಾರಾತ್ರಿ, ಹಿಂದೂಸಾಧಾನದ ಹೃದಯ, ಕಣ್ಣಿಗಳಾದ  
ಗಾಂಥಿಜೀ, ಜವಹರಲಾಲ ನೆಹರೂರನ್ನು ಕಳ್ಳಿತನದಲ್ಲಿ ದಸ್ತಗಿರಿ ಮಾಡಿ,  
ಗೊತ್ತಿಲ್ಲದ ಕಡೆಗೆ ಸಾಗಿಸಿ, ಬ್ರಿಟಿಷ್ ಸರಕಾರ, ಭಾರತೀಯರ ಹೃದಯದಲ್ಲಿನ್ನ  
ಅತ್ಯಾಪಿಯ ಮಾಡಿನ ಮನೆಗೆ ಕೊಳ್ಳಿ ಕೊಟ್ಟಿತು.

ಆದರ ಪರಿಣಾಮವಾಗಿ ಮೂರ್ತಿದಿದ ಆಸ್ಕೋಟಿನದ ಅಬ್ಜರಕ್ಕೆ ಜಗತ್ತಿಗೆ  
ಒಗತ್ತೀ ನಡುಗಿತು.

“ ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ”

ಭಾರತದ ಮೂರ್ತಿಮೂರು ಕೋಟಿ ಕಂರಗಳು, ಒಕ್ಕೊಳ್ಳಾಗಿ  
ಕೂಗಿದವು, ಕೋಟಿಕೋಟಿ ಶತಪ್ತಿಗಳ ವೊಳಗಿನಂತೆ—

“ ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ.”

ಆ ಕೂಗು, ಬರ ಕೂಗಾಗಿಯೇ ಗಾಳಿಯಲ್ಲಿ ಕರಗಲಿಲ್ಲ. ಗಾಂಥಿಜೀ  
ಸೇರಿ ಸೇರುವ ಮುನ್ನ ದೇಶಕ್ಕೆ ಸಂಪೇಶವಿತ್ತಿದ್ದರು—

“ ದುಡಿಯಿರಿ ಇಲ್ಲವೇ ಮಡಿಯಿರಿ ” (Do or Die)

ಒಕೆನ್ನರಲಿನಲ್ಲಿ ಫೋರ್ನಾಟೆಯನ್ನು ಕೂಗಿದ ದೇಶ, ಒಂದು ತೋಳಾಗಿ ಗಾಂಥಿಜೀಯವರ ಅವರ ಸಂದೇಶವನ್ನು ಹಾಲಿಸಲು ಎದ್ದು ನಿಂತಿತು.

ಮನೆ ಮನೆಯು ರಣಾಂಗಣವಾಯಿತು ; ಜನ ಜನವೂ ಯೋಧರಾಗಿ, ತೋಡಿ ತೋಳಾ ತಟ್ಟಿ, ಹೆಡಿಚ್ಚಿದ ಹಾವಿನಂತೆ ನಿಂತಿತು—ಸಾಮಾಜ್ಯಶಾಖೆಯ ಹುಟ್ಟಿದಗಿಸಲು.

ಬಾಂಬು, ಬಂದೂಕ, ಭಾಯೋನೆಟ್—ಸಾಮಾಜ್ಯಶಾಖೆ ತನ್ನಲ್ಲಿ ಅಸ್ತ್ರಗಳನ್ನೂ ಉಸಯೋಗಿಸಿತು ; ಪ್ರಚಂದ ರಕ್ತವರ್ಷದಲ್ಲಿ ಸ್ವಾತಂತ್ರ್ಯದ ಬಯಕೆಯ ಮಹಾಜ್ಞಾಲೆಯನ್ನು ನಂದಿಸಲು ಯತ್ನಿಸಿತು.

ಚೀಡಿಯಲ್ಲಿ ನೈತ್ರಿಕಗೆಸರು ತುಂಬಿ, ಶಾರಾಗ್ನಹಗಳು ಕಿಕ್ಕಿರಿದವು. ಆದರೆ ಭಾರತೀಯರು ಚೆದರಲಿಲ್ಲ.

ಹಾಡಿಬಿಧಿಯಲ್ಲಿ ತಮ್ಮ ರಕ್ತದ ಕಾಲುವೆ ಹರಿದಾಗಲೂ ಹರ್ಷದಿಂದ ಹಾಡಿದರು—

“ ರಕ್ತ ಗುಲಾಲನೆ ಭರಲೆ ಜೋಲಿ  
ಅಜ್ಞ ಹನೂರೆ ಹೋಲಿ.”

ಬಂದೂಕಗಳು ಬೊಬ್ಬಿರಿದು, ಸಿದಿವುದ್ದಿನ ಘಾಟು ಹೂಗೆ ಕತ್ತಲಂತೆ ಕವಿದಾಗ ಹೆನ್ನೆಯಿಂದ ಎದೆ ಸೆಟಿಸಿ ಉತ್ತರ ಕೊಟ್ಟರು—

“ ಗಾಲಿ ಗೋಲಿ ಲಾರಿ ಜೀಲಾ  
ಜಾಲಿಂಕಾ ಹೈ ಅಂತಿನೂ ಹೀಲಾ  
ಇಕೆಲಾಬ್ ಜಿಂದಾಬಾದ್ !  
ಇಕೆಲಾಬ್ ಜಿಂದಾಬಾದ್ .”

ದಿಕ್ಕು ಮಾನೋಳಗುವಂತೆ, ಮುಗಿಲು ಬಿರಿವಂತೆ, ಕಡಲುಬ್ಬಿ ಹರಿವಂತೆ, ಹಬ್ಬಿತು ಹಿಂದೂಸ್ತಾನದ ರಣಫೋರ್ನ—

“ ಚಲೇಜಾವ್ ಬ್ರಿಟಿಷ್ ಸೈತಾನ್  
ಭೋಡ್ ದೇ ಹನೂರಾ ಹಿಂದೂಸ್ತಾನ್ .”

ಬೀಂಬಾಯಿನ ಚೌಪಾತಿಯ ಮರಳುದಂಡೆಯಲ್ಲಿ ಹುಟ್ಟಿ, ದೇಶಾಧ್ಯಂತ ವ್ಯಾಸಿಸಿದ ಶ್ರಾಂತಿಯ ಬಿರುಗಾಳ, ವಿದ್ಯಾಪ್ರೇಗದಿಂದ ಬೆಂಗಳೂರಿಗೂ

ವ್ಯಾಪಿಸಿತು. ಬೆಂಗಳೂರು-ಚೊಂಬಾಯಿನ ಕ್ರಾಂತಿಫೋನವನ್ನು ಪ್ರತಿಧ್ವನಿಸಿ ಕೊಗಿತು—

“ ಚಲೇಜಾವಾ ಬ್ರಿಟಿಷ್ ಸೈತಾ  
ಫೋಡಾದೇ ಹವಾರಾ ಹಿಂದುಸ್ತಾನ್.”

ಆ ಫೋನವಕ್ಕೆ ಬೆಳ್ಳಿದಂತೆ, ಅಂಗಡಿ ಮುಂಗಟ್ಟಿಗಳ ಬಾಗಿಲುಗಳು ಮುಚ್ಚಿ, ಶಾಲೆ, ಕಾಲೇಜು, ಕಾರ್ಬಾರ್ನೆಗಳು ಬರಿದಾದವು.

ಇಂಟರ್‌ಮಿಡಿಯೆಟ್ ಕಾಲೇಜಿನ ವಿದ್ಯಾರ್ಥಿಗಳೂ, ದೇಶದ ಜನತೆಯನ್ನು ಹಿಂಬಾಲಿಸಿ, ಸ್ವಾತಂತ್ರ್ಯ ಸಮರದ ಪವಿತ್ರ ರಣಂಗ ಇ ಕ್ಷೇತ್ರದಲ್ಲಿ.

ಕಾಲೇಜು ಬರಿದಾಯಿತು — ಆದರೆ ಅಷ್ಟರಿಂದಲೇ ವಿದ್ಯಾರ್ಥಿವ್ಯಂದ ತೃಪ್ತಿವಾಗಲಿಲ್ಲ.

ಆರಂಭವಾದ ಸ್ವಾತಂತ್ರ್ಯ ಸಮರ ಗುರಿ ಮುಟ್ಟಿವರೆಗೂ ಮುಂದು ವರಿಯಬೇಕಾಗಿತ್ತು. ಹಿಂದಿನ ಸಮರಗಳಂತೆ ಈ ಬಾರಿ, ಕುರಿಗಳಂತೆ ನುಗ್ಗಿ ಕಾರಾಗ್ರಹಗಳನ್ನು ಕಿಕ್ಕಿರಿಸುವುದರಿಂದಲೇ ಸಮರ ಮುಕ್ತಾಯವಾಗುವಂತಿರ ಲಿಲ್ಲ. ಸೇರಿ ಸೇರುವ ಮುನ್ನ ಗಾಂಧೀಜಿ ಬಹು ಸ್ವಷ್ಟವಾಗಿ ಹೇಳಿದ್ದರು—

“ ಕಾರಾಗ್ರಹ ಯಾತ್ರೆಯೊಂದೇ ನಮ್ಮ ಈ ಬಾರಿಯ ಸಮರ ತಂತ್ರವಲ್ಲ, ಸ್ವಾತಂತ್ರ್ಯ ಸಾಧನೆಗಾಗಿ ಅಗತ್ಯವಿದ್ದ ದೇಲ್ಲವನ್ನು ಮಾಡಬೇಕು.

ಕಾಮಿಕರೇ — ಮುನ್ನರೆ ಹೂಡಿ

ರೈತರೇ — ಕಂದಾಯ ಕೊಡಬೇಡಿ

ವಿದ್ಯಾರ್ಥಿಗಳೇ — ಶಾಲೆ ಕಾಲೇಜು ಬಿಟ್ಟು ಬಿಸ್ತಿ

ನಾಕರರೇ — ಕಚೇರಿಗಳ ಬಾಗಿಲು ಮುಚ್ಚಿಸಿ

ವ್ಯಾಪಾರಿಗಳೇ — ವಿದೇಶಿ ವಸ್ತುಗಳನ್ನು ಬಹಿನ್ನರಿಸಿ—

ಅನ್ನೇ ಅಲ್ಲ—

ಅಂಚೆ ಸಾಗದಂತೆ ಮಾಡಿ, ರೈಲು ಚಲಿಸಿದಂತೆ ಮಾಡಿ

ಸರಕಾರದ ರಕ್ತ ಹರಿವ ನರಸರವೂ ಬಂಧಿತವಾಗಿ, ಸಾಮ್ರಾಜ್ಯ ಶಾಹಿಯ ಶಕ್ತಿ ಕುಂಠಿತವಾಗಿ ಅದು ಸೋತು ನೇಲಕ್ಕೆ ಉರುಳಲಿ.

ಸ್ವಾತಂತ್ರ್ಯ — ಸಂಪೂರ್ಣ ಸ್ವಾತಂತ್ರ್ಯ — ಇಲ್ಲವೇ ಸಾಖ್ಯ.”

ಗಾಂಥಿಜೀಯ ಆದೇಶದ ಅಕ್ಷರಕ್ಕವನ್ನು ಅಚರಣೆಯಲ್ಲಿ ತಂದು ಸಾಧಿಸಲು ದೇಶ ಸಿದ್ಧವಾಗಿತ್ತು.

ಇಂಟರ್‌ಮೀಡಿಯೆಟ್ ಕಾಲೀಜಿನ ವಿದ್ಯಾರ್ಥಿ ವ್ಯಂದವೂ ಈ ಮಹಾ ಸಮರದಲ್ಲಿ ತನ್ನ ಪಾಲಿನ ಸೇನೆ ಸಲ್ಲಿಸಲು ಸಿದ್ಧವಾಗಿ, ವಿದ್ಯಾರ್ಥಿ ನಾಯಕರ ‘ಕ್ರಿಯಾ ಸಮಿತಿ’ ಯೊಂದನ್ನು ರಚಿಸಿತು. ಆ ಸಮಿತಿ ರಹಸ್ಯವಾಗಿ ಸೇರಿ ತನ್ನ ಕಾರ್ಯಕ್ರಮವನ್ನು ನಿರ್ಧರಿಸಿತು—

ಒಂದು ಕಡೆ, ಘೋಪಣೆ, ಭಾಷಣ, ಮೇರವಣಿಗೆ, ಬಹಿಷ್ಕಾರಗಳ ಬಹಿರಂಗ ಕಾರ್ಯಕ್ರಮವೂ ನಡೆಯಬೇಕು;

ಇನ್ನೊಂದು ಕಡೆ, ಆ ಧಿಕಾರ ಯಂತ್ರವನ್ನು ಮುರಿದುರುಳಿಸುವ ವಿನಾಶಾತ್ಮಕ ರಹಸ್ಯ ಚಟುವಟಿಕೆಗಳೂ ನಡೆಯಬೇಕು.

ಒಂದೊಂದು ಬಗೆಯ ಕೆಲಸಕ್ಕೂ ಒಂದೊಂದು ಪ್ರತ್ಯೇಕ ತಂಡ ನಿರ್ಮಾಣವಾಯಿತು. ಆ ಕೆಲಸದಲ್ಲಿ ಎಲ್ಲರಿಗೂ ಪಾಲಿತ್ತು. ಎಂತಲೇ ಎಲ್ಲರಿಗೂ ಆಹಾರನ ಹೋರಿಯಿತು, ಬೇಂದ್ರೀಯವರ ಕವಿತಾ ವಾಣಿಯಲ್ಲಿ—

“ ಚಂಡಿ ಚಾಮುಂಡಿ ಹೇಳಿ— ನಿನಗೆ ಬೇಕಾದುದೇನು ?

ಗಂಡಸಾದರೆ ನಿನ್ನ ಬಲಿ ಕೊಡುವಿಯೇನು ? ”

ಎಲ್ಲ ವಿದ್ಯಾರ್ಥಿಗಳಿಗೂ ಒಂದ ಈ ಆಹಾರನ ಮೂರ್ತಿಯನ್ನೂ ತಲುಪಿತು.

ಗಾಂಥಿಜೀಯವರ ದಸ್ತಗಿರಿಯ ಸುದ್ದಿಯನ್ನು ಕೇಳಿದಾಗ, ಬೊಂಬಾಯಿ ಮೌದಲಾದ ನಾನಾ ನಗರಗಳಲ್ಲಿ ನಡೆದ ಹತ್ಯಾಕಾಂಡ, ಆತ್ಮಚಾರಗಳ ವಾರ್ತೆಯನ್ನು ಸವಿವರವಾಗಿ ಓದಿದಾಗ, ಎಲ್ಲ ಭಾರತೀಯರಂತೆಯೇ ಮೂರ್ತಿಯ ರಕ್ತವೂ ಕುದಿದು ಕೆಂಗಿಂಡವಾಗಿತ್ತು. ಎಲ್ಲರಂತೆಯೇ ಇವನೂ—

‘ ಆದದ್ದಾಗಲಿ — ಈ ಆತ್ಮಚಾರಿಗಳನ್ನು ಸುಂಟ್ಯಾ, ಅವರ ಶವಭಸ್ತುವನ್ನು ಹಣಿಗಟ್ಟಿ ಕೊಳ್ಳುವವರಿಗೂ ಬಿಡಬಾರದು. ನಾನು ಸತ್ತರೂ ಸರಿಯಿ — ಸಾಮಾಜಿಕವಾಹಿಯನ್ನು ಸಮಾಧಿ ಮಾಡಲೇಬೇಕು.’

— ಎಂದು ಹಲ್ಲು ಮಸೆದಿದ್ದು.

ಆ ಕೊರ್ಝೋಫ್ರೆಂಡೀಕದ ಖತ್ತಾಹದಲ್ಲೀ, ಹಿಂಡುಗಟ್ಟಿ ಜಯಘೋವ ಗಳನ್ನು ಕೂಗುತ್ತ ಹೋರಬಿದ್ದ ನೂರಾರು ವಿದ್ಯಾರ್ಥಿಗಳೊಂದಿಗೆ ತಾನೂ

ಕಾಲೇಜನ್ನು ಬಿಟ್ಟು ಹೊರಬಿದ್ದು, ಬಹಿರಂಗಸಚಿಯಲ್ಲಿ ಸಿಮಿತವಾದ  
‘ ವಿದೇಶಿ ವಸ್ತು ದಹನಾಗ್ನಿ ಕುಂಡಕ್ಕೆ ’ ಕ್ಷೇತ್ರದಲ್ಲಿ ಮೇಲೆನ ಉಲ್ಲೇ  
ಕೋಟಿನ್ನು ಅರ್ಪಿಸಿ, ತಲೀಯ ಮೇಲೆ ಖಾದಿ ಟೊಂಸಿ ಧರಿಸಿದ್ದು.

ಆಗಸ್ಟ್ ಹದಿನೇಂದರಂದು ನಡೆದ ಪ್ರಚಂಡ ವಿದ್ಯಾರ್ಥಿಗಳ ಮೆರವಣಿಗೆ  
ಯಲ್ಲಿ ಅವನೂ ಭಾಗವಹಿಸಿದ.

ತನ್ನ ವಿದ್ಯಾರ್ಥಿ ಜೋತೆಗಾರರೊಂದಿಗೆ ತಾನೂ ಮುಂದೆ ಏನೇನು  
ಮಾಡಬಹುದು ಎಂಬುದನ್ನೆಲ್ಲಾ ಪರಮೇಶ್ವರಾಜರಿಂದ ಚರ್ಚಿಸಿದ.

ದಿನದಿನವೂ, ದಿನಪತ್ರಿಕೆಗಳಲ್ಲಿ, ಅಲ್ಲಿ ರೈಲು ಉರುಳತು, ಇಲ್ಲಿ ಸೇತುವೆ  
ಮುರಿಯಿತು, ಒಂದುಕಡೆ ಅಂಚೆ ಲಾಟೆಯಾಯಿತು. ಮತ್ತೊಂದುಕಡೆ  
ಖಜಾನೆ ದರ್ಬಾರೆಯಾಯಿತು, ಮೂರನೆಯಕಡೆ ಮೈಲಿಗಟ್ಟಲೇ ತಂತ್ರಿ  
ಕತ್ತರಿಸಲ್ಪಟ್ಟಿತು ಎಂದು ಸುದ್ದಿಗಳು ಬರುತ್ತಿದ್ದವು.

ಆ ಕಾರ್ಯ ಚೆಂಗಳೂರಿನಲ್ಲೂ ನಡೆಯುತ್ತಿತ್ತು.

ಎಷ್ಟೋ ಜನ ವಿದ್ಯಾರ್ಥಿಕಳುವಳಿಗಾರರ ಪಾಲಿಗೆ ಕಾನಕಾನಹಳ್ಳಿ  
ರಸ್ತೆಯಲ್ಲಿದ್ದ ಸದಾರ್ಥ ನೆಂಕಟರಾಮಯ್ಯನವರ ರಹಸ್ಯ ಜಡಾರ ಕಾಶೀ  
ಕೈತ್ತುವಾಗಿ ಪರಿಣಮಿಸಿತ್ತು

ದಿನದಿನಕ್ಕೆ ಸಿ.ಎ.ಡಿ. ಗಳ ಸಂಖ್ಯೆ ನಾಯಿಕೊಡಿಯಂತೆ ಬೆಳೆದು,  
ರಸ್ತೆಯಲ್ಲಿ ಆಡ್ಡಾಡುವುದೂ ಒಂದುಬಗೆಯ ರೋವಾಂಚಕಾರಿ ಫಟನೆಯ  
ಸ್ಪರೂಪ ತಾಳತ್ತು - ಕಾನೇರಿದ ಸ್ವಾತಂತ್ರ್ಯ ಸಂಗ್ರಾಮದ ವಾತಾವರಣದಲ್ಲಿ.

ಮೂರ್ತಿಯೂ ದಿನದಿನವೂ ತನ್ನ ಸುತ್ತುಲ ವಿದ್ಯಾರ್ಥಿಗಳಲ್ಲೇ ‘ ಅವನು  
ರೈಲು ಉರುಳಿಸಲು ಹೋಗಿದ್ದು, ಇವನು ಬಾಂಬು ತಯಾರಿಕೆಯಲ್ಲಿ ನಿರತ  
ನಾಗಿದಾನೆ, ಮತ್ತೊಂಬ್ಬ ತಂತ್ರಿ ಕತ್ತರಿಸಲು ಹೋಗಿದ್ದು, ಮಗಡೆಬ್ಬ ದಸ್ತಗಿರಿ  
ಮಾಡಲು ಒಂದ ಪ್ರೋಲೀಸರ ಕೈಯಿಂದ ಬಹು ಚಾತುಯ್ಯದಿಂದ ತಪ್ಪಿಸಿ  
ಕೊಂಡು ಹೋದ, ಮತ್ತೊಂದ ಬಿಬ್ಬನನ್ನು ಹಿಡಿಯಲು ನಗರದ ಸಿ.ಎ.ಡಿ.  
ದಳವೆಲ್ಲಾ ಪ್ರಯತ್ನಿಸಿ ವಿಫಲವಾಯಿತು ’ ಎಂದು ವಾತೆಗಳನ್ನು ಕೇಳುತ್ತಿದ್ದು.

ಅಂಥ ಸುದ್ದಿಗಳನ್ನು ಕೇಳಿದಾಗ, ಅವನ ಮೈಯ ರಕ್ತವೂ ಕಾನೇರಿ,  
ಸಂಗ್ರಾಮದ ಅವಲೇರಿ ತಾನೂ ಅಂಥ ಏನಾದರೊಂದು ಸಾಹಸಕ್ಕೆಯೇ  
ಮಾಡಬೇಕು ಎಂದು ಹಂಬಲಿಸುತ್ತಿದ್ದು.

ಎಪ್ಪೋಿಬಾರಿ, ಬ್ರಿಟಿಷ್ ಸಾಮ್ರಾಜ್ಯಶಾಹಿ ಜೆದರಿ, ನಡುಗಿ, ಆಧಿಕಾರ ವನೆನ್ನೊಂದಿನ ಹೊರಡಲು ಸಿದ್ಧವಾಗುವಂಥ ಯಾವುದೋ ಮಹಾ ಸಾಹಸದ ಕೆಲಸವನ್ನು ಸಾಧಿಸಿದ ಹಾಗೆ, ಆದನ್ನು ಮೇಚ್ಚಿದ ಜನ ತನಗೆ ನೂರಾರು ಹುಮಾಲೀಗಳನ್ನು ಹಾಕಿದಂತೆ, ಹೆಂಗಡೆಯರ ಸಾಲುಸಾಲು ತನ್ನ ರಣಗೆ ಕುಂಕುಮವಿಟ್ಟು, ವಿಜಯಾರ್ಥಿ ಬೆಳಗದಂತೆ, ಲಕ್ಷ್ಯಂತರ ಕಂಠಗಳು ತನ್ನ ಹೆಸರಿನ ಜಯಫೋಷವನ್ನು ಕೂಗಿದಂತೆ ಕನಸು ಕಾಣುತ್ತಿದ್ದು.

ಕನಸು ಕಾಣುತ್ತಿದ್ದ ಅಪ್ಪೆ – ಆದರೆ ಅಂಥದಿಲಿ, ಆದರಲ್ಲಿ ನೂರಾರು ಲೊಂದು ಭಾಗದಂಥ ಕೆಲಸವನ್ನೂ ಮಾಡಲಿಲ್ಲ, ಅಪ್ಪೇಕೆ – ಮೊದಲ ದಿನ ಮೇರವಣಿಗೆಯಲ್ಲಿ ಭಾಗವಹಿಸಿದ ಬಳಿಕ ಮತ್ತೆ, ಅವನು ಯಾವ ಕಾರ್ಯಕ್ರಮ ದಲ್ಲಿ ಭಾಗವಹಿಸಲಿಲ್ಲ.

ಆದಕ್ಕೆ ಮೊದಲ ಕಾರಣ ಅವನ ತಂಡ ವಾಸುದೇವಯ್ಯನವರ ಭಯ—

ಆತ ಕೆಲಸಮಾಡುತ್ತಿದ್ದ ಬ್ಯಾಂಕು ಹೆಚ್ಚಾಗಿ ವಿದೇಶೀ ಆಡಳಿತಗಾರರ ಆಡಳಿತಕ್ಕೆ ಒಳಪಟ್ಟಿತ್ತು. ತನ್ನ ಮುಗ ಚಳುವಳಿಯಲ್ಲಿ ಭಾಗವಹಿಸಿದರೆ, ‘ದೊರೆ’ ಎಲ್ಲಿ ಮುಸ್ಸಿಕೊಂಡು, ತನ್ನ ಕೆಲಸಕ್ಕೇನಾದರೂ ಸಂಜಕಾರ ತಂದಾನೋ ಎಂದು ಜೆದರಿ, ವಾಸುದೇವಯ್ಯ ಮೊದಲದಿನದ ಮೇರವಣಿಗೆಯಲ್ಲಿ ಭಾಗವಹಿಸಿ ಬಂದ ಮಗನಿಗೆ—

‘ನಿನು ಕಾಲೇಜಿಗೂ ಹೋಗಬೇದ, ಈ ಗದ್ದೆ ಲದಲ್ಲಿ ಸೇರಬೇದ. ಸುಮೃನೆ ಮನೇಲಿದ್ದು ಬಿಡು. ಹೊರಗೆ ಕಾಲೇ ಇಡಬೇದ.’

— ಎಂದು ಕಟ್ಟುಮಾಡಿದ್ದರು.

ಬರೀ ಆ ಕಟ್ಟಿ ಆಗಿದ್ದಿದ್ದರೆ ಮೂರ್ತಿ ತನ್ನ ಏರುಯೋವ್ವನದ್ದ ಹುಮ್ಮಿಸಿ ನಲ್ಲಿ ಆದನ್ನು ಮುರಿಯುವ ಸಾಹಸ ಮಾಡುತ್ತಿದ್ದನೋ ಏನೋ. ಆದರೆ, ವಾಸುದೇವಯ್ಯ ಅವನ ಉತ್ಸಾಹದ ಕಾಲಿಗೆ ಬಿಗಿದ ಬೇಡಿಗೆ ಆನುಷಾಯಮ್ಮೆ ತಮ್ಮ ಕಟ್ಟೀರಿನ ಭದ್ರ ಬೆಸುಗೆಯನ್ನು ಬಿಗಿದು, ಆ ಬೇಡಿಯನ್ನು ಮತ್ತೆಮ್ಮೆ ಬಿಲಗೊಳಿಸಿದಳು.

ಅಲ್ಲಿ ಶೋಲೀಸರು ಲಾಲಿ ಭಾಜು ಮಾಡಿದರು, ಇಲ್ಲಿ ಗೋಲೀಬಾರ್ ಮಾಡಿದರು—

ಆಲ್ಲಿ ಇಪ್ಪು ಜನರ ನೈ ಕೈ ಮುರಿಯಿತು ; ಇಲ್ಲಿ ಇಪ್ಪು ಜನ ಸತ್ತರು—

—ಎಂಬ ಸುದ್ದಿಯನ್ನು, ದಿನದಿನವೂ ನೆರೆಹೊರೆಯವರ ಬಾಯಿಂದ ಕೇಳುತ್ತಿದ್ದ ಅನಸೂಯಮ್ಮಿಗೆ, ದೇಹದ ಇಡೀ ಪ್ರೇರಿಸು ಪಡೆಯೇ, ತನ್ನ ಒಬ್ಬನೇ ಮಗನಾದ ಮೂರಿತ್, ಮನೆಬಿಟ್ಟು ಮಿಸುಕೆದರೂ ಸಾಕು, ಕೊಲ್ಲಲು ಸಿದ್ಧವಾಗಿ ಬಂದೂಕವನ್ನು ‘ಬಾರ್’ ಮಾಡಿಕೊಂಡು ಸಿಂತಿ ದ್ವಂತೆಯೇ ತೋರಿ, ಮೂರಿತ್, ಸಾವಿರಾರು ಜನರೊಂದಿಗೆ ಮೇರವಣಿಗೆಯಲ್ಲಿ ಭಾಗವಹಿಸಿ ಬಾದ ದಿನ. ನಾಲ್ಕು ಗಂಟೆಗಳ ಕಾಲ ಅತ್ಯ ಕರೆದು, ಅವನಿಂದ ಈ ಚೆಳುವಳಯಲ್ಲಿ ಭಾಗವಹಿಸುವುದಿಲ್ಲವೆಂದೂ, ಚೆಳುವಳ ನಡೆಯುತ್ತಿರುವ ಸ್ಥಳಕ್ಕೆ — ಕೊನೆಗೆ ಭಾವಣಗಳಿಗೆ ಸಹಾ ಹೋಗುವುದಿಲ್ಲವೆಂದೂ ಆಣಿ ಮಾಡಿಸಿ ಕೊಂಡಿದ್ದ ಳು.

ಅದಕ್ಕೂ ವಿಂತಿ ಅವನು ಚೆಳುವಳಯಲ್ಲಿ ಭಾಗವಹಿಸಿದರೆ, ತಾನೇ ಭಾವಿಯಲ್ಲಿ ಬಿದ್ದ ಪ್ರಾಣ ಕಂಡುಕೊಳ್ಳುವ ಬೆದರಿಕೆ ಹಾಕಿದ್ದ್ಯಾ.

ತಂದೆಯ ಕಟ್ಟು, ತಾಯಿಯ ಕಟ್ಟೇರು — ಇವೆರಡರು ಇದಿರು ಸೋತು ಮೂರಿತ್ ಮನ್ಯನೆ ಮನೆಯಲ್ಲಿ ಕುಳಿತುಬಿಟ್ಟು.

ಅದರೊಂದಿಗೆ ಬಂದು ದಿನ—

ಮೂರಿತ್, ಹಗಲು ಒಂಭತ್ತು ಗಂಟೆಯ ವೇಳೆಗೆ, ಮನೆಗೆ ಅಗತ್ಯವಾದ ಸಾಮಾನನ್ನು ಕೊಳ್ಳಲ್ಪಿಂದು, ಅವೆನ್ನ್ಯಾ ರೋಡಿನ ಕಡೆ ಹೋಗಿ, ಕೆಂಪೇಗಾಡ ರಸ್ತೆಯ ಕಡೆಯಿಂದ ಬರುತ್ತಿರುವಾಗ, ಮೆಚ್ಚಿಕ್ಕಾ ಚೌಕದ ಕಡೆಯಿಂದ ಅಶಾರಾ ಕಳ್ಳೇರಿಯ ಕಡೆ ಹೋಗಬೇ. ಒಂದು ಪ್ರಚಂಡ ಮೇರವಣಿಗೆ ಆ ರಸ್ತೆಯಲ್ಲಿ ಬಂದಿತು.

ಯಾರದೋ ದಸ್ತುಗಿರಿಯನ್ನು ಪ್ರತಿಭಟಿಸಿ ಆ ಮೇರವಣಿಗೆ ಹೊರಟಿತ್ತು. ಎಲ್ಲ ಮೇರವಣಿಗೆಗಳಂತೆ, ಆ ಮೇರವಣಿಗೆಯಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು, ಕಾಮೀರು ಭಾಗವಹಿಸಿದ್ದರು.

ರಾಷ್ಟ್ರನಾಯಕರ ಪುಷ್ಟಮಾಲಾಲಂಕೃತವಾದ ಭಾವಚಿತ್ರಗಳನ್ನು ಹಿಡಿದು, ದೇಶಭಕ್ತಿ, ಸ್ವಾತಂತ್ರ್ಯ ಸಮರೋತ್ಸಾಹವನ್ನು ಮಾಡಿಸುವ ಗೀತೆಗಳನ್ನು ಹಾಡುತ್ತ, ಹಿನ್ನವನ್ನು ಕರಗಿಸಿ ಕೆಂಡವಾಗಿ ಮಾಡುವಂತೆ ಉದ್ದೇಶ

ಕರವಾದ ಜಯಫೋನೆವಗಳನ್ನೂ, ಖಂಡನಾಫೋನೆವಗಳನ್ನೂ ಕೂಗುತ್ತು, ಬಂದ ಆ ಮೇರವಣಿಗೆಯ ಗುಂಪು ‘ಪ್ರಭಾತ್ ಟೂಕೀಸ್’ ನ ಹತ್ತಿರ ಬರುತ್ತಿದ್ದಂತೆಯೇ, ಇದಿರುಬದಿರುಯ ‘ಮೃಷಾರು ಬ್ರಾಂಹ್’ ಚೌಕದ ಕಡೆಯಿಂದ ಜೀವಾಗಳಲ್ಲಿ ಕುಳಿತ ಪೋಲೀಸರ ಪಡೆಯಿಂದು ಬಂದು ಮೇರವಣಿಗೆಯ ಗುಂಪನ್ನು ತಡೆಯಿತು.

ಪೋಲೀಸರು ಅಲ್ಲಿಗೆ ಬರುತ್ತಿದ್ದ ಹಾಗೇ, ಇದ್ದಕ್ಕಿದ್ದ ಹಾಗೇ ವಾತಾವರಣದಲ್ಲಿನೋ ವಿದ್ಯುತ್ತಾವೇಗ ಮೂಡಿ, ಮೇರವಣಿಗೆಯಲ್ಲಿ ಭಾಗವಹಿಸದೆ, ರಸ್ತೆಯ ಬದಿಯಲ್ಲಿ ಓಡಾಡುತ್ತಿದ್ದ ಜನರೂ ಅಲ್ಲಲ್ಲೇ ನಿಂತು ನೋಡಿದರು. ಎಲ್ಲರಂತೆ ಮೂತ್ರಿಯೂ ನಿಂತು.

ಇದ್ದಕ್ಕಿದ್ದ ಹಾಗೇ ಲಕ್ಷ್ಯಂತರ ಜನ ವಾಸಿಸುವ, ಬೃಹತ್-ನಗರಿಯ ಮಹಾ ರಾಜಬಿಂದಿಯಲ್ಲಾ, ಸಹಸ್ರಾರು ಮಂದಿ ಜನರಿದ್ದೂ ಗಾಥವಾದ, ಭಯೋತ್ಪಾದಕ ಮೌನ ವ್ಯಾಪಿಸಿತು.

ಜೀವಿನಲ್ಲಿ ಕುಳಿತ ಪೋಲೀಸು ಅಧಿಕಾರಿ, ಮೇರವಣಿಗೆಯ ಗುಂಪನ್ನು ಸಮೀಪಿಸಿ, ಅವರ ಮುಂದೇ ತನ್ನ ಜೀವಾನ್ನು ಸಿಲ್ಲಿಸಿ ಇಳಿದು, ನಾಲ್ಕುರು ಮಂದಿ ಅಸ್ತ್ರಧಾರೀ ಪೋಲೀಸರೊಂದಿಗೆ ಹೋಗಿ, ನಡೆಯುತ್ತಿದ್ದ ಮೇರವಣಿಗೆಯನ್ನು ಸಿಲ್ಲಿವಂತೆ – ಆಚ್ಚಾ ಸಿಸಿದ.

ಮೇರವಣಿಗೆಯ ಮುಖಂಡ, ಆ ಅಧಿಕಾರಿಯ ಇದುರಿಗೆ ಬಂದು —

“ ಮೇರವಣಿಗೆಯನ್ನು ಏಕ ಸಿಲ್ಲಿಸಬೇಕು ? ”

—ಎಂದು ಕೇಳಿದ.

“ ಅದು ಸಿಟಿ ವ್ಯಾಜಿಸ್ಟ್‌ಎಟರ ಆಚ್ಚಾ. ಕ್ರಿಮಿನಲ್ ಪ್ರೋಸೀಜರ್ ಕೋಡಿನ ಗಳಿಗೆ ವಿಧಿಗೆ ಅನುಗುಣವಾಗಿ, ಸಿಟಿವ್ಯಾಜಿಸ್ಟ್‌ಎಟರು, ನಗರದಲ್ಲಿ ಮೇರವಣಿಗೆ ವೊದಲಾದ ಪ್ರದರ್ಶನಗಳು ನಡೆಯುವುದನ್ನು, ಒಂದು ಕಡೆ ಏದು ಮಂದಿಗಿಂತ ಹೆಚ್ಚಾಗಿ ಗುಂಪು ಕಲೆಯುವುದನ್ನು ಸಿಪೇಧಿಸಿದ್ದಾರೆ. ಆ ಅಪ್ರಣೀಯ ಅಧಿಕಾರದ ಮೇಲೆ – ನಾನು ನಿಮಗೆ ಆಚ್ಚಾ ಸಿಸ್ತುದ್ದೇನೆ. ಈ ಮೇರವಣಿಗೆ, ಕೂಡಲೇ, ಶಾಂತಿಯುತವಾಗಿ ಜೆಡರಬೇಕು.”

—ಅಧಿಕಾರ ವಾಡಿಯಲ್ಲಿ ದ ಪ್ರಯುತ ವಾಗಿ ಅಪ್ರಣ ಮಾಡಿದ

ಪೂರ್ವೀಲೀಸ್ ಅಧಿಕಾರಿ, ತನ್ನ ಗದರಿಕೆಯ ಧ್ವನಿಗೇ ಗುಂಪು ಸೋತು ಶರಣಾಗ ಬೇಕು ಎಂಬಂತೆ.

ಆದರೆ ಆತನ ದಪ್ಪೇರ್ಥಿಧತ ಅಪ್ಪಣಿಗೆ ಮೆರವಣಿಗೆಯ ಮುಖಂಡ ಅಳುಕಲ್ಲಿ, ಅಂಜಲ್ಲಿ. ಆದಕ್ಕೆ ಪ್ರತಿಯಾಗಿ, ಆ ಅಧಿಕಾರಿಯಷ್ಟೇ ಬಿಗಿಯಾಗಿ ಎದೆ ಸೆಟಿಸಿ—

“ ಅದು ಸಾಧ್ಯವಿಲ್ಲ.”

—ಎಂದ.

ಸಹಸ್ರರು ಜನರಿದ್ದರೂ, ದಟ್ಟವಾಗಿ ಹಬ್ಬಿದ ವೌನದಲ್ಲಿ ಮೆರವಣಿಗೆಯ ಮುಖಂಡನ ಮಾತು, ಕತ್ತಲಲ್ಲಿ ಕೇಳುವ ಗುಂಡಿನೇಟಿನಪ್ಪು ಸ್ವಷ್ಟವಾಗಿ ಕೇಳಿಸಿ, ಮೆರವಣಿಗೆಯ ಗುಂಪು, ಉತ್ಸಾಹದಿಂದ ಕೇಕೆ ಹಾಕಿ, ಜಯಫೋನ್ ಮಾಡಿತು.

ಮುಖಂಡನ ಉತ್ತರ, ಗುಂಪಿನ ಜಯಫೋನ್ ಕೇಳಿ ಪೂರ್ವೀಸ್ ಅಧಿಕಾರಿಯ ಮುಖ ಕೊರವದಿಂದ ಕೆಂಪೇರಿತು. ಮೀಸೆಯ ಕುಡಿಯನ್ನು ಹಲ್ಲಿಸಿಂದ ಕಡಿಯುತ್ತಾ, ಮುಂಗೈಯನ್ನು ಸೊಂಟದಲ್ಲಿ ಜೋಲಾಡುತ್ತಿದ್ದ ರಿವಾಲ್ಯೂರನ ಮೇಲೆ ಬೆದರಿಸುವಂತೆ ಇಟ್ಟು ಹೇಳಿದ—

“ ಮೆರವಣಿಗೆ ಚದುರಲೀಬೇಕು—”

“ ಅದು ಸಾಧ್ಯವೇ ಇಲ್ಲ.”

“ ಇಲ್ಲವಾದರೆ—”

“ ಇಲ್ಲವಾದರೆ ಏನು ಮಾಡುತ್ತೀರ ? ”

“ ನ್ಯಾಜಿಸ್ಟ್ ರೀಟರ ಅಪ್ಪಣಿಯಂತೆ, ಮೆರವಣಿಗೆಯನ್ನು ಬಲಾತ್ಮಾರವಾಗಿ ಚೆದರಿಸಬೇಕಾಗುತ್ತದೆ. ಕಡೆಯ ಬಾರಿಗೆ ಹೇಳುತ್ತೀನೇ – ಶಾಂತಿಯತವಾಗಿ ಹೊರಟುಹೊಗಿ.”

“ ಅದು ಸಾಧ್ಯವೇ ಇಲ್ಲ.”

“ ಅದು ನ್ಯಾಜಿಸ್ಟ್ ರೀಟರ ಅಚ್ಚೆಣ್ಣೀಲ್ಲಂಫನೆ—”

“ ಉಳ್ಳಂಫಿಸುವುದಕ್ಕೇ ಹೊರಟಿದ್ದೇ ಇವೆ – ನಾವು.”

“ ಹಾಗಾದರೆ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ – ಎಷ್ಟು ವರಲಿ.”

“ ಸಿದ್ಧವಾಗಿದ್ದೇ ಏನೆ.”

—ಎಂದು ಮುಖಿಂಡ ಸೆಟಿದು ನಿಂತು “ ಬೋರ್ತೊರ್ ಮಹಾತ್ಮ್ಯ ಗಾಂಥಿಕೆ - ಜೈ ” ಎಂದು ಫೋನಿಸಿದ.

ಮೆರವಣಿಗೆಯಲ್ಲಿ ನೇರದ ಸಹಸ್ರರು ಕಂಠಗಳೂ ಫೋನಿಸಿದವು—

“ ಆಜಾದಿಕೆ ಲಡಾಯ್ - ಜಿಂದಾಬಾದ್ ”

“ ಜಾಲಿಂ ಶಾಹಿ - ಮುದಾರ್ಬಾದ್ ”

“ ಮಹಾತ್ಮ್ಯ ಗಾಂಥಿಕೆ ಜೈ ”

“ ಜವಹರ್ ಲಾಲ್ ಜಿಕೆ ಜೈ ”

“ ಇಕ್ಕಿಲಾಬ್ - ಜಿಂದಾಬಾದ್ ”

“ ಸಾಮ್ರಾಜ್ಯಶಾಹಿ - ಮುದಾರ್ಬಾದ್ ”

ಸಹಸ್ರರು ವಂದಿ ಒಕ್ಕೊರಲಿನಲ್ಲಿ ಕಾಗಿದ ಜಯಫೋನಗಳ ಅಮಲೀರಿ, ಆಕ್ಷವಕ್ಕೆದಲ್ಲಿ ಸಿಂತವರೂ, ಹುಚ್ಚುಗಿ ಚೇರಿ ಜಯಫೋನ ಮಾಡಿದರು.

ರಸ್ತೆಯ ಇಬ್ಬದಿಯ ಮನೆಗಳಿಂದ, ಅಂಗಡಿ ಮುಂಗಟ್ಟುಗಳಿಂದ - ಗಾಳಿಗದಗದಿಸುವಂತೆ ನೋಳಗಿತು ಜನಕಂಠದ ಧೀರ ಜಯಫೋನ —

ಆ ಫೋನ ಅಡಗುತ್ತಿದ್ದಂತೆಯೇ, ಮೆರವಣಿಗೆಯ ಗುಂಪಿನೋಳಗಿದ್ದವ ನೊಬ್ಬನು ಹಾಡಲಾರಂಭಿಸಿದ —

“ ಸಾಕಪ್ಪ ನಮಗಿನ್ನು ಬಿಳಿ ಸರಕಾರ

ಹಾಕಪ್ಪ ಇಂದೇನೇ ಅದಕೆ ಬಹಿಷ್ಮಾರ್ ! ! ”

ಒಂಟಿ ಕಂಠ ಹೇಳಿದ ಆ ಬಿಡುಗಡೆಯ ಗೀತೆಯನ್ನು ಸಹಸ್ರಸಹಸ್ರ ಕಂಠಗಳು ಪ್ರತಿಧ್ವನಿಸಿ ಹಾಡಿದವು —

“ ಸಾಕಪ್ಪ ನಮಗಿನ್ನು ಬಿಳಿ ಸರಕಾರ

ಹಾಕಪ್ಪ ಇಂದೇನೇ ಅದಕೆ ಬಹಿಷ್ಮಾರ್ ! ! ”

ಹಾಡಿನ ಒಂದು ನುಡಿ ಮುಗಿಯುತ್ತಿದ್ದಂತೆಯೇ ಮತ್ತೆ ಜಯಫೋನ ಮಾನೋಳಗಿತು.

ಆ ಬಿಡುಗಡೆಯ ಗೀತೆಯನ್ನು, ಜಯಫೋನವನ್ನು ಕೇಳ ಪೋಲೀಸ್ ಅಧಿಕಾರಿ ಮತ್ತೆ ಘ್ರಣ್ಣ ಉದ್ದಿಕ್ತನಾಗಿ —

“ ಎರಡು ನಿಮಿಷ ಅವಕಾಶ ಕೊಟ್ಟಿದೇನೆ – ಗುಂಪು ಚೆದರಲೇಬೇಕು ”  
— ಎಂದು, ಬಾಬುಗಾಲನ್ನು ತಾರುರಸ್ತೆಯ ಮೇಲೆ ಅಪ್ಪಳಿಸಿ, ಚೀರಿ  
ಹೇಳಿದ.

ಅವನ ಬೆದರಿಕೆಗೆ ಉತ್ತರವಾಗಿ, ಮೇರವಣಿಗೆಯ ಮುಖಿಂಡ —

“ ನೌಚವಾನ್ – ಆಗೇ ಬಡೋ ! ”

— ಎಂದು ಚೀರಿ, ಮೇರವಣಿಗೆಯ ಗುಂಪಿಗೆ ಮುಂದೆ ನಡೆಯಲು  
ಅಪ್ಪಣಿ ಕೊಟ್ಟಿ.

ಆದುವರೆಗೂ ಚಲಿಸದೆ ನಿಂತಿದ್ದ ಗುಂಪು, ಮತ್ತೊಮ್ಮೆ ಮುಗಿಲು  
ಬಿರಿಯುವಂತೆ ಜಯಫೋನ್ ಮಾಡಿ, ಒಂದೆ ವೈಯ್ಯಂತೆ ಮುಂದೆ  
ಚಲಿಸಿತು.

ಅದನ್ನು ಕಂಡ ಪ್ರೋಲೀಸ್ ಅಧಿಕಾರಿ, ಗುಂಪಿನ ದಾರಿಯಿಂದ ಸರಿದು,  
ಜೀಪಿನಲ್ಲಿ ಕುಳತು ವೀಪಲ್ ಉಂಟಿದ. ಅದನ್ನು ಪ್ರತಿಧ್ವನಿಸಿದಂತೆ ಹತ್ತಾರು  
ವೀಪಲ್‌ಗಳ ಸದ್ಗು ಕೇಳಿ ಬಂದು, ಆ ವೇಳಿಗೆ ವೈಸಾರು ಬಾಧಿಸಿದಂತೆ ಹೊಕದಲ್ಲಿ,  
ಮೇಜೆಸ್ಟಿಕ್ ಹೊಕದಲ್ಲಿ, ಕೆಂಪೇಗೊಡ ರಸ್ತೆಯ ಇಬ್ಬದಿಯಲ್ಲಿ ಅಲ್ಲಲ್ಲಿ, ಪ್ರೋಲೀಸ್  
ರನ್ನು ತುಂಬಿಕೊಂಡು ಕಾದಿದ್ದ ವ್ಯಾನ್‌ಗಳು, ಸ್ವೇರನ್ನಿನ ಸದ್ಗುಮಾಡಿ,  
ಕೆಂಪೇಗೊಡ ರಸ್ತೆಯತ್ತ ನುಗ್ಗಿದವು.

“ ಸ್ವಾರ್ಥ – ಲಾರಿ ಭಾಜ್‌ ”

— ಪ್ರೋಲೀಸ್ ಅಧಿಕಾರಿ ಚೀರಿ ಹೇಳಿದ.

ಆ ಕೂಗು ಕೇಳುತ್ತಿದ್ದಂತೇ ತಲೆಗೆ ಪಿಸ್ತಿನ ಹಾಷಟು, ಕೈಯಲ್ಲಿ ಲಾರಿ  
ಧರಿಸಿದ ನೂರಾರು ಮಂದಿ ಪ್ರೋಲೀಸರು ಮೇರವಣಿಗೆಯ ಗುಂಪಿನ ಮೇಲೆ,  
ಕೈಯ ಲಾರಿಗಳನ್ನು ರುಳಪಿಸುತ್ತ ನುಗ್ಗಿದರು.

ಇದ್ದಕ್ಕಿಂತೆಯೇ ಅಲ್ಲಕಲೆಣ್ಣು ಎಲವಾಯಿತೆ. ಗುಂಪಿನಿಂದ ಜಯನಾದ,  
ಚೀತ್ತಾರ, ಕ್ರೋಧೋದ್ರಿಕ್ ಕೇಕೆಗಳು ಕೇಳಿಬರತೊಡಗಿತು.

ಬಿಸಿಲಿನಲ್ಲಿ ಲಾರಿಗಳು, ಧಳಧಳಿಸುತ್ತ ತಿರುಗಿ ಜನರನ್ನು ಪ್ರಹರಿಸಿದವು.  
ದೃಶ್ಯಕೋಲಾಟ ನಡೆದಂತೆ ಲಾರಿಗಳು ಮಾನವ ದೇಹಕ್ಕೆ ಅಪ್ಪಳಿಸುವ ಸದ್ಗು  
ಕೇಳಿತು.

ಜಯಫೋನ್‌ದೊಂದಿಗೆ ‘ ಅಯ್ಯ್ಯೀ, ಅಮಾತ್ ’ ಎಂಬ ನೋವಿನ ಸದ್ಗು

ಬೆರಿತು, ಅಲ್ಲಲ್ಲಿ ಬಿಳಿ ಬಟ್ಟೀಯ ಮೇಲೆ ಸೈತ್ತಿರಗೆಂಪು ಕಾಣಿಸಿತು.

ಗುಂಪು ಹೋ ಎಂದು ಚೀರಿ, ಪ್ರೇಲಿಸರ ಮೇಲೆ ಧಾಳ ಮಾಡಿತು. ಕಳ್ಳು, ಇಟಿಗೆ ಜೊರುಗಳೂ ಹಾರತೊಡಗಿದವು.

ಮೂರ್ತಿ ಗರಬಡಿದಂತೆ ನಿಂತಿದ್ದ —

ಅವನ ಎದುರಿಗೇ ಇದ್ದ ಒಬ್ಬನ ಮೇಲೆ, ಹತ್ತಾರು ಲಾಲಿಗಳು ಒಂದೇ ಬಾರಿಗೆ ಆಫೋತ ಮಾಡಿದವು. ನಿಂತ ಆತ ಇದ್ದ ಕ್ಷೇತ್ರದಂತೇ ಶಾಲು ಮುರಿದಂತೆ, ಸೈಲಕ್ಕೊಂಡಿಗಿದ

ತಾರು ರಸ್ತೆಯ ಮೇಲೆ ರಕ್ತ ಹರಿಯಿತು.

ತಾರು ಬಳಿದು ಕಪ್ಪಾದ ನೆಲದ ಮೇಲೆ ರಕ್ತ, ಕೆಂಪು ರಕ್ತ, ಮಾನವ ರಕ್ತ — ಹರಿಯಿತು.

ಅಂದಿನವರೆಗೂ ಮೂರ್ತಿ ತನ್ನ ಬಾಳಿನಲ್ಲಿಂದೂ ರಕ್ತ ಆರಿತಿ ಹಂಡಿದ್ದನ್ನು ಕಂಡಿರಲ್ಲ. ಬುಗೆಯಿಂದ ಚಿಮ್ಮಿದ ಸೀರಿಸಂತೆ, ಮಾನವನ ವೈಯಿಂದ ರಕ್ತ ಹರಿದು ಚಿಮ್ಮಿತು.

ಆ ರಕ್ತವನ್ನು ಸೋಡುತ್ತಿದ್ದ ರಾಗೇ ಮೂರ್ತಿಗೆ ತಲೆ ಸುತ್ತಿ ಬಂದಂತಾಯಿತು.

ಒಂದು ಗಳಿಗೆ, ಮೂರ್ತಿಗೆ ನೆಲಕ್ಕುರುಳದ ಆ ವೈಯೋಂದಿಗೆ ತಾನೂ ಉರುಳುವೆನೇನೇನೋ ಎನಿಸಿತು—

ಒಂದು ಗಳಿಗೆ — ಅಪ್ಪೇ — ಮರುಗಳಗೆಯೇ —

ಆ ರಕ್ತದಪ್ಪೇ ಉಗ್ರ ಕೆಂಪಾದ ಕೊರ್ಬೀಥ ಅವನ ವೈಯ ನರನರದಲ್ಲಿ ವಿಂಚಿನಂತೆ ಸಂಚರಿಸಿತು. ದೇಶಕಾಷ್ಟಗಿ ಅವನು ಮಾಡಬೇಕೆಂದಿದ್ದ ತಣ್ಣಿಗೆ, ಬಲಿದಾನದ ಭಾವನಗಳು—

ಅತ್ಯಾಚಾರವನ್ನು ಕಂಡು ಕೆರಳ, ಆತನ ರಕ್ಕಣಿಗೆ, ಆತನ ಸೋನಿನ ಪ್ರತೀಕಾರಕ್ಕೆ ಮುನ್ನಗೂವ ಪುರುಷ ಸಹಜ ಭಾವನಗಳು—

ಮೂರ್ತಿಯ ರಕ್ತವನ್ನು ಕುದಿಕಾವೇರಿಸಿದವು

ನಿರಸ್ತು ಸ್ವಾತಂತ್ರ್ಯ ಯೋಧನ ಮೇಲೆ ಪಾಶೆ ದಾಳ ನಡೆಸಿದ ಹೊಲಿಸರನ್ನು ಹಿಡಿದು, ಕ್ಷಯಾರ, ತನ್ನ ಬೆರಳ ಉಗುರುಗಳಲ್ಲಿ ಅವರ

ನರನರವನ್ನು ಸೀಳಿ, ಅವರ ಗಂಟಲಿಗೇ ಬಾಯಿ ಹೆಚ್ಚೆ ಅವರ ನೆತ್ತರು ಕುಡಿದು ತನ್ನ ಕೊರ್ಮಿಕ್ಕಪೆ ತೀರಿಸಿಕೊಳ್ಳಬೇಕು ಎನಿಸಿತು.

ಕೊರ್ಮಿಧಾವೇಶದಿಂದ ಅವನ ಮೈ ಕಂಪಿಸುತ್ತಿತ್ತು. ರಕ್ತತ್ವಪೆಯಿಂದ ಅವನ ನಾಲಿಗೆ ಬಣಗ ಮೈಯ ನರನರಗಳಾ ಹುರಿಗೊಂಡಿದ್ದವು.

ನುಗ್ಗಬೇಕು — ಹುಲಿಯಂತೆ ಹಾರಬೇಕು—

ಹಾಗೆಂದುಕೊಂಡೇ ಮೂತ್ರ, ತನಗೆ ಆರಿವಾಗದಂತೆಯೇ ಒಂದು ಹೆಚ್ಚೆ ಮುಂದೆ ಸರಿದ —

ಸುಯೈಂದು ನಾಲ್ಕಾರು ಲಾರಿಗಳು ಬೀರಿದವು, ಹಗಲಿನ ಬೆಳಕಿನಲ್ಲಿ ಬೆಳ್ಳಿಗೆ ಸುತ್ತುವ ಬಿಳಿಯ ಲಾರಿಗಳು ಕರಾಲ ಕಾಲನ ಫೋರ, ರಕ್ತಪಿಪಾಸ ನೆರು — ದಂತಗಳಂತೆ ಕಂಡವು.

ನುಗ್ಗಬೇಕು.

ಆ ಲಾರಿಯ ಆಫಾತಕ್ಕೆ ತುತ್ತಾದವನನ್ನು ಉಳಿಸಲಿಲ್ಲ—

ತಾನೂ ಆ ದೇಹದಂತೆಯೇ ನೆತ್ತರುಗಾರುತ್ತ ತಾರುರಸ್ತೆಯಲ್ಲಿ ಉರುಳಲು—

ಇದ್ದಕ್ಕಿದ್ದ ಹಾಗೇ ಮುಂದೆ ನುಗ್ಗಲೆಳಸುವ ಮೂತ್ರಿಯ ಕಾಲು ರಕ್ತಹೆಪ್ಪಿಗಟ್ಟಿದಂತಾಗಿ, ಮೈಯ ಮೇಲೆ ತುತ್ತಾರು ಹಾನುಗಳು ಹರಿದಂತಾಗಿ—

ಮುಂದೆ ನುಗ್ಗಲೆಳಸಿದವನು ಗಕ್ಕನೇ ಸಿಂತುಬಟ್ಟ.

ಅವನ ಕಿವಿಗಳಲ್ಲೀನೋ ಸುಯೈಂದು ನೊರೆದು ಕೂಗುತ್ತಿತ್ತು—

‘ ಓಡು, ಓಡು, ಇಲ್ಲಿಂದ ಓಡು — ಇಲ್ಲದಿದ್ದರೆ ನೀನು ಬದುಕಲಾರೆ. ನೀನೂ ರಕ್ತ ಕಾರುತ್ತ ರಸ್ತೆಯಲ್ಲಿರುಳಬೇಕಾಗುವುದು.’

ಮೂತ್ರ ಹಿಂದಕ್ಕೆ ತಿರುಗಿ ಓಡಲೆತ್ತಿಸಿದ—

ಆದೂ ಆಗಲಿಲ್ಲ — ಅವನ ಹಿಂದಿನಿಂದ ಉದ್ದಿಕ್ತ ಜನಿದ ಗುಂಪು ಮುಂದಕ್ಕೆ ಒತ್ತುತ್ತಿತ್ತು—

ಗರಬಡಿದಂತೆ, ಬೆವರಡುತ್ತಾ ಸಿಂತಲ್ಲಿಯೇ ಸಿಂತ ಮೂತ್ರ.

ಲಾರಿ, ಬೂಟುಗಾಲುಗಳು, ಕೈಗೆ ಸಿಕ್ಕವರನ್ನು ಥಳಿಸುತ್ತು, ಕಾಲಿಗೆ ಸಿಕ್ಕವರನ್ನು ತುಳಿಯುತ್ತಿರುವಾಗಲೇ ಗುಂಪಿನ ಮೇಲೆ ಆಶ್ವರೊಹಿ ರಿಜವಾ ಪಡೆ ಧಾಳ ಮಾಡಿತು.

ಕುದುರೆಗಳ ಕಾಲಿಗೆ ಸಿಕ್ಕುವನೊಬ್ಬ ಜಜ್ಜಿಹೋಗಿ, ರಸ್ತೆಯ ವೇಲೆ ರಕ್ತಕೆಸರು ಚೆಲ್ಲಿತು.

ಜನ ಚೀರುತ್ತಲೇ ಇತ್ತು, ಚೀತ್ತರಸುತ್ತಲೇ—ಇತ್ತು—

ಇದ್ದುಕ್ಕೆದ್ದ ಹಾಗೇ ಬಂದೂಕಗಳ ಸಿಡಿತದ ಸಪ್ಪಳವೂ ಕೇಳಿ ಬಂದು, ಅದುವರೆಗೂ ಪೋಲೀಸರನ್ನು ಪ್ರತಿಭಟಿಸುತ್ತಿದ್ದ ಜನರ ಗುಂಪು ಚೆಲ್ಲಿಪಲ್ಲಿ ಯಾಗಿ ರಕ್ಕಣೆಯತ್ತ ಹುಚ್ಚಾಗಿ ನುಗ್ಗಿತು.

ರಸ್ತೆಯ ಇಬ್ಬದಿಯಲ್ಲಿನ ಮರಗಳಲ್ಲಿದ್ದ ನೂರಾರು ಇಕ್ಕೆಗಳು ಹೆದರಿ, ಮರ ಚಿಟ್ಟು ವಸುಗಳಿಗೆ ಹಾರಿ, ಭಯದಿಂದ ಚೀರುತ್ತಾ ಹಾರಲಾರಂಭಿಸಿದವು

ವ್ಯಾನುಗಳ ಸ್ವರನ್ ಶಬ್ದ, ಕುದುರೆಗಳ ಕೆನೆತ, ಬಂದೂಕಗಳ ಸಿಡಿತ, ಜಯಫೋನ, ಚೀತ್ತಾರ—

ನೂರಾರು ಬಗೆಯ ಸದ್ದುಗಳು ಹಬ್ಬಿ, ನಗರ ನಡುಗಿತು—

ಜನ ದಾರಿ ಸಿಕ್ಕತ್ತ ನುಗ್ಗಿದರು—

ಮೂತ್ರಿಯೂ ಗಲ್ಲಿಯೊಂದರಲ್ಲಿ ನುಗ್ಗಿ ಓಡಿದ—

ಓಡಿದುತ್ತಲೇ ಒಮ್ಮೆ ಹಿಂದಿರುಗಿ ನೋಡಿದ—

ಜನವಿಹೀನವಾದ ತಾರು ರಸ್ತೆಯಲ್ಲಿ ಹತ್ತಾರು ಹೆಣಗಳು ಉರುಳಿ, ಕಾಲನ ಕೋಣಗಳಂತಿದ್ದ ಕಪ್ಪು ಕುದುರೆಗಳ ವೇಲೆ ಕುಳಿತ ಕಪ್ಪು ದಿರಸಿನ ಪೋಲೀಸರು ಸುತ್ತುತ್ತಿದ್ದರು.

ಉಂಗಳಿ ಹೊಳೆಯುತ್ತಿದ್ದವು—

ಬಂದೂಕಗಳು ಸಿಡಿಯುತ್ತಿದ್ದವು—

ತಾರು ರಸ್ತೆಯಲ್ಲಿ ರಕ್ತದ ಕೋಡಿ ಹರಿಯುತ್ತಿತ್ತು.

ಮೂತ್ರಿ ಓಡಿದ, ಭಯದಿಂದ ಚೀತ್ತಾರ ಮಾಡುತ್ತಾ ಓಡಿದ— ಅವನು ಹೇಗೆ ಮನೆಗೆ ಬಂದನೋ ಅದು ಅವನಿಗೇ ತಿಳಿಯದು. ಅಂತೂ ‘ಅವ್ಯಾ...ಅವ್ಯಾ...’ ಎಂದು ಚೀರುತ್ತಾ, ಹೇಗೋ ಮನೆಬಾಗಿಲನ್ನು ಸೇರಿ, ತನ್ನ ಕೂಗನ್ನು ಕೇಳಿ—

‘ ಏನೋಽ...ಏನೋಽ...ಏನಾಯಿತೋ ಮೂತ್ರಿ ? ’

—ಎಂದು ತಾನೂ ಬೆದರಿ ಕಾಗುತ್ತಾ ಬಂದ ಅನಸೂಯಮ್ಮನ ಧ್ವನಿ ಕೇಳಿ, ಹಾಗೇ ಮನೆಬಾಗಿಲಲ್ಲಿ ಉರುಳಿಬಿದ್ದ.

ಆ ದಿನ ಮಲಗಿದ ಮೂರ್ತಿ, ಮತ್ತೆ ಮೇಲೀಳುವುದಕ್ಕೆ ಹದಿಸ್ಯೆದು ದಿನ ಬೇಕಾಯಿತು.

ಹದಿಸ್ಯೆದು ದಿನ ‘ಪೂರ್ವೀಸರು—ಬಂದೂಕ—ಕುದುರೆ—ಲಾರಿ’ ಎಂದು ಬಡಬಡಿಸುತ್ತಾ, ಗಳಿಗೆನೊಮ್ಮೆ ಬೆಚ್ಚಿ ಬಿದ್ದು ಚಿಟ್ಟನೆ ಚೀರುತ್ತಾ, ಹಾಸಿಗೆ ಯಲ್ಲಿ ಬಿದ್ದಿದ್ದ.

ಆ ಭೀತಿ— ಜ್ವರದ ಶಾವು ಇಂದು, ಮೈ ತಂಪಾದ ಮೇಲೂ ಮೂರ್ತಿಗೆ ಬೀದಿಯಲ್ಲಿ ಕಾಲೀಡಲು ಧ್ವಯ ಬರಬೇಕಾದರೆ ಒಂದು ತಿಂಗಳು ಕಳೆಯಿತು.

ಅವಸರೆ ಆ ಭೀತಿಯಿಂದ ಸಂಪೂರ್ಣವಾಗಿ ಬಿಡುಗಡೆಯಾಗುವ ವೇದಿಗೆ, ಡಿಸೆಂಬರ್ ತಿಂಗಳು ಸಮೀಪಿಸಿ, ಮತ್ತೆ ಶಾಲೇಜನ ಬಾಗಿಲು ತೀಗಿದು, ಬಂಧಿತ ವಿದ್ಯಾರ್ಥಿಗಳು ಬಿಡುಗಡೆಯಾಗಿ, ತಮ್ಮ ತಮ್ಮ ತರಗತಿ ಗಳಿಗೆ ಮರಣದರು.

ಮತ್ತೆ ಶಾಲಾ ಜೀವನ ಆರಂಭವಾಯಿತು.

ಜಳುವುಳಿಯಿಂದ ರಾಲೆಗೆ ಮರಣದ ಒಬ್ಬಿಬ್ಬಿ ವಿದ್ಯಾರ್ಥಿಯಾ, ತಾನು ಮಾಡಿದ ಸಾಹಸ ಕೃತ್ಯವನ್ನು ವಿವರಿಸಿ ಹೇಳುತ್ತಿದ್ದ.

ಆದರೆ ಮೂರ್ತಿ—

ಸುಮ್ಮನೆ ಕುಳಿತು ಕೇಳುತ್ತಿದ್ದ—

ಆವನ ಬೆಂಚಿಸಲ್ಲಿ ಇದ್ದ ಗೋವಿಂದರಾಜು ದೇವ್ಯಾಯಿಂದ ಹೇಳಿದ—

“ಆವತ್ತು ಪ್ರಭಾತ ಟಾಕೀಸೊನ ಹತ್ತಿರ ಗೋಲಿಬಾರ್ ಮಾಡಿದ್ದಲ್ಲಾ — ಆವತ್ತೇನಾಯ್ಯ ಗೋತ್ತೇನೋ ? ”

“ ಏನಾಯ್ಯ ? ”

“ ನಾನೂ ರಾಧಾಕೃಷ್ಣ, ವಸಂತ, ಸಿದ್ದರಾಮ, ಪಣಿ.— ಎಲ್ಲಾ ಒಂದೇ ಕಡೆ ಇದ್ದು. ನಮ್ಮ ಕಡೆ ಒಬ್ಬ ಪೂರ್ವೀಸಿನೋನು ನುಗ್ಗಿ ಬಂದ ಲಾರಿ ತಿರುಗಿಸ್ತಾ. ನಾವೇಲ್ಲಾ ಸೇರಿಕೊಂಡು, ಆ ನನ್ನ ಮಗನ್ನ ಪಕ್ಕದ ಗಲ್ಲಿಯಲ್ಲಿ ಎಳಕೊಂಡು ವೋರಿಲಿ ಹಾಕಿ ತುರುಕಿ ಬಿಟ್ಟು. ಪಣಿ ಇದಾನಲ್ಲಾ ರುಸ್ತುಂ ಕಣೋ— ಅವನಿಗೂ ಬಂದೂಕ ಉಡಾಯ್ಯೆಂದು ಗೊತ್ತು. ಆದ್ಯಾಂ ಗೆ ಮಾಡಿದ್ದ್ವೋ ಏನೋ, ಒಬ್ಬ ಪೂರ್ವೀಸಿನ್ನೋನ ಹತ್ತು ಇದ್ದ ಬಂದೂಕ

ಕಿತ್ತಿನ್ನಂಡು - ಮೂರು ಜನ ಪ್ರೋಲೀಸೈನ್‌ರ್‌ದ್ವಾರಾ ಮಂಗಳಿಸಿಬಿಟ್ಟು. ನಮೂಗು ಒಂದೆರಡು ಏಟು ಬಿತ್ತು. ಅದ್ದು ಬಿಡ್ಡಿಲ್ಲ - ರಚ್ಚು ತೀರಿಸಿಕೊಂಡೇಬಿಟ್ಟು.”

— ಕಣ್ಣಗಳಲ್ಲಿ ಹೆಮ್ಮೆ, ಗೆಲವುಗಳ ಬೆಳಕನ್ನು ತುಳುಕಿಸುತ್ತು ಹೇಳಿದ ಗೋವಿಂದರಾಜು.

ಅವನು ಹೆಮ್ಮೆಯಿಂದ ತಲೆ ಸೆಟಿಸಿ ಹೇಳಿ, ಮೂರೀಯನ್ನು —

“ ಅವತ್ತು ಸೀನೆಲ್ಲಿದ್ದೋ ಇಂದ್ರಿಯ ? ”

— ಎಂದು ಕೇಳಿದ.

ಅವನು ತಲೆ ಸೆಟಿಸಿ ಕೇಳಿದ —

ಇವನು ಸುಮೃನೆ ನೆಲಕ್ಕೆ ತಲೆ ಭಾಗಿಸಿದ.

ಗೋವಿಂದರಾಜುವಿನ ಹಾಗೇ ಇನ್ನೂ ಎಷ್ಟೋ ಇನ್ನೂ ತಾವು ಮಾಡಿದ ಸಾಹಸಗಳನ್ನು ವಿವರಿಸುತ್ತಿದ್ದರು. ಅವರು ಹೇಳಿದುದನ್ನು ಕೇಳಿದಾಗ ಮೂರೀಯ ಮೈಗೂದಲೂ ನಿಮಿರುತ್ತಿದ್ದವು.

ಅವನೂ ಅಂಥಿದು ಏನಾದರೂ ಮಾಡಬೇಕೆಂದು ಕನಸು ಕಂಡಿದ್ದು.

ಕನಸು ಕಂಡಿದ್ದು - ಆಪ್ತೇ.

ಅವರು ಹೆಮ್ಮೆಯಿಂದ ತಲೆ ಸೆಟಿಸಿದ್ದರು —

ಇವನು ತಲೆಭಾಗಿಸಿದ್ದು.

‘ ಆ ಭಯ, ಹಾಳು ಭಯ ಒಂದು ಇಲ್ಲಿ ಹೋಗಿದ್ದೆ - ಅವತ್ತು ನಾನೂ ಇವರ ಹಾಗೇ ಏನಾದ್ದು, ಮಾಡಬಹುದಾಗಿತ್ತು ’

— ಎಂದು ತನಗೆ ತಾನೇ ನೂರಾರು ಬಾರಿ ಹೇಳಿಕೊಂಡ.

ಏನಾದರೂ ಮಾಡಬಹುದಿತ್ತು —

ಆದರೆ ಏನೂ ಮಾಡಲಿಲ್ಲ.

‘ ನೆನೆನೆನೆಯೋ ಆ ದಿನವ

ಓ, ಭಾರತಭಾಂಧವ

ನೆನೆನೆನೆಯೋ ಆ ದಿನವ ! ’

ರೋಮಾಂಚಕಾರೀ ಅಗಸ್ಟ್ ಚಳುವಳಿಯನ್ನು ನೆನೆದು ದೇಶ ಹೆಮ್ಮೆಯಿಂದ ತಲೆ ನಿಮಿರಿಸಿತ್ತು.

ಆದನ್ನು ನೆನೆನೆನೆದು ಮೂರೀ ತಲೆಭಾಗಿಸಿದ್ದು.

ಆವನ ಎದುರಿಗೇ ಹೋಲಿಸರು ಜನರನ್ನು ಲಾರಿಯಿಂದ ಥಳಿಸಿದ್ದರು, ಗುಂಡಿಟ್ಟು ಕೊಂದಿದ್ದರು. ತಾರು ರಸ್ತೆ ರಕ್ತದ ಕಾಲುವೆಯಾಗಿತ್ತು.

ಆ ರಕ್ತದಲ್ಲಿ ಮೂರ್ತಿಯ ರಕ್ತದ ಒಂದು ಹಸಿಯೂ ಇರಲಿಲ್ಲ.

ಎಲ್ಲರೂ ಪ್ರತಿಭಟಿಸಿದಾಗ ಇವನು ಓಡಿದ್ದು.

ಹತ್ತಾರು ಜನರಂತೆ ಹಮ್ಮೆಯಿಂದ ಎದೆ ಸೆಟಿಸುವ ಆವಕಾಶ—ಇವನ ಪಾಲಿಗೆ ತಪ್ಪಿಹೋರಿತು. ಆಗ ನಾಚಿ, ತನಗೆ ತಾನೇ ಹೇಳಿಕೊಂಡಿದ್ದ —

‘ಥತ್ತಾ — ಈ ಹಾಳು ಭಯ ಬಿಟ್ಟುಬಿಡಬೇಕು.’

‘ಈ ಭಯ ಒಂದಿಲ್ಲಿ ಹೋದ್ದೆ ಏನಾದರೂ ಸಾಧಿಸಬಹುದು.’

‘ಭಯ ಬಿಡಬೇಕು. ಬಂದದ್ದನ್ನು ಅನುಭವಿಸಬೇಕು, ಬಯಸಿದ್ದನ್ನು ಪಡೆಯಬೇಕು.’

ಅಂದಿಸಿಂದ ಈ ಮಾತನ್ನು ಮೂರ್ತಿ ತನಗೆ ತಾನು ಸಾವಿರ ಬಾರಿ ಹೇಳಿಕೊಂಡಿದ್ದ —

‘ಬಯಕೆಗೂ ಭಯಕ್ಕೂ ನೆಂಟಿಸ್ತಿಕೆ ಸಾಧ್ಯವಿಲ್ಲ; ಭಯವಿದ್ದರೆ ಬಯಕೆ ಸಫಲವಾಗುವುದಿಲ್ಲ.’

## ೧೨

‘ ಬಯಕೆ ತೀರಬೇಕು, ಭಯ ಬಿಡಬೇಕು.’

—ಎಂದಿನಂತೆ ಇಂದೂ ಭಯ ಬಯಕೆಗಳ ಯುದ್ಧ ನಡೆದಾಗ ಮೂರ್ತಿ ತನಗೆ ತಾನೇ ಹೇಳಿಕೊಂಡ.

ಸುತ್ತ ಹಬ್ಬಿದ ಕಾಡ ಮೌನವನ್ನು, ತನ್ನ ಸಿಳ್ಳು ಕೂಗಿನಿಂದ ಕತ್ತರಿಸುತ್ತಾ, ಹೊಗೆ ಕಾರುತ್ತಾ ರೈಲು ಮುಂದೆ ನುಗ್ಗಿತ್ತಿತ್ತು.

ತನ್ನ ಜೊತೆಗೆ ಬಂದ ಹೆಂಗಸನ್ನು ಇದಿರು ಸೀಟಿನ ಮೇಲೆ ಮಲಗಲು ಬಿಟ್ಟು, ವ್ಯಾಸರಾಯ ಮೂರ್ತಿಯ ಪಕ್ಕದಲ್ಲಿ, ಅವನ ಹಾಸಿಗೆಯ ಮೇಲೆ ಕುಳಿತ್ತಿದ್ದ.

ಮೂರ್ತಿ ಮಾತನಾಡದೆ ಏನೋ ಯೋಚಿಸುತ್ತಿದ್ದುದನ್ನು ನೋಡಿ ವ್ಯಾಸರಾಯ—

“ ಇವತ್ಯಾಕೋ ಭಾಳ ಬಾಯಾರಿಕೆ ಆಗಾ ಇದೆ. ನೀವೇನೂ ಅಂದ್ಯೋಳ್ಳದೆ ಹೋದರೆ.....”

—ಎಂದು, ಮೂರ್ತಿ ತನ್ನ ಬದಿಯಲ್ಲಿರಿಸಿಕೊಂಡ ಕಿತ್ತಲೀಯ ಹಣ್ಣಿನತ್ತೆ ಕೈಷಾಚಿದ.

“ ಅದಕ್ಕೇಕೆ ಸಂಕೋಚ - ತಗೊಳ್ಳಿ ”

—ಎಂದು ಮೂರ್ತಿ, ತಾನೇ ಅವನ ಕೃಗೆ ಒಂದು ಕಿತ್ತಲೀಹಣ್ಣಿ ತೆಗೆದುಕೊಟ್ಟ.

ವ್ಯಾಸರಾಯ ಹಣ್ಣಿ ತೆಗೆದುಕೊಂಡು, ಮೂರ್ತಿಯನ್ನು ಅವನ ಯೋಚನೆಗೆ ಬಿಟ್ಟು, ತನ್ನ ಪಾಡಿಗೆ ತಾನು ಕಿತ್ತಲೀಹಣ್ಣಿ ಸುಲಿದು ತಿನ್ನಲಾರಂಭಿಸಿದ.

ವ್ಯಾಸರಾಯ ತನ್ನನ್ನು ಅಪ್ಪು ಧಾರಾಳವಾಗಿ ಹಣ್ಣಿ ಕೇಳಿದುದನ್ನು ಕಂಡು ಮೂರ್ತಿಗೆ ಆಶ್ಚರ್ಯವೆನೆಸಿತು.

‘ ಇಪ್ಪು ಅಲ್ಪಕಾಲದ ಪರಿಚಯದಲ್ಲಿ ಈ ಮನಸ್ಯ ಎಪ್ಪು ಸಲಿಗೆ ತೆಗೆದುಕೊಂಡಿದಾನೆ.’

ಹಾಗೇ ಎನಿಸಿತು—

‘ ಈ ಮನುವ್ಯ ಎಪ್ಪು ಬೇಗ ಬದಲಾಯಿಸಿದ. ವೆಂದಲು ತನ್ನನ್ನು ಕಂಡರೆ ಅವನ ಕಣ್ಣ ಆಗದವರನ್ನು ಕಂಡಹಾಗಿ ನೋಡುತ್ತಿತ್ತು. ಮಾತಾಪು ಪುರಿರಲಿ, ನೋಡುವುದೂ ಬೇಸರ ಎಂಬಂತೆ ವರ್ತಿಸುತ್ತಿದ್ದ. ಏನೋ ಸಂಶಯದ, ಅಸಮಾಧಾನದ ದೃಷ್ಟಿಯಿಂದಲೇ ನೋಡುತ್ತಿದ್ದ.’

ಆದರೆ ಈಗ—

ಅದಾವುದೂ ಇಲ್ಲದೆ, ಇಪ್ಪು ನಿಸ್ಸಂಕೋಚವಾಗಿ ವರ್ತಿಸುತ್ತಿದ್ದಾನೆ. ‘ ಒಳ್ಳೀ ವಿಚಿತ್ರ ಮನುವ್ಯ ವ್ಯಾಸರಾಯು ’ ಎನಿಸಿತು ಮೂರ್ತಿಗೆ.

ಹಾಗೇ— ಅವನು ಎಪ್ಪು ಧಾರಾಳವಾಗಿ ತನ್ನ ಬಯಕೆಯನ್ನು ವ್ಯಕ್ತ ಪಡಿಸಿದ.

ಹಣ್ಣು ಬೇಕು ಎನಿಸಿತು— ಕೇಳಿದ— ಅಲ್ಲಿಗೆ ಆದು ಮುಗಿದು ಹೋಯಿತು. ತಾನೇ ಆಗಿದ್ದಿದ್ದರೆ, ಅಲ್ಲ ಪರಿಚಿತರನ್ನು ಹಾಗೆ ಕೇಳುತ್ತಿದ್ದನೇ? ಉಹೂ— ಅವನಾಗಿಯೇ ಕೊಟ್ಟಿರೂ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದ.

ಆದರೆ ಈ ಮನುವ್ಯನಿಗೆ ಮಾತ್ರ ಅಂಥ ದಾಕ್ಷಿಣ್ಯ, ಸಂಕೋಚ ಯಾವುದೂ ಇದ್ದಂತಿರಲ್ಲ. ತನಗೆ ಬೇಕಾದ ಹಣ್ಣು ಕೇಳುವ ವಿವರುದಲ್ಲೀ ಏನು, ತಿಂಡಿ ತಿನ್ನುವ ವಿವರದಲ್ಲಿ, ತಾನು ತಿಂದ ತಿಂಡಿಯ ಹಣವನ್ನು ಪರಕೇಯನಿಂದ ಕೊಡಿಸುವ ವಿವರದಲ್ಲಿ— ಯಾವ ವಿವರದಲ್ಲಾ ವ್ಯಾಸರಾಯಿನಿಗೆ ಸಂಕೋಚವಾಗಲಿ, ದಾಕ್ಷಿಣ್ಯವಾಗಲಿ ಇದ್ದಂತಿರಲ್ಲ.

ಸಂಕೋಚವಿಲ್ಲ— ನಿಜ— ಆದರೆ ಆದರಿಂದ ಆತನಿಗೆ ಆದ ನವ್ಯವೇನು?

ಹಾಗೆ ನೋಡಿದರೆ, ವ್ಯಾಸರಾಯ ಸಂಕೋಚ ವ್ಯಕ್ತಪಡಿಸಿದ್ದರೇ ನವ್ಯವಾಗುತ್ತಿತ್ತು.

ಈಗ— ಹಣವೂ ಉಳಿಯಿತು, ಬೇಕಾದುದು ದೊರೆತು ಬಯಕೆಯೂ ತೀರಿತು.

‘ ಇದ್ದರೆ ಹೀಗಿರಬೇಕು ’ ಎನಿಸಿತು ಮೂರ್ತಿಗೆ. ಹೀಗಿದ್ದರೇ, ಸ್ವೇಂತಕ್ಕೆ ನವ್ಯವಿಲ್ಲದೆ ಸುಖಪಡಲು ಸಾಧ್ಯವೇಂದೂ ತೋರಿತು ಆವಸಿಗೆ.

ಹಾಗಿದ್ದರೆ ತಾನೂ ಅದೇ ಮಾರ್ಗ ಅನುಸರಿಸಬಾರದೇಕೆ?

ಅವನಿಗೆ ತನ್ನ ಬಳಿ ಇದ್ದ ಹಣ್ಣು ಬೇಕಾಗಿತ್ತು – ಕೇಳಿದ, ಪಡೆದ.

ಹಾಗೇ ತನಗೂ, ಅವನ ಬಳಿಯ ‘ಹಣ್ಣು’ಬೇಕಾಗಿದೆ – ಕೇಳಬಂದೆಕೆ?

ವ್ಯಾಸರಾಯ ತನ್ನನ್ನ ಹಣ್ಣು ಕೇಳಿದವೇ ಸಹಜವಾಗಿ ತಾನು—

‘ನೋಡಿ, ನನಗೂ ತುಂಬಾ ದಾಡ – ನಿಮ್ಮ ಜೊತೆಯ ಹೆಣ್ಣುನ್ನರು.’

— ಎಂದು ಕೇಳಿದರೆ, ಅದಕ್ಕೆ ಆ ಮನುಷ್ಯ ಏನು ಹೇಳುತ್ತಾನೋ ಪ್ರಯತ್ನಿಸಿ ನೋಡಬೇಕು ಎನಿಸಿತು. ಅದರೆ ಅಂಥ ಪ್ರಶ್ನೆಯ ಯೋಚನೆ ಯಿಂದಲೇ ಆವನ ಮುಖ ಕೆಂನೇರಿತು.

ತನ್ನ ಮನಸ್ಸಿನಲ್ಲಿ ನಿಶ್ಚಯವಾಗಿ ಮಾಡಿದ ಮಾತ್ರ, ಆಕ್ಷಯವಾಗಿ ಹತ್ತಿರದಲ್ಲಿರುವವನಿಗೆ ಕೇಳಿಸಿತ್ತೇನೋ ಎಂಬಂತೆ ಹೆದರಿ, ಮಾತ್ರ ತನ್ನ ಕಣ್ಣನ್ನ ಹೊರಳಿಸಿ ನೋಡಿದ.

ವ್ಯಾಸರಾಯ ಯಾವ ಚಿಂತೆಯಾ ಇಲ್ಲದೆ ಹಣ್ಣು ತಿನ್ನುತ್ತಿದ್ದ.

ಆಕೆ – ಇಂದಿರಾ – ಇದಿರು ಸೀಟಿನಲ್ಲಿ ಕುಳಿತ ಅವರಿಬ್ಬರನ್ನು ನೋಡುತ್ತಿದ್ದಳು. ಆಕೆ ಆವರ ಕಡೆ ನೋಡುತ್ತಿರುವಾಗ ಆಕೆಯ ಕಣ್ಣುಗಳಲ್ಲಿ ಯಾವ ಭಾವವೂ ಇದ್ದಂತಿರಲಿಲ್ಲ. ಆದರೆ ಮಾತ್ರಯ ಕಣ್ಣು ಆಕೆಯ ಮುಖವನ್ನು ನೋಡಿದಾಗ ಮಾತ್ರ ಏಕೋ ಆಕೆಯ ಕಣ್ಣುಗಳು ಕೊಂಡ ಚಂಚಲವಾದವು.

ಮುಖವನ್ನು ಒಂದು ಬದಿಗೆ ತಿರುಗಿಸಿದಳು.

ಮಾತ್ರ ತನ್ನ ತ್ತ ತಿರುಗಿದ, ನೋಟಿಕ್ಕೂ ಬಹು ಮೃದುವಾಗಿ, ನಯ ವಾಗಿ ಕಾಣುತ್ತಿದ್ದ ಆವಳ ಕೆನ್ನೆಯನ್ನೇ ನೋಡುತ್ತಿದ್ದ —

‘ಆ ಕೆನ್ನೆಯನ್ನು ಒಮ್ಮೆ ನಯವಾಗಿ ನೇವರಿಸಬಹುದಾದರೆ...’

ಮಾತ್ರಯ ಮುಖದಿಂದ ತಾನೇತಾನಾಗಿ ಸಿಟ್ಟಿಸಿರು ಹೊರಹೊಮ್ಮಿತು.

ಅವನ ಸಿಟ್ಟಿಸಿರನ್ನು ಕೇಳಿ, ಹಣ್ಣು ತಿನ್ನುವುದರಲ್ಲಿ ನಿರತನಾಗಿದ್ದ ವ್ಯಾಸರಾಯ ಅವನತ್ತ ತಿರುಗಿ—

“ ಏನು ಸಾರ್ ಬಹಳ ಯೋಚನೆ ಮಾಡ್ತಾ ಇದಿರಿ ? ”

— ಎಂದು ಕೇಳಿದ.

ಅವನು ಆ ಪ್ರಶ್ನೆಯನ್ನು ಕೇಳಿದಾಗ, ಮಾತ್ರಗೆ ತಟಕ್ಕನೆ ತನ್ನ

ಯೋಚನೆಯನ್ನು ಅವನಿಗೆ ಹೇಳಬಿಡಬೇಕು ಎನಿಸಿತು. ಆದರೆ ಅದನ್ನು ಬಾಯಿಬಿಟ್ಟು ಹೇಳಲಾಗದೆ—

“ ಏನೂ ಇಲ್ಲ – ಉರು ಬಿಟ್ಟು ಬಹಳ ದಿನ ಆಯ್ದು. ಮನೇಕಡಿ ಯೋಚನೆ ಮಾಡ್ತೂ ಇದ್ದೆ.”

—ಎಂದ.

“ ಉರು ಬಿಟ್ಟು ಭಾಳಾ ದಿನ ಆದೆ – ಈ ವಯಸ್ಸಿನಲ್ಲಿ ‘ಮನೇಕಡಿ’ ಯೋಚನೆ – ಬರಬೇಕಾದದ್ದೀರ್ಣೆ.”

—ಕಡೆಯ ಮಾತನ್ನು ಅರ್ಥಗಭಿರ್ವಾಗಿ ಹೇಳಿ, ನಕ್ಕೆ ವ್ಯಾಸರಾಯ.

ಆವನ ನಗುವಿನ ಕಾರಣ ಮೂರ್ತಿಗೆ ಅರ್ಥವಾಗಲಿಲ್ಲ. ಆವನ ಮಾತು, ನಗು – ಎಂಥದೂ ಏನೋ ಒಳ ಅರ್ಥವನ್ನು ಹುದುಗಿಸಿಕೊಂಡಿದ್ದವು.

“ ತದ್ವಾಕೆ – ಹಾಗೆ ನಗ್ನಿರ ನನ್ನ ಮಾತು ಕೇಳಿ ? ”

—ಎಂದು ಕೇಳಿದ.

“ ಉಹೂ – ಸಿಮ್ಮ ಮಾತು ಕೇಳಿ ನಗು ಬರ್ಲಿಲ್ಲ.”

“ ಮತ್ತೆ—? ”

“ ಏನೂ ಇಲ್ಲ – ಹೊಗ್ಗಿ ಬಿಡಿ—”

—ಎಂದು ಮಾತಿನ ಜಾಡು ಬದಲಿಸುವವನಂತೆ—

“ ಸಿಮಗೆಷ್ಟು ಜನ ಮಕ್ಕಳು ? ”

—ಎಂದು ಕೇಳಿದ ವ್ಯಾಸರಾಯ.

ವ್ಯಾಸರಾಯನ ಮಾತು ಕೇಳಿ ಮೂರ್ತಿಗೆ ಆಶ್ಚರ್ಯವಾಯಿತು. ಇದ್ದಕ್ಕಿದ್ದಹಾಗೇ ಇನನು ನನ್ನನ್ನು ಈ ಪ್ರಶ್ನೆ ಏಕೆ ಕೇಳಿದ ಎಂದು ಯೋಚಿಸುತ್ತೇಲೀ—

“ ಎಷ್ಟು ಇಲ್ಲ.”

—ಎಂದು ಉತ್ತರಕೊಟ್ಟು.

“ ಅಂದರೆ—? ”

“ ಮದುವೆಯೇ ಇಲ್ಲ, ಇನ್ನೂ ಮಕ್ಕಳೆಲ್ಲಿಂದ ತರಲಿ.”

—ಎಂದ ಮೂರ್ತಿ ನಗುತ್ತಾ.

“ ಮಂದುವೇಯಾಗದೆ ಹೋದರೂ ಮತ್ತು ಖಾಗಬಾರದೂಂತ ಯಾವ ಶಾಸ್ತ್ರ ಹೇಳಿದೆ? ಈ ಕಾಲದಲ್ಲಿ ಅವೆರಡಕ್ಕೂ ಸಂಬಂಧವೇ ಇಲ್ಲ.”

—ಎಂದ ವ್ಯಾಸರಾಯ ತಾನೂ ನಗುತ್ತಾ.

ಅವನ ಮಾತಿನ ಅಂತರಾಧಿಕ ಮೂರ್ತಿಗೆ ಅ ಮೂರ್ತಿಯೂ ನಕ್ಕೆ.

“ ನಾನು ಹೇಳಿದ್ದು ನಗೋ ವಿವಯ ಅಲ್ಲ ಸಾರ್. ಕಾಲ ಹಾಗಿದೆ.”

“ ಅಂದೆ....”

“ ಈ ಕಾಲದ ಜನಕ್ಕೆ ಮಂದುವೇಯ ವಿವಯದಲ್ಲಿ ಅವ್ಯಾಗಿ ನಂಬಿಕೆ ಇಲ್ಲ. ಬಾಡಿಗೆನುನೆ ಸುಲಭವಾಗಿ ಸಿಗೋವಾಗ ಸ್ವೀಕಾರ ಮನೆ ಕಟ್ಟಿಸೋಕೆ ಯಾರು ಹೋಗ್ತಾರೆ ಹೇಳಿ. ಹಾಗೆ ನೋಡಿದ್ದೆ—ಒಂದ್ರೀತಿಲಿ ಅದೂ ಒಕ್ಕೇದೇ ಅನ್ನಿ.”

“ ಏಕೆ? ”

“ ಮನೆ ಕಟ್ಟಿಸಿದರೆ ಬ್ಯಾಡಾನ್ನಿಸಿದರೆ ಬಿಡೋಕೆ ಸಾಧ್ಯವೇ? ಬಾಡಿಗೆ ಮನೆ ಆದ್ದೆ ಬೇಕಾದಾಗ ಬಿಟ್ಟು ಇನ್ನೊಂದನ್ನು ಹುಡುಕಿಕೊಳ್ಳುವುದು. ಕಟ್ಟಿರೋನಿಗೆ ಒಂದೇ ಮನೆ ಆದ್ದೆ, ಬಾಡಿಗೆ ಕೊಡ್ಡಿನಿ ಅನ್ನೊನಿಗೆ ಒಂದು ಸಾವಿರ— ಯಾವ ಹೊತ್ತಿಗೆ ಎಂಥಾದ್ದು ಬೇಕೆನ್ನಿಸಿದರೆ ಅಂಥಾದ್ದು. ಆದೇ ಒಕ್ಕೇದಲ್ಲೇ? ಹಾಗೆ ನೋಡಿದ್ದೆ— ಹಾಗೆ ಬಿಡಿಬಿಚ್ಚಿಗಿರೋದೇ ಸುಖಿ.”

—ಎಂದ ವ್ಯಾಸರಾಯ ಮೂರ್ತಿಯತ್ತ ಕಣ್ಣು ಹೊಡಿದು.

ಅವನ ಮಾತು ಕೇಳಿ ಮೂರ್ತಿಗೆ ನಗು ಬರಲಿಲ್ಲ. ಅದಕ್ಕೆ ಪ್ರತಿಯಾಗಿ, ಸುಲಭವಾಗಿ ಆರ್ಥವಾಗುವ ಅವನ ವ್ಯಂಗ್ಯೋಕ್ತಿಯನ್ನು ಕೇಳಿ ಅವನ ಮುಖ ಕೆಂಪೇರಿತು.

ವ್ಯಾಸರಾಯನ ಮಾತಿನ ಅರ್ಥ ಆಕೆಗೂ ಆಗಿರಬೇಕು. ಎಂತಲೇ ಆಕೆಯ ಮುಖವೂ ನರುಗೆಂಪಾಗಿತ್ತು.

ಅದನ್ನು ಕಂಡ ಬಳಿಕ ಮೂರ್ತಿಗೆ, ಹೆಂಗಸಿನ ಇದಿರು ಅಂಥ ಸರಸ ಸಲ್ಲಾಪ ನಡೆಸುವುದು ಅಸೌಜನ್ಯವನ್ನಿಸಿ, ಆ ಮಾತನ್ನು ಅಲ್ಲಿಗೇ ಮುರಿದು, ಕಿಟಿಕೆಯಾಚೆ ತಲೆಹಾಕಿ ನೋಡಿ—

“ ಇನ್ನೂ ಆನಂದಪೂರ ಬಳಿಲಾಲ್ಲಂತ ಕಾಣತ್ತೇ ಅಲ್ಲಿ, ಈ ರೈಲು ಯಮ ನಿಧಾನ.”

ಎಂದ.

“ ಬರುತ್ತೇಣಿ – ಬರದೆ ಎಲ್ಲಿ ಹೋಗುತ್ತೆ ? ಉತ್ತರಿಗೆ ಬಂದೊಳ್ಳು ನೀರಿಗೆ ಬರೋಲ್ತೆ ? ಸಿಧಾನವಾಗಿ ಬರಲಿ – ಈಗೇನು ಅವಸರ ? ”

ಎಂದ ವಾಯಾಸರಾಯ, ಸಿಸ್ನಂಕೋಚವಾಗಿ, ಮೂತ್ರಿಯ ಸಿಗರೀಟ್‌ನ  
ಪೆಟ್ಟಗೆಗೆ ಕೈಹಾಕಾರಿ.

ಅದನ್ನು ನೋಡಿ ಏಕೋಽಮೂತ್ರಿಗೆ ನಗು ಬಂತು.

## ೧೪

“ ಆನಂದಾಪುರ . . . . ಆನಂದಾಪುರ . . . . ”

ಕೈಯಲ್ಲಿ ಕೆಂಪು ದೀಪ ಹಿಡಿದ ಸೋಣಿರು ಕೂಗಿ ಹೇಳಿದ.

ನಿಲಾಳಿಂದ ಬಳಿಗೆ ಬರುವ ವೇಳಿಗೆ ವೇಗ ಕಡವೆಯಾದ ರೈಲು,  
ಅನ್ವಯದೂರ ಬಂದ ಆಯಾಸಕ್ಕೆಂಬಂತೆ ಬುಸುಗರೆಯುತ್ತಾ ನಿಂತಿತು.

ಮೂರಿಂ ಹಾಗೇ ನಿಲಾಳಿಂದತ್ತ ಇಣಿಕೆ ಹಾಕಿದ.

ಸೈವರ್ವಾಸ್ಟರನ ಕೊಳಣಿಯಲ್ಲಿ, ನಿಲಾಳಿಂದ ಮೇಲೆ ಸೀಮೆಣ್ಣೆಯ  
ದೀಪಗಳು ಉರಿಯುತ್ತಿದ್ದರೂ, ನಿಲಾಳಿಂದಲ್ಲಿ ಸಾಕಷ್ಟು ಕತ್ತಲೆ ತುಂಬಿತ್ತು.  
ಆ ನಿಲಾಳಿಂದ ಮೇಲೂ ಹೆಚ್ಚು ಜನ ಗದ್ದಲವಿರಲಿಲ್ಲ. ಎಲೆಣ್ಣೀ ಒಬ್ಬಿಬ್ಬರು  
ಸ್ವಯಾಂಕರು ಕಾದಿದ್ದರು.

ಮೂರಿಂಯ ಸಿಗರೀಟನ್ನು ಎಳೆಯುತ್ತಾ ಅವನ ಪಕ್ಕದಲ್ಲಿ ಕುಳಿತಿದ್ದ  
ವ್ಯಾಸರಾಯ, ರೈಲು ನಿಂತ ಬಳಿಕ ಎದ್ದು, ಮೈಮುರಿದು—

“ ಕೂತು ಕೂತು ಕಾಲು ಜೊಮು ಹಿಡಿದುಹೋಗಿದೆ. ಒಂದು ಗಳಿಗೆ  
ಹಾಗೇ ಕಾಲಾಡಿಸಿಕೊಂಡು ಬರಿತ್ತೀನಿ ”

—ಎಂದು ಹೇಳಿ, ಗಾಡಿಯಿಂದ ಕೆಳಗಿಳಿದು ಹೋಗಿದೆ.

ವ್ಯಾಸರಾಯನೂ ತನ್ನ ಸಿಟಿನ ಮೇಲೆ, ತಾನು ಹಾಸಿದ ಹಾಸಿಗೆಯ  
ಮೇಲೆ ಕುಳಿತಿದ್ದ ದರಿಂದ, ಮಂಡಿ ಮುದುರಿ ಕುಳಿತುಕೊಳ್ಳಬೇಕಾಗಿ ಬಂದಿದ್ದ  
ಮೂರಿಂಗೆ, ತಾನೂ ವ್ಯಾಸರಾಯನ ಹಾಗೇ, ಒಂದು ಗಳಿಗೆ ಇಳಿದು,  
ಕಾಲಾಡಿಸಿಕೊಂಡು ಬಂದರೆ ವಾಸಿ ಎಂದೇ ತೋರಿತು. ಆದರೆ, ಏಕೋ ಅದು  
ಬೇಕಾಗಲಿಲ್ಲ.

ಆದರ ಬದಲು, ವ್ಯಾಸರಾಯ ಇಲ್ಲದಿರುವಾಗ, ಅವಕಾಶ ಸಿಕ್ಕಣ್ಣ  
ಹೋತ್ತು ಎದುರಿಗೆ ಕುಳಿತ ಹೆಣ್ಣಿನ್ನು, ಯಾವ ಆತಂಕವೂ ಇಲ್ಲದೆ ಕಣ್ಣಿತುಂಬ  
ನೋಡುತ್ತಾ ಕುಳಿತಿರುವುದು, ಕತ್ತಲು ಕವಿದ ನಿಲಾಳಿಂದಲ್ಲಿ ತಿರುಗುವುದ  
ಕ್ಕಿಂತ ಉತ್ತಮವಾದದ್ದು ಎನಿಸಿತು.

ಹಾಗೆಂದುಕೊಂಡು, ಆದುವರೆಗೂ ಸೀಟಿನ ಮೇಲೆ ಮುದುರಿಕೊಂಡಿದ್ದ

ಕಾಲನ್ನು, ಚಾಚಿ, ಮೈಮುರಿದು ಸರಿಯಾಗಿ ಕುಳತುಕೊಂಡ. ತನ್ನಷ್ಟಕ್ಕೆ ತಾನೇ ಅವನ ದೃಷ್ಟಿ ಆಕೆಯತ್ತ ಹರಿಯಿತು.

ತನ್ನತ್ತಲೇ ನೋಡುತ್ತಿದ್ದ ಅವನ ನೋಟದಿಂದ ಆಕ್ಷಿಂತಿಳಾದವಳಂತೆ ಆಕೆಯೂ, ತನ್ನ ದೃಷ್ಟಿಯನ್ನು ಮಾತಿಂಯತ್ತ ತಿರುಗಿಸಿದಳು.

ಇಬ್ಬರ ನೋ ಏಟಿಗಳೂ ಕಲೆತಾಗ – ಮಾತಿಂಗೆ ರೋಮಾಂಚ ವಾದಂತಾಯಿತು.

ದೃಷ್ಟಿ ಸಂಗಮವಾದ ಗಳಿಗೆಯಲ್ಲಿ ಹೈದರಯದಲ್ಲಿ ಮೂಡಿಬಂದ, ಆಕೆಯನ್ನು ಮಾತನಾಡಿಸಬೇಕೆಂಬ ಚಪಲವನ್ನು ತಡೆಯಲಾರದೆ —

“ ನಿಮಗೆ . . . ನಿಮಗೆ . . . ತುಂಬಾ . . . ಬೇಜಾರಾಗಿರಬೇಕು. ಅಲ್ಲೇ ? ”

— ಎಂದು ಇಲ್ಲದ ಧೈಯರ ತಂದುಕೊಂಡು ಕೇಳಿದ.

ತಾನು ಕೇಳಿದ ಪ್ರಶ್ನೆಯಲ್ಲಿ ಅನುಚಿತವಾದ ಮಾತು ಏನೂ ಇರಲಿಲ್ಲ ವಾದರೂ, ಮಾತನಾಡಿಸಿದವ್ಯಕ್ತೇ, ಆಕೆಯ ಮೈ ಮುಟ್ಟಿದಂತಾಗಿ, ಅವನ ಎದೆ ಧಡಧಡಿಸಿ, ಧ್ವನಿ ಕಂಸಿಸುತ್ತಿತ್ತು.

“ ಏಕೆ ? ”

— ಒಹು ಸರಳವಾಗಿ ಪ್ರಶ್ನೆಮಾಡಿದಳು ಆಕೆ.

ತಾನು ಆಕೆಯನ್ನು ಮಾತನಾಡಿಸಿದಾಗ, ಆಕೆ ತನ್ನ ಪ್ರಶ್ನೆಗೆ ಉತ್ತರ ಕೊಡುವಳಿಂಬ ನಿರೀಕ್ಷೆ ಇದ್ದರೂ, ಆಕೆ ತನ್ನ ಪ್ರಶ್ನೆಗೆ ಉತ್ತರ ಕೊಟ್ಟಿದ್ದ ರಿಂದಲೇ ಮಾತಿಂಗೆ ಅವುತ್ತ ಹಿಂದಷ್ಟ ಹಣವಾಗಿ, ಅವನ ಮುಖ ಅರಳಿತು.

ತಾನು ಆಕೆಯನ್ನು ಪ್ರಶ್ನೆಮತ್ತಿದ್ದ ಹಾಗೇ, ಆಕೆ ಹಿಂದು ಮುಂದು ನೋಡಿದೆ ಉತ್ತರ ಕೊಟ್ಟಿದ್ದನ್ನು ಕಂಡು ಮಾತಿಂಗೆ, ಆಕೆ, ತಮ್ಮೆನ್ನೆರ ಮಧ್ಯ, ಕಾಗಲ್ಲ ಕೋಟಿಯಂತೆ ರಕ್ಷಣೆಯನ್ನು ತಾನಾಗಿಯೇ ಕತ್ತಿರಿಸಿ, ತನ್ನ ಸಮೀಪಕ್ಕ ಅವನನ್ನು ಆಹವ್ಯಸಿಸಿದಂತೆಯೇ ತೋರಿತು. ಆ ಭಾವನೆಯ ಬೆಳಕಿನಲ್ಲಿ ನೋಡಿದಾಗ ಆಕೆ ಹಿಂದೆ ಕಂಡುದಕ್ಕಿಂತಲೂ ಹೆಚ್ಚು ಸುಂದರಿಯಾಗಿ ಕಂಡುಬಂದಳು. ಆಕೆ ತನ್ನ ಪ್ರಶ್ನೆಗೆ ಉತ್ತರ ಕೊಟ್ಟಿ ಮಹಾಪಕಾರಕ್ಕಾಗಿ, ಆಕೆಗಾಗಿ ಬೇಕಾದದ್ದನ್ನು ಮಾಡಬಹುದು ಎಂದೇ ತೋರಿತು.

“ ಏಕೆ ? ”

— ಎಂಬ ಮುಗ್ಧ, ಸರಳ, ಸಹಜ ಪ್ರಶ್ನೆಯ ಎರಡು ಅಕ್ಷರಗಳು ಮೂರ್ತಿಯ ಪಾಲಿಗೆ, ತನಗಾಗಿ ಆಕೆಯ ಚೆಂದುಟಿಗಳಿಂದ ತುಳುಕಿದ ಸ್ವಾಗತದ ಮಥುವಿನ ಎರಡು ಹಣಿಗಳಂತೆಯೇ ತೊರಿತು.

ಆ ಸಂತೋಷದಲ್ಲಿಯೇ ಬೀಗುತ್ತ, ಆನಂದದ ಆಮಲೇರಿದವನಂತೆ.

“ ನಾವು . . . ನಾವು . . . ನಾವಿಬ್ರೇ . . . ಮಾತಾಡಾತ್ ಇದ್ದಿ . . . ನಿಮಗೆ . . . ಯಾರೂ . . . ಜೊತೆ ಇಲ್ಲಾಂತ . . . ”

— ಎಂದು ಆರಬರಿ ಮಾತನಾಡಿದ.

ಮೂರ್ತಿ ಹಾಗೆ ತೊದಲುತ್ತ ಮಾತನಾಡಿದುದನ್ನು ಕೇಳಿ ಆಕೆಗೆ ಆಚ್ಚಯವಾಗಿರಬೇಕು. ಆ ಆಚ್ಚಯದ ಬೆಳಕು ಆಕೆಯ ಕಣ್ಣಲ್ಲಿ ಮಿಂಚಿತು.

ಒಂದು ಗಳಿಗೆ ಆ ಬೆಳಕು — ಅಷ್ಟೆ — ಮರುಗಳಗೆಯೋ ಆ ಕಣ್ಣಗಳು ನಿಭಾವವಾದವು.

‘ ಇಲ್ಲಿದ್ದೆ ಏನಾಯ್ತು ? ’

— ಬಹು ಯಾಂತ್ರಿಕವಾಗಿ ಕೇಳಿದಳು ಆಕೆ.

ತನ್ನ ಪ್ರಶ್ನೆಗೆ ಆಕೆ ಕೊಟ್ಟಿಲ್ಲತ್ತರವನ್ನು ಕೇಳಿ, ಗಗನದಲ್ಲಿ ವಿಹರಿಸುತ್ತಿದ್ದ ಮೂರ್ತಿ ಇದ್ದಕ್ಕಿದ್ದಂತೆಯೇ ನೆಲಕ್ಕೆ ಕುಸಿದ. ಆ ಉತ್ತರದಿಂದ ಏಕೋ ಅವನಿಗೆ ಬಹು ಸಿರಾಶೀಯಾದಂತಾಯಿತು.

(ಸಿಜ - ಕಾದಂಬರಿಯ ನಾಯಕ, ನಾಯಕನ ಪ್ರಶ್ನೆಗೆ ಆ ರೀತಿ ಉತ್ತರ 'ಕೊಡುತ್ತಿರಲಿಲ್ಲ. ಆಕೆ ಏನು ಹೇಳುತ್ತಿದ್ದಳು ? ಏನು ಹೇಳುತ್ತಿದ್ದ ಈಂ - ಅಂತೂ ಇಂಥ ಸೀರಸವಾದ ಉತ್ತರ ಕೊಡುತ್ತಿರಲಿಲ್ಲ.)

‘ ಹಾಗಲ್ಲಿ . . . ಒಬ್ಬರೇ ಇದ್ದರೆ ಬೇಜಾರಾಗೋಲ್ಪೇ ? ’

— ಸಿರಾಶೀಯ ಪಾತಾಳದಾಳಕ್ಕೆ ಇಳಿಯುತ್ತಿದ್ದ ತನ್ನ ಧ್ವನಿಯನ್ನು ಪ್ರಯತ್ನಪಟ್ಟು ಹೇಳಕ್ಕೆ ತಂದು ಕೇಳಿದ ಮೂರ್ತಿ.

ಅವನ ಆ ಪ್ರಶ್ನೆಯನ್ನು ಕೇಳಿ ಆಕೆ ಮತ್ತುಷ್ಟು ಚಕ್ಕಿತಳಾದಂತೆ ಕಂಡು ಬಂದಳು. ಆ ಆಚ್ಚರಿ ತೂಗಿ ತೊನೆಯುತ್ತಿದ್ದ ಧ್ವನಿಯಲ್ಲಿ ಕೇಳಿದಳು.

“ ನಾನೆಲ್ಲಿ ಒಳ್ಳುಳೇ ಇದೆ ? ಸೀವೆಲ್ಲಾ ಇದಿರಲ್ಲಾ — ? ”

ತನ್ನ ಪ್ರಶ್ನೆಗೆ ಮರುಪ್ರಶ್ನೆ ಮಾಡಿ ಆಕೆ ಕೊಟ್ಟಿ ಉತ್ತರವನ್ನು ಕೇಳಿ

ಮೂರ್ತಿ ನಿರುತ್ತಿರನಾದ. ಏಕೋ - ಆ ಪ್ರಶ್ನೆಯುಂದ ಆಕೆ, ಮೂರ್ತಿ ಬಹು ಪ್ರಯತ್ನ ಪಟ್ಟು ಆರಂಭಿಸಿದ ಸಂಭಾವನೆಯ ಸರಫಳಿಯನ್ನು ಕತ್ತಲಿಸಿದಂತೆ ತೋರಿತು.

(ನಿಜ ಕಾದಂಬರಿಯ ನಾಯಕಿ ಹಾಗೆ, ನಾಯಕ ಶತಮಾನ ಪಟ್ಟು, ಸಂದರ್ಭ ಸಾಧಿಸಿ ಆರಂಭಿಸಿದ ಸಂಭಾವನೆಯನ್ನು ಕೂಡಲೇ ಮುಕ್ತಾಯ ಗೊಳಿಸುವಂತೆ ಮಾತನಾಡುತ್ತಿರಲಿಲ್ಲ. ಎಂಥ ಹೊಲಸು ಚಲಚ್ಚಿತ್ತದ ನಾಯಕಿಯೂ ಹಾಗೆ ಮಾಡುತ್ತಿರಲಿಲ್ಲ. ನಿಜ - ಆಕೆ, ನಾಯಕ ತನ್ನನ್ನು ಮಾತಾಡಿಸುವುದನ್ನೇ ಕಾದಿದ್ದು, ನಾಯಕನ ಬಗ್ಗೆ ತನ್ನ ಆಚಲ, ಅವರ, ಪವಿತ್ರ ಪ್ರೇಮವನ್ನು ವ್ಯಕ್ತಗೊಳಿಸಿ, ಆದಕ್ಕೆ ತನ್ನ ತುಟಿಗಳ ಸಾಫ್ತೀ ಕೊಡು ತ್ವಿದ್ದಳು. ಆದರೆ ಈ ಹುಡುಗಿ ಚೆಲುವೆ - ಆದರೆ ಎಷ್ಟು ಅಸಹಜವಾಗಿ ವರ್ತಿಸುತ್ತಾಳೆ! ಈಕೆ - ಇಂದಿರಾ - [ಓ, ಎಷ್ಟು ಸೋಗಸಾದ ಹೇಸರು!] ಎಲ್ಲ ಕಾದಂಬರಿಗಳ, ಎಲ್ಲ ಚಲಚ್ಚಿತ್ತ ನಾಯಕಿಯರಂತೆಯೇ, ಸಹಜವಾಗಿ, ಸ್ವಾಭಾವಿಕವಾಗಿ ವರ್ತಿಸಿದ್ದರೆ ಎಷ್ಟು ಚೆನ್ನಾಗಿರುತ್ತು. ಮುಷಿಕನ್ನೇಯಾದ ಶಕುಂತಲಾ [ಪರ್ಯ ಪ್ರಸ್ತುತದ ಪುಟಿಗಳ ಆಕ್ರೋದಾನ್ವಯನದಲ್ಲಿ ಆವಳನ್ನು ಕಂಡ ನೇನೆಪು] ಕೊಡಾ, ಮುಖವನ್ನು ಮುತ್ತಿದ ದುಂಬಿಯನ್ನು ಓಡಿಸುವ ನೆಪದಿಂದ, ಮತ್ತೆ ಮತ್ತೆ ದುಷ್ಯಂತ [ಅವನಿಗಿಂತ ತಾನೇನು ಕಡಮೆ!] ನನ್ನ, ಸೋಡಿ, ತನ್ನ 'ಪ್ರಥಮ ಸೋಣದ ಪ್ರಣಯ' ವನ್ನು ಸಾರಿದ್ದಳು. ಹಾಗಿರುವಾಗ ಇವಳು—

ಚಲಚ್ಚಿತ್ತ ತಯಾರಕರ 'ಏಜಂಟ್', ಸೋಂದಿಗೆ ಚಲಚ್ಚಿತ್ತರಣೆ [ಅಥಾರ್ತ ತಯಾರಕನ ಶಯಾಗ್ಯಹ] ಸೇರಲು ಹೊಗುತ್ತಿರುವ ಈ ಹುಡುಗಿ [ನಿಜ - ಇವಳು ಆ ಓದಿದ ನಾಟಕದ ಶಕುಂತಲೆಗಿಂತ ಚೆಲುವೆ!] ಈ ಇಂದಿರಾ - [ಆ ಹೇಸರು ಹಿಡಿದು ಆವಳನ್ನೊಮ್ಮೆ ಕರೆಯಬಹುದಾದರೆ . . .] ತನ್ನ ಪ್ರಶ್ನೆಗೆ ಹೀಗೆ ಉತ್ತರ ಕೊಡಬೇಕೇ? [ತುಟಿಗಳನ್ನು ವ್ಯಧಗೊಳಿಸಿ!] ಇಷ್ಟ ಅಸಹಜವಾಗಿ, ಆಸ್ವಾಭಾವಿಕವಾಗಿ [ನಿಜ - ಅವನ ನಿರೀಕ್ಷೆಗೆ ತೀರಾ ನಿರುಧವಾಗಿ] ಪ್ರಶ್ನೆಗೆ ಮರುಪ್ರಶ್ನೆ ಕೇಳಬೇಕೇ?]

ತನ್ನ ಪ್ರಶ್ನೆಗೆ ಉತ್ತರವಾಗಿ ಆಕೆ ಮಾಡಿದ ಪ್ರಶ್ನೆಯನ್ನು ಕೇಳ ಮೂರ್ತಿಗೇಕೋ ಬಹು ಬೇಸರವಾಯಿತು. ಆಕೆಯನ್ನು ಮತ್ತೆ ಮಾತನಾಡಿಸ

ಬಾರದೆಂದೇ ತೋರಿತು. (ಮಾತನಾಡಿಸುತ್ತಿದ್ದ ಹಾಗೇ ತೊಡೆಯ ಮೇಲೆ ಬರದ ಹಡಗಿಯನ್ನು ಮಾತನಾಡಿಸಿ ಏನು ಖಷಯೋಗ ?)

ಆ ಚೀನರದಲ್ಲೇ ಆಕೆಯೊಂದಿಗೆ ಮಾತು ನಿಲ್ಲಿಸಿ, ಹಾಗೇ ಕಿಟಕಿಯಿಂದ ಹೊರಗೆ ತಲೆಹಾಕಿ ನೋಡಿದ.

ಮೂರ್ತಿ ಹಾಗೆ ಕಿಟಕಿಯಿಂದಾಚೆಗೆ ಬಗ್ಗಿ ನೋಡಿದಾಗಲೇ, ಯಾರೋ ಒಬ್ಬ ಪ್ರಯಾಣಿಕ ತಾನೂ ಆ ಗಾಡಿಯಲ್ಲಿ ಹತ್ತಿಬೇಕೆಂದು, ಕಿಟಕಿಯ ಮೂಲಕ ಒಳಗೆ ನೋಡಿದ.

ಆದನ್ನು ಕಂಡ ಮೂರ್ತಿ ಆತ ಗಾಡಿಯೊಳಗೆ ಬಂದಾನೆಂದು, ಅಲ್ಲೇ ತಡೆಯಲು —

“ ಇದು ಧೂರ್ಜ ಕ್ಷ್ಯಾರೇಚ್.”

— ಎಂದ.

“ ಧ್ಯಾಂಕ್ಸ್.”

— ಎಂದು ಅಪ್ಪೇ ಹೇಳಿ ಆತ ಹೊರಟುಹೊಡ.

ಆತ ಕಿಟಕಿಯಲ್ಲಿ ಒಂದು ಗಳಿಗೆ ಇಟುಕಿ ನೋಡಿದಾಗ ಮೂರ್ತಿಗೆ ಅವನ ಮುಖ ಕಂಡಿತ್ತು. ಆ ಮುಖ - ಒಮ್ಮೆ ನೋಡಿದರೂ ಮರೆಯುವಂಥ ಮುಖವಲ್ಲ.

ಅಗಲವಾದ, ಸ್ವಲ್ಪ ಚೌಕಾಕಾರವಾದ ಆ ಮುಖದಲ್ಲಿ, ಕೊನೆ ಹುರಿ ಮಾಡಿದ ದಪ್ಪಮೀರ್ಸೆ ಎಪ್ಪು ಎದ್ದು ಕಾಣಿಸುತ್ತಿತ್ತೊಂದು ಆ ಮಿಂಸೆಯ ಮೇಲೂ ಎದ್ದು ಕಾಣುವವನ್ನು ದಪ್ಪವಾಗಿತ್ತು ಮಾಗು. ಆ ವಾಗಿನ ಮಾಟಕ್ಕೆ ಮಾಡಿಸಿದಂಥ ಉಬ್ಬ ಹೆಣೆ, ಮೀಸೆಯೊಂದಿಗೆ ಸ್ವರ್ಧಿಸಿದಂತೆ, ದಟ್ಟವಾಗಿ ಬೆಳ್ಳಿದ ಹುಬ್ಬ —

ಬಂಡಿತವಾಗಿಯೂ ಒಮ್ಮೆ ನೋಡಿದರೆ, ಮತ್ತೆ ಎಂದೂ ಮರೆಯುವಂಥ ಮುಖವಲ್ಲ ಆದು.

ಆತನ ಧ್ವನಿಯೂ ಅದಕ್ಕೆ ತಕ್ಕ ಹಾಗೇ ಇತ್ತು

ಆತನನ್ನು ನೋಡಿ ಮೂರ್ತಿ —

“ ಹರವಾಯಿಲ್ಲ. ಒಳ್ಳೆ ಯನ್ನಾಭೀಷಣನಂಥ ಮನುಷ್ಯ ”

— ಎಂದುಕೊಂಡು, ಬೇರೆ ಗಾಡಿಗಳನ್ನು ನೋಡುತ್ತಾ ಹೋಗುತ್ತಿದ್ದ

ಅತನನ್ನೇ ನೋಡಿದ. ಅತ ಹಾಗೆ ಗಾಡಿಗಳನ್ನು ನೋಡಿಕೊಂಡು ಹೋಗುತ್ತಿರು ವಾಗಲೇ, ಗಾಡು ಹಸಿರುದಿಪ ತೋರಿಸಿ, ರೈಲು ಹೊರಡಬಹುದೆಂಬ ಸೂಚನೆಯ ವೀವಲ್ ಉದಿದ.

ಗಾಡಿನ ವೀವಲ್ ಗೆ ಉತ್ತರವಾಗಿ ರೈಲೂ ಶಿಳ್ಳು ಹಾಕಿತು.

ಇನ್ನು ರೈಲು ಹೊರಡುತ್ತದೆ ಎಂದುಕೊಂಡು ಮೂರ್ತಿ, ತಲೆಯನ್ನು ಒಳಗೆಳೆದುಕೊಂಡು ನೋಡಿದ—

ಆದರೆ ಒಂದು ಗಳಿಗೆ ಕಾಲಾಡಿಸಿಕೊಂಡು ಬರುತ್ತೇನೇ ಎಂದು ಹೇಳಿದ ವ್ಯಾಸರಾಯ, ರೈಲು ಚಲಿಸುವ ಸೂಚನೆ ಕೊಟ್ಟರೂ, ಇನ್ನೂ ಗಾಡಿಯೊಳಗೆ ಹತ್ತಿರಲಿಲ್ಲ.

‘ ಈ ಮನುಷ್ಯ ಎಲ್ಲಿ ಹೋದ ? ’

— ಎಂದುಕೊಂಡು ಮೂರ್ತಿ ಮತ್ತೆ ಪಾಣಿಘಾರಂ ಕಡೆ ನೋಡಿದ.

ಪಾಣಿಘಾರಂ ಮೇಲೆ, ಸ್ಥೀರ್ವ ಮಾನ್ಯರು, ಪೋರ್ಟರು ವಿನಾ ಮತ್ತಾರೂ ಕಾಣಲಿಲ್ಲ.

‘ ಆರೆ – ಈತ ಎಲ್ಲಿ ಹೋದ ? ’

ಮೂರ್ತಿಯ ಪ್ರಶ್ನೆ, ಆಶ್ಚರ್ಯವೇ ಇಂದಿರಿಯ ಮುಖದ ಮೇಲೂ ಮೂಡಿತ್ತು.

ರೈಲು, ಗಾಡಿಗಳನ್ನು ತುಯ್ಯು ಮುಂದಕ್ಕೆ ಚಲಿಸಿತು.

‘ ರೈಲು, ಹೊರಟಿತಲ್ಲ — ವ್ಯಾಸರಾಯ ಎಲ್ಲಿ ? ’

— ಎಂಬ ಪ್ರಶ್ನೆಯನ್ನೇ ಒಬ್ಬರಿಗೊಬ್ಬರು ಕೇಳುವಂತೆ, ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡರು—

‘ ವ್ಯಾಸರಾಯ ಎಲ್ಲಿ ಹೋದ ? ’

## ೧೫

ಮೂರ್ತಿಗೆ ಹೀಗೆ ಯೋಚಿಸುತ್ತಿರುವಾಗಲೇ, ರೈಲು ಚಲಿಸಲಾರಂಭಿಸಿದ ಬಳಿಕ, ಗಾಡಿಯ ಹಿಂಬದಿಯ ಬಾಗಿಲು, ಧಡಕ್ಕನೆ ತೆಗೆದು, ವ್ಯಾಸರಾಯ ಒಳಗೆ ಬಂದ.

ಆತ ನಿಲ್ಲಾಣದ ಕಡೆಯ ಬಾಗಿಲಿನಿಂದ ಒಳಗೆ ಬರದೆ ಬೇರೆ ಬಾಗಿಲಿನ ಮೂಲಕ ಪ್ರವೇಶಿಸಿದುದನ್ನು ಕಂಡು ಮೂರ್ತಿ ಚಕ್ಕಿತನಾಗಿ, ಆ ಕಡೆ ತಿರುಗಿ—

“ಆರೆ – ಎಲ್ಲೊಂದಿಗಿಂದಿ ? ”

—ಎಂದು ಕೇಳಿದ.

ಅಷ್ಟೆ – ಬಾಗಿಲು ತೆರೆದುಕೊಂಡು ಒಳಗೆ ಬಂದ ವ್ಯಾಸರಾಯನನ್ನು ನೋಡಿ, ಮೂರ್ತಿಯ ಬಾಯಿಂದ ಮತ್ತೆ ಮಾತುಗಳೇ ಹೂರಡಲಿಲ್ಲ.

ಮಾತು ಸಿಲ್ಲಿಸಿ, ಅಷ್ಟು ರಿದುಂಬಿದ ಕಣ್ಣಗಳಿಂದ ಅಪರಿಚಿತನನ್ನು ನೋಡುವಂತೆ ನೋಡಿದ—

ವ್ಯಾಸರಾಯನಲ್ಲಿ ಅಷ್ಟು ಪರಿವರ್ತನೆಯಾಗಿತ್ತು !

ಆತನ ಮುಖ ಇದ್ದಕ್ಕೆದ್ದಂತೆಯೇ ಭೂತವನ್ನು ಕಂಡು, ಬೆದರಿಬೆಚ್ಚಿದವನಂತೆ, ಕೆದರಿ, ಬೂದಿ ಬಡಿದುಕೊಂಡಷ್ಟು, ಮಂಟ್ಪಗೆ ಬಿಳಿಚಿಕೊಂಡು, ಹಣೆಯಿಂದ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು.

ಆತ ತನಗಾದ ಭಯವನ್ನು ಬೇರೆ ಯಾರಿಗೂ ತೋರ್ವಡಿಸಬಾರದು ಎಂದಿದ್ದರೂ, ಅವನ ಎಲ್ಲ ಹತೋಟಿಗೂ ಮಾರಿ, ಅವನ ಮೈ ಕಂಪಿಸುತ್ತಿತ್ತು.

ಭಯ – ಕುಶಲ ಶಿಲ್ಪ ಜಿತ್ತಿಸಿದ ಪ್ರಚಂಡ ಭಯದ ಸಜೀವ ಶಿಲ್ಪ ದಂತಿದ್ದ ವ್ಯಾಸರಾಯ.

ಹೆಗಲ ಮೇಲೆ ಹೊದ್ದು ಉತ್ತರಿಯಿದಂದ, ಮುಖ ದಿಂದ ಬಸಿಯುತ್ತಿದ್ದ ಬೆವರನ್ನು ಬರೆಸಿಕೊಳ್ಳತ್ತಾ, ಗಟ್ಟಿಯಾಗಿ ಉಸಿರು ಬಿಡುತ್ತಾ, ವ್ಯಾಸರಾಯ ಒಳಗೆ ಬಂದು, ಸೀಟಿನ ಮೇಲೆ ಧಡಕ್ಕನೆ ಕುಕ್ಕರಿಸಿಕೊಂಡು—

“ ಒಂದು ಸಿಗರೀಟು ಕೊಡಿ – ಸಾರ್—”

—ಎಂದು ಕೇಳಿದ, ಮೂರಿರುತ್ತ ಕೈಚಾಚಿ.

ಮೂರಿರುತ್ತ ಚಾಚಿದ ಅವನ ಕೈಯಷ್ಟೇ, ಅವನ ಧ್ವನಿಯೂ ಕಂಪಿಸುತ್ತತ್ತು.

‘ ಎಲಾ ಇವನ ! ಗಾಡಿಯಿಂದ ಇಳಿದು ಹೋಗುವಾಗ ಈ ಮನುವ್ಯ ಎಪ್ಪು ಗೆಲುವಾಗಿದ್ದ. ಅಂಥಾದ್ದರಲ್ಲಿ – ಈ ಎರಡು ಮೂರು ನಿಮಿಷಗಳ ಅವಧಿಯಲ್ಲಿ ಈತನಿಗೆ ಏನಾಯಿತು ? ಯಾಕೆನ್ನು ಹೆದರಿದಾನೆ ? ಏನು ಕಂಡು ಹೆದರಿದ ? ಯಾರೂ ಹೆದರುವಂಥದು ಏನೂ ಆಗಲಿಲ್ಲವಲ್ಲಾ ’

—ಎಂದು ತನಗೆ ತಾನೇ ಚಿಂತಿಸುತ್ತಲೇ ಮೂರಿರು, ಪ್ರಕಟವಾಗಿ ಅತನನ್ನು ಏನೂ ಪ್ರಶ್ನೆಮಾಡದೆ, ತನ್ನ ಸಿಗರೀಟು ಪಟ್ಟಿಗೆ, ಕಡ್ಡಿಪೂಟ್ಟಣ ವನ್ನು ತೆಗೆದು ಅತನಿಗೆ ಕೊಟ್ಟು.

ಸಿಗರೀಟು ಹೊತ್ತಿಸುವಾಗಲೂ, ಕಡ್ಡಿ ಹಿಡಿದ ಅವನ ಕೈ ನಡುಗು ತ್ವಿತ್ತತ್ತು. ಸಿಗರೀಟು ಹೊತ್ತಿಸಿ, ಬುಸುಬುಸು ಹೊಗೆಯುಗುಳುತ್ತಾ ಕುಳಿತ್ತಿದ್ದ ವ್ಯಾಸರಾಯ.

ಆತ ಸಿಗರೀಟು ಎಳಿಯುತ್ತಿದ್ದ ರೀತಿಯನ್ನು ನೋಡಿದರೆ, ಆತನಿಗೆ ಏನೂ ಮಾತಾಡುವ ಇಟ್ಟವಿದ್ದಂತಿರಲ್ಲ. ಅಷ್ಟೇ ಅಲ್ಲ ‘ ಯಾರೂ ನನ್ನನ್ನು ಮಾತನಾಡಿಸಬೇಡಿ ’ ಎಂಬಂತಿದ್ದವು, ಭೀತ ಮುಖದಲ್ಲಿ ಉಗ್ರವಾಗಿ ಉರಿಯುತ್ತಿದ್ದ ಆತನ ಕಣ್ಣಾಗಳು.

ಅದನ್ನು ಕಂಡು, ‘ಹೀಗೇಕೆ ?’ ಎಂದು ಕೇಳಬೇಕೆಂದಿದ್ದ ಮೂರಿರು ಮಾತು ಹಾಗೇ ಬತ್ತಿಹೋಗಿ ‘ ಏನಾದೂ ಇದ್ದರೆ ಆತನೇ ಹೇಳಲಿ, ನಾನೇಕೆ ಕೆಣಕಬೇಕು ’ ಎಂದುಕೊಂಡು ಸುಮೃನಾದ.

ಅವನು ಸುಮೃನಾದ. ಆದರೆ ಆಕೆ—?

ಆಕೆಯ ಮುಖ, ವ್ಯಾಸರಾಯನ ಭೀತ ಮುಖಕೈ ಹಿಡಿದ ಕನ್ನಡಿ ಯಂತತ್ತು. ವ್ಯಾಸರಾಯನ ಅನಿರೀಕ್ಷಿತ ವರ್ತನೆಯಿಂದ ಆಕೆಯೂ ವ್ಯಗ್ರ ಚಿತ್ತಾದುದು, ಭೀತಾದುದು, ಆಕೆಯ ಮುಖಭಾವದಲ್ಲಿ ಸುಷ್ಪವಾಗಿತ್ತು.

“ ಯಾಕೆ.... ಯಾಕೆ.... ಏನಾಯ್ತು ? ”

— ಭೀತಿ, ಸಂದೇಹ, ಕಾತರಗಳು ತುಂಬಿ ತುಳುಕುವ ಧ್ವನಿಯಲ್ಲಿ ಕೇಳಿದಳು ಆಕೆ.

“ ಯಾಕೋ... ಯಾಕೋ... ನನ್ನ ತಿಥಿ ಮಾಡೋಕೆ – ಬಾಯುಚ್ಚಿ ಕೊಂಡಿರು ”

— ಕಂಡವರ ಮೇಲೆ ಎಗರಿ ಬೀಳುವ ಹುಟ್ಟನಾಯಂತೆ ಹೇಳದ ವ್ಯಾಸರಾಯ, ಆಗತಾನೇ ಹೊತ್ತಿಸಿದ ನಿಗರೀಟನ್ನು ನೆಲಕ್ಕೆ ರಾಕಿ ತುಳಿದು.

ಅವನ ಆ ಏಟಿನಂಥ ಮಾತು ಕೇಳಿ ಆಕೆಗೆ ಎಕ್ಕು ನೋವಾಯಿತೋ, ಮೂರ್ತಿಗೂ ಅಪ್ಪೇ ಬೇಸರವಾಯಿತು. ಆ ಬೇಸರದಿಂದಾರೇ ಅವಸತ್ತು ನೋಡಿದ.

ಆಕ್ಷಿಕ ಭಯು, ವ್ಯಾಸರಾಯ ಅದುವರೆಗೂ ಧರಿಸಿದ ಮನುಷ್ಯತ್ವದ ಮುಖವಾಡವನ್ನು ಹರಿದು ರಾಕಿ, ಅವನೊಳಗಿನ ಪಶುವನ್ನು ಬೆಳಕಿಗೆ ತಂದಿತ್ತು.

ಬಿರುಸಾದ ಮಾತಿನಿಂದ ಆಕೆಯ ಬಾಯಿ ಮುಚ್ಚಿಸಿದ ವ್ಯಾಸರಾಯ, ಒಮ್ಮೆ ಭಯುವಿಹ್ಯಲಾದ ಇಂದಿರೆಯ ಮುಖವನ್ನು, ಮತ್ತೊಮ್ಮೆ ಮೂರ್ತಿಯ ಮುಖವನ್ನು ಮಾತಿನಷ್ಟೇ ಬಿರುಸಾದ ನೋಟದಿಂದ ನೋಡಿದ, ಮೂರ್ತಿಯ ಮುಖದಲ್ಲಿ ಅವನು ಏನು ಕಾಣಬಂಧಿಸಿದನೋ ಏನೋ, ಅವನು ಬಯಸಿದು ಅವನಿಗೆ ಮೂರ್ತಿಯ ಮುಖದಲ್ಲಿ ಕಂಡಿತೋ ಇಲ್ಲಿತೋ, ಏನಾಯಿತೋ – ಕುಳಿತಿದ್ದವನು ತಟ್ಟಕ್ಕನೆ ಮೇಲಕ್ಕೆದ್ದು. ಗಾಡಿಯಲ್ಲಿ, ಚೋನಿನಲ್ಲಿ ಸಿಕ್ಕ ಕಾಡವಶವಿಸಂತೆ ಅತ್ಯಂದಿತ್ತ ಸುತ್ತು ತೋಡಗಿದ.

ಉದ್ದಿಕ್ತನಾದ ವ್ಯಾಸರಾಯನ ತಲೆಯಲ್ಲಿ ಏನು ಯೋಚನೆ ಸುತ್ತುತ್ತಾ ಇತ್ತೋ ಏನೋ – ಅಂತೂ ಆತ ಬಹು ಗಾಥವಾದ ಜಿಂತಿಗೆ ಒಳಗಾಗಿರುವ ನೆಂಬುದನ್ನು ಅವನು ಓಡಾಡುವ ರೀತಿ, ಓಡಾಡುತ್ತಲೇ ಆಗಾಗ ಕೈಬೆರಳು ಗಳನ್ನು ಮುರಿದುಕೊಳ್ಳುವುದು, ಹೆಗಲ ಮೇಲಿನ ಉತ್ತರೀಯವನ್ನು ಎಳೆದು ಸರಿಪಡಿಸಿಕೊಳ್ಳುವುದು, ಕೋಟಿನ ಕೊನೆಯ ನ್ನು ಜಗ್ಗವುದರಿಂದ ಸ್ವಷ್ಟವಾಗಿತ್ತು.

ಹಾಗೆ ಸುತ್ತುತ್ತಿರುವಾಗಲೂ, ಆತ, ಒಮ್ಮೊಮ್ಮೆ ತಟಕ್ಕನೇ ತಲೆಯನ್ನು ತಿರುಗಿಸಿ, ಒಮ್ಮೆ ಇಂದಿರೆಯನ್ನು, ಒಮ್ಮೆ ಮೂರ್ತಿಯನ್ನು ದಿಟ್ಟಿಸಿ ನೋಡುತ್ತಿದ್ದು. ಅವನ ಆ ನೋಟಿ, ಏನೋ ತೊಕವಾಡುವಂತೆ, ಏನೋ ಲೆಕ್ಕ ಹಾಕುವಂತೆ, ಏನೋ ಬೆಲೆ ಕಟ್ಟುವಂತೆ ಇತ್ತು.

ಹಾಗೆ ನೋಡಿ, ಮತ್ತೆ ಒಂದು ಸಿಧಾರಕ್ಕೆ ಬರಲಾಗದವನಂತೆ ಮತ್ತೆ ಶತಪಥ ಹಾಕಲಾರಂಭಿಸುತ್ತಿದ್ದು.

ಇಕ್ಕಿಂದ ಗಾಡಿಯಲ್ಲಿ ಅವನು ಹಾಗೆ ಸುತ್ತುತ್ತಿರುವಾಗ ಒಮ್ಮೆ, ಇಂದಿರೆಯ ಸೀಟಿನಿಂದ ಕೆಳಗೆ ಬಿಟ್ಟು ಕಾಲು, ಅವನ ಇಲಿಗೆ ತಗಲಿತು.

“ಫತ್” – ಕಾಲೆತ್ತಿ ಸೀಟಿನ ಮೇಲಿಟ್ಟು ಕೊಳ್ಳೋಕೆ ಆಗೋಡಿಲ್ಲೇ ಕಳ್ಳಮುಂಡೆ”

—ಎಂದು ಅಬ್ಜರಿಸಿದ ವ್ಯಾಸರಾಯ.

ಆ ಮಾತು ಕೇಳಿ ಆಕೆ ಕೆಂಡ ತುಳಂಡಂತೆ ಬೆಚ್ಚಿಬಿದ್ದು, ತಟಕ್ಕನೇ ಇಳಬಿಟ್ಟು ಕಾಲನ್ನು ಎತ್ತಿ ಸೀಟಿನ ಮೇಲಿಟ್ಟು ಕೊಂಡಳು. ಆತನ ಹೊಲನು ಬೆಗಳನ್ನು ಕೇಳಿ ಇಂದಿರೆಯ ಮುಖ, ಒಮ್ಮೆ ದಟ್ಟವಾಗಿ ಕೆಂಪಾಗಿ, ಮರು ಗಳಿಗೆಯೇ ಸುಣ್ಣಿ ಬೆಳೆದವ್ಯು ಬಿಳಿದಾಯಿತು.

ಆ ಮಾತನ್ನು ಕೇಳಿ, ಆಕೆಯ ಮುಖವನ್ನು ಕಂಡು ಮೂರ್ತಿಗೂ ಸುಮೃದ್ಧಿರುವುದಾಗಲಿಲ್ಲ.

“ಏನು ಸಮಾಚಾರ ವ್ಯಾಸರಾವಾ? ಇದ್ದಕ್ಕಿದ್ದ ಹಾಗೇ ಇದೇಕೇ ಹೀಗಾಡ್ತೂ ಇದೀರಿ.....”

—ಎಂದು ಕೇಳಿದ.

“ಸೀನೋಂದ್ದುಳಿಗೆ ಸುಮ್ಮೆ ಇರಿ ಸಾರ್. ನನ್ನದೇ ನನಗಾಗಿದೆ,”

—ಎಂದು ಮೂರ್ತಿಯನ್ನು ಗಡನಿಸಿಕೊಂಡಂತೆ ಹೇಳಿ, ತಟಕ್ಕನೇ ಶತಪಥ ಹಾಕುವುದನ್ನು ಸಿಲ್ಲಿಸಿ, ಕಿಟಕಿಯ ಹೂರಗೆ ತಲೆ ಹಾಕಿಕೊಂಡು ನಿಂತ.

ಮೂರ್ತಿ, ಇಂದಿರೆ ಇಬ್ಬರೂ ತಮ್ಮತ್ತೆ ತಿರುಗಿದ ಅವನ ಬಾಗದ ಬೆನ್ನೆನ್ನು ನೋಡಿದರು. ಏಕೋ ಆಕೆಯ ಕಣ್ಣಿಗಳಲ್ಲಿ ಸಿಧಾನವಾಗಿ ಸೀರು ತುಂಬಿತು.

‘ ಭೀ, ಭೀ, ಎಂಥ ಕಾಡು ಪ್ರಾಣೀನ ಕಟ್ಟಿಕೊಂಡು ನರಳೋ ಆವಸ್ಥೆ ಬಂತು ಈ ಹುಡುಗಿಗೆ.’

—ಎಂದುಕೊಂಡು ಪಶ್ಚಾತ್ತಪದ ಸಿಟ್ಟುಸಿರಿಟ್ಟು ಮೂರ್ತಿ.

ಇಂದಿರೆಯ ಕಣಲ್ಲಿ ತುಂಬಿದ ನೀರು, ಹನಿಹಸಿಯಾಗಿ, ಆಕೆಯ ದುಃಖವಿವರಣವಾದ ಕೆನ್ನೆಯ ಇಳಿಜಾರಿನ ಮೇಲೆ ಜಾರಿ, ಆಕೆಯ ಎದೆಯ ಮೇಲೆ ಧುಮುಕ್ಕುತ್ತು.

ಆಕೆಯ ಎದೆಯ ನೇರೆಲೆ ಉರುಳುವ ಕಂಬನಿ, ಮೂರ್ತಿಯ ಹೃದಯದ ಮೇಲೆ ಕಾದ ಸಿರೆದ ಹನಿಗಳಂತೆ ಬಿದ್ದು, ಅವನ ಹೃದಯದಲ್ಲಿ ಕರುಣೆಯ ಸೆಲೆ ಮೂಡಿಸಿ—

‘ ಹೆದರಬೇಡ, ನನ್ನ ಸಂಪೂರ್ಣ ಸಹಾನುಭೂತಿ ನಿನಗಿಡಿ ’

—ಎಂಬಂತೆ ಇಂದಿರೆಯತ್ತ ಸೋಡಿದ.

ಆಕೆಯೂ ಅವನ ಕಡೆ ಸೋಡಿದಳು—

ಭರು, ದುಃಖಗಳ ವಿಷಸಮಯದಲ್ಲಿ ಆನುಕಂಪವನ್ನು, ಸೆರವನ್ನು ಯಾಚಿಸಿ, ಚಾಚಿದ ಕೈಯ್ಯಂತಿತ್ತು ಆಕೆಯ ನೋಟ.

ಆದರೆ ವ್ಯಾಸರಾಯ ಇನ್ನೂ ಅವರಿಗೆ ಬೆಸ್ಸು ತಿರುಗಿಸಿಯೇ ನಿಂತಿದ್ದ.

ರೈಲು ವೇಗವಾಗಿ ಹೋಗುತ್ತಿತ್ತು.

## ೧೬

ಹಾಗೆ ಎರಡು ಮೂರು ನಿನಿಷಗಳ ಕಾಲ ನಿಂತಿದ್ದ ವ್ಯಾಸರಾಯ, ಇದ್ದಕ್ಕಿದ್ದ ಹಾಗೇ ತನ್ನ ತಲೆಯನ್ನು ಒಳಗೆ ಎಳೆದುಕೊಂಡು, ಬಾಗಿದೆಬೆನ್ನನ್ನು ಸೆಟಿಸಿ, ತರುಗಿ, ಮೂರಿರು ಮುಖವನ್ನು ದಿಟ್ಟಿಸಿ ನೋಡಿ—

“ ಇನ್ನೊಂದು ಸಿಗರೀಟು ಇದ್ದೆ ಕೊಡಿ ಸಾರ್—”

—ಎಂದ.

ಮೂರಿರು ಮರುಮಾತಾಡದೆ ಸಿಗರೀಟು ಕೊಟ್ಟಿ.

ಸಿಗರೀಟು ಹೊತ್ತಿಸುವಾಗಲೂ ಅವನ ಕಣ್ಣಗಳು ಮೂರಿರು ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದವು — ತನ್ನದುರಿನ ವ್ಯಕ್ತಿಯನ್ನು ಸಮೂರ್ಧಗೊಳಿಸುವ ಇಂದ್ರಜಾಲಕನಂತೆ.

ಸಿಗರೀಟು ಹೊತ್ತಿಸಿ, ಹೊಗೆಯಾದಿ, ಒಂದು ಗಳಿಗೆ ಹಾಗೇ ಮೂರಿರು ನ್ನು ನೋಡುತ್ತಿದ್ದ ಬಳಿಕ, ವ್ಯಾಸರಾಯ, ಮೂರಿರು ಪಕ್ಕದಲ್ಲಿ ಒಂದು ಕುಳಿತ.

“ ಸಾರ್—”

—ಒಂದು ಗಳಿಗೆ ಸುಮೃಸಿದ್ದ ಬಳಿಕ ಎತ್ತಲೋ ನೋಡುತ್ತಿ ಮೂರಿರು ನ್ನು ಮಾತನಾಡಿಸಿದ ವ್ಯಾಸರಾಯ. ಅವನ ಈ ಮಾತಿನಲ್ಲಿ ಹೀಡಿನ ಒರಟುತನ, ಸಿಟ್ಟು, ದರ್ಶ ಯಾವುದೂ ಇರದೆ ಬಹು ನಯ ವಾಗಿತ್ತು.

ಆ ಧ್ವನಿಯನ್ನು ಕೇಳಿ ಮೂರಿರು ಚಕ್ಕಿತನಾದ. ಎಷ್ಟು ಬೇಗ, ಎಷ್ಟು ಪರಿವರ್ತನೆ!

“ ಏನು ? ”

“ ನಿನ್ನಿಂದ ಒಂದು ಬಹಳ ದೊಡ್ಡ ಉಪಕಾರ ಆಗಬೇಕಲ್ಲಾ ಸಾರ್ ? ..... ”

—ದೀನ ಯಾಚಕನಂತೆ ಕೇಳಿದ ವ್ಯಾಸರಾಯ.

“ ಏನು ಹೇಳಿ ? ”

“ನೀವು ನನ್ನ ಉಳಿಸ್ತಿರ್ನಿಂತ ಮಾತು ಕೊಟ್ಟರೆ ಹೇಳ್ತೀನಿ....”

ಅವನ ಮಾತು ಕೇಳಿ ಮೂರ್ತಿಯ ಅಚ್ಚರಿ ಮತ್ತೆ ಮ್ಯಾ ಹೆಚ್ಚಾಯಿತು.

ತಾನು ಅವನಿಗೆ ತೀರಾ ಅಪರಿಚಿತ. ಹಾಗಿರುವಾಗ ತಾನು ಅವನನ್ನು ಉಳಿಸುವುದು ಹೇಗೆ? ಏತರಿಂದ ಉಳಿಸಬೇಕು? ಇದ್ದಕ್ಕದ್ದ ಹಾಗೆ ಅಂಥ ಗಂಡಾಂತರ ಏನು ಒದಗಿರಬಹುದು ಇವನಿಗೆ?

ಈ ಯೋಚನೆಯಲ್ಲಿ ಮೂರ್ತಿಗೆ ಅವನ ಪ್ರಶ್ನೆಗೆ ಉತ್ತರ ಕೊಡುವುದೂ ಮರೆತು, ಸುಮೃಸಿದ್ದ.

“ ಏನ್ನಾರ್.....”

—ವ್ಯಾಸರಾಯನೇ ಮತ್ತೆ ಮಾತನಾಡಿಸಿದ ಅಂಗಲಾಚಿ ಚೀಡುವ ಧ್ವನಿಯಲ್ಲಿ.

“ ಏನು ಹೇಳಿ ? ”

“ ಏನೋ ಸಾರ್.....ನೀವು ದೊಡ್ಡ ಮನಸ್ಸು ಮಾಡಿ ನನ್ನ ಉಳಿಸಬೇಕು.....”

“ ಅದೇನು ಹೇಳಿ – ನನ್ನಿಂದಾದ್ದೆ ಮಾಡುತ್ತೀನೇ.”

“ ಆದ್ದೆ... ಗೀದ್ದೆ... ಅಂತ ಅನ್ನಬಾರದು ಸಾರ್. ಏನಾದ್ದು ಅಗ್ಗಿ ನೀವು ನನ್ನ ಉಳಿಸ್ತಿರ್ನಿ ಅಂತ ಮಾತು ಕೊಡಬೇಕು... ”

“ ನನ್ನಿಂದ ಅಗೋ ಅಂಥ ಕೆಲಸ ಆದ್ದೆ ಮಾಡ್ತೀನಿ ಅಂತ ಹೇಳಲಿಲ್ಲೇ? ... ಅದೇನು ಹೇಳಿ... ”

“ ಏನೋ ನೋಡಿ ಸಾರ್... ನನ್ನ, ಅವಳ ಮಾನ, ಪ್ರಾಣ ಎಲ್ಲಾ ಇವತ್ತು ನಿಮ್ಮ ಕೈಲಿದೆ. ಉಳಿಸಿಕೊಡಬೇಕು.”

ವ್ಯಾಸರಾಯನ ಮಾತನ್ನು ಕೇಳುತ್ತಾ,, ಗಳಿಗಳಿಗಿಗೆ ಮೂರ್ತಿಯ ಅಚ್ಚರಿ ಹೆಚ್ಚಿತು. ವ್ಯಾಸರಾಯ ಹೇಳಿದುದನ್ನು ಕೇಳಿ ಇಂದಿರೆಯಾ ಏಕೋ ಮೆಟ್ಟಿಬಿಡ್ಡಳು. ಭೀತಿ ತಾನೇತಾನಾಗಿ ಆಕೆಯ ಮುಖದಲ್ಲಿ ತುಂಬಿ, ಆಕೆಯೂ, ಮೂರ್ತಿ ವ್ಯಾಸರಾಯನ ಪ್ರಶ್ನೆಗೆ ಏನು ಉತ್ತರ ಹೇಳುವನೋ ಎಂದು ಅವನತ್ತು ನೋಡಿದಳು.

ಆ ನೋಟದಿಂದ ಪ್ರೇರೇಸಿತನಾದವನಂತೆ ಮೂರ್ತಿ—

“ ಅಂಥಾದ್ದೆ ನಾಗಿದೆ ಹೇಳಿ....? ”

— ಎಂದು ಕೇಳಿದ, ಆಗಲೂ ಅಭಯೆದ ಭರವಸೆಯನ್ನು ಕೊಡಲಾಗದೆ.

“ ಇವತ್ತು ನಾನು ಎದ್ದುಹೊತ್ತು ನೆಟ್ಟಿಗಿಲ್ಲ ಸಾರಾ. ಎಂಥ ರಾಹು ವೇಳೇಲಿ ಮನೆ ಬಿಟ್ಟೋ ಏನೋ— ಯಾವುದು ಆಗೋಲಾಂತ ಇದ್ದೋ ಅದೇ ಆಗಿಹೋಯ್ಯು.”

“ ಅಂದೈ—”

— ವ್ಯಾಸರಾಯನ ಮಾತೇ ಅರ್ಥವಾಗದೆ ಕೇಳಿದ ಮೂರ್ತಿ.

“ ಜನ್ಮಜನ್ಮೇಪಿ ಯಾರ ಕಣ್ಣಿಗೆ ಬೀಳಬಾರದು ಅಂತ ವಿಶ್ವಪ್ರಯತ್ನ ಮಾಡಿದ್ದೋ, ಆ ತನಿ ಕಣ್ಣಿಗೇ ಬಿಡ್ಡಾಗಾಯ್ಯು. ಇನ್ನವನ ಕೃಗೆ ಸಿಕ್ಕಿದರೆ ಅವನು, ನನ್ನ ಜೀವನರಸೆ ಬಿಡೋದಿಲ್ಲ.”

— ಪ್ರಾಣಾಪತ್ತು ಬಳಿ ಸಾರಿದನನಷ್ಟು ಭೀತನಾಗಿ ಹೇಳಿದ ವ್ಯಾಸರಾಯ.

“ ಯಾರು ? ”

“ ಅದೇ— ಆನಂದಾಪುರ ಸ್ವೀಷನಲ್ಲಿ, ಗಾಡಿಲ್ಲಿ ಇಂತುಕೆ ಹಾಕಿ ನೋಡಿದ್ದಿಲ್ಲ — ಆವನು. ಆ ದರಿದ್ರಧೋನು — ನನ್ನ ವಾಲಿನ ಆ ಜನ್ಮ ಶನಿ. ಹಾಳಾದೋನು — ನೆಗದಿದ್ದಾದ್ದೂ ಹೋದೈ ನಾನು ಹಾಯಾಗಿರಬಹುದು. ಆದೈ — ಯಾಕೋ ನನ್ನ ಮೇಲೆ ದೇವರಿಗಪ್ಪು ಕರುಣೆ ಇಲ್ಲ — ಆ ಸೂಕ್ತೇ ಮಗ ಚಿರಂಜೀವಿಯಾಗಿದಾನೆ.”

— ಎದೆಯಲ್ಲಿದ್ದ ದ್ವೀಪದ ಹಾಲಾಹಲವನ್ನು ಕರ್ಕುತ್ತಾ ಹೇಳಿದ ವ್ಯಾಸರಾಯ—

“ ನನಗೆ ಗೊತ್ತು — ಒಂದಲ್ಲಿ ಒಂದು ದಿನ, ಇಲ್ಲ ಆವನು ನನ್ನ ಕೈಲಿ ಸಾಯ್ತಾನೆ, ಇಲ್ಲ ನಾನು ಅವನ ಕೈಲಿ ಸಾಯ್ತೋನಿ. ಅಲ್ಲಿನರಿಗೂ ನಮ್ಮಿಬ್ಬಿರಿಗೂ ಬಿಡುಗಡೆ ಇಲ್ಲ.”

“ ಯಾರು ಆತ ? ಆತನಿಗೆ ಸಿಮ್ಮು ಮೇಲೆ ಯಾಕಪ್ಪು ದ್ವೀಪ ? ”

— ವ್ಯಾಸರಾಯನ ಮಾತು ಕೇಳಿ ಮೂಡಿದ ತನ್ನ ಕುಶಾಹಲವನ್ನು ತಡೆಯಲಾಗದೆ ಕೇಳಿದ ಮೂರ್ತಿ.

“ ನಾನು ಬದುಕಿರೋದೇ ಆ ಬೇಕೂಫಿನಿಗೆ ಹೊಟ್ಟೆಲುರಿ—ಆಗದೆಲ್ಲಾ

ಯಾಕೆ ಸಾರ್ ? ಅದ್ಯಾಪ್ತಿ ವಿವರಸೋಕೆ ಈಗ ಹೊತ್ತಿಲ್ಲ. ನೀವು ನನ್ನ ಅವನಿಂದ ಕಾಪಾಡಬೇಕು.....”

“ ಅದ್ದೇ – ಅವನಿಗೆ ನೀವು ಇಲ್ಲಿರೋದು ಹ್ಯಾಗೆ ಗೊತ್ತು ? ಅವನು ಗಾಡಿಲಿ ಇಣಿಕೆ ನೋಡಿದಾಗ – ನೀವು ಇಲ್ಲಿ ಇರ್ಲಿಲ್ಲವಲ್ಲ....”

“ ನಾನು ಗಾಡಿಯಿಂದ ಇಳಿದಾಗ ನೋಡ್ದು....”

“ ನೋಡಿದ್ದೇ – ಸ್ವೇಚ್ಚನಲ್ಲಿ ಅಪ್ಪು ಕತ್ತಲಿತ್ತಲಾಲ್ಲ – ಅತನಿಗೆ ಸಿಮ್ಮು ಗುರುತು ಸಿಗೋರು ಸಾಧ್ಯವೇ ?”

“ ಎಂಥ ಕತ್ತಲಿದ್ದೇನು ಸಾರ್ – ನನ್ನ ಅವನು – ಎಲ್ಲಿ ಹ್ಯಾಗಿದ್ದು ಗುರುತು ಹಿಡಿತಾನೆ ; ಅಂಥ ಹದ್ದಿನ ಕಣ್ಣ ಆ ಹಾಳಾದೋನ್ನು. ನನಗೆ ಗೊತ್ತು – ನಾನು ಈ ಗಾಡಿಯಿಂದ ಇಂದಿನ್ನು ನೋಡೇ, ಅವನಿಲ್ಲಿಗೆ ಬಂದು ಇಣಿಕೆ ಹಾಕಿದ್ದು.”

“ ಆದ್ದೇ ನೀವಿಲ್ಲಿ ಇರಲಿಲ್ಲವಲ್ಲ.....”

“ ಸದ್ಯ – ಅವನು ಕಣ್ಣಿಗೆ ಬಿದ್ದ ಮೇಲೆ ನಾನ್ಯಾಕೆ ಇಲ್ಲಿರಬಾರದು. ಮೂರು ಗಾಡಿ ಆಚಿ ಹೋಗಿ, ರೈಲು ಪಕ್ಕದಲ್ಲಿ ಅವಿತುಕೊಂಡಿದ್ದೆ. ಹಾಗೂ ಏರಡು ಗಾಡಿ ಹುಡುಕಿ ನೋಡ್ದು – ನಾನೆಲ್ಲಾ ಅವನ ಕಣ್ಣಿಗೆ ಬೀಳಲಲ್ಲ, ಅದಕ್ಕೇ ಇಲ್ಲಾರಿದಾರೋ ಅಂತ ನಾನು ಇಳಿದ ಗಾಡಿಲಿ ಬಂದು ನೋಡ್ದು, ಸದ್ಯ–ನಾನಾಗ ಗಾಡಿ ಬಿಟ್ಟು ಇಂದದ್ದೇ ಒಳ್ಳೆರಾಯ್ತು. ಇಲ್ಲೇಹೋಗಿದ್ದೇ – ಅಲ್ಲೇ ಅಮರಿಕೊಳ್ಳು ಇದ್ದ. ಪಾರಾಗೋಕೆ ಅವಕಾಶಾನೆ ಇರ್ತು ಇರಲಿಲ್ಲ.....”

“ ಅಂತೂ – ಆ ಕತ್ತಲಿಲ್ಲಾ ನಿಮಗೆ ಆತನ ಗುರುತು ಸಿಕ್ಕಿದ್ದು ಹೆಚ್ಚು. . . .”

“ ಒಂದು ಸಲ ನೋಡಿದ್ದೇ ಮತ್ತೆ ಮರೆಯೊ ಹಾಗಿತ್ತೇ ಸಾರ್, ಆ ಲೋಡಿಮಗನ ಮುಖ.....”

—ಬಹು ಕರ್ಕಣವಾಗಿ ಹೇಳಿದ ವ್ಯಾಸರಾಯ.

ಮೂರಿಯೂ ಆತನ ಮುಖ ನೋಡಿದ್ದ, ನೋಡಿದಾಗ ಇವನಿಗೂ ಹಾಗೇ ಅನಿಸಿತ್ತು—

“ ಒಮ್ಮೆ ಸೋಡಿದರೆ ಮತ್ತಿಂದೂ ಮರೆಯುವಂಥ ಮುಖವಲ್ಲ ಆತನ್ನದು.”

“ ಈಗಡೆಲ್ಲಾ ಮಾತ್ರಾಕೆ ಸಾರ್, ಅದ್ವಾವುದಕ್ಕೂ ಹೊತ್ತಿಲ್ಲ. ಮುಂದಿನ ಸ್ಪೇಷನಲ್ಲೀ ಮತ್ತುವನ್ನು ಈ ಗಾಡಿಗೆ ಬಂದ್ಲು ಬರಬಹುದು, ಅಧಿಂದ - ಸಮ್ಮುಖರನ್ನೂ ಉಳಿಸಬೇಕೊಂತ ನಿಮಗೆ ವನಿಸಿದ್ದೈ ಹೇಳಿ? ನಿಮ್ಮ ಹೆಸರು ಹೇಳಿ ಬದುಕಿಕೊಳ್ಳಿಸಿ. ಇಲ್ಲಾಂದ್ರೇ - ನಾವಿಬೂ ಜೈಲಿಗೆ ಹೋಗಿ ಪಡಬಾರದ ಆವಸ್ಥೆ ಎಲ್ಲಾ ಪಡಬೇಕಾಗುತ್ತೆ? ನನ್ನ ಮೇಲೆ ನಿಮಗೆ ಕಸುಕರ ಇಲ್ಲಿ ಹೋದ್ದೂ - ಆ ಹೆಣ್ಣು ಹೆಂಗಸಿನ ಮೇಲಾದ್ದೂ ದಯಿ ತೋರಿಸಿ. ನಿಮ್ಮ ಉಪಕಾರ ನಾವಿಬೂ ಮರೆಯೋಲ್ಲ.”

— ಎಂದ ವ್ಯಾಸರಾಯ, ತಾನೇ ಇಂದಿರೆಯ ಪರವಾಗಿಯಾ ಸಹಾನುಭೂತಿ ಯಾಚಿಸಿ.

ವ್ಯಾಸರಾಯ ಹೇಳಿದುದೆಲ್ಲವನ್ನೂ ಕೇಳಿ ಮೂತ್ರಿಗೂ ದಿಗಿಲಾಗಿತ್ತು. ಆ ಭಯದಲ್ಲೀ ‘ನನ್ನನನ್ನ ಯಾವುದಕ್ಕೂ ಸಿಕ್ಕಿಸಬೇಡ,’ ಎಂದು ಹೇಳಿ ಬೇಕೆಂದೇ ತೋರಿತು. ಹಾಗೇ ಹೇಳಿಬಿಡಬೇಕು ಎಂದಿದ್ದವನು, ವ್ಯಾಸರಾಯ ಇಂದಿರೆಯ ರಸರನ್ನು ಮುಂದೆ ಮಾಡಿದುದನ್ನು ಕಂಡು, ಮತ್ತೆ ಅನಿಧಾರ ದಲ್ಲಿ ತೂಗುತ್ತಾ, ಇಂದಿರೆಯತ್ತ ನೋಡಿದ.

ಆಕೆಯ ಭಿತರನೇತ್ರಗಳೂ ಆತನ ನೆರವನ್ನು ಯಾಚಿಸಿದವು.

ಆ ಸುಂದರ ನೇತ್ರಗಳ ಬೆಡಿಕೆಗೆ ಇಲ್ಲ ಎನ್ನಲಾರದೆ—

‘ಆಗ್ನಿ - ಏನು ಮಾಡಬೇಕು ಹೇಳಿ?’

— ಎಂದ.

“ ಈಗ ಆಗ್ನಿ ಎಂದು ಆಮೇಲೆ ಹಿಂಡ್ಲೇಟ್‌ ಹೊಡಿಬಾರ್ದು ಸಾರ್. ಈಗ ಒಷ್ಟಿಕೊಂಡದ್ದನ್ನು ಕಡೇವರೆಗೂ ನಡೆಸಿಬಿಡಬೇಕು. ಮಧ್ಯದಲ್ಲಿ ಆಜಾ ತುಯ್ರ ಆದರೆ - ಸಮ್ಮುಖರ ಆವಸ್ಥೆ ಮುಗಿದು ಹೋದಂತೆಯೇ?”

“ ಇರಲಿ - ಆದೇನು ಹೇಳಿ? ಖಂಡಿತ ನಿಮ್ಮ ಕೆಲಸ ಮಾಡಿ ಕೊಡ್ತಿನಿ.”

ಮೂತ್ರಿ ನೀಡಿದ ಭರವಸೆಯ ಮಾತನ್ನು ಕೇಳಿ, ವ್ಯಾಸರಾಯನನ್ನು ಆವರಿಸಿದ್ದ ಉಣಿಗ್ನಿತೆ ಕೊಂಚ ತಾಂಡವಾಯಿತು,

“ ಸರಿ ನಾರಾ - ನೀವನ್ನು ಹೇಳಿದ್ದೆ ಬದುಕಿದೆ ”

—ಎಂದು ಇಂದಿರಿಯತ್ತು ತಿರುಗಿ—

“ ಇಂದಿರಾ....”

—ಎಂದ.

“ ಏನು ? ”

“ ನೀನೂ ಅಪ್ಪೆ - ಗಪಾಚಿಪಾ ನಾನು ಹೇಳಿದ ಹಾಗೆ ಕೇಳಬೇಕು. ಗೊತ್ತಾಯ್ತೆ ? ಮುಧ್ಯ ಎಲ್ಲಾ ತೊಂಬಾವಂಚಾ ಮಾಡಬಾರದು. ನಾನು ಹೇಳಿದ ಹಾಗೆ ಕೇಳಿದ್ದೆ - ನಿನಗೇನೂ ಭಯ ಇಲ್ಲ. ಗೊತ್ತಾಯ್ತೇ ? ರಾಯರೂ ಸಿನ್ನ ಕೈ ಬಿಡೊಲ್ಲ - ಅಲ್ಲವೇ ನಾರಾ ? ”

—ಎಂದು ಎಳಿಯ ಮಕ್ಕಳನ್ನು ನಂಬಿಸುವಂತೆ ಕೇಳಿದ ವ್ಯಾಸರಾಯ.

“ ಹೂ. ”

—ಎಂದ ಮೂತ್ತಿ.

“ ಸರಿ ಮತ್ತೆ - ಏನು ಇಂದಿರಾ - ನಾನು ಹೇಳಿದ ಹಾಗೆ ಕೇಳ್ತೇಯಾ ? ”

“ ಹೂ. ”

“ ನಾನು ಹೇಳಿದ ಹಾಗೆ ಇದ್ದುಬಿಡು. ಆ - ನನ್ನ ಮಾನು ಏನು ಹೇಳಿದರೂ ಕಮಕಾ, ಕಿಮಕಾ ಅನ್ನಬೇಡ, ಗೊತ್ತಾಯ್ತೆ ? ಆವನೇನು ಕೇಳಿದ್ದೂ ರಾಯರು ಉತ್ತರ ಕೊಡ್ದಾರೆ. ನೀನು ಮಾತೇ ಆಡಬಾರದು.”

“ ಹೂ. ”

—ಏನು ಹೇಳಿದರೂ ಮಾಡುವ ಮಗುವಿನಂತೆ ಹೇಳಿದಳು ಇಂದಿರಾ.

“ ಹಾಗಂದು....ಮತ್ತೆ....”

“ ಉಹೂ - ನನ್ನಾಳಿಗೂ, ನೀವು ಹೇಳಿದ ಹಾಗೆ ಕೇಳ್ತೇನಿ....”

—ಫೀತಿ ವಿಹ್ಯುಲಳಾಗಿ ಹೇಳಿದಳು ಇಂದಿರೆ!

“ ಹಾಗುದೈ ಸರಿ. ಮತ್ತೆ ಈ ಭಯ ಪಯ ಎಲ್ಲಾ ಬಿಟ್ಟು ಬಿಟ್ಟು, ನಗನಗತ್ತು ಗುಡನ ಜೊತೆಲಿ ಉರಿಗೆ ಹೊಗ್ಗಿರೋಳ ಹಾಗೆ ಆವನು ಇಲ್ಲಿರೋವರೆಗೂ ನೀನು ರಾಯರ ಪಕ್ಕದಲ್ಲಿ ಕೂತಿರಬೇಕು....”

“ ಇಂ - ! ”

— ವ್ಯಾಸರಾಯ ಹೇಳಿದುದನ್ನು ಕೇಳಿ ಮೂರ್ತಿ, ಇಂದಿರಾ, ಇಬ್ಬರೂ ಚಕ್ಕಿತರಾಗಿ ಒಟ್ಟಿಗೆ ಕೇಳಿದರು.

“ ಹಾನೂ ಇಲ್ಲ — ಹೊನೂ ಇಲ್ಲ. ಬದುಕೋಕೆ ಈಗಿದೋಡು ಅದೊಂದೇ ದಾರಿ. ಇಲ್ಲಾಂದೇ — ಜ್ಯೇಶ್ವರ ಹೊಗ ಬೇಕಾಗುತ್ತೆ. ಏನಂತಿಯಾ ? ”

ವ್ಯಾಸರಾಯ ಜ್ಯೇಶ್ವರ ಹೆಸರು ಹೇಳುತ್ತಿದ್ದ ಹಾಗೇ ಇಂದಿರಾ ಮತ್ತೊಮ್ಮೆ ಮೆಟ್ಟಿಬಿಟ್ಟ —

“ ಇಲ್ಲ — ನೀವೇ ಇದ್ದಾಗೆ ಕೇಳುತ್ತಿನಿ.”

— ಎಂದೇಳು.

“ ಅಷ್ಟಾದರೆ ಸರಿ—”

— ಎಂದು ವ್ಯಾಸರಾಯ ಒಮ್ಮೆ ಇಂದಿರಿಯನ್ನು ಸಮಿಶೀಖಾಂತವಾಗಿ ಪರಿಪೂರ್ಣವಂತೆ ನೋಡಿ—

“ ನೀನು ಹೊಸ ಸೀರೆ ಉಟ್ಟಿಕೊಂಡು ಬಂದದ್ದೇ ಒಳ್ಳೇದಾಯ್ತು. ರಾಯರ ಹೆಂಡತಿ ತಂದ್ದೂ ಒಪ್ಪೇರ್ ಹಾಗೇ ಇದಿರು — ನೋಡೋಕೆ ಸರಿ ಹೋಯ್ತು, ಇರೋಚೂ ಹಾಗೇ ಇರಬೇಕು — ಅಷ್ಟೇ. ಏನಾರ್ ನೀನೂ ಅಷ್ಟೇ — ಸ್ವಲ್ಪನೂ ಐಬು ಬಿಟ್ಟಿಕೊಡಬಾರದು. ಅವನದು ಮಹಾ ಹದ್ದಿನ ಕಳ್ಳು, ಎಲ್ಲಾ ಕಾಳಷ್ಟ ಅನುಮಾನ ಬಂದ್ದೂ ಗ್ರಹಜಾರ ಬಿಡಿಸಿಬಿಡ್ತಾನೆ. ಗಂಡ ಹೆಂಡಿ ಅಂದ್ರೆ — ಭೇಂಬಾ ಗಂಡ ಹೆಂಡತಿ ಹಾಗೇ — ಮಾತ್ರ, ರೀತಿ, ನಯ, ನಡತೆ — ಎಲ್ಲಾ ಬಿಲ್ಲುಲೂ ಹಾಗೇ ಇರಬೇಕು. ಏನು ಸಾರ್...”

— ಎಂದ.

ಅವನ ಮಾತನ್ನು ಕೇಳಿ ಮೂರ್ತಿಗೆ ಒಂದು ಗಳಿಗೆ ತಾನು ನುಂಗ ಲಾಗದ ತುತ್ತನ್ನು ನುಂಗಲು ಯತ್ನಿಸುತ್ತಿರುವೇನೋ ಅನಿಸಿ ಭಯ ವಾಯಿತು.

ಭಯ—

ಅದರ ಬೆನ್ನು ಹಿಂದೇ ಬಯಕೆ—

ವ್ಯಾಸರಾಯನ ಸಲಹೆಗೆ ಒಟ್ಟಿಕೊಂಡರೆ, ಆ ಹುಡುಗಿ, ಆ ರೂಪವತ್ತಿ,

ತನ್ನ ಪಕ್ಕದಲ್ಲಿ, ತನ್ನ ಮಡದಿಯಂತೆ ಕುಳಿತುಕೊಳ್ಳುತ್ತಾಳೆ. ಸ್ವಲ್ಪಿ ಹೊತ್ತುದರೂ ಅವಳ ದೇಹಸಾಮೀಪ್ಯದ ಸುಖವನ್ನು ಅನುಭವಿಸಬಹುದು.

ಮುಂದೆ – ಈ ಉಪಕಾರಕ್ಕಾಗಿ—?

ಮೂರ್ತಿಯ ಮನಸು ಏನೇನೋ ಕನಸು ಕಂಡು, ಆ ಕನಸಿನಿಂದ ಮೂಡಿದ ಬಯಕೆಯಲ್ಲಿ ಭಯವನ್ನು ಮರೆತ.

‘ಬಯಸಿದುದನ್ನು ಪಡೆಯಬೇಕೆಂದರೆ ಭಯವನ್ನು ಬಿಡಬೇಕು.’

‘ಭಯವನ್ನು ಬಿಡಬೇಕು – ಬಯಸಿದುದನ್ನು ಪಡೆಯಬೇಕು.’

ಹಾಗೆ ಯೋಚಿಸುತ್ತಲೇ ಮೂರ್ತಿ ಇಂದಿರಿಯ ಕಡೆ ನೋಡಿದ. ಏಕೋ, ಅವನು ತನ್ನತ್ತ ನೋಡುವುದನ್ನು ಕಂಡು ಇಂದಿರೆ ನಾಟಿ, ತಲೆ ಚಾಗಿಸಿದಳು.

ಆ ಸಹಜವಾದ ತಲೆ ಬಾಗಿಸುವಿಕೆಯಲ್ಲೂ ಎಂಥ ಬೆಡಗಿದೆ!

ಆ ಬಾಗಿದ ತಲೆಯನ್ನು ನೋಡಿದಾಗ ಆವನ ಕಣ್ಣಿಗೆ, ಆ ತಲೆಯ ಮರೆಯಲ್ಲಿದ್ದ ವಕ್ಕೆನೂ ಕಂಡಿತು—

ಆ ವ್ಯೇ – ತನ್ನ ಪಕ್ಕದಲ್ಲಿ, ಮಡದಿಯಂತೆ—

ಎದೆ ಭಯದಿಂದ ದಜದಜಿಸುತ್ತಿದ್ದರೂ ಹುಣ್ಣಿ ಧೃರ್ಯ ಮಾಡಿ ಹೇಳಿದ ಮೂರ್ತಿ—

“ನೀವೇನೂ ಯೋಚಿಸಬೇಡಿ.”

ವ್ಯಾಸರಾಯನ ಕಣ್ಣಿಗಳೂ ಮೂರ್ತಿಯ ಕಣ್ಣಿನೋಟವನ್ನೇ ಹಿಂಬಾಲಿಸಿ, ಅವನು ನೋಡಿದುದನ್ನೆಲ್ಲಾ ನೋಡಿದವು. ನೋಡಿ, ಅವನ ಮುಖದ ವೇಲೆ ಏನೋ ತಾತ್ಪರದ ನಗೆ ಮೂಡಿತು.

“ನೀನಷ್ಟು ಹೇಳಿದ ವೇಲೆ, ಇನ್ನಾಕೆ ಸಾರ, ನನಗೆ ಯೋಚನೆ. ಇಗೋ – ಆ ಯೋಚನೆ ಬಿಟ್ಟುಬಿಟ್ಟಿ.”

—ಎಂದು ಹೇಳಿದ.

ಅವನ ಮುಖದಲ್ಲಿ ತಾತ್ಪರವಿತ್ತುದರೂ, ಆ ತಾತ್ಪರ ಅವನ ಧ್ವನಿಯಲ್ಲಿರಲಿಲ್ಲ, ಅದಕ್ಕೆ ಪ್ರತಿಯಾಗಿ ಬೆಂಬುಜಪ್ಪಿಸುವ ಪ್ರಶಂಸಾ ಭಾವವಿತ್ತು.

ಅಪ್ಪ ಹೇಳಿ, ಮೂರ್ತಿಯ ಪಕ್ಕದಲ್ಲಿ ಕುಳಿತಿದ್ದ ವ್ಯಾಸರಾಯ ಮೇಲಕ್ಕೆ ಎದ್ದು, ಇಂದಿರಾ ಕುಳಿತ ಸಿಟಿಗೆ ಹೋಗಿ ಕುಳಿತು—

“ನಾನಿದಿನಿ, ರಾಯರಿದಾರೆ— ಏನೂ ಹೆಡರಿಕೊಬೇಡ. ಆ—”

—ಎಂದು ಅವಳ ಕೈನ್ಯೆಯನ್ನು ಮುದುವಾಗಿ ತಟ್ಟಿ—

“ಹಾಗಾದ್ದೆ— ಸೀನು ಹೋಗಿ ಅವರ ಪಕ್ಕದಲ್ಲೀ ಕುತೂಕೊಂಡೆ.”

—ಎಂದ.

ಅವನು ಹೇಳಿದುದನ್ನು ಕೇಳಿ, ಮೂರ್ತಿ, ಇಂದಿರಾ ಇಟ್ಟರೂ ಬೆಚ್ಚಿದರು. ಇಂದಿರಿಯಂತೂ ವ್ಯಾಸರಾಯನ ವಾತು ಕೇಳಿ, ನಬಿತೀಖಾಂತವಾಗಿ ಕೆಂಪೇರಿ—

“ಆ... ಗ್ರೇ... ನೇ...”

—ಎಂದು ಕಂಪಿಸುವ ಧ್ವನಿಯಲ್ಲಿ ಕೇಳಿದಳು.

“ಹೂ. ಮತ್ತಿನಷ್ಟವಾಗಾಂದುಕೊಂಡೆ. ಆ ಭಾಡಕೊವ್ವ ಬಂದ ಮೇಲೆ ಹೋಗಿ ಕೂತೈಷ್ಟುತ್ತೀರ್ಯೇನು ನನ್ನ ತಿಥಿ ಮಾಡೋಕ್ಕೆ? ”

—ತಟಕ್ಕನೆ ಬಯು ಕರ್ಕಿಶವಾಗಿ ಕೇಳಿದ ವ್ಯಾಸರಾಯ.

“ಹಾ... ಹಾ... ಹಾ... ಗ... ಲಿ...”

“ಹ್ಯಾಗೂ ಇಲ್ಲ. ಹೋಗಿ, ಇಂತುಕೊನ. ಈಗ್ಗಿಂದ ಅವರ ಪಕ್ಕದಲ್ಲಿ ಕೂತುಕೊಳ್ಳುತ್ತಿದು ಅಭ್ಯಾಸ ಆಗಬೇಕೋ ಬಾಯಿತ್ತೋ? ತಟಕ್ಕಂತ ಹೋಗಿ ಕೂತುಕೊಳ್ಳಲೇಕ್ಕಾಗಬ್ಬೇ? . . ನಾಚೆಷ್ಟುಬೇಡ.. ಇದಕ್ಕೆನ್ನು ನಾಚಿಕೊಂಡ್ರೆ ನಾಳಿ ಹತ್ತಾರು ಜನ ಗಂಡಸರ ಜೊತೆಲೀ ಪಾಟ್ಯಂ ಮಾಡಬೇಕಲ್ಲಾ— ಹ್ಯಾಗೆ ಮಾಡಿ... ಹೋಗು... ನಾನು ಹೇಳಿದ ಹಾಗೆ ಕೇಳು ಇಂದಿರಾ... ”

—ಎಂದ ವ್ಯಾಸರಾಯ.

ಆದರೂ ಇಂದಿರಾ ಅವನ ಪಕ್ಕದಿಂದ ಎದ್ದು ಮೂರ್ತಿಯ ಬಳಿಗೆ ಬರಲಿಲ್ಲ. ಉಳಿದೆಲ್ಲ ಯೋಚನೆಗಳನ್ನು ಗೆದ್ದ ಸ್ತ್ರೀ ಸಹಜ ಲಜ್ಜೆ ಅವಳ ನ್ಯೂಗೆ ಮೇಲೀಳದಂತೆ ಬೇಡಿ ಬಿಗಿದಿತ್ತು.

ಓವ್ನೆ ಮೂರ್ತಿಯತ್ತ, ಮತ್ತೊಮ್ಮೆ ವ್ಯಾಸರಾಯನತ್ತ ನೋಡಿ, ಹಾಗೇ ತಲೆ ತಗ್ಗಿಸಿ ಕುಳಿತಳು.

“ಫತ್ತಾ— ಆ ಹಾಳು ಹಂಗಸರ ಸಮಾಚಾರಾನೇ ಇಪ್ಪು. ಏನು

ಹೇಳಿನ್ನೂ ತರಲೇನೇ... ಆ ನಾಚಿಕೆಗೀಚಿಕೇಗೆಲ್ಲ ಇವತ್ತು ಹೊತ್ತಿಲ್ಲಾಂತ ಹೇಳಲಿಲ್ಲೇ? ಹೋಗು - ಇಂದಿರಾ... ”

— ಎಂದು, ತಾನೇ ಬಲವಂತವಾಗಿ, ಇಂದಿರೆಯ ರೆಟ್ಟಿಯನ್ನು ಹಿಡಿದು ಮೇಲೆಬ್ಬಿಸಿ, ಮೂರ್ತಿಯ ಪಕ್ಕಕ್ಕೆ ತಳ್ಳುದ.

ಆಕೆ ತನ್ನ ಸೀಟಿನ ಮೇಲೆ ಕುಳತಾಗಿ, ಮೂರ್ತಿಯೂ ಏಕೋ ಯಾಂತ್ರಿಕವಾಗಿ ತಟಕ್ಕನೆ ದೂರ ಸರಿದು, ತಮ್ಮೀರ್ವರ ನಡುವೆ ಅಪ್ಪು ಸ್ಥಳ ಬಿಟ್ಟು ಕುಳತ.

ಅವನ ಮುಖಪೂ ಕೆಂಪೇರಿ, ಅಂಗ್ರೇ ಬೆವರಿಟಿತು.

ಇಂದಿರೆಯಂತೂ ತೋಳಲ್ಲಿ ಮುಖ ಮುಚ್ಚಿಕೊಂಡು ಮುದುರಿ ಕುಳತಿದ್ದಳು.

ಅವರಿಬ್ಬರನ್ನೂ ಕಂಡು ವ್ಯಾಸರಾಯ ಒಂದು ಗಳಿಗೆ ನಕ್ಕು—

“ ಚೆನ್ನಾಯ್ಯು ಸಾರ್. ಅವಳಂತೂ ಹೇಳಿ ಕುಳಿ ಹುಡುಗಿ. ಗಂಡಸು - ನಿಮಗೂ ನಾಚಿಕೇನೇ? — ಸರೀರಿ ಸಾರ್. ಸರಿಯಾಗಿ ಗಂಡ - ಹೆಂಡತಿ ಕೂತ್ತೊಳ್ಳೋ ಹಾಗೆ ಕೂತ್ತೊಳ್ಳಿ. ಎದ್ದೇಳಿ ಸಾರ್ - ಹಾಗಲ್ಲ ಕೂತ್ತೊಳ್ಳೋದು - ಕಿಟಕಿ ಪಕ್ಕದ ಮೂಲೆಗೆ ಅವಳನ್ನು ಕೂಡಿಸಿ. ಅವಳ ಪಕ್ಕದಲ್ಲಿ ಸೀವು, ಒತ್ತಿಕೊಂಡು ಕೂತ್ತೊಳ್ಳಿ... . ಗೊತ್ತಾಯ್ಯೆ ಸಾರ್.... ಅಥವಾ ನಾನೇ ಇಬ್ಬರನ್ನೂ ಕೂಡಿಸಿ ತೋರಿಸಬೇಕೋ... .”

— ಎಂದು ಹೇಳಿ ವ್ಯಾಸರಾಯ ಎದ್ದು ಸಿಂತ.

ಅವನು ಎದ್ದು ಸಿಂತುದನ್ನು ಕಂಡು ಇಂದಿರಾ ಆ ಲಜ್ಜಿಯಲ್ಲಾ ಭೀತ ಇಂಗಿ, ತಟಕ್ಕನೆ ತಲೆ ಎತ್ತಿ ನೋಡಿದಳು.

ತಾನು ಸುಮೃಸಿದ್ದರೆ, ವ್ಯಾಸರಾಯ ಆಡಿದಂತೇ ಮಾಡಬಹುದೆಂದು ಹೆದರಿದ ಮೂರ್ತಿಯೂ, ತಾನು ಕುಳತಿದ್ದ ಸ್ಥಳದಿಂದ ಎದ್ದು ಇಂದಿರಿಗೆ—

“ ಬಸ್ಸು, ಇಲ್ಲಿ ಕೂತುಕೊಳ್ಳಿ ”

— ಎಂದ.

ಮೂರ್ತಿ ಇಂದಿರೆಯನ್ನು ಬಹುವಚನದಲ್ಲಿ ಕರೆದುದನ್ನು ಕಂಡು ವ್ಯಾಸ ರಾಯ—

“ ಲಕ್ಷ್ಮಣ ಆಯ್ಯು ಸಾರ್ ”

— ಎಂದ.

“ ಏಕೆ ? ”

— ಬೆಚ್ಚಿ ಕೇಳಿದ ಮೂತ್ರ.

“ ಅಲ್ಲಾ ಸಾರ್ — ಒಸ್ಸು, ಹೋಗಿ, ಅವ್ಯಾಂತ ಅವನೆದುರಿಗೂ ಮಾತಾಡಿದ್ದೆ ನನ್ನ ಕತ್ತಿಗೆ ಉರಲು ಹಾಕಿಸಿ ಬಿಡ್ಡಿರಿ — ಆಪ್ಪೆ. ಆದೆಲ್ಲಾ ಬಿಟ್ಟಿಡಿ ಸಾರ್. ಹಂಡತಿನ ಮಾತಾಡ್ವೀ ಹಾಗೇ ಮಾತಾಡಿ, ಹಂಡತಿ ಜೊತೆಲೆ ಇರ್ಲೇ ಹಾಗೇ ಇರಿ. ಗೂತ್ತಾಯ್ತೆ ? ನಾನಾಗ್ಗೇ — ಹೇಳಲಿಲ್ಲೇ— ಸ್ವಲ್ಪದರಲ್ಲಿ, ಐಬು ಗೂತ್ತಾದ್ವಾ ನನಗೆ ಗಲ್ಲು ಗ್ಯಾರಂಟೀಂತ . . . ಇಂದಿರಾ . . . ಸೀನೇನು ಮಾಡಿ ಹೇಳು. ನಾಚಿಕ ಪಟ್ಟಿಕೊಂಡು, ನಿನಗೆ ಒಳ್ಳೀದು ಮಾಡೋದಕ್ಕೆ ಕರಕೊಂಡು ಬಂದ ನನ್ನ ಜೇಲಿಗೆ ಹಾಕಿಸಿ, ಸೀನೂ ಕೆಡ್ಡಿಯೋ — ಆಥವಾ ಉಳಿಸಿಕೊತ್ತಿಯೋ ? ”

— ಎಂದು ಕೇಳಿದ ವ್ಯಾಸರಾಯ.

ಆ ಮಾತಿಗೆ ಇಂದಿರಾ ಏನೂ ಉತ್ತರ ಕೊಡದೆ, ಕುಳಿತಲ್ಲಿಂದ ಎದ್ದು ಹೋಗಿ, ಮೂತ್ರ ತೆರವು ಮಾಡಿದ ಜಾಗದಲ್ಲಿ ಕುಳಿತಳು.

ಮೂತ್ರ ಆಕೆಯ ಪಕ್ಕದಲ್ಲಿ ಕುಳಿತ.

“ ನಿಡುವೆ ಆಪ್ಪು ಜಾಗ ಬಿಡಬಾರದು ಸಾರ್ . . . ಸರಿಯಾಗಿ ಕೂತುಕೋ ಇಂದಿರಾ . . . ಎಲ್ಲಾ ಸ್ವಲ್ಪ ಹೊತ್ತು . . . ಆಪ್ಪೆ.”

— ಎಂದು ಹೇಳಿದ ವ್ಯಾಸರಾಯ.

ಅವನ ಮಾತಿಗೆ ಕಟ್ಟಿಬೆದ್ದು, ಇಂದಿರಾ ಸ್ವಲ್ಪ ಮೂತ್ರಿಯತ್ತು ಸರಿದಳು. ಆದರೆ ತಗಿ ಸಿದ ತಲೀಯನ್ನು ಮೇಲೆತ್ತಲಿಲ್ಲ

ಆಕೆಯ ವೇಗವಾಗಿ ತಂಯ್ಯಾನ ಎಡೆಯ ನಿಡಿತ ಮೂತ್ರಿಗೆ ಕೇಳಿಸುತ್ತಿತ್ತು.

ಗಾಳಿಗೆ ಆಡುವ ಮುಂಗೂದಲ ಎಳಿಯೋಂದು ಮೂತ್ರಿಯ ಕೆನ್ನೆಯನ್ನು ನೇವರಿಸಿ, ಅವನ ಮೈಯಲ್ಲಿ ಸೂರಾರು ಮಿಂಚು ಒಮ್ಮೆಲೆ ಹರಿದಂತಾಯಿತು.

ಅವನ ಹಣೆಯ ಮೇಲೆ ಹತ್ತಾರು ಬೆವರ ಹಸಿಗಳು ಮೂಡಿದವು.

ಅವರಿಬ್ಬರನ್ನೂ ಸೋಡುತ್ತಲೇ ಇದ್ದ ವ್ಯಾಸರಾಯ, ಏನೇಕೆ ಯೋಚಿಸಿ, ತಟಕ್ಕನೆ ಎದ್ದು, ಪಕ್ಕದಲ್ಲಿದ್ದ ‘ಕಾಲಸೆಟ್’ (Claset) ಸೋಳಿಗೆ ಹೋಗಿ ಬಾಗಿಲು ಹಾಕಿಕೊಂಡು, ಅವರ ದೃಷ್ಟಿಯಿಂದ ಮರೆಯಾದ.

ಇದ್ದ ಕ್ಕೆದ್ದ ಹಾಗೇ, ಗಾಡಿಯೊಳಗೆ ಆದುತ್ತಿದ್ದ ಗಾಳಿ ಎಲ್ಲೋ ತಲೆಮರೀಸಿಕೊಂಡು, ವಿಚಿತ್ರವಾದ ಸಾಂದ್ರವಾದ ದಗೆ ಹಬ್ಬಿ, ಮೂರೀಯ ಹೃದಯವನ್ನು ಹತ್ತಿ ಕುಳತಂತೆ ತೋರಿತು ಮೂರೀಗೆ.

ಯಾವುದೋ ಉಹಾತೀತವಾದ ಸ್ವಪ್ನಲೋಕದಲ್ಲಿದ್ದ ವನಂತಿದ್ದ ಮೂರೀ.

“ ಇದು ನಿಜವೇ, ಇದು ನಿಜವೇ, ಇದು ನಿಜವೇ ? ”

— ಎಂದು ಹತ್ತಾರುಬಾರಿ ತನ್ನ ಮಿದುಳನ್ನೇ ಪ್ರಶ್ನಿಸಿಕೊಂಡು.

“ ನಿಜ — ಇದು ವಾಸ್ತವ, ಸ್ವಪ್ನವಲ್ಲ.”

— ಎಂದೇ ಹೇಳಿತು ಅವನ ಬಳಿಯಲ್ಲಿ ಕುಳತ ಹೆಣ್ಣಿನ ವ್ಯೇಯ ಕಾನು. ಹೆಣ್ಣಿ, ತಾನು ಬಯಸಿದ ಹೆಣ್ಣಿ —

ಈ ಲಾವಣ್ಯವತ್ತಿ—

ತನ್ನ ಪಕ್ಕದಲ್ಲಿ, ತನ್ನ ಮಂಡದಿಯಂತೆ . . . . .

ಈಕೆ — ತನ್ನ ಪಕ್ಕದಲ್ಲಿ, ತನ್ನ ಮಂಡದಿಯಂತೆ ಕುಳತ ಈಕೆ—

ತನಗೆ ಶೀರಾ ಅಪರಿಚಿತಾ, ಆಕೆಯನ್ನು ತನ್ನ ಜೀವನದಲ್ಲಿ ಕಂಡುದು ಇದೇ ನೊದಲ ಬಾರಿ — [ಇದೇ ಕೊನೆಯು ಬಾರಿಯೂ ಆಗಬಹುದು] ಆದರೂ ಈಕೆಯನ್ನು ತಾನು ಮಂಡದಿಯಂತೆ ಕಾಣಬೇಕು, ಹಾಗೆ ವ್ಯವಹರಿಸಬೇಕು—

ಕೇವಲ ಅಲ್ಲ ಕಾಲಾವಧಿಗಾದರೂ ಈಕೆ—

‘ನನ್ನ ಪತ್ತಿ’

ಆ ಭಾವನೆ ಸುಳಿದು ಮೂರೀಯ ವ್ಯೇಯಲ್ಲಿ ವಿಚಿತ್ರಕಂಪನ ಮೂಡಿತು. ನೂರಾರು ಭಾವನೆಗಳು ಸ್ವಧೀಗಟ್ಟಿ ಓಡಿದವು ಅವನ ನರನಾಡಿಗಳಲ್ಲಿ—

ತನಗೆ — ಹೀಗನಿಸುತ್ತಿದೆ—

ಈಕೆಗೆ—

ಅನಿವಾರ್ಯವಾದ ಪರಿಸ್ಥಿತಿಯಲ್ಲಿ, ಆಸಹಾಯಕಳಾಗಿ, ಅಪರಿಚಿತನ ಪತ್ತಿಯಂತೆ ಅಭಿನಯಿಸಬೇಕಾಗಿ ಬಂದ ಈ ಅಬಲೆಗೆ? ಏನನ್ನು ಸುತ್ತಿರ

ಬಹುದು ? ಎನ್ನು ಬೇಸರ, ಮನಸ್ಸಿಗೆಮ್ಮು ಯಾತನೆಯಾಗಿರಬಹುದು ? ತನ್ನ ವಿನಯದಲ್ಲಿ ಆಕೆ ಏನು ಭಾವಿಸಿರಬಹುದು—

ಆ ಯೋಚನೆಯಲ್ಲೇ ಮೂತ್ರ ಇಂದಿರೆಯತ್ತ ನೋಡಿದ.

ಆಕೆ ತಗ್ಗಿಸಿದ ತಲೆಯನ್ನು ಮೇಲಕ್ಕೆ ಎತ್ತಿದೆ, ಕುಳಿತೆ ತೆಯೇ ಕುಳಿತಿದ್ದಳು.

ಆ ತಗ್ಗಿಸಿದ ಮುಖ— ಆ ಮುಖದ ಮೇಲೆ ಏನು ಭಾವನೆಯ ಚಿತ್ರವಿರಬಹುದು—? ಮನದಲ್ಲಿ ಆ ಪ್ರಶ್ನೆ ಮೂಡಿ, ಆಕೆಯ ಮುಖವನ್ನು ಎತ್ತಿನೋಡಬೇಕು, ಆಕೆಯನ್ನು ಮಾತನಾಡಿಸಬೇಕು ಎನಿಸಿತು.

ಆದರೆ ಆ ಯೋಚನೆಗೇ ಅವನ ಮೈ ಬೆವರಿ, ಸುತ್ತಲೂ ನೋಡಿದ— ಯಾರೂ ಇರಲಿಲ್ಲ ಅದನ್ನು ಕಂಡು ಅವನಿಗೆ ಕೊಂಡೆ ಧ್ಯೇಯ ಬಂದಂತಾಯಿತು.

“ ಇಲ್ಲಿ ನೋಡಿ . . . . ”

—ಬಹು ವೃದುವಾಗಿ ಸಿಸುಧನಿಯಲ್ಲಿ ಮಾತನಾಡಿಸಿದ.

“ ಆ ”

—ಉಸಿರ ಎಳೆಯಮ್ಮ ವೃದುವಾದ ಧ್ವನಿಯಲ್ಲಿ ಆಕೆ ಅವನ ಕರೆಗೆ ಉತ್ತರ ಕೊಟ್ಟಳು.

ಆಕೆ ತನ್ನ ಮಾತಿಗೆ ಉತ್ತರ ಕೊಟ್ಟ ಬಳಿಕ ಮೂತ್ರಗೆ ಮತ್ತುಮ್ಮ ಧ್ಯೇಯ ಬಂದಂತಾಯಿತು. ತನ್ನ ಪಕ್ಷದಲ್ಲಿದ್ದ ಆಕೆಯ ಕೈಯನ್ನು ನೇವರಿಸಿದ.

ಆಕೆ ತಟಕ್ಕನೆ ತನ್ನ ಕೈಯನ್ನು ಸರಿಸಿ, ಅವನತ್ತ ತಲೆ ಎತ್ತಿ ನೋಡಿದಳು. ಮರುಗಳಿಗೆಯೇ, ಆಕೆಗೆ ಏನು ತೋಚಿತೋ ಏನೋ— ಯಾಂತ್ರಿಕವಾಗಿ ತನ್ನ ಕೈಯನ್ನು ಅವನ ಬಳ ಸರಿಸಿದಳು.

ಮೂತ್ರಯ ಮುಖವನ್ನೇ ನೋಡುತ್ತಿದ್ದ ಆಕೆಯ ಕಣ್ಣಗಳಲ್ಲಿ ತಟಕ್ಕನೆ ಎಂಥದೋ ನೋವು ಸುಳಿದು ಮಾಯವಾಯಿತು.

“ ನಿಮಗೆ ಬೇಸರವೇ ? ”

“ ಏಕೆ ? ”

“ ನಾನು . . . ಹೀಗೆ . . . ನಿಮ್ಮ . . . ಹತ್ತಿರ . . . . ”

“ ಅವರು ಹೇಳಲಿಲ್ಲವೇ – ‘ನೀವು’ ಎನ್ನಬೇಡಿ.”

—ತಟಿಕ್ಕುನೆ ಎಚ್ಚರಳಾಗಿ ಹೇಳಿದಳು ಇಂದಿರಾ.

ಆಕೆಯ ಮಾತು ಕೇಳಿ ಮೂರ್ತಿಗೂ ವ್ಯಾಸರಾಯನ ಎಚ್ಚರಿಕೆಯ ಮಾತು ನೆನಪಾಗಿ, ತನ್ನ ನೈಮುರೆವಿಗಾಗಿ ಬೇಸರ ಬಂತು.

“ ನಿಜ . . . ಮರೆತಿದ್ದೀ . . . ಹಾಗಾದರೆ ಏನೆಂದು ಕರೆಯಲಿ . . . ”

ಆ ಪ್ರಶ್ನೆಗೆ ಆಕೆ ಉತ್ತರ ಕೊಡಲಿಲ್ಲ.

“ ಇಂದಿರಾ ಎಂದು ಕರೆಯಲೆ . . . ? ”

—ಮೂರ್ತಿಯೇ ಕೇಳಿದ ಆ ಪ್ರಶ್ನೆಗೆ ಆಕೆ ಉತ್ತರ ಕೊಡಲಿಲ್ಲ ಸಮ್ಮತಿ ಸೂಚಕವಾಗಿ ತಲೆಯಾಡಿಸಿದಳು.

“ ಇಂದಿರಾ . . . ”

“ ಆ ”

“ ನನ್ನ ಮೇಲೆ ನಿನಗೆ ಬೇಜಾರೇ . . . ”

“ ಏಕೆ ? ”

“ ನಿನ್ನ ಹತ್ತಿರ ಹೀಗೆ ಕುಳಿತಿರುವುದಕ್ಕೆ . . . ”

“ ಉಹೂ . . . ”

“ ಮತ್ತೆ . . . ”

“ ನೀವು ತುಂಬಾ ಒಳ್ಳಿಯವರು.”

—ಹೃದಯದಲ್ಲಿ ಉಕ್ಕೆಬಂದ ಹೃತಜ್ಞ ತೆಯನ್ನ ಹತ್ತಿಕ್ಕುಲಾರದೆ, ತನ್ನ ಕೈಯ ಬಳಿಯಿದ್ದ ಮೂರ್ತಿಯ ಕೈಯನ್ನ ಹಿಡಿದು ಹೇಳಿದಳು ಇಂದಿರಾ.

“ ಏಕೆ ? ”

“ ನಮಗೋಽಸ್ಯರೇ . . . ನಮಗೋಽಸ್ಯರೇ . . . ”

ಆಕೆ ತಾನಾಗಿಯೇ ತನ್ನ ಕೈ ಒತ್ತಿದಾಗ, ತನ್ನ ಹೃದಯದಲ್ಲಿ ದಿಗ್ನೇ ಮೂಡಿ ಬಂದ ಭಾವಾವೇಗವನ್ನ ತಡೆಯಲಾಗದೆ, ಏನಾದುತ್ತಿರುವೆನೆಂದು ಯೋಚನೆಯನ್ನು ಮಾಡದೆ—

“ ನಿನಗೋಽಸ್ಯರ ನಾನು ಏನು ಬೇಕಾದರೂ ಮಾಡುತ್ತೇನೇ ಇಂದಿರಾ ”

—ಎಂದ ಭಾವೋತ್ಸಂಪದ ಧ್ವನಿಯಲ್ಲಿ.

ಮೂರ್ತಿ ಆ ಮಾತಾಡಿದಾಗ ಅವನ ಧ್ವನಿಯಲ್ಲಿ ಮೂಡಿದ ಶೀವ್ರತೆ, ಅವನಾಡಿದ ಮಾತು ಕೇಳಿ ಇಂದಿರಾ ಚಕ್ಕಿತಳಾದಳು.

“ ನನಗೋಸ್ವರ . . . . . ನನಗೋಸ್ವರ . . . . . ಇದಕ್ಕೆ ಒಮ್ಮೆ ಕೊಂಡಿರಾ ? ”

—ತಡಿತಡಿದು ಹೇಳಿದಳು.

“ ಹೂ . ”

“ ಏಕೆ ? ”

ಆ ಪ್ರಶ್ನೆಯನ್ನು ಕೇಳ ಮೂರ್ತಿ ಒಂದು ಗಳಿಗೆ ಅವಾಕ್ಷಾದ. ಮರು ಗಳಿಗೆಯೇ ಯಾವುದೋ ಶಕ್ತಿ ತಾನೇ ಆವಸ್ತಿಂದ ನುಡಿಸಿತು—

“ ನೀನು . . . ನೀನು . . . ತುಂಬಾ ಜೆಲುವೆ ! ”

ಅನನ್ತ ಆಸಿದ ಆ ವಾತನ್ನು ಕೇಳಿ ಇಂದಿರಿಯ ಮುಖ ತಟ್ಟಕ್ಕನೇ ಬಿಳುಪೇರಿ, ಮರುಗಳಿಗೆಯೇ ಕೆಂಪೇರಿತು. ಮೂರ್ತಿ ಅವಳ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದು.

ಆ ನೋಟದ ಭಾರವನ್ನು ಸಹಿಸಲಾಗದಂತೆ ಅವಳ ಮುಖ ಬಾಗಿತು.

ಆವಳ ಬಾಗಿದ ಕಣ್ಣ ಸೂಚಿಸಿದ ಅವಳ ದೇಹಭಾಗ ವೃಂತಾರ್ಥಿಯನ್ನು ಸೂಜಿಗಲ್ಲಿನಂತೆ ಸೇಳಿದು, ತಾನೇನು ವಾಡುತ್ತಿದ್ದೇನೆ ಎಂಬ ಆರವೇ ಇಲ್ಲದೆ, ತನ್ನ ಪಕ್ಕದಲ್ಲಿ ಕುಳತ ಅವಳನ್ನು ಬಿಗಿದಪ್ಪಿ ಹೇಳಿದ—

“ ಇಂದಿರಾ – ನಿನ್ನನ್ನು ನಾನು ಪ್ರೀತಿಸುತ್ತೇನೆ.”

ಆ ವಾತು ಕೇಳಿ ಇಂದಿರಾ ಚಾಟಿಯ ಏಟು ತಿಂದಂತೆ ಮಿಡುಕಿ ತನ್ನನ್ನು ಸುತ್ತಿದ ಅವನ ತೋಳನ್ನು ಬಿಡಿಸಿ—

“ ದಯವಿಟ್ಟು . . . ದಯವಿಟ್ಟು . . . ಆದೊಂದು ವಾತು ಹೇಳಿ ಬೇಡಿ . . . ”

—ಎಂದಳು.

“ ಏಕೆ ? ”

ಆ ಪ್ರಶ್ನೆಗೆ ಇಂದಿರಾ ಉತ್ತರ ಕೊಡಲಿಲ್ಲ.

“ ಹೋಗಲಿ ಬಿಡು – ನಿನಗೆ ಚೇಸರವಾಗುವುದಾದರೆ ಆ ವಾತು ಅಡುವುದಿಲ್ಲ. ಅಂತೂ – ನಾನು ನಿನ್ನನ್ನು ಪ್ರೀತಿಸುವುದು ಸತ್ಯ.”

—ಎಂದ ಮೂರ್ತಿ, ಆಕೆಯಿಂದ ಸ್ವಲ್ಪ ದೂರ ಸರಿದು.

ಅನನ್ತ ದೂರಸರಿದುದನ್ನು ಕಂಡು, ಇಂದಿರಾ ತಾನೇ ಅವನ ಕೈಯನ್ನು ನೇವರಿಗಿ ಹೇಳಿದಳು—

“ ನನ್ನ ಮೇಲೆ . . . ನಿಟ್ಟು ಬಂತೇ ? . . . ”

“ ಏಕೆ ? ”

“ ಹಾಗೆ ಹೇಳಿದೆ ಎಂದು . . . ? . . . ”

ಆ ಮಾತಿಗೆ ಮೂರ್ತಿ ಏನೂ ಉತ್ತರ ಹೇಳಲಿಲ್ಲ

“ ನನ್ನನ್ನು . . . ನೀವು ಪ್ರೀತಿಸುತ್ತಿರಾ . . . ”

“ ಹೂ. ”

“ ಹಾಗೇ ಪ್ರೀತಿಸುತ್ತಿರಿ . . . ಪ್ರೀತಿಸುತ್ತಾ . . . ಪ್ರೀತಿಸುತ್ತಾ ಮರೆತುಬಿಡಿ . . . ”

“ ಏಕೆ ? ”

“ ಇವೆಲ್ಲಾ . . . ಇವೆಲ್ಲಾ . . . ಕೆಲವು ಗಳಿಗಿಯ ನಾಟಿಕ . . . ಅದಕ್ಕೇ . . . ? ನಾಳಿ ನಾನು ಯಾದೋ . . . ನೀವು ಯಾದೋ . . . ”

ಇಂದಿರಿ ಹೇಳಿದ ಮಾತನ್ನು ಕೇಳಿ ತಟಕ್ಕನೆ ಮೂರ್ತಿ ಆವಳ ಮುಖ ವನ್ನು ನೋಡಿದ

ಆಕೆಯು ಕಣ್ಣಿಗಳಲ್ಲಿ ನಗೆ ಇರಲಿಲ್ಲ, ಅಣಕವಿರಲ್ಲಿಲ್ಲ, ಆಪಹಾಸ್ಯವಿರಲ್ಲ - ಆದಕ್ಕೆ ಪ್ರತಿಯಾಗಿ ಏನೋ ಪ್ರಚಂಡ ಯಾತನೆ ತುಂಬಿ ತುಳುಕುತ್ತಿತ್ತು.

ಆಕೆಯ ಕಣ್ಣ ಅಂಚಿನಲ್ಲಿ ಮೂಡಿದ ಕಂಬನಿ ಅವನನ್ನು ದಿಟ್ಟಿಸಿ ನೋಡಿತು.

ಎನ್ನು ಕಹಿ - ಆದರೆ ಎನ್ನು ಸತ್ಯ ಆಕೆಯ ಮಾತು !

ವಾಸ್ತವತೆಯು ಅರಿವಾಗಿ ಮೂರ್ತಿಯ ಕರುಳನ್ನು ಈತ್ತಿರಿಸಿದಂತಾಯಿತು. ಬೆರಳ ಕುಡಿಯಿಂದ ಆ ಕಂಬನಿಯನ್ನು ಒರಿಸಿ, ಆಕೆಯ ಮೃದುವಾದ ಕೆನ್ನೆ ಗಳನ್ನು ನೇರವರಿಸಿದ.

ಎನ್ನು ನಯುವಾದ, ಮೃದುವಾದ ಕೆನ್ನೆಗಳು ಅವು.

ಇಂದಿರಿಯ ಮೈ ಏಕೋ ಭಾರವಾಗಿ, ಆವನ ಮೈಯ ಮೇಲೆ ಒರಿತು. ಅವನ ತೋರಳು ಆವಳನ್ನು ಬಳಸಿತು. ಆದಕ್ಕೆ ಆವಳು ಬೇಡವೆನ್ನಲಿಲ್ಲ. ಅದಕ್ಕಿಂತ ಹೆಚ್ಚಿನ ಉತ್ತಾಹವನ್ನು ತೋರಿಲಿಲ್ಲ.

~~ಜೆಟ್ಟು ಸಮ್ಮಾನಾರ್ಥಿ ಸಾಕಿಯಾಂತರಿಗೆ ಉದ್ದ ಪಾಜಾಹಾರಾಯ ಹುಸುವ್ಯ~~

ಆದರೂ ತನ್ನ ಎದೆಯ ಮೇಲೆ ಉರಗಿದ ಇವಳ ಬಗ್ಗೆ ಮೂರ್ತಿಯಲ್ಲಿ  
ಅಪಾರವಾದ ಅಭಿವೃದ್ಧಿ ಮಾಡಿ—

“ ಸೀನೇನೂ ದೇದರಬೇಡ ಇಂದಿರಾ . . . , ನಾನಿದೀನಿ.”

— ಎಂದು ಅಭಯ ಸೀಡಿದ.

ಇವಳು, ಹಾಗೇ ತೊರೆನ್ನು ಮೇಲೆ ಚಾಚಿ, ಇವನ ಕ್ರಾಫನ್ನು ಸೇವಣಿ,  
ಇವನ ಮುಖವನ್ನು ತನ್ನ ತಲೆಗೆ ಒತ್ತಿಕೊಂಡಳ್ಳು.

ರೈಲು ಕತ್ತಲಿನಲ್ಲಿ ಶಿಳ್ಳ ಹಾಕುತ್ತಾ ಓಡುತ್ತಿತ್ತು.

(೧೬೪ ನೇ ಪುಟದ ಇನ್ನೇ ಪಂಗ್ರಿ ‘ಹೆಚ್ಚು.....ಮನುಷ್ಯ’ ತಪಾಗಿ ಸ್ತ್ರಿಂಟಾಗಿರುತ್ತೆ)

## ೮೮

ಮುಚ್ಚಿದ ‘ಕ್ಲಾಸೆಟ್’ ನ ಬಾಗಲು ಶೈರಿದ ಸದ್ವಾಗಿ, ಇಂದಿರಾ ತಟಕ್ಕನೆ ಮೂತ್ರಿಯಿಂದ ಕೊಂಚ, ದೂರ ಸರಿದು ಕುಳಿತಳು.

ಕ್ಲಾಸೆಟ್ ನಿಂದ ಹೊರಬಂದ ವ್ಯಾಸರಾಯ ಅವರಿಬ್ಬರನ್ನು ಸೋಡಿದ.

ಅವರಿಬ್ಬ ಮುಖಗಳೂ ಕೆಂಪೇರಿ, ಇಂದಿರಾ ಕಳ್ಳನೋಟಿದಲ್ಲಿ ಮೂತ್ರಿಯ ಮುಖ ಸೋಡಿ, ಮತ್ತೆ ಮುಖವನ್ನು ಪಕ್ಕಾದ್ದೆ ತಿರುಗಿಸಿದಳು.

ಅದನ್ನು ಸೋಡಿಯೂ ಸೋಡಿದವನಂತೆ ವ್ಯಾಸರಾಯ—

“ಇನ್ನೊಂದು ಒಕ್ಕೇ ವಿಷಯ ಮೇಲೆ ಮುರಿತುಬಿಟ್ಟಿದ್ದೆ ಹೋಡಿ ಸಾರ್... ಸದ್ಯ — ನನ್ನದೃಷ್ಟಿ ಚೆನಾಗಿತ್ತು, ಜ್ಞಾಪಕಕ್ಕೆ ಬಂತು...”

—ಎಂದ.

“ಏನು ? ”

“ನಿಮ್ಮ ಟಿಕೆಟ್ ಎಲ್ಲಿ — ಇಲ್ಲಿ ಕೊಡಿ ಸಾರ್.”

—ಎಂದ.

“ಏಕೆ ? ”

“ಇಂಥಾದ್ಯಲ್ಲಿ ಅವನು ಕದೀಮು ಸಾರ್. ತಟಕ್ಕಂತ ಸಿವಿಬ್ರಾವಲ್ಲಿಗೆ ಹೋಗ್ಗಿರಾಂತ ಕೇಳಿ, ಟಿಕೆಟ್ ಕೊಡಿ ಅಂತ ಕೇಳಿದ್ದೆ ಆಗೇನಾಳ್ಡಿತ್ತೀರಿ? ಇಗೋರೆ — ನಮಿನ್ನಿಬ್ಬರದೂ ಟಿಕೆಟ್ ಸಿಮ್ಮ ಹತ್ತಿರ ಇರಲಿ ಕೇಳಿದ್ದೆ ಕಡೂರಿಗೆ ಹೋಗ್ಗಿರಿದೀರಿಂತ ಹೇಳಿ. ಸಿಮ್ಮ ಟಿಕೆಟ್ ನನಗೆ ಕೊಡಿ. ಕಡೂರಿನಲ್ಲಿ ದಾಗಬದಲಾಯಿಸಿಕೊಂಡ್ರಾಗುತ್ತೇ.”

—ಎಂದು ವ್ಯಾಸರಾಯ ತನ್ನ ಬಳ ಇದ್ದ ಟಿಕೆಟ್‌ಗಳನ್ನು ಮೂತ್ರಿಗೆ ಕೊಟ್ಟು.

ವ್ಯಾಸರಾಯನ ಮುಸ್ತೇಚ್ಚಿರಕೆಯನ್ನು ಕಂಡು ಮೂತ್ರಿಗೆ ಆಶ್ಚರ್ಯ ವಾಯಿತು. ‘ಎಷ್ಟು ಸಣ್ಣ ಸಣ್ಣ ಅಂಶಾನೂ ಯೋಜನೆ ಮಾಡ್ತಾನೆ. ಪಕ್ಕಾ ಕದೀಮು’ ಎಂದುಕೊಂಡ. ಏಕೋ ಹಾಗೆನ್ನಿಸಿ ಅವಸ್ಥಿಗೆ ವ್ಯಾಸರಾಯನ

ವಿಷಯದಲ್ಲಿ ಕೊಂಚ ಭಯವೂ ಮಾಡಿತು. ವಾತನಾಡಿ, ತನ್ನ ಟಿಕೆಟ್‌ನ್ನು ಅವನಿಗೆ ಕೊಟ್ಟು, ಅವನ ಟಿಕೆಟ್‌ಗಳನ್ನು ತಾನು ತೀಗೆದುಕೊಂಡ.

ಮೂರ್ತಿ ಕೊಟ್ಟ ಟಿಕೆಟ್‌ಗಳನ್ನು ತೀಗೆದುಕೊಳ್ಳುತ್ತೇ ವಾಗ್ಯಸರಾಯ—

“ ಇಂದಿರಾ — ಸಿನ್ನ ಕತ್ತು ಕಾನೋ ಹಾಗೆ ಬಿಟ್ಟೊಬೇಡ. ಕತ್ತುಲ್ಲಿ ಕರಿನುಡೆಸರ ಇಲ್ಲ. ಎಲ್ಲಾ ದ್ವಾರ ಸೋಡಿಬಿಟ್ಟಾನು. ಮಹಾ ಹದ್ದಿನ ಕಣ್ಣು ” —ಎಂದು ಇಂದಿರಿಗೆ ಎಚ್ಚರಿಕೆ ಹೇಳಿದ.

ಅವನ ವಾತು ಕೇಳಿ ಮೂರ್ತಿಗೆ ‘ಆತ’ನದು ಹದ್ದಿನ ಕಣ್ಣಾದರೆ, ಇವನದೇನೂ ಕಡವೆ ದಜ್ಞೆಯ ಕಣ್ಣು ಎನಿಸಲಿಲ್ಲ. ಹಾಗೇ ಇವನು ಇಪ್ಪು ಹೆದರಿ ಎಚ್ಚರಿಕೆ ಪಹಿಸುತ್ತಿರುವ ‘ಆತ’ ಯಾರಿರಬಹುದು ಎಂಬ ಯೋಚನೆಯೂ ಬಂತು ಮೂರ್ತಿಗೆ.

ಆದರೂಂದಿಗೆ, ಆದುವರೆಗೂ ಅವನು ಪುರಿತ ಯೋಚನೆಗಳೆಲ್ಲವೂ ಮತ್ತೆ ಜಾಗ್ರತ್ವಾದವು.

‘ಆತ ಯಾರು ?

‘ಆತನಿಗೂ ಇವನಿಗೂ ಏನು ಸಂಬಂಧ ?

‘ಆತನಿಗೆ ಇವನು ಇಪ್ಪು — ತನ್ನ ಜೊತೆಯಲ್ಲಿ ಬಂದ ಹೆಂಗಸನ್ನು, ಅವರಿಟಿತನ ಪಶ್ಚಿಮನಾಗಿ ಮಾಡುವಪಕ್ಕು — ಹೆದರಲು ಏನು ಕಾರಣ ?

‘ಈ ಹುಡುಗಿಗೂ ಇವನಿಗೂ ಎಲ್ಲಿಯ ಸಂಬಂಧ ? ಹೇಗೆ ಜೊತೆಯಾದರು ?

‘ಇವನು, ‘ಆತ’ನನ್ನು ಮೋಸಗೊಳಿಸುವ ತಂತ್ರದಲ್ಲಿ ನಾನು ಪಾಲು ಗಾರನಾಗಲು ಒಷ್ಟಿದುದು ಸರಿಯೇ ?

‘ಇವನಂತೂ ಶುದ್ಧ ನಾಡಿಕೆಗೇಡಿಯಾಗಿ ಕಾಣುತ್ತಾನೆ. ಇವಳು— ?

‘ಇವಳು ಎಂಥವಳು ?

‘ಇವಳೂ ಅವನ ಗುಣದ ಗುಂಪಿಗೇ ಸೇರಿದವಳೇ ?

‘ಇವರಿಬ್ಬಿರೂ ಸೇರಿ, ಏನೋ ಭಯದ ನಾಟಿಕ ಆಡಿ, ನನಗೇನಾದರೂ ಮೋಸ ಮಾಡಲು ಯತ್ನಿಸುತ್ತಿದ್ದಾರೆಯೇ ? ’

—ಹೀಗೇ ನೂರೆಂಟು ಯೋಚನೆಗಳು ಮೂರ್ತಿಯ ವಿದುಳನ್ನು ಮತ್ತಿಗೆ ಹಾಕಿದವು.

ಒಂದರನೇತೆ ಒಂದು ಬಗೆ ಬಗೆಯ ಯೋಚನೆಗಳು ಒಂದು, ಮೂರ್ತಿಗೆ ತಾನಾವುದೋ ಅಭೇದ್ಯನಾದ ರಹಸ್ಯದ ಕೊಟ್ಟಿಯಲ್ಲಿ ಒಂದಿಯಾಗಿದ್ದಂತೆ ತೋರಿ ಒಂದು ಗಳಿಗೆ ಭಯವಾಯಿತು.

ಮರುಗಳಿಗೆಯೇ ಏನೇಂದ್ರಿಯ ಹುಟ್ಟು ಧೈಯ ಹೇಳತು—

‘ ಇವನಾಗಲಿ, ಇವಳಾಗಲಿ ಸಿನಗೇನು ಮಾಡಬಲ್ಲರು ? ನಿನ್ನ ಬಳಿ ಸಾವಿರಾರು ರೂಪಾಯಿಗಳೂ ಇಲ್ಲ, ಸೇರುಗಟ್ಟಿಲ್ಲೆ ಬಂಗಾರವೂ ಇಲ್ಲ. ಜೀಬಿ ನಲ್ಲಿರುವುದೆಲ್ಲಾ ನೂರು — ನೂರಿಷ್ಟತ್ತು ರೂಪಾಯಿ—

‘ ಅವ್ಯಕ್ತಾಗಿ ಇವರು ಅಟ ಕಟ್ಟಿದ್ದರೆ — ಲಾಭ ನನ್ನದೇ. ಇಂಥ ಸುಂದರಿಯ ಸಹನಾಸಕ್ಕಿಂತ — ಇದು ಕೇವಲ ಅಲ್ಲ ಕಾಲಿಕವಾದುದಾದರೂ — ತನ್ನಲ್ಲಿರುವ ಹಣ ಹೆಚ್ಚಿನದಲ್ಲ.’

ಹಾಗೆಂದುಕೊಂಡೇ ಮೂರ್ತಿ ಇಂದಿರೆಯತ್ತು ನೋಡಿದ.

ಆಕೆಯಾ ಏನೇಂದ್ರಿಯನೆ ಮಾಡುತ್ತಿದ್ದಳು. ಇಂದಿರಾ ಅವನತ್ತು ನೋಡಲಿಲ್ಲ. ಅವನೋಂದಿಗೆ ಮಾತಾಡಲಿಲ್ಲ. ಅದರೂ ಅವಳ ಮುಖ ಹೇಳತು—

‘ ನಾನು ನಿದೋರಣಿ ’

ಅ ಮುಖವನ್ನು ನೋಡಿ ತನಗೆ ತಾನೇ ಹೇಳಿಕೊಂಡ—

‘ ಅವನು ಎಂಥವನಾದರೂ ಆಗಲಿ. ಇವಳಿಗೋಸ್ಕರ ಏನು ಬೇಕಾದರೂ ಮಾಡಬಹುದು.’

ಮೂರ್ತಿ ಹಾಗೆ ಯೋಚಿಸುತ್ತಿರುವಾಗಲೇ, ಮಾರ್ಗಮಧ್ಯದ ಹ್ಯಾರ್ಟು ನಿಲ್ದಾಣವೊಂದರಲ್ಲಿ ರೈಲು ನಿಂತಿತು.

“ ಸಾರ್ — ಹುಣಾರಾಗಿರಿ ”

—ಎಂದು ಹೇಳಿದ ವ್ಯಾಸರಾಯ ಭಯ ತುಂಬಿ ತು ಇಂದು ನ ಘಷಣೆಯಲ್ಲಿ.

ಆನನ ಮಾತನ್ನು ಕೇಳುತ್ತಿದ್ದ ಹಾಗೇ ಇಂದಿರಾ ತಟಕ್ಕನೆ ಮಂತ್ರಿಗೇ  
ಒತ್ತಿಕೊಂಡು ಕುಳತ್ತಬು.

“ ಹೆದರಬೇಡಿ ”

—ಎಂದ ಮಂತ್ರಿ.

ಇಂದಿರೆಯ ದೇಹ ಸಾಮೀಕ್ಷೆದಿಂದ ಪ್ರಜ್ಞಾನಿತವಾದ ಮಂತ್ರಿಯ  
ಮಿದುಳು ಮಿಂಚಿನ ವೇಗದಿಂದ ಕೆಲವನಾಡತ್ತಿಂದಿಗಿತು.

## ೧೯

ವ್ಯಾಸರಾಯ, ಇಂದಿರ, ಮೂತ್ರೀ—

ಮುಖವರ ಕಣ್ಣಗಳೂ, ಸಿಲಾಂಡದತ್ತಲೇ ನೋಡುತ್ತಿದ್ದವು.

ಅದೊಂದು ಬಹು ಸಣ್ಣ ಹಳ್ಳಿಯ ಸಿಲಾಂಡ. ಅದರ ಸಮೀಪದಲ್ಲಿಲೂ ಹೆಚ್ಚಿ ಕೂಡ ಇದ್ದಂತಿರದೆ ಸಿಲಾಂಡ ಸುತ್ತ ಬೆಳೆದ ಕಾಡು ಕತ್ತಲಲ್ಲಿ ಭೋಗಿ ಗುಟ್ಟುತ್ತಿತ್ತು. ಕತ್ತಲಲ್ಲಿ, ಸಕ್ಕತ್ತಾಂಕಿತವಾದ ಮಾಗಿಗೆ ಜಾಳಿದ ಬಿದಿರುವೇ ಗಳ ಕವ್ವಿ ತೆನೆಗಳ ಕಾರೋಡಲಿನಲ್ಲಿ ಅಶೈಲ್ಲಂದು ಇಲ್ಲಾಂದು ಪ್ರಿಣುಕು ಹುಳುಗಳು, ಕತ್ತಲಿನ ಬಟ್ಟಿಯಲ್ಲಿ ಬೆಳಿಕಿನ ಎಳಿಗಳನ್ನು ನೇರುತ್ತಿದ್ದವು.

ಆ ಸಿಲಾಂಡಲ್ಲಿ ಹೆಚ್ಚು ಜನ ಇರಲಿಲ್ಲ.

ಅಲ್ಲಿ ರೈಲು ಬಹು, ಅರ್ತ್ಯಲ್ಪಕಾಲ ಸಿಲ್ಲಾತ್ಮಿದ್ದುದರಿಂದ ಇದ ಇಬ್ಬರು ಮುಖರು ಪ್ರಯಾಣಿಕರು, ರೈಲು ಬಂದು ಸಿಲ್ಲಾತ್ಮಿದ್ದ ಹಾಗೇ, ತಮಗೆ ಹತ್ತಿರ ವಾದ ಗಾಡಿಗಳಲ್ಲಿ ಹೋಗಿ ಕೂಳತುಕೊಂಡರು.

ಯಾವ ಗಾಡಿಗಳಲ್ಲಾ ಹೆಚ್ಚು ಜನವಿರಲಿಲ್ಲವಾದುದರಿಂದ ಯಾರೂ ಖಾಲಿ ಇವ್ವ ಗಾಡಿಗಳಿಗಾಗಿ ಹಾಡುಕಿಕೊಂಡು ಆಲೆಯಬೇಕಾಗಿರಲಿಲ್ಲ.

ಎಂತಲೇ ಇವರು ಕುಳಿತ ಗಾಡಿಯ ಬಳಿ ಯಾರೂ ಸುಳಿಯಲಿಲ್ಲ.

ಸಿಲಾಂಡಲ್ಲಿ ಒಂದೂ ಒಂದೂವರೆ ಸಿಮಿನಕಾಲ ಸಂತ ಶಾಸ್ತ್ರ ಮಾಡಿದ ರೈಲು, ಮತ್ತೆ ಸಿಳ್ಳುಹಾಕಿ ತನ್ನ ಪ್ರಯಾಣವನ್ನು ಆರಂಭಿಸಿತು.

‘ ಸದ್ಯ ‘ ‘ಆತ’ ’ ಬರಲಿಲ್ಲ’

—ಎಂದುಕೊಂಡ ಮೂತ್ರೀ, ಗಾಡಿ ಸಿಧಾನವಾಗಿ ಚಲಿಸಲಾರಂಭಿಸಿದಾಗ.

ವ್ಯಾಸರಾಯನ ಮುಖದ ವೇಲೂ ಅದೇ ಬಿಡುಗಡೆಯ ಭಾವವಿತ್ತು. ಕಾಡಿಯ ಸಿಧಾನವಾದ ‘ ಚುಕು ಚುಕು – ಜಂಗು ಜಂಗು ’ ಶಬ್ದ ಆರಂಭ ವಾದಾಗ ಮೂತ್ರೀಗೆ ಏನೋ ಹೇಳಬೇಕೆಂದು ಅವನ ಕಡೆ ತಿರುಗಿದವನು, ಹಿಂಬವಿಯ ಬಾಗಿ ಕಿಟಕಿಯತ್ತ ನೋಡಿ, ತಟಕ್ಕನೆ ಬಾಯಿ ಮುಚ್ಚಿಕೊಂಡ.

ಕೂಡಲೇ ಅನನ್ ಕಣ್ಣಗಳಲ್ಲಿ ‘ ಎಚ್ಚರಿಕೆಯ ’ ಬೆಳಕು ಹೋಳಿಯಿತು.

ಅದನ್ನು ಕಂಡು ಮೂರ್ತಿರೂಪ ಅತ್ಯ ಕಡೆ ಕಣ್ಣು ಹೊರಳಿಸಿದ.

ಮೂರ್ತಿ ಅತ್ಯ ಕಡೆ ತಿರುಗುವುದಕ್ಕೂ. ಆ ಬದಿಯ ಬಾಗಿಲನ್ನು ತೆರೆದು ಕೊಂಡು, 'ಆತ 'ಗಾಡಿಯೋಳಿಗೆ ಪ್ರವೇಶಿಸುವುದಕ್ಕೂ ಸರಿಹೋರಿಸು.

ಹೆಚ್ಚು ಸದ್ಗುರು ಮಾಡಿ ಗಾಟಿಯೋಳಿಗೆ ಒಂದು ಆಜಾಸುಭಾಯ ಮನುಷ್ಯ ನನ್ನ ಸೇರಿಸಿ, ಮೂರ್ತಿಗೂ ಒಮ್ಮೆ ತನ್ನ ಹೃದಯವನ್ನು ಹಿಡಿದು ಆಲಗಿಸಿ ದಂತಾಯಿತು.

ಆದರೂ ತಾನು ಭಯವನ್ನು ವ್ಯಕ್ತಪಡಿಸಿದರೆ, ಕೆಲವ ಕೆಟ್ಟುಹೋಗುತ್ತದೆ ಎಂದು ಉಕ್ಕುವ ಭೀತಿಯನ್ನು ತಡೆ ಹಿಡಿದು, ತನ್ನ ಪಕ್ಕದಲ್ಲಿ ಕುಳಿತ ಇಂದಿರಿಗೂ ಧೈಯರು ಕೊಡಲು ಅವಳ ಕೈಯನ್ನು ಹಿಸುಕಿದ.

ಇಂದಿರೆಯ ಕೈಯೂ—

ಮರದಿಂದ ಮರಕ್ಕೆ ಹಾರುವಾಗ, ತಾನೆಲ್ಲಿ ಬೀಳುವೆನೋ ಎಂಬ ಭಯ ದಿಂದ ತಾಯಿನ್ನು ತಬ್ಬಿದ ಮರಿ ಕವಿಯಂತೆ, ಮೂರ್ತಿರೂಪ ಕೈಯನ್ನು ಒತ್ತಿ ಹಿಡಿದಿತ್ತು.

ಆದರಿಂದಲೇ ಇಂದಿರಾ ಭೀತಿಕಾಗಿದ್ದುದನ್ನು ಅಥ ಮಾಡಿಕೊಂಡ ಮೂರ್ತಿ, ವೇಗವಾಗಿ ಒಮ್ಮೆ ಅವಳತ್ತು ಸೇರಿಸಿದ. ಆಕೆ ತನ್ನ ಭೀತಿಯನ್ನು ಆದ್ದು, ತೋರ್ವಾರ್ವಾದದೆಂದಿದ್ದರೂ, ತುಟಿ ಕೊಂಡ ಬಿಳುವೆರಿತ್ತು. ಅವಳ ಎದೆ, ಸೇರವಣಿ ಸಿಲ್ಲಲು ಆಸರೆಯನ್ನು ಬರುಸಿದಂತೆ, ಅವನ ಜೀನಿಗೆ ಹತ್ತಿ ಕೊಂಡಿತ್ತು.

ಅವಳ ಆ ಭಯ ಮೂರ್ತಿ ಭಯವನ್ನು ಹೊಡಿದಟ್ಟಿ, ಅವನಲ್ಲಿ ಕೊಧ ವನ್ನು ಪ್ರೇರೇಸಿಸಿತು. ಹಾಗೇ ತಾನು ಆಫಿನಯಿಸಬೇಕಾಗಿದ್ದ ನಾಟಕದ ನೆನಪೂ ಆಗಿ, ತಟಕ್ಕೂನೆ ಎದ್ದುಸಿಂತು, 'ಆಪಾಯದ ಸರಪಣ' ಯನ್ನು ಎಳೆಯಲು ಕೈ ಚಾಚಿದ.

ಆತ ಬಾಗಿಲಿಗೆ ಇವಿರಾಗಿ ಘಾವಣೆ ತಗಲುವಮ್ಮೆ ಎತ್ತರ, ಕಲ್ಲಿನಲ್ಲಿ ಕಡೆದವಿಗ್ರಹದಂತೆ ಸುವ್ಯಾಸೆ ಸಿಂತಿದ್ದ ವನು, ಮೂರ್ತಿ 'ಆಪಾಯದ ಸರಪಣ' (Danger signal chain) ಯನ್ನು ಎಳೆಯಲು ಸಿದ್ಧನಾಮದನ್ನು ಕಂಡು—

“ ಅದರಾಗಕ್ಕೆವಿಲ್ಲ ಸಾರ್, ನಾನು ನಿಮಗೆ ಅವಾಯ ಮಾಡಲು ಬಂಧವ ನಲ್ಲ. ಹೆದರಬೇಡಿ ”

—ಎಂದು, ಸಿಂತಿದ್ದ ಹಾಗೇ ಸಿಗರೀಟು ಹೊತ್ತಿಸಿಕೊಂಡು, ವ್ಯಾಸ ರಾಯನತ್ತೆ ನೋಡಿದ.

ವ್ಯಾಸರಾಯನೂ ಬಿಟ್ಟು ಕಣ್ಣ ಬಿಟ್ಟಹಾಗೇ, ಆತನತ್ತಲೇ ನೋಡುತ್ತಿದ್ದ —

ಹೆಡಿಯಗಲಿಸಿದ ಹಾವನ್ನು ನೋಡುವ ಬಡಪಾಯಿ ಕಷ್ಟೆಯಂತೆ.

ಅಷ್ಟಾದರೂ ಆತ ವ್ಯಾಸರಾಯನನ್ನು ಮಾತನಾಡಿಸಲಿಲ್ಲ.

ಅದನ್ನು ಕಂಡು ಮೂರಿಗೆ, ಆತ ಉದ್ದೇಶಪೂರ್ವಕವಾಗಿಯೇ, ಏನೋ ಒಂದು ಅಗೋಚರ ಭೀತಿಯ ವಾತಾವರಣವನ್ನು ನಿರ್ವಿಫಷಬೇಕೆಂದೇ ಆ ರೀತಿ, ಮೌನವನ್ನು ಮುಂದುವರಿಸುತ್ತಿದ್ದಾನೆ ಎಂದು ತೋರಿತು.

ಎಡಿಯೋಳಿಗನ್ ‘ಆದಮ್ಮೆ ಬೇಗ ಈ ಪರೀಕ್ಷೆ ಪ್ರಕರಣ ಮುಗಿದು ಹೊದರೆ ಸಾಕು’ ಎಂಬ ಕಾತರದಲ್ಲಿ, ಕೃತಕವಾದ ಮೌನದ ವಾತಾವರಣ ದುಭರವಾಗಿ, ಮೂರಿಯೇ ಆದನ್ನು ನುರಿದು, ತಾನೂ ಸಿಂತ ಹಾಗೇ —

“ ಹಾಗಿದ್ದರೆ ನೀವು ಯಾರು ? ಗಾಡಿಯೋಳಿಗೆ ಹೀಗೇಕೆ ಕಳ್ಳರ ಹಾಗೇ ಪ್ರವೇಶಿಸಿದಿರಿ ? ”

—ಎಂದು ಕೇಳಿದ.

ಆವನೋಳಿಗನ್ ಭೀತಿ, ಆ ತೋರಿಕೆಯ ಕ್ಷೇತ್ರದ ಮಾತನ್ನು ಮತ್ತು ಪ್ರಖರಣೆಗೊಳಿಸಿತ್ತು.

“ ನಾನು ಕಳ್ಳನಲ್ಲ. ನಿಮ್ಮನ್ನು ಹೆದರಿಸುವುದು ನನ್ನ ಉದ್ದೇಶವಲ್ಲ ಎಂದು ಆಗಲೇ ಹೇಳಲಿಲ್ಲವೇ ? ನೀವು ಉದ್ದೇಶಗೊಳ್ಳಬೇಕಾದ ಆಗತ್ಯವೇನೂ ಇಲ್ಲ. ಸುಮ್ಮನೆ ಕುಳತುಕೊಳ್ಳಿ. ಆಗತ್ಯವಿದ್ದಾಗ — ನಾನೇ ನಿಮ್ಮನ್ನು ಮಾತಾಡಿಸುತ್ತೇನೇ ”

—ಎಂದ ಆತ, ಗಂಭೀರವಾಗಿದ್ದರೂ, ಆಧಿಕಾರ ದರ್ಷ ತುಂಬಿದ ಧ್ವನಿಯಲ್ಲಿ.

ಆ ಧ್ವನಿಯಲ್ಲಿ ಎಪ್ಪು ಸೌಜನ್ಯವಿಶ್ವೀ, ಗಾಂಭೀರ್ಯವಿಶ್ವೀ ಅಷ್ಟೇ

ಮಂಟ್ಟಿಗೆ ‘ ಸೀನು ಸೀನಾಗಿಯೇ ಸುಮೃಸಿರದಿದ್ದರೆ, ಸಿನ್ನನ್ನು ಸುಮೃನೇ ಮಾಡಬಲ್ಲ ಶಕ್ತಿಯೂ ನನಗಿದೆ’ ಎಂಬ ಅಧಿಕಾರ ಭಾವವೂ ಇತ್ತು.

ಆ ಮಾತಿಗೆ ಮರುಮಾತಾಡದೆ ಮೂರ್ತಿ ಹಾಗೇ ಕುಳಿತುಕೊಳ್ಳುತ್ತಿದ್ದ ಹಾಗೇ ಇಂದಿರಾ ಮತ್ತೆ ಅವಸಿಗೆ ಒತ್ತಿ ಕುಳಿತಳು. ಪ್ರಕಟಿವಾಗಲಾಗಿದೆ ಭೀತಿ, ಅವಳ ಉಸಿರಿನ ಉಯ್ಯಲೆಯಲ್ಲಿ ವೇಗವಾಗಿ ತೂಗುತ್ತಿತ್ತು.

ಮೂರ್ತಿಗೆ ಅಪ್ಪು ಹೇಳಿ ಆತ, ಬಾಗಿಲಿಗೆ ಒರಗಿಕೊಂಡು, ಕಾಲಮೇಲೆ ಕಾಲು ಹಾಕಿ ಸೀತು, ಬಾಯಿಂದ ಸಿಗರೀಟ್‌ನ ಹೊಗೆಯ ವರ್ತಫಲಗಳನ್ನು ಪ್ರೈಟ್‌ಮತ್ತು, ಇದ್ದು, ತಟಕ್ಕನೆ ಬಾಯೋಚಿದ್ದ ಅಪ್ಪು ಹೊಗೆಯನ್ನು ಹೊರಗೆ ಉದಿ—

“ ಏನೋ ಪ್ರಾಣೀಶ - ಎಲ್ಲಿಗೆ ಪ್ರಯಾಣ ? ”

—ಎಂದು ಕೇಳಿದ, ತನ್ನ ಬಲವಾದ ಕ್ರಿಗಳನ್ನು ಎದೆಯ ಮೇಲೆ ಕಟ್ಟಿಕೊಂಡು, ಬಲಗೈಯು ಜೆರಳುಗಳಲ್ಲಿ ಹಿಡಿದ ಸಿಗರೀಟ್‌ನ್ನು ತೂಗಾಡಿಸುತ್ತಾತ್.

ಆತ ವ್ಯಾಸರಾಯನನ್ನು ಪ್ರಾಣೀಶ ಎಂದು ಕರೆದದ್ದನ್ನು ಕೇಳಿ, ಮೂರ್ತಿಗೆ ಏಕೋ ‘ ಷಾಕ್ ’ ಹೊಡಿದಹಾಗಾಯಿತು.

ವ್ಯಾಸರಾಯನೂ ಮಂಟ್ಟಿಬಿದ್ದು. ಒಂದು ಗಳಿಗೆ ಇವನ ಮುಖದಲ್ಲಿ ಭೀತಿ ಸುಳದು, ಮರುಗಳಿಗೆಯೇ ಆದು ಬಿರುಸಾಯಿತು.

“ ಎಲ್ಲಿಗೆ ಹೋದ್ದೆ - ಬಂದ್ರೆ ಸಿಮಗೇನು ಸಾಫ್ಟ್‌ಮಿ ? ”

—ಎಂದ ಸಿಟ್ಟು, ತುಂಬಿ ತುಳುಕುವ ಘಟನಿಯಲ್ಲಿ ವ್ಯಾಸರಾಯ.

“ ಷಟ್ಪ್ರೋ - (Shut up) ”

— ತಟಕ್ಕನೆ ಆತ, ಇದ್ದ ಕೆಂದ್ರ ಹಾಗೇ ಬಹು ಬಿರುಸಾದ, ಉಗ್ರವಾದ ಘಟನಿಯಲ್ಲಿ ಗದರಿಸಿ ಹೇಳಿದ—

“ ಬಾಯಿ ಮುಚ್ಚಿಕೊಂಡು ಕೇಳಿದ್ದ ಕ್ರಿ ಉತ್ತರ ಕೊಡ್ಡಿಯೋ, ಅಥವಾ ಬೆಲ್ಟ್ (Belt) ಕೈಗೆ ತಗೀಳಬೇಕೋ ? ಯಾರ ಹತ್ತಿರ ಮಾತಾಡ್ತಾ ಇದೀ ಯಾಂತ ನೇನಪಿರಲಿ.”

ಆ ಮಾತು ಆಡುತ್ತಿದ್ದ ಹಾಗೇ ಆ ಹೆತ್ತರದ ವ್ಯಾಸರಾಯ ಗೇಣಾಡ್ಡಿ ವಾಗಿ ಹೋದ. ಆ ಮಾತು ಕೇಳಿಯೇ ಅವನ ಮೈ ಚೆಲ್ಲಿನ ಏಟು ತಿಂದಂತೆ ನಡುಗಿತು.

“ ಅ.... ಅ.... ದೇ.... ನು.... ಬೇಕೊ.... ಕೇಳ ಸ್ವಾಮಿ.... ನಿಮ್ಮಣಿನಲ್ಲಿ ನಾವು ಭೂಮಿ ಹೇಳಿರೋದೇ ಆಪರಾಧ ವಾಗಿದೆ....”

—ಎಂದ ಭಯ — ಕೈಗ್ರಿಧಗಳು ಸಮ ಸಮವಾಗಿ ಬೆರೆತು, ತರಗಟ್ಟು ಶ್ರೀದ್ರಧಸಿಯಲ್ಲಿ.

“ ಹಾಗೆ — ದಾರಿಗೆ ಬಾ. ಎಲ್ಲಿಗೆ ಹೊರಟಿದ್ದೀಯ ? ”

“ ಬೆಂಗಳೂರಿಗೆ.”

“ ಎಲ್ಲಿಂದ ಬಂದದ್ದು ? ”

“ ನ.... ನ.... ನಮ್ಮ ಶಾರಿಸಿಂದ.”

“ ಅಂದ್ರೆ — ಯಾವ ಉರು ? ನಿಮ್ಮ ಉರು ಒಂದ ತಕ್ಕಣ ನನಗೆ ತಿಳಿಯೋಕೆ — ನಿನಗೇನು ಒಂದು ಉರೆ, ಒಂದು ಮನೇಸೇ ? ಕೇರಿ ಕೇರಿ ತಿರುಗೋ ನಾಯಿ ಜಾತಿ ಸಿನ್ನುದು.”

—ತೀವ್ರ ತಾತ್ಕಾರ ತುಂಬಿದ ಧ್ವನಿಯಲ್ಲಿ ಕೇಳಿದ ಆತ.

“ ಕುಮಾರಿಂದ.”

“ ಬಂದದ್ದಿಕ್ಕೆ ಬಸ್ತು ಟಿಕೆಟ್ ಇದೆಯೇ ? ”

“ ಇಲ್ಲ ಸ್ವಾಮಿ — ದಾರಿಲೇ ಬಿಸಾಕಿಟ್ಟೆ. ತಾವು ಕಣ್ಣಿಗೆ ಬೀಳ್ತುರಾಂತ ಗೊತ್ತಿದ್ದೆ ರುಚುವಾತಾಗಿ ಇಟ್ಟುಕೊಳ್ಳಿದ್ದ....”

—ನಿಥಾನವಾಗಿ ಧೈಯರು ತಂದುಕೊಂಡು, ನನು ವ್ಯಂಗ್ಯ ಬೆರೆತ ಧ್ವನಿಯಲ್ಲಿ ಹೇಳಿದ ವ್ಯಾಸರಾಯ.

“ ಅ — ಹೌ — ಹಾಗೋ.... ನಾನು ಕಣ್ಣಿಗೆ ಬೀಳ್ತುಇರುತ್ತಿದ್ದೆ.... ರುಚುವಾತಾಗಿ ಇಟ್ಟಿಲ್ಲಿತಿದ್ದೀ....”

—ಎಂದು ಕಟ್ಟಿ ವ್ಯಂಗ್ಯ ತುಂಬಿದ ಧ್ವನಿಯಲ್ಲಿ ನಿಥಾನವಾಗಿ ಎಳಿದೆಳಿದು ಕೇಳುತ್ತಿದ್ದವನು, ತಟಕ್ಕನೆ ವಾಸರಾಯನತ್ತ ನುಗ್ಗಿ, ಮಿಂಚಿನ ವೇಗದಲ್ಲಿ ಅವನ ಕೊಟಿಗೆ ಕೈ ಹಾಕಿದ.

ಆದನ್ನು ಕಂಡು ವ್ಯಾಸರಾಯ ಅಷ್ಟೇ ವೇಗವಾಗಿ ಆತನನ್ನು ತಡೆಯಲು ಯತ್ತಿಸಿದ. ‘ಭಟ್ಟಾರ್’ ಎಂದು ಅವನ ಕೈನೇಲಿ ಪೆಟ್ಟು ಬಿತ್ತು. ‘ಅವಾನ್’ ಎಂದು ಕೂಗಿ ವ್ಯಾಸರಾಯ, ತನ್ನ ಕೈ ಹಿಂದಕೈ ಎಳಿದುಕೊಂಡ.

“ ಸುಮೃಸಿರು ಅಂತ ಒಂದ್ದಲ ಹೇಳಲಿಲ್ಲೇ. ನನ್ನ ಹತ್ತಿರ ಬಾಲ ಬಿಟ್ಟೀಯಾ – ಬೇಕೊಫಾ ”

—ಎಂದು ವ್ಯಾಸರಾಯನನ್ನು, ಆ ಏಟಿಗಿಂತ ಬಲವಾದ ಧ್ವನಿಯಲ್ಲಿ ಗದರಿಸಿ, ಒಂದೊಂದಾಗಿ ವ್ಯಾಸರಾಯನ ಜೀಬುಗಳನ್ನೆಲ್ಲಾ ಹುಡುಕಿ, ಅವನ ಜೀಬುಗಳಲ್ಲಿದ್ದ ದನ್ನೆಲ್ಲಾ ಹೊರ ತೆಗೆದ.

ಒಂದು ಮಾಸಿದ ಕೃತಕ ರೇಣ್ಣೆಯು, ಪಟ್ಟಿ ಪಟ್ಟಿಯ ಕಚ್ಚೆಷ್ಟು, ಒಂದು ಸಣ್ಣ ಹಳೆಯ ಪನ್‌೯, ಅಮ್ಮೆ ಚೆಲ್ಲರೆ ಕಾಸು, ರೈಲ್ಪ್ರೆ ಟಿಕೀಟು, ಒಂದು ಸಣ್ಣ ಸೆಂಟ್‌ ಬಾಟೆಲು, ನಾಲ್ಕುರು ಹಲ್ಲು ಉದುರಿದ ಕೂಳಬು (comb), ಬೀಡಿಯ ಕಟ್ಟು, ಬೆಂಕಿಯ ಪ್ರೋಟ್‌ಷ್ಟು, ಒಂದೆರಡು ಬಾಡಿದ ವೀಕೆಯದೆಲೆ, ಒಂದೆರಡು ಆಡಿಕೆಯ ಶೂರು, ಸಣ್ಣ ದೊಂದು ಹೊಗಿಸೊಪ್ಪಿನ ಹೊಟ್ಟು, ಮೇಲೆ ಕನ್ನಡಿಯಿದ್ದ ಸುಣ್ಣು ದ ಡಬ್ಬಿ—

—ಎಲ್ಲವನ್ನೂ ಒಂದೊಂದಾಗಿ ತೆಗೆದು, ವ್ಯಾಸರಾಯನ ಪಕ್ಕದ ಸೀಟಿನ ಮೇಲಿರಿಸಿದ.

ಆ ಸಾವಾನುಗಳಲ್ಲಿ ಆತ ಎಲ್ಲಕ್ಕೂಂತ ಮೊದಲು ಪರಿಶ್ವೀಸಿದ್ದ ವ್ಯಾಸರಾಯನ ರೈಲ್ಪ್ರೆ ಟಿಕೀಟ್‌ನ್ನು. ಆದನ್ನು ತಿರುಗಿಸಿ ಸೋಡಿ, ಆದರ ಮೇಲಿದ್ದ ತಾರೀಖಿನ ಮುದ್ರೆಯನ್ನು ಪರಿಶ್ವೀಸಿ—

‘ ಹೂಂ .. ಇನ್‌ತ್ವಿನದೇ – ಬೆಂಗಳೂರಿನದು

—ಎಂದು ತನಗೆ ತಾನೇ ಹೇಳಿಕೊಂಡ.

“ ಅಷ್ಟಲ್ಲಿದೆ – ನಾನಾಷ್ಟಕೆ ಸುಳ್ಳು ಹೇಳಲಿ ಸ್ವಾಮಿ ”

—ಎಂದ ವ್ಯಾಸರಾಯ, ಅನ್ಯಾಯವಾಗಿ ಅಬಧ್ಯ ನುಡಿದ ಆಪಾದನೆಗೆ ಗುರಿಯಾದ ಸತ್ಯಸಂಘನಂತೆ.

“ ಇಲ್ಲೋಡು – ಒಂದ್ದಲ ಹೇಳಿಸಿ. ಮಾತಾಡಿಸಿದಾಗ ಮಾತಾಡು. ಇಲ್ಲಿದ್ದೆ ಬಾಯುಷ್ಟಿಕೊಂಡಿರು. ಸಿನ್ನ ತಲೆ ಹರಟಿ ಮಾತ್ರ ತಗೀಬೇಡ.”

—ಎಂದ ಆತ ವ್ಯಾಸರಾಯನ ಧ್ವನಿ ಕೇಳೇ ಸಿಟ್ಟು ಬಂದವನಂತೆ, ‘ಇದು ಕೊನೆಯ ಎಚ್ಚರಿಕೆ’ ಎಂದು ಹೇಳುವ ಧ್ವನಿಯಲ್ಲಿ.

“ ಸರಿ ಸ್ವಾಮಿ ತಮ್ಮ ಚಿತ್ತ ”

— ಎಂದ ವ್ಯಾಸರಾಯ.

“ ಹಾಗಿರು - ಹಾಗಿದ್ದೆ ನಿನ್ನ ಹಲ್ಲಿಗೆ ಆರೋಗ್ಯ.”

—ಎಂದ ತತ ತನ್ನ ಕಾರ್ಯವನ್ನು ಮುಂದುವರಿಸಿ.

ಆತನ ದೃಷ್ಟಿಯಲ್ಲಿ ವ್ಯಾಸರಾಯನಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವೂ ಸಂದೇಹಾಸ್ಯದವಾದ ವಸ್ತುವಾಗಿದ್ದುಂತಿತ್ತು. ಅವನ ಪರ್ಸಿನ್ನು ತನ್ನ ಜೀಬಿನಲ್ಲಿರಿಸಿಕೊಂಡು, ವ್ಯಾಸರಾಯನ ಸುಳ್ಳಿದ ಡಬ್ಬಿ, ಬೆಂಕಿಸ್ಟೆಟ್ ಇವನ್ನು ತೆರೆದು ಪರೀಕ್ಷೆ ಮಾಡಿದ್ದಲ್ಲಿಚೆ, ಮಂಡಚಿದ ಕಚ್ಚೆರ್ಚ್ ನಲ್ಲಿ ಏನೋ ಅವಿಶಿರಿ ಬಹುದು ಎಂಬಂತೆ ಅದನ್ನು ಕೊಡವಿ ನೋಡಿದ - ಸೆಂಟ್ ಬಾಟ್ಲಿನ ಬಿರಬಿ ಯನ್ನು ತೆಗೆದು ಮೂಡಿ ನೋಡಿದ. ಆ ಎಲ್ಲ ವಸ್ತುಗಳ ಪರೀಕ್ಷೆಯೂ ಮುಗಿದ ಮೋಲೆ—

“ ಇವನ್ನೆಲ್ಲಾ ತೆಗೆದಿಟ್ಟಿಂತ್ತೇ ”

—ಎಂದು ಅಪ್ಪಣಿಮಾಡಿ, ತನ್ನ ಜೀಬಿನಲ್ಲಿರಿಸಿಕೊಂಡು, ವ್ಯಾಸರಾಯನ ಪರ್ಸಿನ್ನು ತೆಗೆದು, ಅದರ ಖಾನೆಖಾನೆಯನ್ನು ಹುಡುಕಿ, ಅದರಲ್ಲಿದ್ದುದನ್ನೆಲ್ಲಾ ಹೊರಗೆ ತೆಗೆದ.

ವ್ಯಾಸರಾಯನ ಪರ್ಸಿನಲ್ಲಿ ಆತನಿಗೆ ಬೇಕಾದುದೇನೂ ಸಿಗಲಿಲ್ಲ. ನಲವತ್ತು ರೂಪಾಯಿಗಳವು ಹಣ ಇತ್ತು. ಆ ಹಣದ ನೋಟೆಗಳಲ್ಲಿದೆ ಬೇರೇನೂ ಇರಲಿಲ್ಲ.

ಆ ನೋಟೆಗಳನ್ನು ತಾತ್ಪಾರದಿಂದ ಆ ಪರ್ಸಿನಲ್ಲಿ ತುರುಕಿ, ಪರ್ಸಿನ್ನು ವ್ಯಾಸರಾಯನತ್ತ ಒಗೆದು, ಮುಟ್ಟಿಬಾರದುದನ್ನು ಮುಟ್ಟಿದವನಂತೆ ಕೃಕೊಡವಿ ಕೊಂಡು—

“ ಆವ್ಯಾ ಸುಲಭವಾಗಿ ಸಿಗೋ ಹಾಗೆ ನೀನೇನಾದ್ದೂ ಗುಮಾನಿ ಪದಾರ್ಥ ಇಡ್ತೀಯ - ಕಳ್ಳುಕೊರಮು.”

—ಎಂದ.

“ ಗುಮಾನಿ ಸಾಮಾನು ಇದ್ದೆ ತಾನೇ ಸ್ವಾನಿ, ಎ ಲ್ಲಾ ದೂ ಇಡೋಕೆ . . . . ”

—ಎಂದ ವ್ಯಾಸರಾಯ ಸಮಾಧಾನದ ನಿಟ್ಟಿಸಿರುಬಿಟ್ಟು.

“ ನಿನ್ನ ಯೋಗ್ಯೆ ಎಲ್ಲಾ ನನಗೆ ಗೊತ್ತಿದೆ ಸುಮಿತ್ರು - ಆನಂದಾಘುರದಲ್ಲಿ ನನ್ನ ನೋಡಿದ್ದ ಹಾಗೇ ಎಲ್ಲೋ ಹೋಗಿ ಅವಿತುಕೊಂಡ್ಯಲ್ಲಾ, ಅಗ್ಗಿ

ವನಿದ್ದೆದ್ದನ್ನು ನುಂಗಿ ನೀರು ಕುಡಿದ್ದೇ - ಈಗ ಹುಡುಕಿದ್ದೇ ಸಿಗುತ್ತೇ ನನಗೆ ? ”

—ಎಂದ ಆತ ನಿರಾಶಿ ತುಳುಕುನ ಧ್ವನಿಯಲ್ಲಿ.

“ ಏನು ಸಾಮಾನ್ಯ, ಒಂದ್ದುಲ ತಪ್ಪು ಮಾಡ್ಡೋನು, ಯಾವಾಗಲೂ ಆದೇ ತಪ್ಪು ಮಾಡ್ಡಾನೇನು ಸಾಮಾನ್ಯ? ಏನೋ ಬುದ್ಧಿ ಇಲ್ಲಿ ಒಂದೆರಡು ಸಲ ತಪ್ಪು ಮಾಡ್ಡಿ - ಇದಕ್ಕೆ ಸೀನು ಕೊಟ್ಟು ಶ್ರೀಕೃಷ್ಣ ಅನುಭವಿಸಿ ಬಾಕಿ ಚುಕ್ಕು ಮಾಡಿ ಬಿಟ್ಟಿ . . . . ”

—ಎಂದ ವ್ಯಾಸರಾಯ ಹಲ್ಲು ಗಿಂಜುತ್ತಾ.

“ ಬಾಯಿ ಮುಚ್ಚಿಕೊಳ್ಳೋ - ಸಾಕು. ನೀನು ಬುದ್ಧಿ ಕಲಿಯೋದು, ಕಾಗೆ ಚೆಳ್ಳಿಗಾಗೋದೂ ಎರಡು ಒಂದೇ ದಿನ — ”

—ಎಂದವನೇ, ತಟಕ್ಕನೇ—

“ ನಿನ್ನ ಸಾಮಾನೆಲ್ಲಿದೆ ? ”

—ಎಂದ.

ಎಲ್ಲ ಪರೀಕ್ಷೆಯೂ ಮುಗಿಯಿತು ಎಂದುಕೊಂಡಾಗ, ಆತ ಇದ್ದಕ್ಕಿದ್ದ ಹಾಗೇ ಕೇಳಿದ ಈ ಪ್ರಶ್ನೆಯನ್ನು ಕೇಳಿ ಚೆಚ್ಚಿಬಿಟ್ಟು —

“ ಏನು ಸಾಮಾನ್ಯ? ”

—ಎಂದ.

“ ನಿನ್ನ ಸಾಮಾನೆಲ್ಲಿದೆ ಅಂತ ಕೇಳಿದ್ದು — ”

“ ಇರೋಡಿಲ್ಲ ಒಂದು ಹಾಸಿಗೆ. ಸೀಟಿನ ಕೇಳಿಗಿಡಿ. ಬೇಕಾದ್ದೇ ಅದನ್ನೂ ಬಿಟ್ಟು ಪರಾಂಬಿರಿಸಬಹುದು. ”

—ಎಂದ ವ್ಯಾಸರಾಯ, ಸಾವರಿಸಿಕೊಂಡು.

ಅವನ ಮಾತು ಕೇಳಿ ಆತ, ಸೀಟಿನ ಕೇಳಿಗೆ ಇಂತಿ ನೋಡಿದ. ಅಲ್ಲಿದ್ದುದ್ದು ಹಾಸಿಗೆಯೋಂದೇ. ಯಾವ ಮಾಯದಲ್ಲಿ ವ್ಯಾಸರಾಯ ಆ ಹಾಸಿಗೆಯೋಂದಿಗಿದ್ದ ಟ್ರಿಂಕನ್ನು, ಮಾತಿರು ಸೀಟಿನಡಿಯಲ್ಲಿ ದಬ್ಬಿದ್ದ.

ವ್ಯಾಸರಾಯ ಕುಳತ ಸೀಟಿನ ಕೇಳಿಗೆ ಹಾಸಿಗೆಯೋಂದೇ ಇದ್ದದ್ದನ್ನು ನೋಡಿ, ಆತ, ಮಾತು, ಪರೀಕ್ಷೆ ಎಲ್ಲವೂ ಮುಗಿಯಿತೆಂಬಂತೆ ಕಿಟಕಿಯತ್ತ ಹೋಗಿ, ಹೋರಿಗೆ ತಲೆಹಾಕಿದ.

ಆತನ ಬೆನ್ನು ತನ್ನತ್ತ ತಿರುಗುತ್ತಿದ್ದ ಹಾಗೇ, ವ್ಯಾಸರಾಯ ಮೂರ್ತಿಯ ಕಡೆ ತಿರುಗಿ,—

“ನನ್ನದು ಮುಗಿಯಿತು. ಇನ್ನು ನಿಮ್ಮದು ಆರಂಭವಾಗುತ್ತದೆ. ಹುಣಾರಾಗಿರಿ”

—ಎಂದು ಸೂಚಿಸುವಂತೆ ಕಣ್ಣಹೊಡಿದು, ತನ್ನ ಪಾಡಿಗೆ ತಾನು ಗಾಡಿಯ ಭಾವಣೆಯ ಕಡೆ ನೋಡುತ್ತೂ ಕುಳಿತುಕೊಂಡ.

ವ್ಯಾಸರಾಯನ ವಸ್ತುಪರೀಕ್ಷೆ ಯಾವ ದುಷ್ಪರಿಣಾಮವೂ ಇಲ್ಲದೆ ಮುಗಿದದ್ದನ್ನ ಕಂಡು, ಮೂರ್ತಿಗೂ ಕೊಂಚ ಧೈಯರು ಬಂದಿತ್ತು.

‘ನಮ್ಮ ಪರೀಕ್ಷೆ ನಡೆಯುದೆ ಹೊದರೂ ಹೊಗಬಹುದು’

—ಎಂದೇ ತೋರಿತು ಅವನಿಗೆ.

ಆ ಭಾವನೆಯಿಂದ ಅವನ ಮುಖದ ಮೇಲೆ ಸಮಾಧಾನದ ಭಾವ ಮೂಡಿತು.

‘ಇನ್ನೇನೂ ಭಯವಿಲ್ಲ

—ಎಂಬಂತೆ ಇಂದಿರಿಯ ತೋಳನ್ನು ಒತ್ತಿ ಸೂಚಿಸಿದ.

“ Come on - where are you two going ? Give me your tickets (ಹೇಳಿ, ನೀವಿಬ್ಬರು ಎಲ್ಲಿಗೆ ಹೋಗುತ್ತಿದ್ದೀರಾ ? ನಿಮ್ಮ ಟಿಕೆಟ್‌ಗಳನ್ನು ಕೊಡಿ.)”

—ಒಂದು ಗಳಿಗೆ ಎಲ್ಲ ಮಾತ್ರ ಮುಗಿಸಿದವನಂತೆ, ಕಿಟಕಿಯಾಚಿ, ಏನೋ ನೋಡುತ್ತಾ ಸಿಳ್ಳು ಹಾಕುತ್ತಿದ್ದ ಆತ, ವೀಂಚಿನ ವೇಗದಿಂದ ಮೂರ್ತಿಯತ್ತ ತಿರುಗಿ, ಗಡುಸಾದ ಧ್ವನಿಯಲ್ಲಿ ಕೇಳಿದ

ಆಕಸ್ಮಿಕವಾಗಿ ತನ್ನತ್ತ ನುಗ್ಗಿದ ಆ ಪ್ರಶ್ನೆಯ ಇದಿರು ಮೂರ್ತಿಯೂ ತತ್ತರಿಸಿಹೋದ. ಜರ್ನಿನರು ಯಾದ್ದದಲ್ಲಿ ಅನುಸರಿಸುತ್ತಿದ್ದ ‘ಬ್ಲಿಟ್‌-ಕ್ರೀಗ್’ (Blitz - Krieg - ವಿದ್ಯುದ್ - ದಾಳ) ಯ ಕ್ರಮವನ್ನು ಆತ, ಅವರ ಪರೀಕ್ಷೆಯಲ್ಲಿ ಅನುಸರಿಸುತ್ತಿದ್ದಂತಿತ್ತು.

ಆತ ಆ ಪ್ರಶ್ನೆಯನ್ನು ಕೇಳಿದ ವೇಗಕ್ಕೆ ಹೆದರಿದ ಮೂರ್ತಿಯ ಬಾಯಿಂದ, ತಟಕ್ಕನೆ—

“ ಚಿಂಗಳೂರಿಗೆ ”

— ಎಂಬ ಮಾತ್ರ ಹೊರಬರುವುದರಲ್ಲಿತ್ತು.

ಬಹು ಪ್ರಯತ್ನಪಟ್ಟು ಆ ಮಾತ್ರಗಳನ್ನು ಮೂರ್ತಿ ತಡೆಹಿಡಿದ.

“ Come out - out with the truth (ಹೂ-ಹೇಳು-ಸತ್ಯವನ್ನು.)”

— ಮತ್ತಮ್ಮ ಅಬ್ಬಿರಿಸಿ ಪ್ರಶ್ನಿಮಾಡಿದ ಆತ.

ಆತನ ಮಾತಿನಲ್ಲಿದ್ದ ಕೋರ್ಧವನ್ನು ಕಂಡು ಮೂರ್ತಿಯ ಪಕ್ಕದಲ್ಲಿ ಕುಳಿತ ಇಂದಿರಾ ಭೀತಳಾಗಿ ಕಂಪಿಸುತ್ತಾ ಮೂರ್ತಿಗೆ ಜೋಡೆಬಿಡ್ಡಳು.

ಅವಳ ಭೀತಿ ಮೂರ್ತಿಗೆ ಮಾರ್ಗದರ್ಶಕವಾಯಿತು. [ಆದರೊಂದಿಗೆ ಹೆಣ್ಣಿನೆದುರಿಗೆ ತಾನು ಅಂಚಾಬುರುಕನಲ್ಲವೆಂದು ತೋರಿಸಬೇಕೆಂಬ ಪ್ರದರ್ಶನ ಚಪಲವೂ ಬೆರೆದಿತ್ತು ]

ಮೂರ್ತಿಯೂ ತನ್ನ ಭೀತಿಯನ್ನು ಸಾವರಿಸಿಕೊಂಡು, ಸಿಟ್ಟಿನಲ್ಲೇ—

“ ಹಾಗೆ ಕೇಳುವುದಕ್ಕೆ ನಿಮಗೇನು ಅಧಿಕಾರ ? ”

— ಎಂದ ಕೇಳಿದ.

“ ಕೇಳುವುದಕ್ಕೆ ಅಧಿಕಾರವಿದೆಯೋ ಇಲ್ಲವೋ ‘ ನಿಮ್ಮ ಸ್ನೇಹಿತ ’ ರನ್ನೇ ಕೇಳಿನೋಡಿ.”

— ಎಂದ ಆತ.

ಆತ ಮಾತನಾಡುವಾಗ ‘ ನಿಮ್ಮ ಸ್ನೇಹಿತರನ್ನು ’ ಎಂಬ ಶಬ್ದಗಳನ್ನು ಬಹು ಲಘುವಾಗಿ ಉಚ್ಚರಿಸಿದ್ದನ್ನು ಕೇಳಿ ಮೂರ್ತಿಗೆ ಆತ ತನ್ನ ಮಾತಿನಲ್ಲಿ ಏನೋ ಬಲೆಯೊಡ್ಡು ತ್ತದ್ದಾನೆ ಎಂಬುದು ಅರಿವಾಗಿ, ಹುಣಾರಾಗಿ—

“ ಯಾರನ್ನು ಕೇಳಬೇಕು ? ಇಲ್ಲಿ ನನ್ನ ಸ್ನೇಹಿತರು ಯಾರೂ ಇಲ್ಲ.”

— ಎಂದ.

“ ಹಾಗೋ — ನಿಮಗೂ ಇವನಿಗೂ ಸ್ನೇಹವೇ ಇಲ್ಲವೇ ? ”

— ಎಂದ ಆತ ವ್ಯಾಸರಾಯನ ಕಡೆ ಕೈತೋರಿಸಿ.

“ ಇಲ್ಲ.”

“ ಪರಿಚಯ — ? ”

“ ನನ್ನ ಜನ್ಮದಲ್ಲಿ ಇದೇ ಮೊದಲಸಲ ಇವರನ್ನು ನೋಡಿದ್ದು.”

“ ಯಾರನ್ನು ಇವರನ್ನೇ ? ”

— ಎಂದು ಆತ ತಟಕ್ಕನೆ ಕಣ್ಣ ಇರಿಯುವಂತೆ ಇಂದಿರೆಯತ್ತ ಬೆರಳು ತೋರಿಸಿದ.

ತನ್ನತ್ತ ತಿವಿಯುವಂತೆ ಚಾಚಿದ ಬೆರಳನ್ನು ಕಂಡು ಇಂದಿರಾ ಗಾಬರಿ ಯಾಗಿ ತಟಕ್ಕನೆ ಹಿಂದಕ್ಕೆ ಸರಿದಳು.

ಅದನ್ನು ಕಂಡು ಮೂರ್ತಿಗೆ ಆಕೆಯನ್ನು ಅಪ್ಪು ಹೆದರಿಸಿದ, ಅವನಿಗೆ ಕಪಾಳಕ್ಕೆ ಹೊಡಿಯಬೇಕು ಎಂಬಪ್ಪು ಸಿಟ್ಟು ಬಂದಿತು.

“ Look here (ಇಲ್ಲಿ ನೋಡಿ) ”

— ಎಂದ ಸಿಟ್ಟು ತೆರೆ ಹೊಯ್ಯಿವ ಧ್ವನಿಯಲ್ಲಿ.

ಆದರೆ ಅವನ ಸಿಟ್ಟು ಆತನ ಮೇಲೆ ಏನೂ ಪರಿಣಾಮ ಮಾಡಲಿಲ್ಲ. ಮೂರ್ತಿ ಎಪ್ಪು ಸಿಟ್ಟಾಗಿದ್ದನೋ, ಆತ ಆಪ್ಪೇ ಶಾಂತನಾಗಿ—

“ ಏನು ? ”

—ಎಂದು ಕೇಳಿದ.

“ ಸೀರ್ವ ಯಾರೋ ನನಗೆ ತಿಳಿಯದು. ಅಕ್ರಮವಾಗಿ ಗಾಡಿಯಲ್ಲಿ ಪ್ರವೇಶಿಸಿದ್ದೇ ಅಲ್ಲದೆ, ಈ ರೀತಿಯ ಅಸಭ್ಯ ಪ್ರಶ್ನೆಗಳನ್ನು ಕೇಳತ್ತಿದ್ದೀರ. ಅದೇ ಸಾಲದು ಎಂಬಂತೆ ನಮ್ಮ ಮನೆಯು ಹೆಂಗಸರನ್ನು ಅವವಾನ ಗೊಳಿಸುತ್ತೀದ್ದೀರ. ಈಗಲೇ ಹೇಳಬಿಡುತ್ತೇನೆ ಕೇಳಿ — ಇನ್ನೊಮ್ಮೆ ಇಂಥ ತುಟಿ ವಿಾರಿದ ಪ್ರಶ್ನೆ ಕೇಳಿದರೆ, ಅನಿವಾರ್ಯವಾಗಿ ನಾನು ರ್ಯಾಲು ನಿಲ್ಲಿಸಿ, ರ್ಯಾಲ್ಯೆ ಅಧಿಕಾರಿಗಳಿಗೆ ನಿಮ್ಮ ಮೇಲೆ ದೂರು ಕೊಡಬೇಕಾಗುತ್ತದೆ. ಎಚ್ಚರ ವಾಗಿ ವರ್ತಿಸಿ.”

ಮೂರ್ತಿ ಹೇಳಿದ ಮಾತುಗಳನ್ನೇ ಲ್ಲವನ್ನು ಆತ ಶಾಂತವಾಗಿ ಕೇಳಿ, ಒಂದೂ ಮರುವಾತಾಡದೆ, ತನ್ನ ಜೀಬಿನಲ್ಲಿ ಕೈ ಹಾಕಿ, ಒಂದು ಸಣ್ಣ ಬಿಳಿಯ ಕಾಡು ತೆಗೆದು ಮೂರ್ತಿಯ ಕೈಗೆ ದೂಟಿ. ಮೂರ್ತಿ ಆ ಕಾರ್ಡನ್ನು ನೋಡಿದ.

ಅದೊಂದು ವಿಸಿಟಿಂಗ್ ಕಾಡು. ಅದರಲ್ಲಿದ್ದು ದಿಪ್ಪೆ —

೬೬ ಅರ್. ರಾಜಗೋಪಾಲ್, ಬಿ.ಎ., ಬಿ.ಎಲ್.

ಇಂಫ್ರಾಕ್ರಾ (ಸಿ.ಎ.ಡಿ. ಬ್ರಾಂಚ್)

ಮೂರ್ತಿ, ಆ ಕಾರ್ಡಿನಲ್ಲಿ ಸಣ್ಣ ಅಕ್ರಾದಲ್ಲಿ ಅಚ್ಚಾದ ಆ ಎರಡು ಸಾಲನ್ನು ಓದಿದ. ಅದನ್ನು ಓದುತ್ತಿದ್ದ ಹಾಗೇ ಅವನ ಎದೆಯ ಮೇಲೆ ಮಂಜಿನ ಗಡ್ಡೆ ಇಟ್ಟಂತಾಯಿತು. ಒಮ್ಮೆ ನಾಲಗೆಯಿಂದ ತುಟಿಗಳನ್ನು ಸವರಿಕೊಂಡು, ಮಾತನಾಡದೆ, ವಿಸಿಟಿಂಗ್ ಕಾರ್ಡನ್ನು ಪುನಃ ಆತನ ಕೈಗೆ ಕೊಟ್ಟು.

“ ಸಾಕೆ? ಆ ಥವಾ - ಮತ್ತೆ ಇನಾದ ರೂ ಕ್ರೆಡಿಟ್ ನ್ನು ಯೆಲ್ಲಾ (Credentials – ಅಧಿಕಾರ ಪತ್ರ) ತೋರಿಸಬೇಕೇ? ”

—ತಣ್ಣಿಗೆ ಮಂಜಿನಂತೆ ಕೊರೆಯುವ ಥ್ವಿನಿಯಲ್ಲಿ ಕೇಳಿದ ಆತ.

“ ಏನೂ ಅಗತ್ಯವಿಲ್ಲ.”

“ ಹಾಗಾದರೆ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತೀರಾ? — ”

—ಎಂದು, ತನ್ನ ಪ್ರಶ್ನೆಗೆ ಮೂರ್ತಿ ಉತ್ತರ ಕೊಡುವುದನ್ನೂ ಕಾಯದೆ, ವ್ಯಾಸರಾಯ ಕುಳಿತ ಸೀಟಿನ ಮೇಲೆ ಕುಳಿತು, ಜೀಬಿನಿಂದ ತನ್ನ ಸಿಗರೀಟು

ಪೆಟ್ಟಿಗೆಯನ್ನು ತೆಗೆದು, ತಾನು ಒಂದನ್ನು ಹೊತ್ತಿಸಿಕೊಂಡು, ಸಿಗರೀಟ್‌ನು,  
ಕಡ್ಡಿ ಪೆಟ್ಟಿಗೆಯನ್ನು ಮೂರ್ತಿಯತ್ತು ಚಾಚಿ—

“Have one. (ಒಂದು ತೆಗೆದುಕೊಳ್ಳಿ)”

— ಎಂದ.

ಆತನೆ ಅಹಾವ್ಯಾಸದಂತೆ ಮೂರ್ತಿಯೂ, ಆತನೆ ಸಿಗರೀಟ್‌ನು ಪೆಟ್ಟಿಗೆಯಿಂದ  
ಒಂದು ಸಿಗರೀಟ್‌ನು ತೆಗೆದು ಹೊತ್ತಿಸಿ, ಮುಂದೆ ಆತ ಏನು ಮಾತನಾಡುವನೋ ಎಂದು  
ವ್ಯಾಯೆಲ್ಲಾ ಕಣ್ಣಾಗಿ ನೋಡತ್ತೊಡಗಿದ.

ಆತನೆ ಈ ಶಾಂತ, ಸ್ನೇಹವರ ವರ್ತನೆಯಿಂದ ಮೂರ್ತಿಯ ಭೀತಿ  
ತಗ್ಗಿದೆ, ಏಕೋ ಈತ ಈಗ ವೊದಲಿಗಂತ ಹೆಚ್ಚು ಅಪಾಯಕಾರಿ’  
ಎನಿಸಿತು.

“ನಿಮ್ಮ ಹೆಸರೇನು ? ”

“ನಾರಾಯಣಮೂರ್ತಿ.”

“ಕಾಲೇಜಿನಲ್ಲಿ ಓದ್ದಾ ಇದೀರಾ ? ”

“ಹೂ.”

“ಎಲ್ಲ ? ”

“ಬೆಂಗಳೂರಿನ ಸೆಂಟ್‌ಲ್ರೂ ಕಾಲೇಜಿನಲ್ಲಿ.”

“ಬಿ. ಎ. ನೋ, ಬಿ. ಎಸ್‌ನೋ ? ”

“ಬಿ. ಎ.”

“ಆನಸ್‌ಲ್ರೂ, ಪಾಸ್ ಕೋಸ್‌ಲ್ರೂ ? ”

“ಪಾಸ್ ಕೋರ್ಸ್.”

“ಅಪ್ಪನಲ್ಲೂ (Optionals) ಏನು ತೆಗೆದುಕೊಂಡಿದೀರಾ ? ”

“ಇಂಗ್ಲಿಷ್, ಹಿಂದಿ, ಸೋಫಿಯಾಲಿಜಿ ! (English, History  
Sociology.)”

“ತುಂಬಾ ಸಂತೋಷ. ಬಿ.ಎ. ಗೆ ನಾನೂ ಆದೇ ಅಪ್ಪನಲ್ಲೂ ತೆಗೆದು  
ಕೊಂಡಿದ್ದೆ. ನನಗೆ ಪ್ರಿಯವಾದ ವಿಷಯಗಳಲ್ಲೇ ಆಸಕ್ತಿ ಇರುವ ಮತ್ತೊಬ್ಬರ  
ಪರಿಚಯವಾದದ್ದು ನನಗೆ ತುಂಬಾ ಸಂತೋಷ. ನಮ್ಮ ಈ ಪರಿಚಯ  
ಚಿರಸ್ನೇಹವಾಗಿ ಉಳಿಯತ್ತುದೆ ಎಂದು ನಾನು ನಂಬುತ್ತೇನೆ.”

— ಎಂದು ರಾಜಗೋಪಾಲ್ ಮೂತ್ರಯತ್ತ ಕೈಚಾಚಿದ್.

ಆ ಸ್ನೇಹಹಕ್ತವನ್ನು ನಿರಾಕರಿಸಲಾದೆ ಮೂತ್ರಯನ್—

“ I too wish the same (ನಾನೂ ಆದನ್ನೇ ಬಯಸ್ತೀನೆ) ”

— ಎಂದು ಹೇಳಿ ತನ್ನತ್ತ ಚಾಚಿದ ಕೈಯನ್ನು ಹಿಡಿದು ಕುಲುಕಿದ್.

ಅವರಿಬ್ಬರೂ ಪರಸ್ಪರ ಸ್ನೇಹಿತರಂತೆ ಕೈ ಕುಲುಕಿದುದನ್ನು ಕಂಡು ವಾಸರಾಯನ ಹಣೆಯ ಮೇಲಿ ಬೆವರು ಮೂಡಿತು.

ರಾಜಗೋಪಾಲ್ ಎರಡು ಜುರಿಕೆ (Puff) ಸಿಗರೆಟ್‌ನ ಎಳೆದು—

“ ನೋಡಿ ವಿ. ಮೂತ್ರ, ನಾನು ನಿಮ್ಮ ಸ್ನೇಹಿತ. ನೀವೂ ದಯವಿಟ್ಟು ಹಾಗೆಂದೇ ನಂಬಬೇಕು. ಎಷ್ಟಾದರೂ ನೀವು ವಿದ್ಯಾವಂತರು. ಆದ್ದರಿಂದ ನೀವು ನನ್ನ ಮಾತಿನ ಅಭಿಪ್ರಾಯವನ್ನು ಸದ್ವಾನೆಯಿಂದ ಗ್ರಹಿಸುತ್ತೀರ ಎಂದೇ ನಾನು ನಂಬಿದೇನೆ. ಅಲ್ಲವೇ ? ”

— ಎಂದು.

“ ಸರಿಯೆ. ”

“ ಹಾಗೆ ನಾನು ಉಹಿಸುವುದರಲ್ಲಿ ತಪ್ಪೇನೂ ಇಲ್ಲವಲ್ಲ. ”

“ ಖಂಡಿತವಾಗಿಯೂ ಇಲ್ಲ. ”

“ ಪ್ರೋಲೀಸರ ಬಗ್ಗೆ, ಆ ವೃತ್ತಿಯ ಬಗ್ಗೆ ಸಿಮಗೆ ಏನು ಅಭಿಪ್ರಾಯ ವಿದೆಯೋ ನನಗೆ ಗೊತ್ತಿಲ್ಲ— ”

— ಎಂದು ರಾಜಗೋಪಾಲ್, ತನ್ನ ಮಾತನ್ನು, ಆ ಮಾತಿಗೆ ಮೂತ್ರಯಿಂದ ಉತ್ತರ ನಿರೀಕ್ಷಿಸಿದಂತೆ, ಅರ್ಥಕ್ಕೇ ತಡೆದ್.

ಆದರೆ ಮೂತ್ರ ಆದಕ್ಕೆ ಏನೂ ಉತ್ತರ ಹೇಳಲಿಲ್ಲ.

ಆದನ್ನು ಕಂಡು ರಾಜಗೋಪಾಲ್ ತಾನೇ ಮಾತನ್ನು ಮುಂದು ವರಂಸಿದ—

“ ಬಹಳ ಜನ ಪ್ರೋಲೀಸರ ಬಗ್ಗೆ ತಪ್ಪು ಅಭಿಪ್ರಾಯವನ್ನೇ ಇಟ್ಟು ಕೊಂಡಿರುತ್ತಾರೆ. ಅವರು ಆತ್ಮಾಚಾರಿಗಳು, ಪ್ರಜಾಹಿಂಸಕರು, ನಿರಪರಾಧಿಗಳನ್ನು ದಂಡಿಸುವವರು, ಲಂಚಬಡುಕರು, ದುಷ್ಪರಕ್ಷಕರು ಎನ್ನುವ ಭಾವನೆಯೇ ಪ್ರೋಲೀಸ್ ಅಧಿಕಾರಿಗಳ ಬಗ್ಗೆ ಬಹು ಜನಕ್ಕೆರುತ್ತವೆ. ನಮ್ಮ ಶಾಖೆಯಲ್ಲಿ ಆ ವಿವರಣೆಗೆ ಅನುರೂಪರಾದ ಅಧಿಕಾರಿಗಳೂ ಇಲ್ಲದಿಲ್ಲ. ಇದ್ದಾರೆ— ”

ನಾನೂ ಒಪ್ಪುತ್ತೇನೆ. ಉರಿದ್ದಲ್ಲಿ ಹೊಲಗೇರಿ ಇದ್ದೇ ಇರುತ್ತದೆ. ಆದರೆ ಆಭಿಪ್ರಾಯ ಇಡೀ ಶಾಖೆಗೇ ಅನ್ವಯಿಸುವುದಿಲ್ಲ . . . ”

“ ಇರಬಹುದು.”

“ ಕರ್ತವ್ಯಬ್ರಹ್ಮರು ಒಬ್ಬಿಬ್ಬಿರೆಬಹುದು — ಆದರೆ ಬಹುಸಂಖ್ಯಾಕರು ಕರ್ತವ್ಯಪರರು. ಪ್ರೋಲೀಸರ ಕರ್ತವ್ಯ — ದೇಶದಲ್ಲಿ ಶಾಂತಿ, ಜನಗಳ ಆಸ್ತಿ ಪಾಸ್ತಿ, ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆ ಮತ್ತು ಶಾಂತಿ ಭಂಗಕಾರರ, ಸಮಾಜದೊರ್ಹಿಗಳ ಬಂಧನ. ಈ ಕೆಲಸಕ್ಕಾಗಿಯೇ ಸರಕಾರ ಪ್ರೋಲೀಸ್ ಪಡೆಯನ್ನು ನೇಮಿಸಿರುವುದು—”

“ ನರಿಯೆ.”

“ ಆದರೆ ಈ ಕೆಲಸ ಬರೀ ಪ್ರೋಲೀಸರಿಂದಲೇ ಆಗುವುದಿಲ್ಲ. ಆದಕ್ಕೆ ಜನರ ಆದರಲ್ಲಾ ಕಲಿತವರ ಸಹಕಾರ ಬಹು ಆಗತ್ಯ. ಅಲ್ಲವೇ ? ”

“ ನಿಜ.”

“ ನೀವು ಹಾಗೆ ಅಭಿಪ್ರಾಯ ಪಡುವುದು ನನಗೆ ತುಂಬಾ ಸಂಕೊಽಪದ ವಿಷಯ ಮಿ. ಮೂತ್ರಿ. ನಾನೀಗ ಸಿಹ್ಯೋಂದಿಗೆ ಮಿತ್ರನಂತೆ, ಮನಬಿಜ್ಞ ಮಾತನಾಡಬಹುದು. ಅಲ್ಲವೇ ? ”

— ರಾಜಗೋಪಾಲ್, ಮೂತ್ರಿಯ ಮುಖವನ್ನೇ ದಿಟ್ಟಿಸಿ ಸೋಡುತ್ತಾ ಹೇಳಿದ.

ಆತ ಆ ಮಾತು ಹೇಳುತ್ತಿದ್ದ ಹಾಗೇ, ಆದುವರೆಗೂ ಆತನ ಮಾತಿನಲ್ಲಿ ಮೈಮರೆತಿದ್ದ ಮೂತ್ರಿ ತಟ್ಟಕ್ಕನೇ ಎಚ್ಚರವಾದ.

“ ನಿಸ್ಸಂದೇಹವಾಗಿ—”

ಮೂತ್ರಿ ತನ್ನ ಮಾತು ಮುಗಿಸುವ ಮೊದಲೆ ಇಂದಿರಾ ಅವನ ಕೈಯನ್ನು ಒತ್ತಿದಳು. ಆದನ್ನು ಕಂಡು ಮೂತ್ರಿ ರಾಜಗೋಪಾಲ್‌ಗೆ—

“ ಒಂದು ನಿಮಿಷ ಕ್ಷಮಿಸಿ,”

— ಎಂದು ಹೇಳಿ ಇಂದಿರೆಯತ್ತ ತಿರುಗಿದ.

ಅವಳ ಮುಖ ಸೋಡುತ್ತಿದ್ದ ಹಾಗೇ ಅವನಿಗೆ ತನ್ನ ಒಪ್ಪಂದ ನೇನಪಾಗಿ—

“ ಏನು ಇಂದಿರಾ ? ”

—ಎಂದ, ಆಕೆಯುತ್ತೆ ತನ್ನ ಕರ್ತೃ ಬಾಗಿಸಿ.

ಇಂದಿರಾ ಅವನ ಕೆವಿಗೆ ಬಾಯಿಟ್ಟು ಹೇಳಿದಳು—

“ ನನಗ್ಯಾಕೋ ಭಯ ಅಗ್ತಾ ಇದೆ.”

ಇಂದಿರೆಯ ಬಾಯಲ್ಲಿ ಭಯದ ಮಾತನ್ನು ಕೇಳಿ ಮೂರೀಯನ್ನು ಒಡಿದೆಬಿಸಿದೆಯಂತಾಯಿತು. ಕೂಡಲೇ ತನ್ನ ಬುದ್ಧಿಯೊಂದನ್ನು ತನ್ನ ಹತೋಟಿಗೆ ತಂದುಕೊಂಡು, ನಗುತ್ತಾ—

“ ಓ ! ಹುಚ್ಚಿ. ಒಳ್ಳೆಯ ಭಯ ಒಂತು ನಿನಗೆ. ಭಯಪಡೊಽಕೆ ಅವರೇನು ಹುಲ್ಲೇನೇ, ಕರಡಿನೇ ? ಅಂಥ ಭಯ ಏನೂ ಒಂದಿಲ್ಲ. ಕಳ್ಳಿಕಾರಗೆ ಹೆಡರೋದು ಬಿಟ್ಟು ವ್ಯೇಲೀಸಂಗೆ ಹೆಡರೋಡೇ ? ಚೆನನ್ನಾಯ್ತು. ನಿನಗೆ ನಮ್ಮ ಮಾತು ಬೇಜಾರಾದ್ದೆ, ಹಾಯಾಗಿ ಮಲಗಿಕೊಂಡು ನಿಡ್ದಿ ಮಾಡು.”

—ಎಂದು ಹೇಳಿ, ರಾಜಗೋವಾಲ್ ಸತ್ತೆ ತಿರುಗಿ—

“ ಅಂತೂ ಸೀವು ನಮ್ಮ ಮನೆಯವರಿಗೆ ಒಳ್ಳೆ ಭಯ ಹತ್ತಿಸಿಬಿಟ್ಟರಿ, ಮಿ. ರಾಜಗೋವಾಲ್.”

— ಎಂದ.

ಮೂರೀಯ ಮಾತನ್ನು ಕೇಳಿ ರಾಜಗೋವಾನ್ ನ ಮುಖ ತಟಕ್ಕನೆ ಕೆಂಪೇರಿತು. ಏಕೋ ಆತ ಮೂರೀಯ ಮಾಡಿಗೆ ಏನೂ ಉತ್ತರಕೊಡದೆ, ಸುಮ್ಮನೆ ಅವರಿಬ್ಬರ ಮುಖವನ್ನೂ ದುರುಗುಟ್ಟಿ ನೋಡಿ — ತಟಕ್ಕನೆ—

“ ನಿಮ್ಮ ಟಿಕೆಟ್ ಕೊಡಿ.”

— ಎಂದ, ಬಿರುಸಾಗಿ.

ಅವನ ಮಾತು, ಮುಖಗಳಲ್ಲಾದ ಅಸೀರಿಕ್ಕಿತ ಪರಿವರ್ತನೆಯನ್ನು ಕಂಡು ಮೂರೀಗೆ ಬೆಚ್ಚಿ ಬೀಳುವಂತಾಯಿತು. ಏನೂ ಮಾತನಾಡದೆ ಸುಮ್ಮನೆ ತನ್ನ ಜೋಬಿನಲ್ಲಿಟ್ಟು ಕೊಂಡಿದ್ದ ಟಿಕೆಟ್ ಗಳನ್ನು ತೆಗೆದುಕೊಟ್ಟು.

ಅವನು ಕೊಟ್ಟ ಟಿಕೆಟ್ ಗಳನ್ನು ನೋಡಿ, ರಾಜಗೋವಾಲ್—

“ ಇವು — ಕಡೂರಿಗೆ ? ”

— ಎಂದ.

“ ಅಹುದು.”

“ ಸೀವು ಬೆಂಗಳೂರಿನಲ್ಲಿ ಓದುತ್ತಿದ್ದೇನೇ ಎಂದಳ್ಳವೇ ಹೇಳಿದ್ದು ? ”

“ ಹೌದು.”

“ ಹಾಗಾದರೆ— ? ”

“ ಹಾಗಾದರೆನು, ಬೆಂಗಳೂರಿನಲ್ಲಿ ಹೊಗುತ್ತಿರುವವರು ಕಡೂರಿಗೆ ಹೊಗಬಾರದೆಂದೇ ? ”

—ಕೊಂಚ ಕಾವೇರಿ ಕೇಳಿದ ಮೂರ್ತಿ.

“ ಇಲ್ಲಿ ನೋಡಿ ಮಿ. ಮೂರ್ತಿ—”

—ರಾಜಗೋಪಾಲನ ಧ್ವನಿಯಲ್ಲಿ ಹಿಂದಿದ್ದ ಸ್ನೇಹ, ಮಾರ್ಚವ ಯಾವೂದೂ ಇರದೆ ಬಿರುಸಾಗಿತ್ತು—

“ ನಾನು ಕೇಳಿದ ಪ್ರಶ್ನೆಗಳಿಗೆ, ಸೀವು ನೇರವಾಗಿ ಖತ್ತರ ಕೊಡುವುದು ಹೇಳು. ಹಾಗಲ್ಲದೆ ಸುತ್ತುಬಳಸು ಮಾತನಾಡಲೆತ್ತಿಸಿದರೆ, ನಾನು ನನ್ನ ಅಧಿಕಾರ ಚಲಾಯಿಸಬೇಕಾಗುತ್ತದೆ. ಅದು ನನಗೂ ಇಟ್ಟವಿಲ್ಲ; ಸಿಮಗೂ ಹಿತವಲ್ಲ. ಗೊತ್ತಾಯಿತೇ ? ”

—ಕಡ್ಡಿ ಮುರಿದು ತುಂಡು ಮಾಡಿದವನಂತೆ ಹೇಳಿದ ರಾಜ ಗೋಪಾಲ.

ಅದನ್ನು ಕೇಳಿ, ಏಕೋ ಮೂರ್ತಿಗೂ ಆದಷ್ಟು ಬೇಗ ಈ ಮಾತು ಕಢೆಯ ವ್ಯವಹಾರ ಮುಗಿಸುವುದು ಲೇಸು ಎನಿಸಿ ಹೇಳಿದ—

“ ನೋಡಿ ಮಿ. ರಾಜಗೋಪಾಲ ? ನೇರವಾಗಿ ಮಾತನಾಡುವುದೇ ನನಗೂ ಇಟ್ಟ. ನಿಮ್ಮ ಮಾತನ್ನು ಕೇಳಿದರೆ, ನಿಮ್ಮ ಪ್ರಶ್ನಾಕ್ರಮವನ್ನು ಕೇಳಿದರೆ, ನಿಮಗೆ ನನ್ನ ವಿಷಯದಲ್ಲಿ, ಏನೋ ಅನುಮಾನವಿರುವಂತಿದೆ. ಪೋಲೀಸರು ನನ್ನಲ್ಲಿ ಆಸಕ್ತಿ ವಹಿಸುವಂಥ ಕೆಲಸವನ್ನು ನಾನೇನೂ ಮಾಡಿಲ್ಲ. ಆದುದರಿಂದ ನನಗೆ ನಿಮ್ಮ ಯಾವ ಪ್ರಶ್ನೆಗಳ ವಿಷಯದಲ್ಲಿ ಭಯವಿಲ್ಲ. ಸೀವೂ ಸಂಕೋಚವಿಲ್ಲದೆ ಕೇಳಿ.”

ಮೂರ್ತಿಯಿಂದ ರಾಜಗೋಪಾಲ ಅಷ್ಟ ನೇರವಾದ ಮಾತನ್ನು ನಿರೀಕ್ಷಿಸಿರಲ್ಲವೆಂದೇ ಕಾಣುತ್ತದೆ.

ಒಂದು ಗಳಿಗೆ ಸುಮೃಸಿದ್ದ ಬಳಿಕ ಹೇಳಿದ—

“ Either you are too clever, or you are absolutely innocent—I don’t know what you are. (ನೀವು ಆತಿ ಜಾಣಬು – ಇಲ್ಲವೇ ತೀರಾ ಮುಗ್ಧರು. ನೀವೇನೋ ನಾನರಿಯಿ.) ಅಪರಾಧಿಯನ್ನು, ಅವನ ಅಪರಾಧ ಸಾಬೀತಾಗುವವರಿಗೂ ಸಿರಪರಾಧಿಯೆಂದು ಭಾವಿಸುವುದೇ ಸನ್ನ ಪ್ರಭಾವ. ನಿಮ್ಮನ್ನು, ನಿಮ್ಮಬಳಿಯಲ್ಲಿಯ ಹುಡುಗಿಯನ್ನು ನೋಡಿದರೆ, ನೀವು ವಳಿಗಿದ ಕೇಡಿಗಳಂತೆ ಕಾಣುವುದಿಲ್ಲ. ಆದ್ದರಿಂದ ನಿಮ್ಮನ್ನು ನಂಬಿ, ನಾನೋಂದು ಪ್ರಶ್ನೆ ಕೇಳುತ್ತೇನೆ ಮಿ. ಮೂರ್ತಿ. ಉತ್ತರ ಕೊಡಿ – ಹಾಗೇ ನೀವು ನನಗೆ ಸುಳ್ಳ ಹೇಳಬಹುದು. ಆದರೆ ನಿಮ್ಮ ಅಂತರಾತ್ಮಕ್ಕೆ ಸುಳ್ಳ ಹೇಳಲಾರಿ. ಆದ್ದರಿಂದ ಆದಕ್ಕೆ ಹೇಳುವಂತೆ ಹೇಳಿ– ಈ ಹುಡುಗಿ ನಿಮ್ಮ ಹಂಡತಿಯೇ? ”

— ಗುಂಡಿನೇಟಿನಂತಿತ್ತು ಆ ಪ್ರಶ್ನೆ.

“ ಅಲ್ಲವೆಂದು ಸಂದೇಹಿಸುವುದಕ್ಕೆ ನಿಮಗೇನಾದರೂ ಕಾರಣ ಗಳಿವೆಯೇ? ”

— ರಾಜಗೋಪಾಲನ ಪ್ರಶ್ನೆಗೆ ನೇರವಾಗಿ ಉತ್ತರ ಕೊಡಲಾಗದೆ ಕೇಳಿದ ಮೂರ್ತಿ.

“ ದಯವಿಟ್ಟು – ಸನ್ನ ಪ್ರಶ್ನೆಗೆ ಉತ್ತರ ಕೊಡಿ – ಈಕೆ ನಿಮ್ಮ ಹೆಂಡತಿಯೇ? ”

“ ಹೌದು.”

“ Heaven help you if you are lying to me. (ನೀನು, ನನಗೆ ಸುಳ್ಳ ಹೇಳುತ್ತಿದ್ದರೆ ದೇವರೇ ನಿನ್ನನ್ನು ಕಾವಾಡಲಿ.) ”

— ಎಂದ ರಾಜಗೋಪಾಲ ಏಕೋ ಬಳಿದವನಂತೆ ನಿಟಿಗೆ ಒರಗಿ ಕುಳಿತು.

## ೨೮

ಅಪ್ಪುಹೊತ್ತು ಗಾಡಿಯಲ್ಲಿ ಗಾಢವಾದ ಮೌನ ಹಬ್ಬಿತ್ತು.

ರ್ಯೆಲು ಆಗಾಗ ಸಿಳ್ಳು ಹಾಕುತ್ತಾ, ವೇಗವಾಗಿ ಹೋಗುತ್ತಿತ್ತು.

ರಾಜಗೋಪಾಲ್ ಸೀಟಿಗೆ ಒರಗಿ ಕುಳಿತ್ತಿದ್ದು. ವ್ಯಾಸರಾಯ ಯಾವ ಭಾವವೂ ಇಲ್ಲದ ಮುಖಿಂದ, ಆ ಗಾಡಿಯಲ್ಲಿ ತನಗೆ ಪರಿಚಿತರಾರೂ ಇಲ್ಲ ವೆಂಬಂತೆ, ಯಾರ ಕಡೆಗೂ ಸೋಡದೆ ಕುಳಿತ್ತಿದ್ದು.

ಮೂರ್ತಿ ನಿಶ್ಚಲನಾಗಿ ಕುಳಿತ್ತಿದ್ದ - ತನ್ನ ಕಾರ್ಯವನ್ನು ಮಾಡಿದ ಶೈಲಿಯಿಂದ.

ಇಂದಿರಾ ಅವನ ಭುಜವನ್ನು ಒರಗಿ ಕುಳಿತ್ತಿದ್ದಳು.

ಏಕೋ ಯಾರೊಬ್ಬಿರಗೂ ಗಾಡಿಯಲ್ಲಿ ಹಬ್ಬಿದ ಮೌನವನ್ನು ಮುರಿಯುವ ಇಚ್ಛೆ ಇದ್ದುಂತಿರಲಿಲ್ಲ.

ಕೊನೆಗೆ ರಾಜಗೋಪಾಲನೇ ಆ ಮೌನವನ್ನು ಮುರಿದು ಹೇಳಿದ —

“ ಮಿ. ಮೂರ್ತಿ, ಸೀವು ಆಕೆಯನ್ನು ಸಿಮ್ಮ ಮಡದಿ ಎಂದಿರಿ. ಅದುದರಿಂದ ನನಗೆ ಸಿಮ್ಮ ಸಂಬಂಧದಲ್ಲಿ ಸಂದೇಹವನ್ನು ವ್ಯಕ್ತಪಡಿಸುವುದು ಇಷ್ಟವಿಲ್ಲ. ಸೀವಿಬ್ಬರೂ, ಸಿಮ್ಮ ಮಾತಿಸಂತೆ ಗಂಡ - ಹಂಡರಾಗಿದ್ದರೆ ನನಗೆ ಬಹು ಸಂತೋಷ - ಸಿಮ್ಮ ದಾಂಪತ್ಯ ಸುಖಮಯವಾಗಿ ಚಿರಾಯು ವಾಗಲಿ.”

“ ಧ್ಯಾಂಕ್ಸ್ ”

— ಎಂದ ಮೂರ್ತಿ, ಆ ಶುಭಾಶಯಕ್ಕೆ ಉತ್ತರವಾಗಿ.

ರಾಜಗೋಪಾಲ್ ಅವನ ಮಾತೇ ಕಿವಿಗೆ ಬೀಳಿದವನಂತೆ ಮುಂದುವರಿಸಿದ —

“ ಈ ದಿನದ ಸನ್ನ ಪರ್ವತನೇ ತಮಗೆ ಬಹು ವಿಚಿತ್ರವೆಂದೇ ಕಂಡಿರಬೇಕು. ಅದಕ್ಕೆ ಕಾರಣವನ್ನು ಹೇಳುತ್ತೇನೆ ಕೇಳಿ —

“ ಸಿಮಗೆ ಈತನ್ನು ”

— ವ್ಯಾಸರಾಯನ ಕಡೆ ಕ್ಯಾಥೋರಿಸಿ ಹೇಳಿದ ರಾಜಗೋಪಾಲ್ —

“—ಪರಿಚಯವಿಲ್ಲ ಎಂದಿರಿ. ಇಲ್ಲವಾದರೆ ನನಗೆ ತುಂಬಾ ಸಂತೋಷ. ಈ ಜನಮನಕ್ಕೆಲ್ಲ, ಯಾವ ಯಾವ ಜನಮನಕ್ಕೂ ನಿಮಗೆ ಇಂಥ ನೀಡಿ ವಿಷಠಿಮಿಯ ಸಹವಾಸವಾಗುವುದು ಬೇಡ.

“ನೋಡುವುದಕ್ಕೆ ಇವನು - ಪ್ರಾಣೀಶ - ತುಂಬಾ ಸಾಭ್ಯಸ್ತನ ಹಾಗೆ ಕಾಣಿಸುತ್ತಾನ್ನಲ್ಲವೇ? ಆದರೆ ಇಂಥ ಚಂಡಾಲ ನಿಮಗೆ ಮೂರು ಲೋಕಗಳಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ಏಳೆಳು ಕೊಲೆ ಮಾಡಿದ ಪಾತಕಿಯೂ ಇವನಿಗಿಂತ ಮೇಲು.”

—ರಾಜಗೋಪಾಲ ಹೇಳಿದುದನ್ನು ಕೇಳಿ ವ್ಯಾಸರಾಯನ ಮುಖ ಸುಣ್ಣ ಬಳಿದ ಹಾಗಾಯಿತು.

ಆದರೆ ಯಾರೂ ಏನೂ ಮಾತಾಡಲಿಲ್ಲ.

ರಾಜಗೋಪಾಲನೇ ಮುಂದುವರಿಸಿದ—

“ಇವನು ತನ್ನ ಹೆಸರು ಏನು ಎಂದು ನಿಮ್ಮ ಮುಂದೆ ಹೇಳಿದ್ದಾನೋ— ನನಗೆ ತಿಳಿಯದು. ಆದರೆ ಇವನ ನಿಜವಾದ ಹೆಸರು ಪ್ರಾಣೀಶ. ಇವನ ಉರು, ಶಿಶಿಯೋ, ಕುಮಂಟವೋ ಯಾವುದೋ ಇರಬೇಕು. ಇವನು - ನಾಟಕದಲ್ಲಿ ಅಭಿನಯಿಸುವುದು, ಸಿನಿಮಾಗಳಿಗೆ ನಟರನ್ನು ಹುಡುಕಿ ಕೊಡುವುದು ತನ್ನ ವೃತ್ತಿ ಎಂದೇ ಹೇಳಿಕೊಳ್ಳುತ್ತಾನೆ. ಆದರೆ ಇವನ ಕಸಬು ಅದಲ್ಲ.....”

“ಸ್ವಾಮಿ....ತಿಳೀದೋರ ಮುಂದೆಲ್ಲಾ ನನ್ನ ಮರ್ಯಾದೆ ಯಾಕೆ ಕೆಳೆತೀರಾ ಸ್ವಾಮಿ....ನೀವು ಹೇಳೋ ವೃತ್ತಿನ ನಾನು ಯಾವತ್ತೊ ಬಿಟ್ಟುಬಿಟ್ಟು.....”

—ಎಂದು ಅಂಗಲಾಚಿದ ವ್ಯಾಸರಾಯ.

“ನನ್ನ ವಾತಿನ ನಡುವೆ ಮಾತಾಡಿದ್ದೆ ನಿನ್ನ ನಾಲಿಗೆ ಸೀಳಬಿಡ್ಡೀನಿ ಗುಲಾಮ—”

—ತಟಕ್ಕನೆ ವಿವರಿತ ಆಕ್ಷೋಶದಿಂದ ಹೇಳಿದ ರಾಜಗೋಪಾಲ. ಹಾಗೆಂದು ಒಂದು ಗಳಿಗೆ ಸುಮೃಸಿದ್ದ ತನ್ನ ಬುಧಿಯನ್ನು ಹತೋಟಿಗೆ ತಂದುಕೊಂಡು—

“ ನಾನು ಏನು ಹೇಳುತ್ತಿದ್ದೆ ಮಿ. ಮೂರ್ತಿ—? ಎಸ್. ಇವನ್ ವೃತ್ತಿಯ ವಿಷಯ ಹೇಳುತ್ತಿದ್ದೆ — ಅಲ್ಲ. ನೀವೂ ಕೇಳಿ ತಾಯಿ — ಇವನು ಹೇಳಿ ಕೊಳ್ಳುವುದು ತನ್ನ ವೃತ್ತಿ ‘ಸಿನಿಮಾ ತಯಾರಿಕರ ಪಜೆಂಟ್’ ಅಂತ. ಅದರೆ ಇವನ್ ನಿಜವಾದ ಕಸಬು, ವೇಶಾಗ್ರಹಗಳಿಗೆ, ಹುಡುಗಿಯರ ಖಯಾಲಿರುವ ಶ್ರೀನುಂತರಿಗೆ, ಅರಿಯದ ಹುಡುಗಿಯರ ಸರಬರಾಯಿ ಮಾಡುವುದು. ಈ ಅಪರಾಧಕಾಳಿಗಿ ಅವನಿಗೆ ಈಗಾಗಲೇ ಮೂರುಬಾರಿ ಶಿಕ್ಷೆ ಆಗಿದೆ.

“ ನಮ್ಮ ಕಾನೂನು ಸಾಕಷ್ಟು ಸಬಲವಾಗಿಲ್ಲ. ಕೊಲೆವಾತಕಿಗಲ್ಲದೆ ಬೇರಾರಿಗೂ ಮರಣದಂಡನೆ ವಿಧಿಸುವುದು ಸಾಧ್ಯವಿಲ್ಲ. ನನಗೆ ಅಧಿಕಾರ ವಿದ್ದಿದ್ದರೆ, ಅರಿಯದ ಎಷ್ಟೋ ಇನ ಹೆಣ್ಣುಮಕ್ಕಳ ಬಾಳನ್ನು ಹಾಳಃಮಾಡಿದ ಈ ಪಾತಕಿಯನ್ನು ಎಂದೋ ಗುಂಡಿಟ್ಟು ಕೊಲ್ಲುತ್ತಿದ್ದೆ. ಅದರೆ ನಾನೂ ಕಾನೂನಿನ ಗುಲಾಮು. ನನಗೆ ಅಧಿಕಾರವಿಲ್ಲ — ಇವನು ಜೀವವರಸೆ ಉಳಿದಿದಾನೆ.

“ ಈದಿನ ಇವನು ನನ್ನ ಕಣಿಗೆ ಬಿಡ್ಡಿದ್ದು ಕೇವಲ ಆಕ್ಷಯಿಕ.

“ ಈದಿನ ನಾನು ಕೆಲಸದ ಮೇಲೆ ಬಂದಿರಲಿಲ್ಲ. ಅನಂದಾಪುರದಲ್ಲಿದ್ದ ನನ್ನ ನೆಂಟಿರನ್ನು ನೋಡುವ ಸಲುವಾಗಿ ಬಂದಿದೆ. ಅಸ್ವಿಡೀಕ್ಕಿತವಾಗಿ ಇವನನ್ನು ಸಿಲಾಣದಲ್ಲಿ ಕಂಡೆ. ಇವನು ನನ್ನನ್ನು ನೋಡುತ್ತಿದ್ದ ಹಾಗೇ, ಎಲ್ಲೋ ತಪ್ಪಿಸಿಕೊಂಡಿದ್ದನ್ನು ಕಂಡು ನನಗೆ ಏಕೋ ಅನುಮಾನವಾಯಿತು. ಅಶುರದಲ್ಲಿಯೇ ಈ ಗಾಡಿಯಲ್ಲಿದ್ದಾನೇನೋ ಎಂದು ಇಣಿಕೆ ನೋಡಿದೆ. ಗಾಡಿಯಲ್ಲಿ ಈ ತಾಯಿ ಕಣ್ಣಿಗೆ ಬಿಡ್ಡಿಳು.

“ ನನ್ನ ಸಂಶಯ ಸುಳ್ಳಾಗಿದ್ದರೆ ಕ್ಷಮಿಸಿ ಮಿ. ಮೂರ್ತಿ. ನಿಮ್ಮ ಮನೆಯವರನ್ನು, ವಿವಾಹಿತ ಸ್ತ್ರೀಯನ್ನು, ಆವಮಾನಗೊಳಿಸಬೇಕೆಂಬ ಇಚ್ಛೆ ನನಗೆ ಲವಲೇಶವೂ ಇಲ್ಲ.

“ ಚೆಕ್ಕಪ್ರಾಯದ ರೂಪವತಿಯಾದ ಹುಡುಗಿಯನ್ನು ಈ ಗಾಡಿಯಲ್ಲಿ ಕಂಡು — ಮನ್ನಿಸಿ, ಆಗ ನೀವು ಹೀಗೆ ಕುಳಿತಿರಲಿಲ್ಲ — ನನ್ನ ಅನುಮಾನ ಇದ್ದದ್ದೂ ಬಲವಾಯಿತು.

“ ಆದುದರಿಂದಲೇ ಹೀಗೆ ಬಂದು, ಅಸಭ್ಯ, ಅನಾಗರಿಕ ರೀತಿಯಲ್ಲಿ ನಿಮ್ಮೆಲ್ಲರನ್ನು ಪರಿಕ್ಷೇಪಾಡಬೇಕಾಯಿತು. ನನ್ನನ್ನು ಕ್ಷಮಿಸಿ ಮೂರ್ತಿ.”

—ಎಂದು ಒಂದು ಗಳಿಗೆ ಸುಮೃದ್ಧಿದ್ದು ಬಳಿಕ ತಟಕ್ಕನೇ ಕೇಳಿದ ರಾಜಗೋಪಾಲ್.

“ ಈಗಲೂ ಹೊತ್ತು ಮಿಾರಿಲ್ಲ — ಹೇಳಿ ಏ. ಮೂರ್ತಿ — ನಿಮ್ಮ ಅಂತರಾತ್ಮ ಸಾಹೀಯಾಗಿ ಹೇಳಿ. ಈಕೆ ನಿಮ್ಮ ಪತ್ತಿಯೇ, ಅಥವಾ—?”

ರಾಜಗೋಪಾಲನ ಪ್ರಶ್ನೆಗೆ ಮೂರ್ತಿಗೆ ಏನಾದರೂ ಉತ್ತರ ಹೇಳುವ ಶಿಂದಲೇ, ಇಂದಿರಿಯೇ, ಲಜ್ಜೆಯನ್ನು ಮರಿತು, ಮೂರ್ತಿಯನ್ನು ಬಿಗಿದಪ್ಪಿ ಉತ್ತರಕೊಟ್ಟಿಳು—

“ ಸಿಚ, ಸಿಜವಾಗಿಯೂ ನಾನು ಇವರ ಹೆಂಡತಿ,”

ತನ್ನ ಪ್ರಶ್ನೆಗೆ ಮೂರ್ತಿ ಉತ್ತರ ಕೊಡಬಹುದೆಂದು ಸಿರೀಕ್ಸೆಸ್ತಿದ್ದಾಗ, ಆ ಪ್ರಶ್ನೆಗೆ ಇದ್ದಕ್ಕಿದ್ದ ಹಾಗೇ ಇಂದಿರಿಯೇ ಉತ್ತರ ಕೊಟ್ಟಿದನ್ನು ಕಂಡು ರಾಜಗೋಪಾಲ್ ಅವಾಕ್ಷಾದ.

ಒಂದು ಗಳಿಗೆ ಸುಮೃದ್ಧಿದ್ದು ಬಳಿಕ ಹೇಳಿದ—

“ ತಾಯಿ — ನಿಮ್ಮನ್ನು ನಾನು ನಂಬುತ್ತೇನೆ. ನನಗೆ ಈ ಲಫಂಗನೆ ರಘುದಲ್ಲಿ ಆನುವಾನ ಸತ್ತಿಲ್ಲ. ಈಗಲೂ ಬೇಕೆಸಿದರೆ, ಸಂಶಯದ ಮೇಲೆ ನಿಮ್ಮನ್ನು ಮೂರಿನ್ನು ದಸ್ತಗಿರಿ ಮಾಡಿ, ಸರ್ವವನ್ನು ಹೊರಡಿಸಬಹುದು. ಆದರೆ, ತಾಯಿ — ನಿನ್ನ ಮುಖವೇ ನನಗೆ ಹೇಳುತ್ತದೆ — ನೀನು ಏನೂ ಅರಿಯದ ಮುಗ್ದಿ. ಪ್ರೋಲೀಸಿನವನಾಗಿ ಹತ್ತು ವರ್ಷ ನನ್ನ ಜನ್ಮ ತೇಯಿದ್ದಿದ್ದೇನೆ. ಸುಳ್ಳ ಹೇಳುವರಿನ್ನು ನಾನು ಸುಳಭವಾಗಿ ಪತ್ತಿ ಹಚ್ಚಬಲ್ಲಿ. ಆದರೆ ನಿನ್ನ ಮುಖ ಸುಳ್ಳ ಹೇಳುವರಿದಲ್ಲ. ಆದ್ದರಿಂದ ನಂಬಿ ಹೇಳುತ್ತೇನೆ — ನೀವಿಬ್ಬರೂ ತನ್ನನ್ನು ಹೇಳಿಸಿ. ಏ. ಮೂರ್ತಿ — May God be with you. (ದೇವರು ನಿನ್ನ ನೇರವಿಗಿರಲಿ.) ”

—ಎಂದಪ್ಪ ಹೇಳಿ ರಾಜಗೋಪಾಲ್ ಸುಮೃದ್ಧಾದ.

ಆತ ಮಾತು ಮುಗಿಸಿದ ಬಳಿಕ ಯಾರೊಬ್ಬಿ ರೂ ಮಾತನಾಡಲಿಲ್ಲ.

ಮುಂದಿನ ಸ್ವೇಷನ್ನಿನಲ್ಲಿ ಆತ ಇಳಿದುಹೋಗುವರೆಗೂ ಯಾರೂ ಮಾತನಾಡಲಿಲ್ಲ.

— ಸೈವನ್ನಿನಲ್ಲಿ ರೈಲು ನಿಂತಾಗ ರಾಜಗೋಪಾಲ್ ಕೆಳಗಳದು ಹೊರಟುಹೊಡ.

ಹೋಗುವಾಗಲೂ, ಮೂರ್ತಿ, ಇಂದಿರಿಗೆ—

“ ನಿಮ್ಮನ್ನು ನಾನು, ನಿವ್ಯಾ ನನ್ನನ್ನು ವೋಸಗೊಳಿಸಿಲ್ಲವೆಂದೇ ನಂಬಿದೇನೆ. ನಿಮಗೆ ನಿಮ್ಮ ಅಂತರಾತ್ಮವೇ ಸಾಕ್ಷಿಯಾಗಿರಲಿ. ದೇವರು ನಿಮಗೆ ಒಕ್ಕೆಯದನ್ನು ಮಾಡಲಿ.”

— ಎಂದು ಹೇಳಿ, ವ್ಯಾಸರಾಯನಿಗೆ—

“ ಇವತ್ತು ನಿನ್ನ ಅದ್ವಯ ನೆಟ್ಟಿಗತ್ತು. ಹುಣಾರಾಗಿರು.”

— ಎಂದು ಹೇಳಿ, ರಾಜಗೋಪಾಲ್ ಹೊರಟು ಹೋಡ.

ನಿಲ್ಲಾಣದಲ್ಲಿ ನಿಂತ ರೈಲು ಮತ್ತೆ ಚಲಿಸಿ, ತನ್ನ ಪಯಣವನ್ನು ಅರಂಭಿಸುವವರಿಗೂ, ಗಾಡಿಯಲ್ಲಿದ್ದ ಮೂವರಲ್ಲಿ ಯಾರೋಬ್ಬರೂ ಮಾತ ನಾಡಲಿಲ್ಲ.

ಮೂವರೂ ಗರಬಡಿದಂತೆ ಸುಮ್ಮನೆ ಕುಳಿತ್ತಿದ್ದರು.

ರೈಲು ಗಾಡಿನ ಹಸಿರು ದೀಪವನ್ನು ಕಂಡು ಶಿಶ್ಯ, ಹಾಕಿ, ತನ್ನ ಯಾತ್ರೆಯನ್ನು ಮುಂದುವರಿಸಿ ಅವುದೂರ ಹೋಡ ಬಿಕ, ವ್ಯಾಸರಾಯ ಜೀಬಿನಿಂದ, ತನ್ನ ಬಣಿ ಬಣಿದ, ಪಟ್ಟಪಟ್ಟಿಯ ಕೃತಕ ರೇಷ್ಯೆಯ ಕರವಸ್ತುವನ್ನು ಹೊರತೆಗೆದು, ಮುಖಿದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರಿಸಿಕೊಳ್ಳುತ್ತಾ—

“ ಸದ್ಯ — ಹಾಳು ಶನಿ ತೊಲಗಿಹೋಯ್ಯು.”

— ಎಂದು ತನಗೆ ತಾನೇ ಹೇಳಿಕೊಂಡ.

ಅದುವರಿಗೂ, ಹೇಗೋ, ಪ್ರಯತ್ನ ಪಟ್ಟ ದೃಢವಾಗಿ ಕುಳಿತುಕೊಂಡಿದ್ದ ಇಂದಿರಾ ಇದ್ದಕ್ಕಿದ್ದ ಹಾಗೇ ಮೂರ್ತಿಯ ತೊಡೆಯ ಮೇಲೆ ಕುಸಿದುಬಿದ್ದ ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು.

ಆ ಅಳುವಿನ ಮಧ್ಯ ತಡೆತಡೆ—

“ನನಗೆ ಗೊತ್ತಿರಲಿಲ್ಲ . . . ಇವನು . . . ಇಂಥೋನೂಂತೆ . . . ನನಗೆ ಗೊತ್ತಿರಲಿಲ್ಲ.”

ಮೂರ್ತಿಯ ಶೈಡೆಯ ಮೇಲೆ, ಬೆಂಕಿಗೆ ಬಿದ್ದ ಪತಂಗದಂತೆ ಹೊರಳುತ್ತಾ, ವ್ಯೇಯೆಲ್ಲವೂ ಕಟ್ಟೇರಾಗಿ ಹರಿದುಹೋಗುವಂತೆ ಕಂಬನಿ ಗರೆಯುತ್ತಾ, ಬಿಕ್ಕಿಬಿಕ್ಕಿ ಅಳುತ್ತಾ ಹೇಳಿದಳು ಇಂದಿರಾ.

“ಇವನು . . . ಇವನು . . . ಇಂಥೋನೂಂತೆ ನನಗೂ ಗೊತ್ತಿರಲಿಲ್ಲ ! . . .”

—ಇಂದಿರಿಯ ದುಃಖವನ್ನು ಕಂಡು, ತಟಿಕ್ಕುನೇ ಉಕ್ಕಿಬಂದ ಸಿಟ್ಟಿನಲ್ಲಿ ಹಲ್ಲು ಕಡಿಯುತ್ತಾ ಹೇಳಿದ ಮೂರ್ತಿ.

“ಗೊತ್ತಿದ್ದೇ . . . ಗೊತ್ತಿದ್ದೇ . . . ಏನಾಡ್ತಾ ಇದ್ದಿ ಸಾರಾ—”

—ಮೂರ್ತಿಯ ಮಾತನ್ನು ಕೇಳಿ ವ್ಯಾಸರಾಯ, ತಣ್ಣಿಗೆ ಕೊರೆಯು ವಂಥ ಧ್ವನಿಯಲ್ಲಿ ಕೇಳಿದ.

“ಗೊತ್ತಿದ್ದೇ—ಸಿನಗೆಂದೂ ಸಹಾಯ ಮಾಡ್ತಾ ಇರಲಿಲ್ಲ. ಹಾಗೇ . . . ಹಾಗೇ . . .”

—ಕೈರ್ಮಣಿ ಉದ್ದೇಶದಲ್ಲಿ ತಡೆತಡೆದು ಏದುತ್ತಾ ಹೇಳಿದ ಮೂರ್ತಿ.

“ಹೂ - ಹಾಗೇ - ಮುಂದಕ್ಕೇನು - ಅಪ್ಪಣಿ ಕೊಡಿಸಿ.”

—ವ್ಯಂಗ್ಯ ತುಂಬಿತುಳುಕುವ ಧ್ವನಿಯಲ್ಲಿ ಹೇಳಿದ ವ್ಯಾಸರಾಯ.

“ಹಾಗೇ....ಹಾಗೇ....ನಾನೇ ನಿನ್ನ ಪೋಲೀಸಿಗೆ ಕೊಡ್ತಿದ್ದೇ.”

—ಮೂರ್ತಿ ಆಕೈರ್ಶದಿಂದ ಹೇಳಿದ.

“ಹೌದೇ ? ”

“ಬಂಡಿತವಾಗಿಯೂ.....”

“ಹೂ - ಈಗಲೂ ಆ ಕೆಲಸ ತಾವು ಮಾಡಬಹುದು.”

“ಮಾಡಬಹುದು - ತೊಂದ್ರಿ ಏನೂ ಇಲ್ಲ—ಇಪ್ಪೆ—”

—ತಟಿಕ್ಕುನೇ ಬಹು ಹರಿತವಾದ ಧ್ವನಿಯಲ್ಲಿ ಮೂರ್ತಿಯ ಗಮನ ನನ್ನು ತನ್ನತ್ತ ಸೇಕೆದು ಹೇಳಿದ ವ್ಯಾಸರಾಯ—

“ಮಾಡಬಹುದು - ಇದರ ರುಚಿ ನೋಡೋಕೆ ಇಷ್ಟ ಇದ್ದೆ—”

— ಎಂದ ವ್ಯಾಸರಾಯ, ತನ್ನ ಪಂಚೀಯಲ್ಲಿ ಎಲ್ಲೋ ಹುದುಗಳಿಗೆ ಕೊಂಡಿದ್ದ ಬಹು ಸೀಳವಾದ, ಬಳ್ಳಕುವಂಥ ಚಾಕುವನ್ನು ಕೊರತೆಗೆದು. ಅದನ್ನು ತನ್ನ ಕೈಯಲ್ಲಿ, ಮೂರ್ತಿಗೆ ಕಾಣುವಂತೆ ಹಿಡಿದು.

ಗಾಡಿಯ ಸ್ತೋಣ ಬೆಳಕಿನಲ್ಲೂ ಲಕಲಕಿಸುವ ಆ ಜೂರಿಯನ್ನು ನೋಡಿ ಮೂರ್ತಿ ಭೂತದರ್ಶನವಾದಂತೆ ಬೆಚ್ಚಿ ಬಿದ್ದ.

ಮೂರ್ತಿಯ ಶೋಽಜೆಯ ಮೇಲಿದ್ದ ಇಂದಿರೆಯೂ ಎದ್ದು ಕುಳಿತ್ತ. ಆ ಜೂರಿಯನ್ನು ನೋಡಿಬಿಳ್ಳ—

ಅದನ್ನು ಕಂಡು ಅವಳ ರಕ್ತಪೂರ್ಣ ಹೆಪ್ಪುಗಟ್ಟಿದಂತಾಯಿತು.

ಬಿಟ್ಟ ಕಣ್ಣು ಬಿಟ್ಟ ಹಾಗೇ, ಆ ಜೂರಿಯನ್ನು ನೋಡುತ್ತಿದ್ದಳು.

“ ಇದನ್ನು ನೋಡಿದ್ದು ಸಾರ್. ಈಗ ಹೇಳ್ತೇನಿ ಕೇಳಿ. ಇನ್ನು ಮುಚ್ಚುವುರೆ ವಾಡಿ ಏನುವಯೋಗ? ನಾನು ಯಾರು, ಏನು, ಎಂಥೋನು ಅಂತ ಗೊತ್ತಾಯೇ - ಇಲ್ಲೋ, ಸರಿ. ಈಗ ನೀವು ನನ್ನ ಹಿಡುಕೊಟ್ಟಿ - ನನಗೆ ನಾಲ್ಕುನೇ ಸಲ ಜ್ಯೇಳಾಗುತ್ತೆ. ಹದಿನ್ಯೇದು ವರ್ಷ ಸಜಾ. ನಾನಂತರ ಖಂಡಿತಾ ಬದುಕಿ ಹೊರಗೆ ಬರ್ಮಾಲ್ಲ. ಆದ್ದಿಂದ ನನ್ನ ಪಾಲಿಗೆ ಜೈಲಿಗೆ ಹೋಗೋದೂ ಒಂದೇ - ಗಲ್ಲಿಗೇರೋದೂ ಒಂದೇ. ಆದ್ದಿಂದ ಈ ತಪ್ಪಿಗೆ ಸಿಕ್ಕುಹಾಕಿಕೊಂಡು ಜೈಲಿಗೆ ಹೋಗೋದಕ್ಕುಂತ ನನ್ನ ಪಾಲಿಗೆ ಗಲ್ಲಿಗೇರೋದೇ ವಾಸಿ.

“ ನಿಮಗೆ ಗೊತ್ತಿದೆಯೋ ಇಲ್ಲೋ ಸಾರ - ಗಲ್ಲಿಗೆ ಹಾಕೋದು ಒಂದೇ ಸಲ - ಎಷ್ಟು ಕೊಲೆ ವಾಡಿದ್ದೂ - ನಾನು ಗಲ್ಲಿಗೆ ಹೋಗೋದು ಒಂದೇ ಸಲ. ಈ ವಿಷಯ ನಿಮಗೆ ನೆನಪಿರಲಿ. ನಿಮ್ಮಿಬ್ಬರನ್ನೂ ಕೊಂಡು ಹಾಕಿದರೂ ನಾನು ಗಲ್ಲಿಗೆ ಹೋಗೋದು ಒಂದೇ ಸಲ.

“ ಆದ್ದಿಂದ ನನಗೆ ಜೀವ ಭಯ ಇಲ್ಲ.

“ ನಿಮಗೆ ಜೀವಭಯ ಇದ್ದೋ ಇಲ್ಲೋ - ಆದು ನೀವು ಆಲೋಚನೆ ಮಾಡಬೇಕಾದ ವಿಷ್ಯ.

“ ಹೇಳಿ - ಏನು ವಾಟ್ತಿರ?

“ ಸುಮ್ಮಿದ್ದೆ - ನಿಮ್ಮಪಕಾರ ನಾನು ಮರಯೋಳ್ಳ. ನಿಮಗೆ

ಬೇಕಾದ್ದನ್ನು ಸೀವೂ ಅನುಭವಿಸಿ ಸುಖಪಡಬಹುದು - ಇಲ್ಲಾಂದೈ - ಮುಂದೆನಿಂದೂ ಸೀವುಂಟು - ಇದುಂಟು.”

—ಎಂದ ವ್ಯಾಸರಾಯ ಹರಿತವಾದ ಜೂರಿಯನ್ನು ಬೆಳಕಿನಲ್ಲಿ ಆಡಿಸಿ.

ಆ ಮಾತಿಗೆ ಮೂರ್ತಿ ಏನೂ ಉತ್ತರ ಕೊಡಲಿಲ್ಲ. ಸುಮೃದ್ಧಿ ಗರಬಡಿದವನುತ್ತೆ, ಗಾಡಿಯ ದೀಪದ ಬೆಳಕಿನಲ್ಲಿ, ಮಿಂಚಿನ ಎಳೆಯಂತೆ, ವ್ಯಾಸರಾಯನ ಕೈಯಲ್ಲಿ ಆಡುತ್ತಿದ್ದ ಜೂರಿಯನ್ನೇ ಸೋಡುತ್ತಿದ್ದ.

“ ಇಂದಿರಾ - ಸಿನಗೂ ಇಷ್ಟೆ - ಏನು ಹೇಳ್ತೀಯಾ ? ”

—ಎಂದು ಇಂದಿರಿಯನ್ನು ಕೇಳಿದ ವ್ಯಾಸರಾಯ.

ವ್ಯಾಸರಾಯನ ಕೈಯಲ್ಲಿ ಆಡುತ್ತಿದ್ದ ಜೂರಿಯನ್ನು ಸೋಡುತ್ತೀರ್ಥೆ ಇದ್ದ ಇಂದಿರಾ, ತಟಕ್ಕನೆ ಬುಡವುರಿದ ಬಾಳೆಯಂತೆ ಕುಸಿದು, ಮೂರ್ತಿಯ ಭೂಜದ ಮೇಲೆ ಮುಖ |ಬರಗಿಸಿ ಅಳಲಾರಂಭಿಸಿದಳು.

ಅವಳ ಕಂಬನಿ ಮೂರ್ತಿಯ ಮೈಯನ್ನು ತೋರಿಯಿಸುತ್ತಿತ್ತು.

ವ್ಯಾಸರಾಯ ಅವನನ್ನೇ ಸೋಡುತ್ತೂ ಇದ್ದ - ಈಗ, ಕಷ್ಟೆಯನ್ನು ಸೋಡುವ ಹಾವಿನಂತೆ.

ಮೂರ್ತಿ ಗುರಬಡಿದವನಂತೆ ಕುಳಿತ್ತಿದ್ದು.

ಇದ್ದಕ್ಕಿದ್ದ ಹಾಗೇ ವ್ಯಾಸರಾಯ ಪಕವಕ ನಗಲಾರಂಭಿಸಿದ.

ಅವನ ನಗುವನ್ನು ಕೇಳಿ ಗಾಳಿಯೂ ನಡುಗಿತು.

ಹೊರಗೆ ಹಬ್ಬಿದ ಶಾಗರ್ತ್ತಲ್ಲಿನಲ್ಲಿ ಗಾಡಿ ತೀಳ್ಳು ಹಾಕುತ್ತೂ, ಹೊಗೆ ಶಾರುತ್ತೂ, ವೇಗವಾಗಿ ಮುನ್ನಗುತ್ತಿತ್ತು.









